

X

ಕರ್ನಾಟಕ ದರ್ಶನ ಸಂಪನ್ಮೂಲ ವಿ

## ಕರ್ನಾಟಕದಾಸರ ಕಾವ್ಯ ಭಾಗ-೧

(ಹರಿಭೃತಿಸಾರ, ರಾಮಧಾನ್ಯ ಜರಿತೆ ಮತ್ತು ನಷ್ಟಜರಿತೆ)

ಸಂಪಾದಕರು  
ಡಾ. ಸಾ.ಶಿ. ಮರುಳಯ್ಯ



ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತ ಇಲಾಖೆ  
ಕನ್ನಡ ಭವನ, ಜಿ.ಸಿ.ರಸ್ತೆ  
ಬೆಂಗಳೂರು - ೫೬೦ ೦೦೨



**KANAKA SAHITYA DARSHANA** Vol-2 : A reprint of collection of poetical works of Kanakadasa; Edited by Dr. S.S. Marulaiah; Published by Dr. Manu Baligar, Commissioner, Department of Kannada and Culture, Kannada Bhavan, J.C.Road, Bengaluru - 560 002.

## ಶೆ ಅವೃತ್ತಿಯ ಹಕ್ಕು : ಕನಾಂಟಕ ಸರ್ಕಾರ

ಮೊದಲ ಮುದ್ರಣ	: ೧೯೬೭
ಎರಡನೆ ಮುದ್ರಣ	: ೨೦೧೨
ಪ್ರತಿಗಳು	: ೧೦೧೦
ಪುಟಗಳು	: xxvi + ೨೧೮
ಬೆಲೆ	: ರೂ. ೫೦/-

## ರಕ್ಷಾಪುಟ ವಿನಾಯಕ : ಯು.ಟಿ. ಸುರೇಶ್

**ಮುದ್ರಕರು :**

ಮೀ ಮಯೂರ ಪ್ರಿಂಟ್ ಆರ್ಕ್  
ನಂ. ೬೯, ಸುಬೇದಾರ ಭತ್ತಾ ಮೋಡ  
ಬೆಂಗಳೂರು - ೫೬೦ ೧೨೦ ದೂ : ೨೫೫೫೨೫೫೫೫

## ಪ್ರಕಾಶಕರ ಮಾತು

ಕನಕದಾಸರು ಕವಿ ವಿಶಿಷ್ಟವಾದ ಸಹಜ ಪ್ರತಿಭೆಯಿಂದ, ಉದಾರತೆಯಿಂದ, ವಸ್ತುವೈವಿಧ್ಯ ಹಾಗೂ ಭಂದೋ ವೈವಿಧ್ಯತೆಯಿಂದ, ಸಮಕಾಲೀನ ಪ್ರಜ್ಞೆಯಿಂದ ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಕನಕದಾಸರು ದಾಸರಲ್ಲಿ ಕವಿಗಳು ಇದೇ ಅವರ ವೈಶಿಷ್ಟ. ಕನಕದಾಸರು ಹಲವಾರು ಭಾವಮಾಣಿಕೆಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ರಚನೆ ಕೇವಲ ಶಿಕ್ಷಣಗಳಿಗೆ ಸೇಮಿಗೊಳ್ಳಲ್ಪಡುತ್ತದೆ, ಮೋಹನತರಂಗಿನೇ, ನಳಿಕರಿತ್ತ, ಹರಿಭಕ್ತಿಸಾರ, ರಾಮಧಾನ್ಯಚರಿತ್ತ, ನೃಸಿಂಹಸ್ವರ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ನೃಸಿಂಹಸ್ವರ ಉಪಲಬ್ಧವಿಲ್ಲ. ತತ್ತ್ವ-ನೀತಿ ಭಕ್ತಿಗಳಿಂದ ಮುಪುರಿಗೊಂಡ ಹರಿಭಕ್ತಿಸಾರ, ನಳಿದಮುಯಂತಿಯರ ಹೃದಯಸ್ತ್ರೀಯಾದ ಪಾತ್ರ ಜಿತ್ತಳಿದ ನಳಿಕರಿತ್ತ, ಜನಾದರಣೀಯವಾಗಿದೆ. ಅಂದಿನ ಸಮಾಜದಲ್ಲಿ ನೆಲಸಿದ್ದ ವರ್ಗ, ವರ್ಣದ ಅಂತರವನ್ನು ವ್ಯಂಗ್ಯವಾಗಿ, ಮಾರ್ಮಿಕವಾಗಿ ಎತ್ತಿಕೊರಿಸುವ ರಾಮಧಾನ್ಯಚರಿತ್ಯಯು ವಿನೋತನವಾಗಿದ್ದು. ಕನ್ನಡ ಕಾವ್ಯಲೋಕದಲ್ಲಿ ಅನೇನ್ಯ ಕೃತಿಯೆನಿಸಿದೆ. ಕನಕದಾಸರು ತಮ್ಮ ಸ್ನೇಹಷ್ಠಾ ಸಾಧನೆ-ಸಿದ್ಧಿಗಳಿಂದ ದಾಸ ಪರಂಪರೆಯಲ್ಲಿ ಮಹತ್ವದ ಸಾಫಾವನ್ನು ಪಡೆದಿದ್ದಾರೆ.

ಕನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದಾಸತ್ವಪ್ರರೂಪ ಒಬ್ಬರಾದ ಕನಕದಾಸರ ಜಿಂಂಸೆಂಪು ಜಂಪಂತ್ಯತ್ವವದ ಅಂಗವಾಗಿ ಡಾ. ದೇ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಡಾ. ಹೆಚ್.ಜಿ. ಲಕ್ಷ್ಮಪ್ಪಗೌಡ, ಡಾ. ಬರಗೂರು ರಾಮಚಂದ್ರಪ್ಪ ಮತ್ತು ಡಾ. ಸಾ.ಶಿ. ಮರುಳಯ್ಯನವರನ್ನೂ ಗೊಂಡ ಸಂಪಾದಕ ಮಂಡಳಿಯನ್ನು ರಚಿಸಿ, ಕನಕದಾಸರ ಸಮಗ್ರ ಸಾಹಿತ್ಯವನ್ನು ಕನಕಸಾಹಿತ್ಯದ ಶರ್ಚನ ಎಂಬ ಹೆಸರಿನಲ್ಲಿ ನಾಲ್ಕು ಸಂಪುಟಗಳಲ್ಲಿ ಹೊರತಂದಿತ್ತು.

ಕನಕ ಸಾಹಿತ್ಯ ದರ್ಶನದ ನಾಲ್ಕು ಸಂಪುಟಗಳು ಅಲಭ್ಯವಾಗಿದ್ದು, ಅದಕ್ಕ ಸಾರ್ವಜನಿಕರಿಂದ ಅಪಾರ ಬೇಡಿಕೆಯಿರುವುದರಿಂದ ಪ್ರಸಕ್ತ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವರ್ತಿಯಿಂದ ಮೂರು ಸಂಪುಟಗಳನ್ನು ಶೀರ್ಷಿಕೆಯಲ್ಲಿ ಅಲ್ಲ ಬಿದಲಾವಣೆಯೊಂದಿಗೆ ಮರುಮುದ್ರಣ ಮಾಡಲಾಗುತ್ತಿದೆ ಮತ್ತು ಹೊಸದಾಗಿ ಮೇಲ್ಲಿಂದ ಸುಧಾಕರ ಅವರು ಸಂಪಾದಿಸಿರುವ ಮೋಹನ ತರಂಗಿನೇ ಕೃತಿಯನ್ನು ಗದ್ದಾಮುವಾದದೊಂದಿಗೆ ಪ್ರಕಟಿಸಲಾಗುತ್ತಿದೆ.

ಕನಕದಾಸರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಮರುಮುದ್ರಿಸಲು ಸಹಕರಿಸಿದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದವರಿಗೂ, ಈ ಸಂಪುಟದ ಸಂಪಾದಕರಾದ ಡಾ. ಸಾ.ಶಿ. ಮರುಳಯ್ಯ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲಾತ್ವವೇ. ಸದರಿ ಸಂಪುಟಗಳನ್ನು ಹೊರತರಲು ಒಟ್ಟಿಗೆ ನೀಡಿದ ಇಲಾಖೆಯ ಕಾರ್ಯದರ್ಶಿಗಳಾದ

ಶ್ರೀ ಬಸವರಾಜು ಅವರಿಗೂ, ಈ ಸಂಪುಟಗಳನ್ನು ಹೊರತರಲು ಸಹಕರಿಸಿದ ಶ್ರೀ ಕಾ.ತ. ಚೆಕ್ಕಣ್ಣ, ಜಂಟಿ ನಿರ್ದೇಶಕರು (ಆಡಳಿತ), ಶ್ರೀ ಬಲವಂತರಾವ್ ಪಾಟೀಲ್, ಜಂಟಿ ನಿರ್ದೇಶಕರು (ಸು.ಕ.), ಶ್ರೀಮತಿ ಚೃ.ಎಸ್. ವಿಜಯಲಕ್ಷ್ಮಿ, ಕಾರ್ಯಕ್ರಮ ಅಧಿಕಾರಿ ಮತ್ತು ಪ್ರಕಟಕಾ ಶಾಖೆಯ ಸಿಬ್ಬಂದಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲಾತ್ತಮಕ. ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿಕೊಟ್ಟ ಮರುಭೂತಿ ಪ್ರಿಯರೆ ಆದ್ದನ್ನ ಮಾಲೀಕರು ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಕೃತಜ್ಞತೆಗಳು.

ಕನ್ನಡ ಹರಿದಾಸ ಪರಂಪರೆಯಲ್ಲಿ ವೈಶಿಷ್ಟ್ಯಮೂರ್ಚ್ಚ ವೈಶಿಷ್ಟ್ಯವುಳ್ಳ ಕನಕದಾಸರ ಕೃತಿಗಳನ್ನು ಸುಲಭ ಬೆಲೆಯಲ್ಲಿ ಕನ್ನಡಿಗರಿಗೆ ಒದಗಿಸುವುದು ನಮ್ಮ ಆಶಯವಾಗಿದೆ. ಈ ಸಂಪುಟಗಳ ಪ್ರಯೋಜನವನ್ನು ಓದುಗರು ಪಡೆದುಕೊಂಡರೆ ನಮ್ಮ ಶ್ರಮ ಸಾಧನಕ.

೧೮.೧೦.೨೦೧೨

ಡಾ. ಮನು ಬಳಿಗಾರ್

ಅಯುಕ್ತರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

X

## ಮೊದಲ ಮುದ್ರಣದ ಮುನ್ಮುಡಿ

ದಾಸ ಸಮುದಾಯದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ಅವರ ಸಾಹಿತ್ಯ ರಚನೆ ಕೀರ್ತನೆಗಳಿಗಷ್ಟೇ ಸೀಮಿತಗೊಳಳಿಲ್ಲ. ಅವರು ಅಣಕು ಮಹಾಕಾವ್ಯ, ಮಹಾಕಾವ್ಯ, ಪೂರ್ಣಕಾವ್ಯ, ಶತಕಗಳನ್ನು ಸಹ ರಚಿಸಿದ್ದಾರೆ. ಇವುಗಳ ಪ್ರಕ್ರಿಯೆಯ ಹರಿಭಕ್ತಿಸಾರ ಮತ್ತು ನಳಿಕರಿತ್ತಗಳು ಪಾಮರ ಪಂಡಿತರಿಂದ ಏಕಪ್ರಕಾರವಾಗಿ ಮನ್ಮಂತ್ರ ಪಡೆದಿವೆ. ‘ಗಿಳಿಯ ಮರಿಯನು ತಂದು ಪೋಷಿಸಿ’; ‘ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೇ’; ‘ದೀನ ನಾನು ಸಮಸ್ತ ಲೋಕಕ ದಾನಿ ನೀನು’; ‘ವನಿತ ಮಲಗಿಹಳೋ ಅದ್ವಯರ್ಥಿ ನನೆವಳೋ ದ್ವೇವನು’; ‘ದೊಡ್ಡ ಹೊಟೆಯ ಗೊನು ಬೆನ್ನಿನ’- ಈ ಸಾಲುಗಳಿಂದ ಪ್ರಾರಂಭವಾಗುವ ಪದ್ಯಗಳು ಹಳ್ಳಿಯ ನಿರಕ್ಷರಿಗಳ ನಾಲಗೆಗಳ ಮೇಲೆ ಕುಣಿದಾಡುವುದನ್ನು ನಾನೆ ಕೇಳಿದ್ದೇನೆ. ಸರ್ವಜ್ಞನ ಶ್ರೀಪದಿಗಳಿಂತ ಕನಕದಾಸರ ಹರಿಭಕ್ತಿಸಾರದ ಪದ್ಯಗಳು ಸಹ ಬಹು ಜನಪ್ರಿಯವಾಗಿವೆ. ಹಬ್ಬಪರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಕುಮಾರವ್ಯಾಸಭಾರತ ಜ್ಯೇಷ್ಠಿನಿ ಭಾರತಗಳನ್ನೆಂತೂ ಅಂತಹಿಗೆ ಕನಕದಾಸರ ನಳಿಕರಿತ್ತೆಯನ್ನು ಸಹ ಗ್ರಾಮೀಣರು ಓದಿಸಿ, ಕೇಳಿ, ಕೃತಾರ್ಥರಾದವರಂತೆ ಸಮಾಧಾನಗೊಳ್ಳುತ್ತಾರೆ. ತತ್ತ್ವ ನೀತಿ ಭಕ್ತಿಗಳ ಶ್ರೀವೇಣಿ ಸಂಗಮದಿಂದ ಹರಿಭಕ್ತಿಸಾರವೂ ಸುಲಿದ ಬಾಳೆಯ ಹಳ್ಳಿನಂತೆ, ಗೂಡಿನಿಂದ ಇಳಿದ ಜೀನಿನಂತೆ ಸ್ವಾದುವಾಗಿರುವ ಸರಸ ಶೈಲಿಯಿಂದ, ಅಸಂಕೀರ್ಣವಾದ ಕತೆಯ ನಿರಗಳತೆಯಿಂದ ನಳಿದಮಯಂತಿಯರ ಹೃದಯಸ್ಥಿರ್ಯಾದ ಪಾತ್ರ ಜಿತ್ರಣಿದಿಂದ ನಳಿಕರಿತ್ತೆಯೂ ಸರ್ವಜನಾದರಣೀಯವಾಗಿವೆ. ವರ್ಗ ವರ್ಣ ಜಾತಿಭೇದಗಳನ್ನು ರೂಪಕದ ಮೂಲಕ ವಿಡಂಬಿಸುವ ರಾಮಧಾರ್ಯ ಜರಿತ ಸ್ವಾರಸ್ಕರವೂ, ಕನ್ನಡ ಕಾವ್ಯ ಸಮುದಾಯದಲ್ಲಿ ಅತ್ಯಪೂರ್ವವೂ ಆದ ವಿನೂತನ ಕಾವ್ಯ.

ಬಾಳಿನ ಪರಿಪೂರ್ಣತೆಗೆ ಅಶನವಸನವಸತಿಗಳ ಜತೆಗೆ, ಮನಸ್ಸಿನ ಆರೋಗ್ಯಕ್ಕನುವಾಗುವಂಥ, ಹೃದಯವನ್ನು ಸಂಸ್ಕರಿಸುವಂಥ ಸಾಹಿತ್ಯ ಕಲೆಗಳು ಎಲ್ಲ ಮಾನವರಿಗೂ ಬೇಕು. ಶ್ರೀಸಾಮಾನ್ಯರ ನಡುವೆ ಹುಟ್ಟಿ ಬೆಳೆದು, ಅವರ ಅಭಿರುಚಿ ಅಭೀಷ್ಟಗಳನ್ನುರಿತಿದ್ದು, ಸಾಧನೆ ತಪಸ್ಸಿನಿಂದ, ಸ್ವಾಮರ್ಪ್ರದಿಂದ ಅದ್ವಿತೀಯ ಸಿದ್ಧಿಯನ್ನು ಪಡೆದಿದ್ದು, ಕನಕದಾಸರ ಕೃತಿಗಳು ಶ್ರೀಸಾಮಾನ್ಯನಿಗೆ ವರಗಳಾಗುತ್ತವೆನ್ನು ವುದರಲ್ಲಿ ಸಂಶಯವಿಲ್ಲ. ಅವು ಸುಲಭವಾಗಿ ಶ್ರೀಸಾಮಾನ್ಯನನ್ನು ಸೇರಲೆಂಬ ದೃಷ್ಟಿಯಿಂದಲೇ ಕನಾರಟಕ ಸರ್ಕಾರ ಅವನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡು ಇಲ್ಲರಲ್ಲಿ ಸಂಪಾದಕ ಮಂಡಳಿಯೊಂದನ್ನು ನೇಮಿಸಿತು.

ಕಂಗಾಗಲೇ ಸಮಿತಿ ಜನಪ್ರಿಯ ಕನಕ ಸಂಪುಟವನ್ನೂ, ಸಮಗ್ರ ಕನಕ ಸಾಹಿತ್ಯ ದರ್ಶನದ ಪ್ರಥಮ ಸಂಪುಟವನ್ನೂ ಕನ್ನಡ ಮತ್ತು ಸಂಸ್ಕೃತಿ

ನಿದೇಶನಾಲಯಕ್ಕೆ ಸಂಪಾದಿಸಿಕೊಟ್ಟಿದೆ. ಇದೀಗ ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಮತ್ತು ನಳಜರಿತ್ರೆ ಗಳನ್ನೊಂದ ಎರಡನೆಯ ಸಂಪುಟ ಹೊರಬರುತ್ತಿದೆ. ಕನ್ನಡ ನಾಡಿನ ಖ್ಯಾತ ವಿದ್ವಾಂಸರೂ, ಕವಿಗಳೂ, ವಾಗ್ವಾಜ್ಞಾ ಸಮಿತಿಯ ಸದಸ್ಯರೂ ಆದ ಪಾಠ್ಯಾಪಕ ಡಾ. ಸಾ.ಶಿ. ಮರುಳೆಯೈನವರು ಶಾಸಬಧವಾಗಿ ಈ ಮೂರೂ ಕೃತಿಗಳನ್ನು ಪರಿಷ್ಕರಿಸಿಕೊಟ್ಟಿದ್ದಾರೆ. ಸಾಮಾನ್ಯ ವಾಚಕರಿಗೂ ಇದು ತಲುಪಬೇಕೆಂಬ ಉದ್ದೇಶವನ್ನಿಟ್ಟಿಕೊಂಡದ್ದರಿಂದ ಪಾಠಾಂತರಗಳನ್ನು ಕೊಟ್ಟಿಲ್ಲ. ಆದರೆ ಉಪಯುಕ್ತವೂ ವಿಧ್ಯಾತ್ಮಕವೂ ಆದ ಐರಿಕೆಯನ್ನವರು ಇದರಲ್ಲಿ ಸೇರಿಸಿದ್ದಾರೆ. ಅವರಿಗೆ ನನ್ನ ನಮನಗಳು.

ಆದಷ್ಟು ಬೇಗ ಡಾ. ಎಚ್.ಜಿ. ಲಕ್ಷ್ಮಿಪ್ಪಗೌಡರು ಮತ್ತು ಪ್ರೇ. ಸುಧಾಕರ ಅವರು ಪರಿಷ್ಕಾರಿಸುತ್ತಿರುವ ಕನಕ ಸಾಹಿತ್ಯ ದರ್ಶನದ ಮೂರು (ಮೋಹನ ತರಂಗಿನೆ) ಮತ್ತು ನಾಲ್ಕನೆಯ (ಕೀರ್ತನೆಗಳು, ಮುಂಡಿಗೆಗಳು) ಸಂಪುಟಗಳನ್ನು ಪ್ರಕಟಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರೇ. ಬರಗೂರು ರಾಮಚಂದ್ರಪ್ಪನವರು ಸೇರಿಕೊಂಡು ಮೇಲೆ ಕಾಣಿಸಿರುವ ಎಲ್ಲ ಸದಸ್ಯ ಮಿತ್ರರು ನೀಡುತ್ತಿರುವ ಸಹಕಾರ ಸಲಹೆಗಳಾಗಿ ಅವರನ್ನು ಕೃತಜ್ಞತಾಪೂರ್ವಕವಾಗಿ ವಂದಿಸುತ್ತೇನೆ.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿದೇಶನಾಲಯದ ಅಂದಿನ ಮತ್ತು ಇಂದಿನ ನಿದೇಶಕರು/ಅರ್ಯುಕರು ಶ್ರೀ ಐ.ಎಂ. ವಿಶ್ವಲಮೂರ್ತಿ, ಶ್ರೀ ಬಿ. ಪಾಥಸಾರಥಿ ಮತ್ತು ಡಾ. ಪಿ.ಎಸ್. ರಾಮಾನುಜಂ - ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ತುಂಬ ಆಸಕ್ತಿವಹಿಸಿ, ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದಾರೆ. ಅವರಿಗೆ ನನ್ನ ಮತ್ತು ಸಮಿತಿಯ ಹೃತ್ಯೂರ್ವಕ ವಂದನೆಗಳು ಸಲ್ಲಬೇಕು. ಈ ಯೋಜನೆಯನ್ನು ಮಂಜೂರು ಮಾಡಿ, ಕನ್ನಡಿಗರ ಅಭಿಪ್ರೇಯನ್ನು ಪೂರ್ಯಸ್ಥಿರವ ಕನಾಟಕ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಎಸ್. ರಮೇಶ್ ಅವರು ಅಭಿನಂದನೀಯರು. ಇಲಾಖೆಯ ಸನ್ಯಾಕಾರದ ಸರ್ವಶ್ರೀ ದೇವರಸಯ್ಯ, ಕಾ.ತ. ಚಿಕ್ಕಣ್ಣ, ಸಿದ್ದೇಗೌಡರಾದಿಯಾಗಿ ಎಲ್ಲ ಸಿಬ್ಬಂದಿಗರ್ವದ ಸಹಕಾರಕ್ಕಾಗಿ ಅವರಿಗೆ ನನ್ನ ಮತ್ತು ಸಮಿತಿಯ ಧನ್ಯವಾದಗಳು

ಮೃಸೂರು-೧೨  
೨೮-೧-೧೯೯೧

ದೇ. ಜವರೇಗೌಡ  
ಸಂಪಾದಕ ಮಂಡಳಿಯ ಪರವಾಗಿ



## ಮೊದಲ ಮುದ್ರಣದ ನನ್ನ ಮಾತು

ನಾಡಿನ ಪುಣ್ಯದ ಘಲವಾಗಿ ಮಹಾಕವಿಯೆಬ್ಬನು ಉದಯಿಸುತ್ತಾನೆ. ಅಂತಹ ಪುಣ್ಯವಿದ್ಯಾದರಿಂದಲೇ ಕನಕದಾಸರಂತಹ ಸಂತಕವಿಯನ್ನು ಕನ್ನಡನಾಡು ಕಾಣಲು ಸಾಧ್ಯವಾಯಿತು. ಆ ಕವಿಶೈವರ ಬದುಕು ಮತ್ತು ಕೃತಿಗಳನ್ನು ಕುರಿತಂತೆ ಈಗಾಗಲೇ ಸಾಕಷ್ಟು ಕೆಲಸ ನಡೆದಿದೆ; ನಡೆಯುತ್ತಲೂ ಇದೆ. ಆ ಬಗೆಯ ಸ್ತುತಿಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದೆ ಬಂದಿರುವುದು ನಿಜಕ್ಕೂ ಪ್ರತಂಸನೀಯ. ಈ ಹಿಂದೆ ಹೈಲಿ ದೇಜಗೌರವರ ದಕ್ಷ ಅಧ್ಯಕ್ಷತೆಯಲ್ಲಿ ವಿವಿಧ ಲೇಖಕರ ವಸ್ತುವಿಷಯ ವಿಮರ್ಶೆಗಳ ಒಂದು ಬೃಹತ್ ಸಂಪುಟ-‘ಕನಕ ಸಂಪುಟ-೧’ ಇಲಾಖೆಯ ವರ್ತಿಯಿಂದ ಹೊರಬಿದ್ದಿದೆ. ನಾನೆತ್ತಿಕೊಂಡು ಪೂರ್ಣ ಗೊಳ್ಳುತ್ತಿರುವ ಈ ಮಹಾಸಂಪುಟ ‘ಕನಕ ಸಂಪುಟ-೨’ ಈ ಮಾಲಿಕೆಯಲ್ಲಿ ಇನ್ನೂ ಎರಡು-ಮೂರು ಸಂಪುಟಗಳು ಬರಲಿವೆ. ಎಲ್ಲವೂ ಒಂದು ಪೂರ್ಣ ಗೊಂಡಂದು ಕನಕದಾಸರು ಇಡಿಯಾಗಿ ನಮಗೆ ಸಿಗುವ ಸಾಧ್ಯತೆ ಇದೆ. ಆ ದಿನ ಬೇಗ ಬರಲಿ ಎಂದು ಆತಿಸುತ್ತೇನೆ.

ಪ್ರಸಕ್ತ ಸಂದರ್ಭದಲ್ಲಿ ನನ್ನ ಪೊಜ್ಜೆ ಗುರುಗಳಾದ ದೇಜಗೌರವರ ಮಾರ್ಗದರ್ಶನದಂತೆ ಈ ಮಹಾಸಂಪುಟವನ್ನು ಸಿದ್ಧಪಡಿಸಿ ಕನ್ನಡಿಗರ ಕೈಗಿರಿಸುತ್ತಿದ್ದೇನೆ. ನೀವು ಇದನ್ನು ಆದರದಿಂದ ಸ್ವಾಗತಿಸಿದರೆ ನನ್ನ ಶ್ರಮ ಸಾರ್ಥಕ. ಕಡೆಯುದಾಗಿ ಈ ಕೃತಿಯ ನಿರ್ಮಿತಿಗೆ ಮೂಲಕಾರಣವನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾದ ಸಾಹಿತಿ ಮಿಶ್ರತ್ರಾದ ದಾ॥ ಪಿ.ಎಸ್. ರಾಮಾನುಜಂರವರಿಗೆ, ಸಹಕರಿಸಿದ ಸಂಪಾದಕ ಮಂಡಳಿಗೆ, ನೆರಪಾದ ಮಿಶ್ರತ್ರಾಗಳಾದ ಎಸ್. ರಾಮಚಂದ್ರಶಾಸ್ತ್ರೀ, ದೇವರಸಯ್ಯ, ಕಾ.ತ. ಚಿಕ್ಕಣ್ಣ, ಸಿದ್ದೇಗೌಡ, ಕೆ. ಸುಧೀಂದ್ರ, ಹೆಚ್.ಸಿ. ರಂಗಪ್ಪ ಮತ್ತು ಎನ್.ಚಕ್ರಪಾಠಿ, ಸೋದರಿಯರಾದ ಹೇಮಾ ಶ್ರೀನಿವಾಸಮೂರ್ತಿ ಮತ್ತು ನಾಗರತ್ನಾ ಶಾಂತಮಲ್ಪ- ಇವರಿಗೆ, ಅನಿಮಿತ್ತ ಬಂಧು ಸ್ವಪ್ರಭಾನಂದ ಶರ್ಮ ಮತ್ತು ಮಿಕ್ಕೆಲ್ಲ ಪ್ರೇರಕ ಶಕ್ತಿಗಳಿಗೆ ನನ್ನ ಕೃತಜ್ಞತಾಪೂರ್ವಕ ವಂದನೆಗಳು.

‘ರಾಗಿಂ’

ಫಿ-೧೧-೧೯೯೧

ಸಾ.ಶಿ. ಮರುಳಯ್ಯ

~~viii~~

**BLANK PAGE**



## ಪರಿವಡಿ

೧. ಪ್ರಕಾಶಕರ ಮಾತು	iii
೨. ಮೊದಲ ಮುದ್ರಣದ ಮುನ್ಮಡಿ	v
೩. ಮೊದಲ ಮುದ್ರಣದ ನನ್ನ ಮಾತು	vii
೪. ಪ್ರಸ್ತಾವನೆ	xii

## ಕೃತಿಗಳು

೧. ಹರಿಭಕ್ತಿಸಾರ	i
೨. ರಾಮಧಾನ್ಯ ಚರಿತ್ರೆ	೫೫
೩. ನಳಿಚರಿತ್ರೆ	೯೫
ಅಧ್ಯಯನೋತ್ತರ	೧೦೫

~~X~~

**BLANK PAGE**



## ಪ್ರಸ್ತಾವನೆ

ಶಿವಗಂಗೆ ಬೆಟ್ಟ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೂಪವಾಗಿ ಕಾಣಿಸಿಕೊಳ್ಳುತ್ತದೆ. ಪೂರ್ವ ಮುಖದಲ್ಲಿ ಕಾಲೂರಿ ಮಲಗಿರುವ ಬಸವನಾಕಾರವಾಗಿ, ಪಶ್ಚಿಮದಲ್ಲಿ ನಿಶ್ಚಯವಾಗಿ ಹುಳಿತಿರುವ ಶಿವಲಿಂಗಾಕಾರವಾಗಿ, ಉತ್ತರದಲ್ಲಿ ಇಳಿಬಟ್ಟ ಸೋಂಡಿಲಿನ ಅನೆಯಾಕಾರವಾಗಿ, ದಕ್ಷಿಣದಲ್ಲಿ ಹೆಡೆರೆದ ಸರ್ಪಾಕಾರವಾಗಿ. ಬೆಟ್ಟ ಒಂದೇ ಆದರೂ ನೋಟ ನಾಲ್ಕು! ವೈಕೆಯ ವೈಕೆತ್ತೆ ಅಂಥದು. ವೈಕೆಗೆ ಒಂದು ಮುಖವಾದರೆ ವೈಕೆತ್ತಕ್ಕೆ ನಾನಾ ಮುಖಗಳು: ಹರಿಯುವ ನೀರಿನಂತೆ, ಉರಿಯುವ ಜ್ಯೋತಿಯಂತೆ! ಒಂದು ವೈಟ್, ಮತ್ತೊಂದು ಸಮಷ್ಟಿ; ಒಂದು ಮರುಷ, ಮತ್ತೊಂದು ಮರುಪಾಕಾರ (Personality); ಒಂದು ಸ್ವಾಪರ, ಮತ್ತೊಂದು ಜಂಗಮ; ಇದು ಮೃಣಣಯಿದ ಮೂಲಿಕ, ಅದು ಜಿನ್ಯಾಯದ ಜೀತನ; ಇದು ಮಾನವ, ಅದು ವಿಶ್ವಮಾನವ; ಒಂದರಲ್ಲಿ ವೈಕೆಗತ ವೈಪರೀತ್ಯಗಳಿಧರೆ, ಮತ್ತೊಂದರಲ್ಲಿ ವಿಶ್ವಾಮತು ವೈಶಿಷ್ಟ್ಯಗಳು ಮೇರೆದಿರುತ್ತವೆ.

ವಸ್ತುಸ್ಥಿತಿ ಹೀಗಿದ್ದರೂ ಇಂದು ಅಪ್ರಸ್ತುತ(Irrelevant)ಕ್ಕೇ ಆದ್ಯತೆ ಸಿಗುತ್ತಿರುವುದು ಒಂದು ವಿಪರ್ಯಾಸ! ರಾಘವಾಂಕ ದಲಿತ ಸಮಸ್ಯೆಯನ್ನು ಕ್ಷೇಗ್ರತ್ವಿಕೊಂಡು, ದಲಿತೋದಯ ಅಥವಾ ದಲಿತೋದ್ವಾರವನ್ನು ವೈಭವೀಕರಿಸಿದ್ದಿದ್ದರೆ ಹರಿಶ್ಚಂದ್ರಕಾವ್ಯ ವಿಶ್ವಸಾಹಿತ್ಯದಲ್ಲಿ ದಾಖಲೆ ನಿರ್ಮಿಸಿದ ಒಂದು ಮಹಾಕಾವ್ಯ ವಾಗ್ನಿತ್ಯ ಎಂದು ಇಪ್ಪತ್ತನೆಯ ಶತಮಾನದ ವೇದಿಕೆಯ ಮೇಲೆ ನಿಂತು ಹದಿಮೂರನೆಯ ಶತಮಾನಕ್ಕೆ ಸಲಹೆ ಸೂಚಿಸುವ ಮಹಾಮೇಧಾವಿ ವಿಮರ್ಶಕ ರಿದ್ದಾರೆ ನಮ್ಮಲ್ಲಿ. ಇದು ಕಟ್ಟಿನ ದೋಷವೇ ಅಥವಾ ಕನ್ನಡಕದ ದೋಷವೇ, ಒಟ್ಟಿನಲ್ಲಿ ವಸ್ತುವಿನ ಸ್ವಷ್ಟ ಬಿತ್ತ ಗೋಚರಿಸದೆ ಆಭಾಸ ಮೇರೆದಾಡಿರುವುದುಂಟು.

ಇಷ್ಟೇಲ್ಲ ಪ್ರವರದ ಹಿನ್ನೆಲೆಯಲ್ಲಿ ನನಗಿರುವುದು ಕನಕದಾಸನಂತಹ ಮಹಾ ಮಾನವರಲ್ಲಿ ದೋಷವನ್ನು ಅದ್ಯಾಹರಿಸಿ, ಅದನ್ನು ಗುಣವೆಂಬಂತೆ ವರಾನ್ಯ ಮಾಡುತ್ತಿದ್ದೇವೆ ಎಂಬ ಸಂದೇಹ. ಇದಕ್ಕೆ ನೇರ ಗುರಿ ಕನಕದಾಸರ ರಾಮಧಾನ್ಯ ಜರಿತೆ, ಇದು ಹೇಳಿಕೇಳಿ ರಾಮಾಯಣಕ್ಕೆ ಸಂಬಂಧಿಸಿದ, ಕವಿಯ ಸ್ವರ್ಪರ್ಹೋಲ ಕಲ್ಪಿತ ಎಂದಕಾವ್ಯ ಇಲ್ಲಿ ಕವಿಯ ಮೂಲೋದ್ದೇಶ ‘ರಾಗ’ ಎಂಬ ಶಬ್ದಕ್ಕೆ ನಿಷ್ಪತ್ತಿ ಹೇಳುವುದು. ಅದೂ ಅಪನಿಷತ್ತಿ ರಾಘವ ಶಬ್ದದಿಂದ ರಾಗಿ ಬಂತೆಂದು ಹೇಳುವ ಜೆಮತ್ತಾರು! ಅದಷ್ಟೇ ಈ ಕಥಾನಕದ ಮೂಲಧಾತು. ಇದರ ಗಭ್ರದಲ್ಲಿರುವುದು ರಾಮ ಮಹಿಮಯನ್ನು ಸಾರುವ ಭಕ್ತಿಭಾವನೆ; ಇದು ಅದರ ಮೂಲದ್ವಯ. ಇದನ್ನಿಂದು ಬೇರೆ ಏನನ್ನೇ ಹೇಳಿದರೂ ಅದು ನಮ್ಮ ನಮ್ಮ ಉತ್ಸಾಹನೆ

ಯಾಗುತ್ತದೆಯೇ ಹೊರತು ಕನಕದಾಸರ ಸೈಜಕಲ್ಪನೆ ಅನ್ನಿಸಿಕೊಳ್ಳುವುದಿಲ್ಲ. ಕೃತಿಯಲ್ಲಿ ಬರುವ ವೀಹಿ (ಬತ್ತ) ಮತ್ತು ನರೆದಲೆಗ(ರಾಗಿ)ರ ಸಂವಾದ ಮೋ|| ದೇಜಗೌರವರಿಗೆ ಸೈಶ್ವರ್ಯ ಮತ್ತು ಅಸೈಶ್ವರ ನಡುವಣ ವರ್ಗ ಹೋರಾಟವಾಗಿ ಕಂಡಿದ್ದರೆ, ಡಾ|| ಹಿ.ಶಿ. ರಾಮಚಂದ್ರೇಗೌರವಿಗೆ ಅದು ಬಂಡಾಯದ ದನಿಯಾಗಿ ಕೇಳಿಸಿದೆ. ಅದೇ ಪ್ರಸಂಗ ಡಾ|| ಎಂ. ಚಿದಾನಂದಮೂರ್ತಿಯವರಿಗೆ ಶ್ರೀಮಂತ ಮತ್ತು ಬಡವರ ಕುರಿತ ಒಂದು ಅಲಿಗರಿಯಾಗಿ ಗೋಚರಿಸಿದ್ದರೆ, ನನಗೆ ಸಂಸ್ಕೃತ ಮತ್ತು ಕನ್ನಡ ನಡುವಣ ಭಾಷಾವಾದವಾಗಿ ಕಂಡಿದೆ. ಹೊದಲ ಮೂವರ ಅಭಿಪ್ರಾಯಗಳನ್ನು ಓದಿಕೊಂಡ ಮೇಲೆ ನಾಲ್ಕನೆಯದಾಗಿ ನನಗೆ ಹೋಳಿದದ್ದು ಹಾಗೆ. ಅದಕ್ಕೆ ಪೋಷಕವಾಗಿ ದೊರೆತ ಆಧಾರ ವಿಜಯನಗರದ ವ್ಯಾಸರಾಯರ ಮತದಲ್ಲಿತ್ತಿಂದು ಹೇಳಲಾದ ವ್ಯಾಸಕೂಟ ಮತ್ತು ದಾಸಕೂಟ ಎಂಬ ಎರಡು ಪಣಗಳನ್ನು ಕುರಿತು ಷಿತಿಹ್ಯ. ವ್ಯಾಸರಾಯರ ಮತದಲ್ಲಿ ಸಂಸ್ಕೃತವನ್ನಾಡುತ್ತಿದ್ದ ಮದಿವಂತರ ವರ್ಗ ಒಂದು: ಅದು ವ್ಯಾಸಕೂಟ; ಕನ್ನಡವನ್ನಾಡುತ್ತಿದ್ದ ಸಾಮಾನ್ಯವರ್ಗ ಮತ್ತೊಂದು: ಅದು ದಾಸಕೂಟ. ಪುರಂದರದಾಸ, ಕನಕದಾಸ ಹೊದಲಾದವರು ದಾಸಕೂಟಕ್ಕೆ ಸೇರಿದ್ದವರು. ಅವರನ್ನು ಸಂಸ್ಕೃತವನ್ನಾಡುತ್ತಿದ್ದ ಮದಿಜನ ಅಸೈಶ್ವರನ್ನು ಕಂಡಂತೆ ಕಾಣುತ್ತಿದ್ದರು. ಇದಕ್ಕೆ ಕನಕನ ಜೀವನದ ಫಟನೆಗಳಿಂದ ಹೇಳುವ ‘ಭಾಳೆಹಣ್ಣಿನ ಪ್ರಸಂಗ’, ‘ನಾನು ಹೋಗಿರೆ ಹೋಗಬಹುದು’ ಎಂಬ ಪ್ರಕರಣಗಳು ಸಾಕ್ಷಿ. ವಿಜಯನಗರದ ಕಾಲಕ್ಕಾಗಲೇ ಸಂಸ್ಕೃತ ಮೃತಭಾಷೆಯಾಗಿತ್ತು. ಕನ್ನಡ ಜನಸಾಮಾನ್ಯರ ಜೀವಂತ ಭಾಷೆಯಾಗಿತ್ತು. ಮೃತಭಾಷೆಯೇ ಶೈಷ್ವರೆಂದು ಹೋಜಿಸಿದ ವ್ಯಾಸಕೂಟದವರಿಗೂ ಜೀವಂತ ಭಾಷೆಯೇ ಶೈಷ್ವರೆಂದು ಸಾರಿದ ದಾಸಕೂಟದವರಿಗೂ ವಾಗ್ವಾದ ನಡೆದಿದ್ದರಬೇಕು. ಅದರಲ್ಲಿ ಕನ್ನಡದ ಹೇಮಕೂಟರೆನಿಸಿದ ಕನಕ ಪುರಂದರರು ಗೆದ್ದಿರಬೇಕು. ಆ ತೆರೆದಿಹಾಸವೇ ಭೂಮಿಗಳೆರಿಯಾಗಿ ಹೇಳಿದ ‘ರಾಮಧಾನ್ಯ ಚರಿತ್ರೆ’ ಎಂಬಭಿಧಾನದ ಪರಿಣಾಮ ಪಡೆದಿರಬೇಕು ಎಂದೆಲ್ಲ ಉಹಿಸಿದೆ. ಉಹೆ ಕುರುಡಲ್ಲ ಎನ್ನಿಸಿತು. ಅದಕ್ಕೆ ಕಾವ್ಯದಲ್ಲಿಯೇ ಸಾಕಷ್ಟು ಪುಷ್ಟಿ ದೊರೆಯಿತು. ಗೌತಮ ಹೇಳುವ ‘ದಾಶರಥಿ ಚಿತ್ತಸು ನಮ್ಮಯ ದೇಶಕತಿಯ ನರೆದಲೆಗನೇ ವಾಸಿ’ ಎಂಬ ಮಾತುಗಳಲ್ಲಿ ರಾಗಿ ಬೆಳೆಯುವ ನಾಡಿಗರಿಗೆ ಕನ್ನಡವೇ ಶೈಷ್ವ ಎಂಬ ಘನಿಯೂ, ‘ಲೋಕದಲಧಿಕ ಭೋಜನವಿದೆಂದಾಕೆವಾಳರು ಬುಧರು ಜರೆದು ನಿರಾಕರಿಸಿ ಬಿಡಲಂತು ನೀ ಶಾದ್ರಾನ್ನವಾದೆಯಲ... ನೀನಾವ ಮಾನ್ಯನು’ ಎಂಬ ಮಾತುಗಳಲ್ಲಿ ಕನ್ನಡ ಶಾದ್ರು ಮತ್ತು ಸ್ತ್ರೀಯರಾಡುವ ಭಾಷೆಯೇ ಹೊರತು ಆಕೆವಾಳರು ಬುಧರು ಅಂದರೆ ಪ್ರಬುಧ್ಯ ವಿದ್ಧನ್ನಣಿಗಳು ನುಡಿವ ನುಡಿಯಲ್ಲ ಎಂಬ ವ್ಯಂಗ್ಯವೂ ಅಡಗಿರುವಂತೆ ಕಂಡಿತು. ‘ನೇಲ್ಲು ನಾನಿರೆ ಗೋದಿ ಹೊದಲಾದೆಲ್ಲ ಧಾನ್ಯಗಳಿರಲು ಇದರಲ್ಲಿ ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ’ ವೀಹಿಗನ

ನುಡಿಗಳಲ್ಲಿ ಸಂಸ್ಕೃತ ಬಲ್ಲ ಪ್ರಕಾಂಡ ಪಂಡಿತರೆಮರಿನಲ್ಲಿ ಬಡಕನ್ನಡದ ಕವಿಗಳಿಗೇಕೆ ಮಾನ್ಯತೆ ಎಂಬ ಕಿಡಿಗಳು ಕಾಣಿಸಿಕೊಂಡವು. ಅದೇ ರೀತಿ, 'ಕದು ಜಡನಲ್ಲಾ, ಸತ್ಯವರ ಪ್ರತಿಬಿಂಬ ರೂಪನು' ಎಂಬ ನರೆದಲೆಗನ ಪ್ರತ್ಯುತ್ತರದ ಮಾತುಗಳಲ್ಲಿ ಸಂಸ್ಕೃತ ಮೃತಭಾಷೆ, ನಿತ್ಯ ವ್ಯವಹರಣೆಯಲ್ಲಿ ಅದು ಬಳಕೆಗೊಳ್ಳದ ಭಾಷೆ ಎಂಬಂತಹ ಹೋಕೆಯಿಲು. ಕಡೆಯಲ್ಲಿ ಶಿನ್ನ ಮನಸ್ಸನಾಗಿ ನಿಂತಿದ್ದ ವೀರಿಯನ್ನು ದಾಶರಥಿ ಸನಿಹಕ್ಕೆ ಕರೆದು, ತಲೆದಡವಿ ಹೇಳುವ 'ದೀನರಲೀ ದಾರಿದ್ರ್ಯ ಜನರಲಿ ನೀನು ನಿರ್ದಯನೆಂದೆನಲ್ಲದೆ ಹೀನಗಳೆದವನಲ್ಲ ನೀ ಸುರಧೇನುವಿನ ಸಮ' ಎಂಬ ಮಾತುಗಳಲ್ಲಿ ಸಂಸ್ಕೃತವನ್ನು ಉಚ್ಚರಿಸುವ ಹಕ್ಕು ಶೂದ್ರರಿಗೆ ಸ್ತೀಯರಿಗೆ ಇಲ್ಲದ್ದರಿಂದ ಶ್ರೀಸಾಮಾನ್ಯನ ಬಗ್ಗೆ ಸಂಸ್ಕೃತ ತುಂಬಾ ನಿರ್ದಯಿಯಾಗಿತ್ತು, ಆದರೆ ಕನ್ನಡವೇ ಮೊದಲಾದ ದೇಶಭಾಷೆಗಳಿಗೆ ಅದು ಸುರಧೇನುವಿನಂತೆ ಅಮೃತಧಾರೆಯನೆರೆದು ಪೋಷಿಸಿದ್ದಂಟು ಎಂಬ ಅಂಶ ಅಡಗಿರುವುದು ವೇದ್ಯವಾಯಿಲು. ಅಂತಹೀ ದೇವರಿಗೆ ಪರಮಾನ್ಯ ನೀ ಮನುಜಾವಳಿಗೆ ಪಕ್ಷಾನ್ಯೈತನು' ಎಂಬಲ್ಲಿ ಬದುಕಿನ ಲೋಕ ವ್ಯವಹರಣೆಗೆ ಕನ್ನಡ, ಅಧ್ಯಾತ್ಮ ವಿಚಾರವರಿಯಲು ಸಂಸ್ಕೃತ ಎರಡೂ ಬೇಕೆನ್ನುವ ಭಾವನ ಇತ್ತೀಂದೂ ಅದು ವ್ಯಾಸಕೂಟ ದಾಸಕೂಟದವರ ಚರ್ಚೆಯ ಅಂತ್ಯದಲ್ಲಿ ನೀಡಿದ ಗುರು ವ್ಯಾಸರಾಯರ ಸಮಸ್ಯಯ ಭಾವನೆಯ ನುಡಿಗಳಿಂದೂ ಉಂಟಿಸಿದೆ. ಬತ್ತಕ್ಕೆ 'ವೀರಿ' ಎಂದು ಸಂಸ್ಕೃತದಲ್ಲಿ, ರಾಗಿನೆ 'ನರೆದಲೆಗೆ' ಎಂದು ಶುದ್ಧ ಕನ್ನಡದಲ್ಲಿ ಕರೆದಿದೆ. ವೀರಿ ರೋಗಿ, ನರೆದಲೆಗ ನರೆತ ತಲೆಯ ವಯೋವ್ಯಧಿ, ಜ್ಞಾನವ್ಯಧಿ; ಅಂದರೆ ಅಕ್ಷಿ ರಕ್ತಹೀನ ರೋಗಿಯ ಮುಖಿದಂತೆ ಬಿಳಿಚಿಕೊಂಡಿದ್ದರೆ, ರಾಗಿ ಬಲಿತು ಹಣ್ಣಾಗಿ ಹೊಯ್ಲಿಗೆ ಬಂದಾಗ ಅದರ ತನೆ ಬೆಳ್ಳಗಾಗುತ್ತೆ. ಅದರಿಂದಲೇ ನರೆತ ತಲೆಯವನು ಎಂದು ಕರೆದಿರುವುದು. ಅಕ್ಷಿಯ ಅನ್ಯ ಒಂದು ಹೊತ್ತಿಗೆ ಹಳಸುತ್ತೆ, ಹಳಸಿದ ಮೇಲೆ ಹುಳು ತುಂಬಿ ಕೊಳೆಯುತ್ತೆ. ರಾಗಿ ಮುದ್ದೆ ಹಾಗ್ಲಿ, ಹಳಸುವುದೂ ತಡ, ಹಳಸಿದರೆ ಹುಳುವಾಗುವುದೂ ಇಲ್ಲ. ನೀರೋಡೆದು ಪಿಸಕಲು ಪಿಸಕಲಾಗುತ್ತೆ; ಅಷ್ಟೇ. ಅಲ್ಲದೆ ಬತ್ತ ಬೆಳೆದು ನಿಂತಾಗ ತಲೆ ಬಾಗಿಸಿಕೊಂಡರೆ, ರಾಗಿ ತಲೆ ನರೆತದ್ದರೂ ತಲೆ ಎತ್ತಿ ಮರೆಯುತ್ತದೆ. ಅದು ಮೃತ ಭಾಷೆಯ ಸಿಗ್ನ್, ಇದು ಜೀವಂತ ಭಾಷೆಯ ಹಿಗ್ನಿ ಎಂಬಂಶವೂ ಧ್ವನಿತವಾಗುತ್ತದೆ.

ಇದು ಒಂದು ಕುತ್ತಳಹಲಕಾರಿ ಕಲ್ಲನೆಯೇ ಹೊರತು ವಾಸ್ತವಿಕ ಸತ್ಯ ಅಲ್ಲ.

ಹೀಗೆ ಕನಕದಾಸರು ನಮಗೆ ನಾಲ್ಕುರಿಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೂಪಗಳಲ್ಲಿ ಕಾಣಿಸಿಕೊಂಡ ಶಿವಗಂಗೆ ಬೆಂಟಿ! ಆದರೆ ಈ ನಾಲ್ಕುರನ್ನೂ ಬಿಟ್ಟಿದ್ದು 'ಕನಕತೀವಿರಿ' ಎಂಬುದು ಅಂತ್ಯದಲ್ಲಿ ಉಳಿಯುವ ಸತ್ಯ ಬತ್ತ ಮತ್ತು ರಾಗಿಯರ ವಾದ ಮೇಲು ನೋಟಕ್ಕೆ ಮತ್ತಿಯ ಸಂಫರ್ಣ ಅಥವಾ ದಲಿತ ಧೋರಣೆಯಾಗಿ

ಕಂಡರೂ ಕನಕದಾಸರಂತಹ ಸಂತ ಶ್ರೀಷ್ಟರಲ್ಲಿ, ಆ ಸಮಷಿ ಚೈತನ್ಯದಲ್ಲಿ ವ್ಯಷ್ಟಿಗತ ಅಲ್ಪತ್ವ ಇದ್ದಿರಲಾರದು ಎಂಬುದು ನನ್ನ ಅನಿಸಿಕೆ. ಅವರಿಗೆ ವ್ಯಾಸರಾಯರು, ಪುರಂದರಧಾಸರು, ತಾತಾಚಾರ್ಯರು, ಆನಂದ ತೀರ್ಥರು, ವಾದಿರಾಜರು, ವಿಜಯೀಂದ್ರರು- ಇವರೆಲ್ಲರೂ ಪರಮ ಪ್ರಾಜ್ಯರು. ಅವರ ಬಗೆಗೆ ಅನನ್ಯಭಕ್ತಿ ಕನಕದಾಸರಿಗೆ. ಅವರೇ ಅವರ ಶಿಕ್ಷಾಗಳು, ದೀಕ್ಷಾಗಳುಗಳು ಮತ್ತು ಮೌಕ್ಕೆಗುರುಗಳು. ಅವರ ಬಗೆಗೆ ಅಪಚಾರದ ಅಧವಾ ನಿಂದನೆಯ ನುಡಿ ನುಡಿದಿರಲಾರರು. ಅಂತಹೀ ಕನಕದಾಸರೇ ರಚಿಸಿದ ಹರಿಭಕ್ತಿಸಾರ, ನಳಕರಿತ್ತೆ, ಮೋಹನ ತರಂಗಿಶಿ, ಕೀರ್ತನೆಗಳು- ಎಲ್ಲ ಕೃತಿಗಳಲ್ಲೂ ಬ್ರಾಹ್ಮಣರನ್ನು ಭಕ್ತಿಯಿಂದಲೇ ಕಂಡು ಗೌರವಿಸಿದ್ದಾರೆ. ಅಷ್ಟೇಕೆ ವಾದಗ್ರಹ ಕೃತಿಯಾದ ರಾಮಧಾನ್ಯ ಚರಿತ್ರೆಯಲ್ಲಿ ಬ್ರಾಹ್ಮಣರನ್ನು ಭೂಸುರವರರೆಂದೇ ಸಂಭೋಧಿಸಿ ಮಾನ್ಯ ಮಾಡಿದ್ದಾರೆ. ಅಂದ ಮೇಲೆ ಬ್ರಾಹ್ಮಣ ಅಧವಾ ಬ್ರಾಹ್ಮಣಿದ ವಿಂಡನೆ ಕನಕದಾಸರಿಂದ ಬಹುದೂರ ಉಳಿಯಿತು. ದಲಿತ ಅಧವಾ ಬಂಡಾಯದ ಅರ್ಥ ಕನಕದಾಸರ ಕನಸಿನಲ್ಲಿ ಸುಳಿದರಲ್ಲಿಕ್ಕಿಲ್ಲ. ಅಂದರೆ ನೋವನ್ಯನುಭವಿಸಿ ಕಂಡಿಯ ಮೂಲಕವಾದರೂ ಅಖಂಡನನ್ನು ದರ್ಶಿಸುವುದು ಗೊತ್ತಿತ್ತೇ ಹೊರತು ಯಾರನ್ನೂ, ಯಾವುದನ್ನೂ ಪ್ರತಿಭಟಸುವ ಇಲ್ಲವೇ ಭರ್ತ್ರನೆಗೃಹ್ಯವ ಮನೋಧಮ್ಯ ಅವರದ್ವಾಗಿರಲಿಲ್ಲ. ಅಷ್ಟೇ ಅಲ್ಲ, ಅನ್ಯಾಯಿದ ಬಗೆ ಸಾಕ್ಷಿಕ ವಿರೋಧವನ್ನೂ ಅವರಲ್ಲಿ ನಾವು ಕಾಣಲಾರೆವು. ಆದ್ದರಿಂದ ಬಂಡಾಯ ಭಾವನೆ ಅವರಲ್ಲಿ ವಿಂಡಿತ ಮೂಡಿರಲಾರದು. ಸಿರಿತನದ ನಿಸ್ಸಾರವನ್ನೂ ಬಡತನದ ನಿಸ್ಸಂಗತ್ಯವನ್ನೂ ಕಂಡುಕೊಂಡಿದ್ದ ಆ ಪ್ರಾಣಾನುಭವಿಗೆ ಹಣದ ಬಣ್ಣವೇ ಮರೆತು ಹೋಗಿತ್ತು ಎಂದ ಮೇಲೆ ಧನಿಕ ದರಿದ್ರ ಎಂಬ ಪ್ರಶ್ನೆ ಅವರನ್ನು ಕಾಡಿರಲ್ಲಿಕ್ಕಿಲ್ಲ. ಸಮಸ್ತವೂ ಅವನ ಕರುಣಪೂರ್ವಾದವೆಂದು ಭಾವಿಸಿದ್ದ ಸಮದರ್ಶಿಯ ಬಳಿಗೆ ಭಾಷೆ ಬಂದು ತನ್ನ ಸಮಸ್ಯೆಗೆ ಪರಿಹಾರವನ್ನು ಜೀಡಿರಲ್ಲಿಕ್ಕಿಲ್ಲ. ಆ ಕಾರಣ ಸಂತಕವಿ, ಭಕ್ತಕವಿ, ದಿವ್ಯದೃಷ್ಟಾರ, ದಾರ್ಶನಿಕ, ಅನುಭಾವಿ, ಅಪರೋಕ್ಷ ಜ್ಞಾನಿ, ಆದಿಕೇಶವನ ಅವಿಜ್ಞಾನ್ಯ ಭಕ್ತ, ವಿಶ್ವಮಾನವ ಕನಕದಾಸ ಇವೆಲ್ಲಪುಗಳಿಗೂ ಅತೀತನಾದವನು. ಅನ್ಯಾದ್ಯತೆ, ಅಮೇರಿಯ ವೈಕ್ಯಾತ್ಯಾ ಆತ. ಅವನು ತನ್ನ ಮನೋವಲಯದಲ್ಲಿ ಪುಟಿದೆದ್ದ ಭಕ್ತಿಯ ಕಾರಂಜಿಗೆ ರಾಮಧಾನ್ಯ ಚರಿತ್ತೆ ಎಂಬ ಒಂದು ಪ್ರಾಣಾಳಿಯನ್ನು ನಿಮಿಷಿದ್ದಾನೆ ಎಂದು ಹೇಳಬಹುದು.

ಇಷ್ವಾದರೂ ರಾಮಧಾನ್ಯ ಚರಿತ್ರೆಯ ಅಸ್ತಿತ್ವ ಅಡಗಿರುವುದು ಅದರಲ್ಲಿದೆ ಎನ್ನುಲಾದ ಮುಕೀಯ ವಿಡಂಬನೆಯಲ್ಲಿ, ಬಂಡಾಯ ಪ್ರಾಜ್ಯಿಂದಲ್ಲ, ಭಾಷೆಯ ಶ್ಲೇಷೆಯಿಂದಲ್ಲ ಅಧವಾ ಬೃಹತ್ ರಾಮಾಯಣ ಸಂಗ್ರಹಗೊಂಡಿದೆ ಎಂಬುದರಿಂದಲೂ ಅಲ್ಲ, ಅದರಲ್ಲಿ ಎದ್ದು ಕಾಣುವ ಸಂಭಾಷಣೆಯ ಶ್ರೀಮಂತಿಕೆಯಲ್ಲ;

ಅಲ್ಲಿನ ನಾಟಕೀಯತೆಯಲ್ಲಿರುವ ಗಂಡುಗುಣದಲ್ಲಿ. ಆದರೆ ಒಂದು ಮಾತು: ಕನಕದಾಸರು ಪಂಪನಂತೆ ಭಾಷಣಕಾರರು; ರನ್ನನಂತೆ ಅಥವಾ ರಾಘವಾಂಕನಂತೆ ಮಾತಿನ ಚಕಮಕಿಯ ಕಿಡಿಕಾರಿಸುವವರಲ್ಲ. ಅವರ ಗ್ರಾಮೀಣ ಸೋಗಡು ತುಂಬಿದ ಬನಿಯುಳ್ಳ ಭಾಷೆ, ಅವರ ವಸ್ತುವಿನ್ಯಾಸದ ವಿಶಿಷ್ಟತೆಗೆ ಸಮಸ್ಥಧಿರ್ಯಾಗಿ ನಿಂತಿದೆ ಎನ್ನಬಹುದು.

ಗೌತಮ ಮಹಾಮುನಿಯು ಶ್ರೀರಾಮನಿಗೆ ‘ನಮ್ಮುರು ದೇಶಕತ್ತಿಶಯ ನರೆದಲೆಗನೇ ವಾಸಿ’ ಎಂದ ಶಾಡಲೇ ಸಿಡಿದ್ದ ವ್ರೀಹಿ, ‘ಎಲ್ಲ ಧರ್ಮದ ಸಾರವನ್ನೂ ಬಲ್ಲ ನೀವು ಅಜ್ಞರಂತೆ ನುಡಿವುದು ಉಚಿತವಲ್ಲ. ನೆಲ್ಲು ನಾನಿರೆ, ಗೋದಿ ಹೊದಲಾದೆಲ್ಲ ಧಾನ್ಯಗೋರಲು ಇದರಲ್ಲಿ ಬಲ್ಲಿದನು ನರೆದಲೆಗನೆಂಬುದಿದಾವ ಮತ?’ ಎಂದು ದಟ್ಟಿಸಿ ನುಡಿಯುತ್ತಾನೆ. ಅನಂತರ ನರೆದಲೆಗನನ್ನು ತರಾಟಿಗೆ ತೆಗೆದು ಕೊಳ್ಳುತ್ತಾನೆ:

‘ಪನೆಲೆವೋ ನರೆದಲೆಗ ನೀನು ಸಮಾನನೇ ಎನಗೆ? ಕುಲಹೀನ, ಮತಹೀನ, ಬುಧರು ಜರೆದು ನಿರಾಕರಿಸಿ ಬಿಡಲಂತು ನೀ ಶಾದ್ರಾನ್ಯವಾದೆಯಲ! ಬಾಹಿರ, ನಡೆ ಸಾಕು ನೀನಾವ ಮಾನ್ಯನು’ ಎಂದು ಜರೆದು ಜಂಕಿಸಿ ನುಡಿದು, ಮುಂದೆ ತನ್ನ ಮಹಿಮೆಯನ್ನು ಕೊಳ್ಳಿಕೊಳ್ಳುತ್ತಾನೆ:

‘ಕ್ಷಿತಿಯಂಪರಾಪರಂಯನದಲ್ಲಿ, ಸುಪ್ರತ, ಸುಭೋಜನ, ಪರಮ ಮಂತ್ರಾಕೃತೆಗಳಲ್ಲಿ, ಶುಭಶೋಭನದಲಾರತಿಯಲ್ಲಿ, ಕ್ರತುಗಳೆಯಲ್ಲಿ, ಅರಮನೆಯಲ್ಲಿ ಪ್ರತಿದಿನವು ರಂಜಿಸುತ ದೇವರಿಗಿತಯದ ಸ್ವೇಚ್ಛದಲ್ಲಿ, ಬ್ರಹ್ಮರ ಸಮಾರಾಥನೆಯಲ್ಲಿ, ವಿದ್ಯಾರಂಭ ಕಾಲದಲ್ಲಿ, ಹರಿದವಸದ್ವಾಪಾಸನೆಗಳಲ್ಲಿ, ಹೊಸವನೆಯೂ ಪುಣ್ಯಾಚರನೆಯಲ್ಲಿ, ಮದುಮಕ್ಷಣಿಗೆ ಸೇಸೆಯಿಡುವೆಡೆಯಲ್ಲಿ, ಗಂಥಾಕ್ಷತೆಯಿಂದಸೆವ ವಿಪ್ರರ ಘಾಲದಲ್ಲಿ ನಾನು ಮರೆಯುತ್ತೇನೆ. ಅಲ್ಲದೆ, ಪರಿಮಳದ ಚಂದನದ ತರುವಿಗೆ ಸರಿಯೆ ಒಣಿದ ಕಾಷ್ಟ? ಗೋವದು ಕರೆದ ಹಾಲಿಗೆ ಕುರಿಯ ಹಾಲಂತರವೇ? ಪರಮ ಸಾಹಸಿ ಏರ ಹನುಮಗೆ ಮರದ ಮೇಲಣ ಕಪಿಯು ಸಮನೇ? ಸುರನದಿಗೆ ಕಾಡಜಳ್ಳ ಸರಿಯೆ? ಗರುಡನ ಮರಿಗೆ ಹದ್ದಂತರವೇ? ಹಂಸಗೆ ಬಕನು ಹೋಲುವುದೆ? ಮರಿಕೋಗಿಲೆಗೆ ವಾಯಸ ಜೋಡಿಯೆ? ನರೆದಲೆಗ ಸಾಕಿನ್ನು ನೀನಾವ ಮಾನ್ಯನು?’

ವ್ರೀಹಿಯ ಭಾಷಣದ ನಂತರ ನರೆದಲೆಗನ ಸರದಿ. ಸಭಾಮಧ್ಯದಲ್ಲಿ ಎದ್ದು ನಿಂತ ನರೆದಲೆಗ ತನ್ನ ಮಾತಿನ ಬಾಣಗಳನ್ನು ಪುಂಖಾನುಪುಂಖಿವಾಗಿ ಬಿಟ್ಟು,

‘ನುಡಿಗೆ ಹೇಸದ ಭಂಡ ನಿನೆಲ್ಲಾಳು ಕೊಡುವುದೇ ಮಾರುತ್ತರವ! ಕಡು ಜಡನಲಾ, ಸತ್ಯಹೀನನು ನೀನು. ಬಡವರ ಕಣ್ಣತ್ತಿ ನೋಡೆ. ಧನಾಢ್ಯರನು ಬೆಂಬತ್ತಿ ನಡೆವುದಪೇಕ್ಕೆ ನಿನ್ನದು; ಬಾಣಂತಿಯರಿಗೆ ರೋಗಿಗೆ ಪಧ್ಯ ನೀನಹೆ. ಹಣದ

ಬಾಯಿಗೆ ತುತ್ತು. ಇಂಥವನಾದ ನಿನ್ನ ಜನ್ಮ ನಿರಘರಕ. ಸತ್ಯದಿನದಾರಭ್ಯ ಮನುಜರು ಕರ್ಮವ ಹೊತ್ತು ಹಿಂಡವನಿತ್ತ ತಪ್ಪದೆ ಮತ್ತೆ ವಾಯಸಕುಲವ ಕರೆಕರೆದು ತುತ್ತನಿಡುವರು. ಎಣ್ಣು ದಖ್ಯಗೆ ತೆತ್ತಿಗನು ನೀನು. ಮಳೆದೆಗೆದು ಬೆಳೆಯಡಿಗಿ ಕ್ಷಾಮುದ ವಿಳಯ ಕಾಲದೊಳನ್ನುವಿಲ್ಲದೆ ಅಳವ ಪ್ರಾಣಿಗಳನಾದರಿಸಿ ಸಲಹಿದವನು ನಾನು, ನೀನಲ್ಲ. ಬಡವ ಬಲ್ಲಿದ ಎಂಬ ಪಕ್ಷಪಾತ ನಿನ್ನಲ್ಲಿದೆ, ನನ್ನಲ್ಲಿ; ನಾನು ಸಮದರ್ಶ. ನೀನು ಸತ್ಯವರ ಪ್ರತಿಬಿಂಬ ರೂಪನಿದ್ದಿಯೆ. ಹೆಚ್ಚೇನು ನಪುಂಸಕನಾದ ನಿನ್ನೊಡನೆ ವಾದ ಮಾಡುವುದೇ ಉಚಿತವಲ್ಲ.'

ಇತ್ತಂಡದಲ್ಲಿ ವಿದ್ಯೇಷ ಹೆಚ್ಚಿ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಕಂಡು ಶ್ರೀರಾಮನು ಇಬ್ಬರನ್ನು ಸೇರಿಯಲ್ಲಿಡುವಂತೆ ಆಷ್ಟು ಮಾಡುತ್ತಾನೆ. ಏಕು ತಿಂಗಳ ಸೇರಿಮನೆ ವಾಸದ ಅನಂತರದಲ್ಲಿ ಸಾರ್ವಭೌಮ ಶ್ರೀರಾಮನು ಅಯೋಧ್ಯೆಗೆ ಕರೆಸಿ, ಇಬ್ಬರನ್ನು ವಿಚಾರಣೆಗೆ ಒಳಗು ಮಾಡಿದಾಗ ಸಾರ ಹೃದಯಿದ ನರೆದಲೆಗೆ ಗಟ್ಟಿಯಾಗಿದ್ದ, ಆದರೆ ನಿನ್ನರಗೂಂಡ ವ್ರೀಹಿ ಕಾಂತಿಹೀನನಾಗಿ ಕರಗಿಹೋಗಿದ್ದ. ನರೆದಲೆಗನ ಗಟ್ಟಿನವನ್ನು ಕಂಡ ರಾಘವನು ಅವನಿಗೆ ತನ್ನ ಹೆಸರಿಟ್ಟು. ಅಂದಿನಿಂದ ನರೆದಲೆಗನಿಗೆ 'ರಾಗಿ' ಎಂದು ಹೆಸರಾಯಿತು !

ವಸ್ತು ವಿನ್ಯಾಸ ಕುರಿತ ಕವಿಯ ಚಮತ್ವತ್ವಿ ಏನೇ ಇರಲಿ, ಕಸುವುಳ್ಳ ಮಾತಿನ ವಾದದಿಂದಾಗಿ ಕೃತಿಯ ಸಮಗ್ರಿಲ್ಲಕ್ಕೊಂದು ಮೆರಗು ಬಂದಿದೆ ಎಂದು ಹೇಳಬಹುದು.

ಹೆಸರೇ ಸೂಚಿಸುವಂತೆ ಹರಿಭಕ್ತಿಸಾರ ಹರಿನಾಮು ಸಂಕೀರ್ತನೆಯ ತುಳಸೀಹಾರ ! ವಿಷ್ಣು ಪಾರಮ್ಯದ ಪುಣ್ಯಕೃತಿ ! ಭಕ್ತಿಯೆ ಭಾಗೀರಥಿಯಾಗಿ ಕನ್ನಡಕ್ಕೊಡಗಿಬಂದ ತೀರ್ಥಸಾಹಿತ್ಯ ! ಜಗನ್ನಾಟಕ ಸೂತ್ರಧಾರಿಯಾದ ಶ್ರೀಹರಿಯ ದಶಾವಶಾರಗಳ ನೆನಹಿನ ಹಿನ್ನಲೆಯಲ್ಲಿ ಅವನ ಕುರಿತ ಪ್ರಾಂಜಲ ಮನದ ಪರಿಶುದ್ಧ ಭಾವನೆಯ ಭಕ್ತಿ ಓತಪ್ರೇತವಾಗಿ ಹರಿದಿದೆ ಇಲ್ಲ. ಪ್ರತಿ ಪದ್ಯವೂ ಮುಕ್ತಾಯಿವಾಗುವ 'ರಕ್ಷಿಸು ನಮ್ಮನನವರತ' ಎಂಬ ಬೇಡಿಕೆ ಭಕ್ತಿಭಾವದ ಅನನ್ಯತೆಯ ಪ್ರತೀಕ.

ಗತಿವಿಹೀನರಿಗಾರು ನೀನೆ

ಗತಿ ಕರ್ಕಾ ಪತಿಕರಿಂಬಿಕೊಡು ಸ

ದ್ವಿತೀಯ ನೀನೆಲೆ ದೇವ ನಿನಗಪರಾಧಿ ನಾನಲ್ಲ

ಶ್ರುತಿ ವಚನವಾಡುವುದು ಶರಕಾ

ಗತರ ಸೇವಕನೆಂದು ನಿನ್ನನು

ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ.

ಇಲ್ಲಿ ಅಭಿವೃದ್ಧಕ್ಕವಾಗುವ ಭಕ್ತಕವಿಯ ಆರ್ಥತೆ ಅನನ್ಯ ಶರಣತೆ ಮತ್ತು

ನೈಷಿಕ ಭಕ್ತಿಯ ಅನುಮೋದನೆ ನಿಜಕ್ಕೂ ಶಾಫ್ಣಿಯ. ಇಲ್ಲಿನ ಎಲ್ಲ ಭಾವಿನಿಗಳಲ್ಲಿ ಭಕ್ತಿ ರಸ ತುಂಬಿ ತುಳುಕಿರುವುದು ಕಂಡುಬರುತ್ತದೆ.

ಈ ಬಗೆಯ ವೈಷ್ಣವ ಭಕ್ತಿಯ ವೈಭವದ ಜೊತೆಯಲ್ಲಿ ಕಾವ್ಯ ವೈಲಿರಿಯು ತೆಕ್ಕೆ ಬಿದ್ದಿರುವುದು ಕಂಡು ಬರುತ್ತದೆ. ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕ್ಷೇವಲ್ಯ ಪತಿ ನೀನು; ಏನು ಬಲ್ಲನೊ ನಾನು ನೇರೆ ಸುಜಾತ್ವ ಮೂರುತಿ ನೀನು’ ಎಂಬ ಅಣು-ಘನಗಳ ವಿಶೇಷಣೆಯಲ್ಲಿ, ‘ವರುಷ ನೂರಾಯುಷ್ಯ ಅದರೊಳಗೆ ಇರುಳು ಕಳಿದ್ದೇವತ್ತು, ಐವತ್ತರಲ್ ವಾರ್ಧಾಕ, ಬಾಲ್ಯ, ಕೌಮಾರದಲ್ ಮೂರತ್ತು ಇರದೆ ಸಂದುದು ಬಳಿಕ ಇಪ್ಪತ್ತು ವರುಷ’ ಎಂಬ ಆಯುಮಾನದ ಶೇಷ ನಿಷ್ಠೆಯಲ್ಲಿ, ‘ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೇ’ ಎಂಬ ಸಾರಜ್ಯದಲ್ಲಿ, ‘ಸತ್ಯವರಿಗಳಲೇಕೆ ತನ್ನನು ಹೆತ್ತಪರು ಹೊತ್ತಪರುಗಳು ತಾವ ಸತ್ಯ ಹೊಗುವರಲ್ಲಿದ್ದಾಳಿವರೇ’ ಎಂಬ ಕಟುಸತ್ಯ ಘೋಷಣೆಯಲ್ಲಿ, ‘ಹಸಿವರಿತು ತಾಯ ತನ್ನ ತಿತುವಿಗೆ ಒಸೆದು ಮೋಲೆ ಕೊಡುವಂತೆ;’ ‘ಗಿಳಿಯ ಮರಿಯನು ತಂದು ಪಂಜರೊಳಗೆ ಪೋಷಿಸಿ ಕಲಿಸಿ ಮೃದು ನುಡಿಗಳನು ಲಾಲಿಸಿ ಕೇಳ್ಳ ಪರಿಣತರಂತೆ, - ಇವೇ ಮೋದಲಾದ ಜಿಚಿತ್ಯಪೂರ್ಣ ಉಪಮೆಗಳ ಅಳವಡಿಕೆಯಲ್ಲಿ, ‘ಎಂಟು ಗೇಣಿನ ದೇಹ ರೋಮಗಳೆಂಟು ಕೋಟಿಯೆ ಕೇಲ್ಲಿಂಟಿಂಟು ಮಾಂಸಗಳಿಂದ ಮಾಡಿದ ಮನೆಯ’ ಎಂಬ ನೈಜ ರೂಪಕ ಅಥವಾ ಕಾವ್ಯಪ್ರತಿಮೆಯ ನಿರ್ಮಾಣದೇಜೆಯಲ್ಲಿ, ‘ತಾಮರಸದಳ ನಯನ ಭಾಗವ ರಾಮ ಹಲಧರರಾಮ ದಶರಥ ರಾಮ ಮೇಷ ಶಾಮು ಸದ್ಗುಣಧಾಮ ನಿಸ್ಮಿಮ’ ಎಂಬಲ್ಲಿನ ಪ್ರಾಸಾನುಪ್ರಾಸಂಯುಕ್ತ ನಾದಲೋಲುಪತೆಯಲ್ಲಿ ಪ್ರತಿ ಪದ್ಧತಲ್ಲಿ ಅಭಿವೃಕ್ಷಗೊಳ್ಳುವ ಭಕ್ತಿ ಸ್ವಷಟ್ಟೆಯಲ್ಲಿ ಅದಕ್ಷನುಗುಣವಾದ ಶೈಲಿಯ ಸೂಬಗು ಸೌಂದರ್ಯದಲ್ಲಿ ಭಾವ ಮಾಧುರ್ಯದಲ್ಲಿ ಭಾಷೆಯ ಬಂಧುರತೆಯಲ್ಲಿ ಭಾಮಿನಿಯ ಓಷ ವೈಭವಗಳಲ್ಲಿ ಕವಿ ಕನಕದಾಸರ ಕಮನೀಯ ಕಾವ್ಯಗುಣ ಎದ್ದು ಕಾಣುತ್ತದೆ.

ಶಿಷ್ಟ ಸಾಹಿತ್ಯದ ಸೃಷ್ಟಿಗೆ ಜನಪದವೇ ಮಾತೃಗಭ್ರ ನಳನ ಕಥೆ ಇದಕ್ಕೆ ಅಪವಾದವಾಗಿಲ್ಲ. ಅದರ ತಾಯಿಬೇರಿರುವುದು ಜಾನಪದದಲ್ಲಿಯೇ. ಪ್ರಾಚೀನ ಯುಗದ ಚಾರಣ ಗೀತೆ ಅವಾಜಿಣಿದಲ್ಲಿ ಕಾವ್ಯ ಮಹಾಕಾವ್ಯ ಆದಂತೆ ನಳನ ಕಥೆ ಒಂದು ವಿಂಡಕಾವ್ಯವಾಗಿ ರೂಪಗೊಂಡಿದೆ. ವ್ಯಾಸಮುನಿ ತನ್ನ ಮಹಾಕಾವ್ಯಕ್ಷೋಂದು ಆಯಾಮ ಒದಗಿಸಲು ನಳ, ಹರಿಶ್ವಂದ್ರ ಮೋದಲಾದ ಕಥಾನಕಗಳನ್ನು ಜನಪದದಿಂದಲೇ ಆಯುಕ್ತಂಡಿದ್ದಾನೆ, ಉಪಾಖಾನಗಳಾಗಿ ರೂಪಿಸಿ ಅಳವಡಿಸಿದ್ದಾನೆ. ಹರಿಶ್ವಂದ್ರ ಸತ್ಯಕೈ ಸಂಕೇತವಾದರೆ, ನಳ ಆದರ್ಥ ಪ್ರೇಮದ ಪ್ರತೀಕವಾಗಿದ್ದಾನೆ. ಜಾನಪದೀಯವೂ ಜನಪ್ರಿಯವೂ ಆದ ನಳನ ಕಥೆ

ವೇದ ಭಾಷ್ಯಣ ಆರಣ್ಯಕ ಇತಿಹಾಸಗಳಿಗಂತಲೂ ಪ್ರಾಚೀನತಮವಾದುದು. ರಾಮಾಯಣದಲ್ಲಿ ಪ್ರಾಸಂಗಿಕವಾಗಿ ೧೦ದೇಡೆ, ನಳ ದಮಯಂತಿವ ಎಂಬ ಉಲ್ಲೇಖ ದೊರೆತರೆ ಮಹಾಭಾರತದ ವನಪರ್ವದಲ್ಲಿ ಇಪ್ತತೆಂಟು ಅಧ್ಯಾಯಗಳಷ್ಟು ವ್ಯಾಖ್ಯಾತಿಯಳ್ಳಿ ೧೦ದು ಕಾವ್ಯ ಕಾಸಾರವೇ ಆಗಿ ರೂಪಗೊಂಡಿದೆ. ವ್ಯಾಸರ ಅನಂತರದಲ್ಲಿ ಇದು ಅನೇಕ ಕವಿ ನಾಟಕಕಾರರಿಗೆ ಆಕರಷಣೆಯಾಯಿತು. ಮುಂದಿನವರು ಕರ್ಮನಿಷ್ಟೆಯ, ಕರ್ಷಸಂಹಿತ್ಯಾತೆಯ ನೀತಿಜೋಧಕ ಕತೆಯಾಗಿ, ಇಲ್ಲವೇ ದೈವ ಎನ್ನುವುದು ೧೦ದು ಅಪ್ರತಿಹತ ಶಕ್ತಿ ಎಂದು ಸಾರುವ ವಿಧಿವಾದ ಪ್ರತಿಪಾದಕ ಕಾವ್ಯವಾಗಿ ಇಲ್ಲವೇ ಅಳಿಕಾಮ ಕರಿಗಿ ಪರಿಶುದ್ಧ ಪ್ರೇಮವಾಗಿ ಪರಿಣಮಿಸಿದ ಪ್ರಾಣ ವಸ್ತುವಾಗಿ ಮಾರ್ಪಡಿಸಿ ರೂಪಿಸಿಕೊಂಡರು. ಸಂಸ್ಕೃತದ ಪಂಚ ಮಹಾ ಕಾವ್ಯಗಳಲ್ಲಿ ೧೦ದಾದ ನೈಷಘಂ ವಿಧ್ವಂಸಾಷಧಂ ಎಂಬ ಭಾವನಾ ವಿಮರ್ಶೆಗೆ ಪೂತ್ರವಾದ ಶ್ರೀದಹಂನ ನೈಷಘಂಯ ಚರಿತ, ತ್ರೀವಿಕ್ರಮ ಭಟ್ಟನ ‘ನಳಚಂಪ’, ವಾಮನಭಟ್ಟನ ‘ನಳಾಭ್ಯದರ್ಯ’ ಮೊದಲಾದ ಕಾವ್ಯಗಳು, ಆಯುಷ್ಕ್ಯಮೇಂದ್ರನ ‘ನೈಷಘಂಯಾನಂದ’, ರಾಮಚಂದ್ರ ಸೂರಿಯ ನಳವಿಲಾಸ; ನೀಲಕಂಠ ದೀಕ್ಷಿತನ ನಳಚರಿತ, ವೆಂಕಟಾಯನ ಭ್ಯೇಮೀ ಪರಿಣಯ’ ಮೊದಲಾದ ನಾಟಕಗಳು ಪ್ರಸಿದ್ಧವಾಗಿವೆ. ಕನ್ನಡದಲ್ಲಿ ಸುಮಾರು ಹದಿಮೂರನೆಯ ಶತಮಾನದವನೆನ್ನಲಾದ ಚೌಂಡರಸನ ನಳಚಂಪ ಉಪಲಭಿರುವ ಮೊತ್ತ ಮೊದಲ ನಳನ್ನಪಕಾವ್ಯ. ಕುಮಾರವ್ಯಾಸ ಭಾರತದಲ್ಲಿ ಕ್ಷಾತ್ರಿತಾಗಿ, ಯಕ್ಷಗಾನ-ಬಯಲಾಟಗಳಲ್ಲಿ ಬ್ರಹ್ಮತಾಗಿ ಬೆಳೆದು ನಿಂತಿದೆ. ಇವರೆಲ್ಲರ ಕೃತಿಗಳ ವಸ್ತು ಹೆಚ್ಚಿಗೆ ಕದಿಮೆ ಪವಿತ್ರಪ್ರೇಮ ಮತ್ತು ಪಾತಿವ್ಯಕ್ತ ಮಹಿಮೆ ಆಗಿದೆ. ಅದಕ್ಕೂ ಹೆಚ್ಚಿಗೆ ವಿಧಿವಾದವನ್ನು ವೈಭವೀಕರಿಸುವುದು. ಆದರೆ, ಈ ಬಗ್ಗೆ ನಳವಿಲಾಸ ನಾಟಕದ ಕರ್ತೃ ರಾಮಚಂದ್ರ ಸೂರಿ ಮಾತ್ರ ಅಪವಾದವಾಗಿದ್ದಾನೆ. ಅವನು ದೈವತಕ್ತಿಗೆ ಬಿದಲಾಗಿ ಮಾನವಶಕ್ತಿಯನ್ನು ಬಳಸಿ ಕೊಂಡಿದ್ದಾನೆ. ಕಲಿಪುರುಷನ ಬಿದಲು ನಾಟಕದಲ್ಲಿ ಚಿತ್ರಸೇನನೆಂಬ ಮಾನವ ಪಾತ್ರವನ್ನು ತಂದು ೧೦ದು ನಾಟಕದಲ್ಲಿ ಹೊಸ ತಿರುವು ಕೊಟ್ಟಿದ್ದಾನೆ.

ವ್ಯಾಸ ಭಾರತಕ್ಕೂ ಸೂರಿಯ ನಲವಿಲಾಸಕ್ಕೂ ಇನ್ನೂ ಕೆಲವು ವ್ಯಾತ್ಯಾಸಗಳಿವೆ. ಮಹಾಭಾರತದಲ್ಲಿ ನಲನ ತಂದೆಯ ಹೆಸರು ಏರಸೇನ, ನಳವಿಲಾಸದಲ್ಲಿ ನಿಷಧ ಎಂದು; ಅಲ್ಲಿ ನಳನ ಸಹೋದರ ಮುಷ್ಟರ, ಇಲ್ಲಿ ಕೂಬರ; ಅಲ್ಲಿ ತಮ್ಮನಾದ ಮುಷ್ಟರ ಪ್ರತಿನಾಯಕ. ಇಲ್ಲಿ ದಮಯಂತಿಯನ್ನು ಅಭಿಲಂಕಿಸುವ ಜೇದಿರಾಜ (ಕಲಜುರಿಪತಿ) ಚಿತ್ರಸೇನ; ಅಲ್ಲಿ ದಮಯಂತಿಯ ಹೆಸರು ಬರುವದಿಲ್ಲ, ಇಲ್ಲಿ ಮುಷ್ಟವತಿ ಎಂದಿದೆ; ಅಲ್ಲಿ ನಳದಮಯಂತಿಯರ ಪರಸ್ಪರಾನುರಾಗಕ್ಕೆ ಹಂಸಪಟ್ಟಿ ನಿಮಿತ್ತ ಮತ್ತು ಅದರದೇ ದೌತ್ಯ, ಇಲ್ಲಿ ಕಲಹಂಸನೆಂಬ ನೇಟಿಗ ಕಾರಣ; ಅಲ್ಲಿ ಲೋಕಪಾಲಕರಿಂದಾದ ನಲದೌತ್ಯವಿದ್ದರೆ, ಇಲ್ಲಿ ಅದರ ಸುಳವೇ ಇಲ್ಲ; ಅಲ್ಲಿ

ನಲನ ರೂಪವಿಕಾರಕ್ಕೆ ಕಾಕೋಟಿಕನು ನೇರ ಕಾರಣನಾದರೆ, ಇಲ್ಲಿ ಸರ್ವ ರೂಪದಲ್ಲಿ ಬಂದ ನಳನ ತಂದೆ ಕಾರಣ; ರೂಪವಿಕಾರದ ಅನಂತರ ಬಾಹುಕ ಎಂಬ ಹೇಸರು ಉಭಯ ಸಾವರಾನ್ಯ; ಅಲ್ಲಿನ ಖುತ್ತಪರಣ, ಇಲ್ಲಿ ದಧಿಪರಣನೇನಿಸಿದ್ದಾನೆ; ನಳ ವಿಯೋಗದನಂತರ ದಮಯಂತಿಯ ಜೇದಿರಾಜ ಸುಭಾಹುವಿನ ಗೃಹದಲ್ಲಿ ಆಶ್ರಯ ಹೊಂದಿದಳೆಂದು ಅಲ್ಲಿ ಬಂದರೆ, ಇಲ್ಲಿ ಖುತ್ತಪರಣನ ಸಮೀಪದಲ್ಲಿ ಎಂದು ಬರೆದಿದೆ; ನೂರು ಯೋಜನ ದೂರವನ್ನು ಅತಿಶೀಪ್ರವಾಗಿ ಕ್ರಮಸುವುದು ನಳನ ಅಶ್ವವಿದ್ಯೆಯ ಪ್ರಭಾವದಿಂದ ಎಂದು ಅಲ್ಲಿದ್ದರೆ, ಇಲ್ಲಿ ವೇಗದಲ್ಲಿ ಗಾಳಿಯನ್ನೂ ಗೆಲ್ಲಬಲ್ಲ ಕುದುರೆಗಳ ದಿವ್ಯ ತೇಜಸ್ಸಿನ ಪ್ರಭಾವದಿಂದ ಎಂದಿದೆ; ಅಲ್ಲಿ ನಳ ಮತ್ತು ಖುತ್ತಪರಣರು ಹಂಡಿನಪುರನನ್ನು ಸಾಯಂಕಾಲ ಪ್ರವೇಶಿಸಿದರೆ, ಇಲ್ಲಿ ನಳ ಮತ್ತು ದಧಿಪರಣರು ಪ್ರಾತಃಕಾಲ ಪ್ರವೇಶಿಸುತ್ತಾರೆ; ಅಲ್ಲಿ ನಳದಮಯಂತಿಯರ ಪುನಸ್ಸಮಾಗಮ ನಾಲ್ಕನೇ ವರ್ಷದಲ್ಲಾದರೆ, ಇಲ್ಲಿ ಹನ್ನರಂಡೇ ವರ್ಷದಲ್ಲಾಗುತ್ತದೆ; ಬಾಹುಕರೂಪಿ ನಳನು ಕಳುಹಿಸಿದ ಪಶುಮಾಂಸವನ್ನು ತಿಂದು ಅವನ ಕ್ಯಾರುಚಿಯ ಅನುಭವವಿದ್ದ ಅಲ್ಲಿನ ದಮಯಂತಿಯ ನಳನನ್ನು ಗುರುತಿಸಿದರೆ, ದಧಿಪರಣನ ಸೂಪಕಾರನ ಸೂರ್ಯಪಾಕ ಪ್ರೈಡಿಯನ್ನು ಕೇಳಿದ್ದ ಇಲ್ಲಿನ ದಮಯಂತಿಯ ಕಲಹಂಸನನ್ನು ಕಳುಹಿಸಿ, ಸ್ವಯಂವರ ಏಪಾಟಾಗಿದೆ ಎಂದು ಸುಳ್ಳಿ ಸುದ್ದಿ ಮುಟ್ಟಿಸಿ, ದಧಿಪರಣನನ್ನು ಆಹ್ವಾನಿಸಿ, ನಳನನ್ನು ಆಕಷಿಸುತ್ತಾಳೆ ಮತ್ತು ನಳನ ಮರಣವಾರ್ತೆಯನ್ನು ಕೇಳಿ ದಮಯಂತಿಯ ಜಿತಾರೋಹಣಕ್ಕೆ ಸಿದ್ಧಾಂತಾಗ, ಕುಂಡಿನಪುರದ ಪರಿಸರಕ್ಕೆ ಬಂದಿದ್ದ ನಳನು ದಮಯಂತಿಯ ಪ್ರೇಮ ಪ್ರಕರಣವನ್ನು ಕಂಡು, ತನ್ನ ಪಿತ್ರದೇವತೆಗಳನ್ನು ಸ್ಮರಿಸಿ, ಬಾಹುಕ ರೂಪವನ್ನು ತ್ಯಜಿಸಿ ನಿಜ ನಳನಾಗಿ ಪ್ರಕಟವಾಗುತ್ತಾನೆ.

ಇಂತಹ ಭಿನ್ನ ಬೆಳವಣಿಗೆಯ ಮೂಲಕ ಮೂಲವಸ್ತುವಿಗೆ ಹೊಸ ಚಾಲನೆ ಕೊಟ್ಟವನು ರಾಮಚಂದ್ರಸೂರಿ. ಅವನು ದ್ಯುವಾದವನ್ನು ದೂರಮಾಡಿ, ಮುರುಡ ವಾದವನ್ನು ಎತ್ತಿ ಹಿಡಿದಿರುವುದು ವಸ್ತುವಿನ ನೈಜ ವಿನ್ಯಾಸಕ್ಕೆ ಮೇರಗು ಹೊಟ್ಟಿದೆ. ಇಲ್ಲಿನ ನಳನಾಗಲಿ, ಜಿತ್ರಸೇನನಾಗಲಿ ಮಾನವ ಸಹಜ ದೊಬ್ರಲ್ಗಳನ್ನುಳ್ಳವರು. ಜಾಜಾಡುವ ಚಾಪಲ್ಯದಿಂದ ಇಬ್ಬರೂ ಮುಕ್ತರಲ್ಲ. ಹೀಗೆ ಮಾನವ ಮಟ್ಟದಲ್ಲಿ ಪಾತ್ರಗಳನ್ನು ಮುಟ್ಟಿ ಮೇರಿಸಿದ ಕೀರ್ತಿ ರಾಮಚಂದ್ರ ಸೂರಿಗೆ ಸಲ್ಲುತ್ತದೆ.

ಕನಕದಾಸರ ನಳ ಜರಿತೆಗೆ ಕನ್ನಡದಲ್ಲಿ ಒಂದು ಗೌರವದ ಸ್ಥಾನ ಮೀಸಲಿದೆ. ಕೇವಲ ಒಂಬತ್ತು ಸಂಧಿಗಳುಳ್ಳ ಒಂದು ವಿಂಡಕಾವ್ಯಾದರೂ ಓದುಗನಿಗೆ ಮಹಾ ಕಾವ್ಯದಪ್ಪ ಶ್ರುತಿಕೊಡುವ ಸತ್ಯಾಲಿ ಕೃತಿಯಾಗಿದೆ. ಅದಕ್ಕೆ ಮೂಲಕಾರಣ ಕನಕದಾಸರ ಕಥೆಗಾರಿಕೆ, ಅವರ ಹೃದ್ಯಶ್ಲೇಷಿ, ಭಾಮಿನಿಯ ಸುಭಗತೆ, ಪರಣನೇಗಳ ಸಹజತೆ. ಕೆಲವೇತೆಗಳಲ್ಲಿ ಕನಕದಾಸರು ವಾಗ್ಗೆಯಕಾರರೂ ಅಥವಾ ಕಾವ್ಯ ಪ್ರವಚನಕಾರರೂ

ಅಧವಾ ಹರಿಕಥೆದಾಸರೇಂ ಆಗಿಬಿಡುತ್ತಾರೆ. ಕಥೆಯನ್ನು ಪದೇ ಪದೇ ಹಾಡಿ ಹೇಳಿ ರೂಢಿಯಾಗಿರುವಂತೆ ನಿರಗ್ರಜವಾಗಿ ತಮ್ಮದೇ ಆದ ಧಾಟಿಯಲ್ಲಿ ನಿರೂಪಿಸಿಕೊಂಡು ಹೋಗುತ್ತಾರೆ. ಅದರಿಂದಾಗಿ ಅವರ ಅಭಿಪ್ರಾಕ್ತ ಜಾನಪದೀಯ ಸೌಗಡಿನಿಂದ ತುಂಬಿದೆ. ಕೃತಿ ಅವರ ನಿತ್ಯನುಷ್ಠಾನದ ಮರಾಣ ಕಾವ್ಯವಾದ್ದರಿಂದ ಅದರ ಒಳ ತಿರುಳು ದೈವಭಕ್ತಿಯಾಗಿ ದೈವಶಕ್ತಿಯ ಪ್ರತಿಪಾದಕ ವಸ್ತುವಾಗಿ ಮರೆದಿದೆ. ವ್ಯಾಸರಿತ್ತ ಕಥಾ ವಸ್ತುವಿನ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ಮಾಡಲು ಹೋಗಿಲ್ಲವಾದರೂ ಸಾಂದರ್ಭಿಕವಾಗಿ ತಮ್ಮ ಸ್ನೇಹಜ್ಞತೆಯನ್ನು ಮರೆಯದೆ ಬಿಟ್ಟಿಲ್ಲ. ಉದಾಹರಣೆಗೆ: ಹಂಸದರ್ಶನಕ್ಕೆ ಮುಂಚೆ ನಳನ ಬೇಂಟಿಯ ಬಣ್ಣನೇ ಬರುತ್ತದೆ. ಇಲ್ಲಿ ಬೇಂಟಿಗೆ ಹೋಗಲು ಒದಗಿದ ಸಂದರ್ಭವಂತೂ ತುಂಬಾ ಅರ್ಥಪೂರ್ಣವಾದದ್ದು. ವಿದರ್ಭದೇಶದ ಅರಸುಗುವರಿ ಭ್ರಮಿಯ ರೂಪಲಾವಣ್ಯಗಳ ಬಣ್ಣನೆಯನ್ನು ಬ್ರಾಹ್ಮಣೋತ್ಸಮರಿಂದ ಕೇಳಿ ಮಾರುಹೋದ ನಳನ ಮನ ಅನ್ಯಕ್ಕೆಳಸಿದಿದ್ದಾಗ, ವಿಪ್ರಲಂಬದ ವಿರಹಾವಸ್ಥೆಯಲ್ಲಿದ್ದಾಗ ಆ ತಾಪಕ್ಕೆ ಹೊಟ್ಟು. ತಿರುವಾಗಿ ಬರುತ್ತದೆ ಬೇಂಟಿ. ಬೇಂಟಿಯಿಂದ ಆಯಾಸಗೊಂಡ ನಳ ಬಹಿರುದ್ದಾನದ ಹೊಳದ ತಡಿಯಲ್ಲಿ ವಿಶ್ರಾಂತಪಡೆದ ಸಂದರ್ಭದಲ್ಲಿ ರಾಜಹಂಸೆ ಕಾರೇಸಿಕೊಳ್ಳುತ್ತದೆ. ಅಲ್ಲಿ ಹಂಸದೊತ್ತದ ಸುಂದರ ಕಲ್ಪನೆ ಬಂದಿದೆ. ಇದೇ ರೀತಿ ದೇವೇಂದ್ರನ ಆಜ್ಞೆಯಿಂತೆ ದಮಯಂತಿಯ ಅಂತಃಪುರಕ್ಕೆ ಬಂದ ನಳನು ತಾನಾರೆಂಬುದನ್ನು ಮೊದಲು ತಿಳಿಸುವುದೇ ಇಲ್ಲ. ಅವಳು ಕೇಳಿದರೂ, ‘ನಾನು ದೇವೇಂದ್ರನ ಕಡಯ ದೂತ; ಇಂದ್ರ, ಅಗ್ನಿ, ಯಮ, ವರುಣರಿಂದ ಅಜ್ಞಪ್ರಾನಾಗಿ ಬಂದಿದ್ದೇನೆ’ ಎಂದಷ್ಟೇ ಹೇಳಿ, ಆ ನಾಲ್ಕುರಲ್ಲಿ ಅವಳು ಯಾರನ್ನಾದರೂ ಒಲಿಯಬೇಕೆಂದು ಒತ್ತಾಯಿಸುತ್ತಾನೆ. ಆಗ ಸಿಟಿಗೆದ್ದ ದಮಯಂತಿ, ‘ನಳನೇ ನನ್ನ ಪತಿ. ಅವನುಇದರೆ ನನಗೆ ಮರಣವೇ ಗತಿ’ ಎಂಬ ನಿಧಾರದ ನುಡಿ ನುಡಿಯತ್ತಾಳೆ. ಅಪ್ರತ್ಯಕ್ಷವಾಗಿ ನಳನು ದಮಯಂತಿಯ ಮನದ ಪ್ರೇಮದಾಳವನ್ನು ಅಳಿದಂತಹ ಸುಂದರ ಸನ್ವೇಶ ನಿರ್ಮಣ ಕನಕದಾಸರದು. ಅದು ಅವರಿಗಿಂತಲೂ ಹಿಂದಿನವರಾದ ಚೌಂಡರಸನ ಕಲ್ಪನೆ. ಆದರೆ ಮಹಾಭಾರತದಲ್ಲಿ ಅಂತಃಪುರಕ್ಕೆ ಆಗಮಿಸಿದ ನಳನನ್ನು ನೀನಾರೆಂದು ಕೇಳಿದಾಗ, ‘ನಲಂ ಮಾಂ ವಿದ್ಧಿ ಕಲ್ಯಾಣಿ ದೇವದೂತಮಹಾಗತಂ’ ಎಂದು ನೇರವಾಗಿ ತನ್ನ ಹಸರು ಹೇಳಿಕೊಂಡು, ತಾನಲ್ಲಿಗೆ ಬಂದ ಉದ್ದೇಶವನ್ನು ತಿಳಿಸಿ ಬಿಡುತ್ತಾನೆ. ಮೂಲಕ್ಕಿಂತಲೂ ಇಲ್ಲಿನ ವಾಪಾರಣು ಅರ್ಥಪೂರ್ಣವಾಗಿದೆ. ಮುಂದೆ ಅಡವಿಯಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದ ದಮಯಂತಿಯನ್ನು ಬದುಕಿಸಿದ ಬೇಡನು ಅವಳ ರೂಪರಾತಿಗೆ ಮಾರುಹೋಗಿ, ಅವಳನ್ನು ಕಾಮಿಸಲು ಹೋದಾಗ ವ್ಯಾಸರ ಭ್ರಮಿ ಬೇಡನನ್ನು ತನ್ನ ಪಾತಿಪ್ರತ್ಯದ ಪ್ರಭಾವದಿಂದ ಸುಷ್ಟು ಹಾಕಿದರೆ, ಕನಕದಾಸರ ದಯಾಪೂಜೆ ದಮಯಂತಿ, ‘ಪ್ರಾಣ ಉಳಿಸಿದ ನೀನು ತಂದೆಗೆ ಸಮಾನ’

ಎಂದು ವಿವೇಕದ ಮಾತುಗಳನ್ನು ಹೇಳಿ, ಬೇಡನಲ್ಲಿ ಕಾಮ ಪ್ರೇಮವಾಗುವಂತೆ, ಪ್ರೇಮ ಭಕ್ತಿಯಾಗಿ ಪರಿಣಾಮಿಸುವಂತೆ ವಾದುತ್ವಾಳೆ. ಈ ಸನ್ನಿಹಿತದ ಪರಿವರ್ತನೆಯಿಂದಾಗಿ ದಮಯಂತಿ ಬೆಳಗಿದ ಮಾನವೀಯತೆ ಮೆಚ್ಚುವಂಥದು.

ಇಂತಹ ಕೆಲವು ಮಾಪಾಠಾಗಳಲ್ಲಿ ಕನಕದಾಸರ ಹೆಗ್ಲಿಕೆ ಇದೆ. ಆದರೆ ದೃವದ ಉತ್ಪಾದನೆಯಕ್ಕೆ ಬಿತ್ತರಿಸುವಲ್ಲಿ ಮೂಲಬಿಂದುವನ್ನು ವ್ಯಶಸ್ತಗೊಳಿಸಿಲ್ಲ. ಎಲ್ಲ ನಳಸ್ಯಪಕಾವ್ಯ, ಕಥೆ, ನಾಟಕಗಳು ಹೇಳಿಪುದನ್ನೇ ಇವರೂ ಹೇಳಿದ್ದಾರೆ. ಮಹಾಭಾರತದ ವನಪರ್ವ ಭಾಗದಲ್ಲಿ ಬರುವ ಇಪ್ಪತ್ತಿಂಟು ಅಧ್ಯಾಯಗಳ ಸುವಿಸ್ತಾರವಾದ ನಳೋಪಾಖ್ಯಾನವು ಕನಕದಾಸರ ನಳಜರಿತ್ಯಿಯಲ್ಲಿ ಕೇವಲ ಒಂಬತ್ತು ಸಂಧಿಗಳ ಖಂಡಕಾವ್ಯವಾಗಿ ರೂಪಗೊಂಡಿರುವುದನ್ನು ನೋಡಿದರೆ ಕನಕದಾಸರ ಸಂಗ್ರಹಶಕ್ತಿ, ವರ್ಣನೆಗೆ ಮನಗೊಡದ ಸಂಯಮ ಇವು ವೇದ್ಯವಾಗುತ್ತವೆ. ಕನಕದಾಸರಿಗೆ ಕಥೆ ಮುಖ್ಯವೇ ಹೊರತು ಶ್ರೀಹರಣನಂತೆ ವರ್ಣನೆ ಅಲ್ಲ. ಪರಿಚಯಹಾಕಾವ್ಯಗಳಲ್ಲಿಂದಾದ ಶ್ರೀಹರಣ (ಕ್ರಿ.ಶ. ೧೧ನೇಯ ಶತಮಾನ) ‘ನೈಷಾಧ್ರಿಯ ಜರಿತ’ ವರ್ಣನಾ ಪ್ರಥಾನ ಕಾವ್ಯ. ಕಥೆಯೇ ಇಲ್ಲದ ಕಾವ್ಯರಚನೆ ಹೇಗಿರುತ್ತದೆಂಬುದನ್ನು ತನ್ನ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾನೆ. ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿರುವಂತಿದೆ ಹರಣ. ಕೇವಲ ದಮಯಂತಿಯ ಸ್ವಯಂವರ, ಸ್ವಯಂವರದ ಅನಂತರದಲ್ಲಿ ಕಲಿಪುರುಜನಿಗೂ ಇಂದ್ರಾದಿ ದೇವತೆಗಳಿಗೂ ನಡೆಯುವ ವಾಗ್ಣಿದ ಮತ್ತು ಕಲಿಯ ನಾಸ್ತಿಕವಾದದ ಖಂಡನೆ, ಅಂತ್ಯದಲ್ಲಿ ನಳದಮಯಂತಿಯರ ಪ್ರಥಮಮಿಲನದ ಜೀವಿರುಳ ಬಣ್ಣನೆ- ಇದಿಷ್ಟೇ ಅಲ್ಲಿನ ಕಥಾಭಿತ್ತಿ. ಆದರೆ ಪ್ರಕಾಂಡ ಪಂಡಿತನೂ ಪ್ರಚಂಡ ತರ್ಕ-ಪ್ರಿಯನೂ ಅಪ್ರತಿಮ ಪ್ರತಿಭಾಶಾಲಿಯೂ ಆದ ಶ್ರೀಹರಣನು ಆ ಭಿತ್ತಿಯ ಮೇಲೆ ಅನ್ಯಾದೃತ ವರ್ಣಜಿತ್ತ ಗಳನ್ನು ಬಿಡಿಸಿದ್ದಾನೆ. ಇಂದುಮತ್ತಿ ಸ್ವಯಂವರವು ನಾಲ್ಕು ಸರ್ಗ-ಗಳಪ್ಪು ವ್ಯಾಪ್ತಿ ಹೊಂದಿದೆ. ನಾರಿಯರ ರೂಪಲಾವಣ್ಯಗಳ ವರ್ಣನೆಯಲ್ಲಿ ಹರಣ ಅದ್ವಿತೀಯ. ದಮಯಂತಿಯ ಜಿತವನ್ನಂತೂ ನಾನಾ ಬಣ್ಣಗಳಿಂದ ಬಿಡಿಸಿದ್ದಾನೆ. ವಿಪಲಂಬ ಶೃಂಗಾರದ ವರ್ಣನೆಯಲ್ಲಿ, ಮೃಹಾಸಿ ಮಲಗಿರುವ ನಿಸರ್ಗ ಸೌಂದರ್ಯದ ಬಣ್ಣನೆಯಲ್ಲಿ ಹರಣ ಯಾರಿಗೂ ಎರಡನೆಯವನಲ್ಲ. ಅದರಿಂದಾಗಿ ನೈಷಾಧ್ರ ಇಪ್ಪತ್ತರದು ಸರ್ಗ-ಗಳ ಎರಡು ಸಾವಿರದ ಎಂಟುನೂರ ಮೂವತ್ತು ಶೈಲೇಕಗಳ ಗಾತ್ರ ಪಾತ್ರವುಳ್ಳದ್ದಾಗಿದೆ.

ಶ್ರೀಹರಣ ಓವರ್ ದಾರ್ಶನಿಕ. ಆದಿ ಜಗದ್ದರು ಶ್ರೀಶಂಕರರನ ಅಂದ್ರ್ಯತ ದರ್ಶನದ ಪಾರಮ್ಯವನ್ನು ಅಭಿವೃತ್ತಿಕ್ಕೆವುದೇ ಅವನ ಮೂಲ ಉದ್ದೇಶವಾಗಿದೆ ನೈಷಾಧ್ರದಲ್ಲಿ. ಅದರಿಂದಾಗಿ ಅನ್ಯ ಧರ್ಮ ದರ್ಶನಗಳನ್ನು ಖಂಡಿಸುತ್ತಾನೆ. ‘ಖಂಡನ ಖಂಡ ಖಾದ್ಯದಂತಹ ಅಂದ್ರ್ಯತ ಪ್ರತಿಭಾ ಸೂರ್ಯನನ್ನು ಸೃಷ್ಟಿಸಿದ

ಈ ನ್ಯೆಯಾಯಿಕನಿಗೆ ನ್ಯೆಷಧ ಕಾವ್ಯ ಸಂದರ್ಭದ ತರ್ಕ ಕಷ್ಟವೇನಿಸಲಿಲ್ಲ. ಹೀಗೆ ವರ್ಣನಾಪ್ರಥಾನವೂ ತರ್ಕಭೂಯಿತ್ವವೂ ಅದ್ದ್ಯುತದರ್ಶನ ಪ್ರತಿಷ್ಠಾಪನೋದ್ದೇಶಿತವೂ ಆದ ಅರ್ಥ, ಅಪ್ರತಿಮಾವಾದ ಹಷಣ ಆಚಾರ್ಯಕೃತಿಯ ಜೊತೆಯಲ್ಲಿ ಕನಕದಾಸರ ನಳಿಕರಿತ್ಯೆಯನ್ನು ನಿಲ್ಲಿಸಿ ನೋಡಲಾಗದು. ಆದರೂ ಹಷಣನಿಗೆ ದರ್ಶನ-ವರ್ಣನೆಗಳು ಮುಖ್ಯವಾದಂತೆ, ಕನಕದಾಸರಿಗೆ ದ್ಯೇವ ಕಥನಗಳು ಮುಖ್ಯ ಎಂಬುದನ್ನು ಮರೆಯಲೂ ಆಗದು.

ಕನಕದಾಸರು ತಮ್ಮ ಮೋಹನ ತರಂಗಿಣಿಯಲ್ಲಿ ವಹಿಸಿದಪ್ಪು ಸ್ವಾತಂತ್ರ್ಯವನ್ನು ನಳಿಕರಿತ್ಯೆಯಲ್ಲಿ ವಹಿಸಿಲ್ಲ ಎಂದು ಹೇಳಬಹುದು. ಮೋಹನ ತರಂಗಿಣಿಯ ಕಥೆ (Story) ಮರಾಳ, ಭಾರತ ಭಾಗವತ ಹರಿವಂಶಾದಿಗಳಿಗೆ ಸೇರಿದ್ದು; ಆದರೆ ವಸ್ತು (Theme) ಅವರ ಸ್ಪಂತದ್ವ್ಯಾ ವಿಶ್ವಾಂತರಾಳದಲ್ಲಿ ಯಾವಜ್ಞೀವವೂ ನೂತನ ಜೀತನವಾಗಿ ಪ್ರಘಿಸುತ್ತಿರುವ ‘ಪ್ರೇಮ’ ಎಂಬ ಅದಮ್ಮ ಅವ್ಯಕ್ತ ಅಸಾಮಾನ್ಯ ಕ್ರಿಯಾಶಕ್ತಿಯೇ ಕಾವ್ಯದ ಕಥಾವಸ್ತು ಮತ್ತು ಕಥಾನಾಯಕ ! ಅಲ್ಲಿ ಬರುವ ಕಷ್ಟ-ರುಕ್ಕಿನೀ, ಪ್ರಯುಷ್ಯ-ರತಿ, ಅನಿರ್ಧ-ಲಾಷೆ ಎಲ್ಲರೂ ಆ ಶಕ್ತಿಯೋಡನೆ ಸ್ಪಂದಿಸುವ ಅಂಶವಾತ್ರರು. ಅಂತೆಯೇ ಕನಕದಾಸರಲ್ಲಿ ಮತ್ತೊಂದು ಗುಣ ಎಂದರೆ ಆದೃತನವನ್ನು ಅನಾದಿಗಳೆಡು ಹೊಂದಿಸಿ ಹೇಳುವುದು. ಉದಾಹರಣೆಗೆ ದ್ವಾರಕಾವತೀಯ ವರ್ಣನೆಯಲ್ಲಿ ಮಾಡಿರುವ ವಿಜಯನಗರ ವೈಭವದ ಸಮೀಕರಣ. ಇದು ನಳಿಕರಿತ್ಯೆಯಲ್ಲಿ ಅಲ್ಲಿ-ಇಲ್ಲಿ ಕಾಣಿಸಿಕೊಂಡಿದೆ. ಒಟ್ಟಿನಲ್ಲಿ, ಪ್ರಾಚೀನ ಮರಾಳ ಮಂಗಳಕಾವ್ಯಗಳಲ್ಲಿ ಸಮಾಲೀನ ಬದುಕನ್ನು ಬೆಸೆಯುವಲ್ಲಿ ಕನಕದಾಸರು ಯಶ್ಸಿಯಾಗಿದ್ದಾರೆ.

ಕನಕದಾಸರ ಕಾವ್ಯ ಶೈಲಿಯಲ್ಲಿ ಪ್ರಸಾದ ಗುಣವಿದೆ. ಅದು ಎಲ್ಲೆಡೆಯಲ್ಲಿ ಅಲ್ಕಿಷ್ಟ. ಆದರೆ ಪ್ರಭಾವಶಾಲಿ. ಅದರಲ್ಲಿ ಜಲಪಾತದ ನಿಘೋಣವಿಲ್ಲದಿದ್ದರೂ ಸಮಶೀಲನಲ್ಲಿ ಹರಿಯುವ ತಿಳಿ ತರಂಗಿಣಿಯ ಜುಳುಜುಳುಗ್ರಹ ಮಧುರ ಮಂಜುಳ ನಿನಾದ ತುಂಬಿದೆ. ಕವಿಯ ಭಾವ ಗುರುತಿಸುವಪ್ಪು ಸ್ವಷ್ಟ, ಅವರು ಬಳಸಿದ ಭಾಷೆ ತೆರೆದಿಡುವಪ್ಪು ಸ್ವಷ್ಟ ಹೆಚ್ಚು ಅಥವಾ ಹುಚ್ಚು ವರ್ಣನೆಗಳಿಲ್ಲವಾದರೂ ಬಣ್ಣಿತವಾದವು ಮನ ಮುಟ್ಟಿವಂಥವು. ಒಂದರು ಉದಾಹರಣೆಗಳು:

ಯಾವಾನವತಿಯಾದ ದಮಯಂತಿ-

ನಿರಿಗುರುಳ ಪವಳಾಧರದ ಉರು

ತರದ ತೋಳ್ಳಳ ಕಂಬುಕಂತದ

ತರಳ ನಯನದ ಸಂಪಗೆಯ ನಾಸಿಕದ ಪೇಸೋಸಲ

ಹರಿಯ ಮಧ್ಯದ ಹಂಸಗಮನದ

ಗುರು ಹುಡುಕದ ಕರಪಲ್ಲವದ ಸರ

ಸಿರುಹಮುಖಿ ನಲಿದಾಡುತ್ತಿದ್ದಳು ರಾಜಭವನದಲಿ

ಅಲೆ ಏರಿ ಅಲೆ ಇಳಿಯುವಂತಿರುವ ಗುಂಗುರುಗೂದಲಿನ ಅಂಗನೆ, ಹವಳದಂಥ ಚೆಂದುಟಿಯ ಚೆಲುವೆ, ಶೈಷ್ವ ನಳಿದೊಳುಗಳ ನಲ್ಲಿ, ಶಂಖ ವಿನ್ಯಾಸದ ವಂಪಕ್ತುದ ಬೆಡಗಿ, ಜಿಗರಿಗಂಗಳ ಜೆದುರೆ, ಸಂಪಗೆಯು ಸೊಂಪಾದ ಮೂರಿನ ಸೊಬಗಿ, ಬೆಳುದಿಂಗಳ ತೋರೆ ಹರಿಸುವ ವಿಶಾಲವಾದ ಹಣೆಯ ಸುಮಂಗಲೆ, ಸಿಂಹದಂಧಾ ಬಡನಡುವುಳ್ಳ ಬೆಡಗಿ, ಹಂಸಗಮನ ನಿಸ್ತೀಂಶೆ, ತುಂಬಿದೆದೆಯ ದುಂಡುರುಂಬೆ, ಜಿಗುರು ಕ್ಯೆಗಳ ಚೆನ್ನೆ, ತಾವರೆಯ ಜೆಲುವಾಂತ ಕ್ಷಾಂತಿಲಷ್ಟೆ – ಇಂತೆಲ್ಲ ವರ್ಣನೆಗಳಲ್ಲಿ ಹೆಣ್ಣಿನ ಅಂಗಾಂಗಗಳಲ್ಲಿ ಸಮೀಕೃತವಾದ ನಿಸಗ್ರದ ಸೊಬಗು ತುಂಬಾ ಸಹಜ ಹಾಗೂ ಸ್ವಾಭಾವಿಕ.

ಕಾಕೋಣೇಟಕನು ಕೆಜ್ಜಿದಾಗ ನಳನಲ್ಲಾದ ದೃಷ್ಟಿಕ ಬದಲಾವಣೆ ಹಾಗೂ ರೂಪ ವಿರೂಪದ ಬಣ್ಣನೆ ಹೀಗಿದೆ:

ದೊಡ್ಡ ಮೊಟ್ಟೆಯ ಗೂಸುಬೆನ್ನಿನ  
ಅಡ್ಡ ಮೋರೆಯ ಗಂಟುಮೂರಿನ  
ದೊಡ್ಡ ಕ್ಯಾಲುಗಳ ಉದುರಿದ ರೋಮ ಏಂಸೆಗಳ  
ಜಡ್ಟು ದೇವದ ಗುಜ್ಜುಗೂರಲಿನ  
ಗಿಡ್ಡ ರೂಪಿನ ಹರುಗ ಗಡ್ಡದ  
ಹೆಡ್ಡನಾದ ಕರೂಪಿತನದಲ ನೃಪತಿ ವಿಷದಿಂದ

VI-ಶಿಮಿ

ಇದಕ್ಕೆ ವಿವರಣೆಯೇ ಬೇಕಿಲ್ಲ. ಅಪ್ಪು ಸರಳ, ಅಪ್ಪು ನೈಸ್.

ಕನಕದಾಸರ ಸುಭಗ ಸುಂದರ ಶೈಲಿಗೆ ಸವಿಯೋಡನೆ ವಿವಾಹಮಂಟಪಕ್ಕೆ ಬಂದ ದಮಯಂತಿಯ ರೂಪರಾಜಿಯ ಬಣ್ಣನೆಯನ್ನು ಹೆಸರಿಸಬಹುದು. ದಮಯಂತಿ:

ಕುಡಿತೆಗಂಗಳ ಶಿರಿಮುಡಿಯ ಬಡ  
ನಡುವ ಸೆಳಿಪತಿ ಬೆಡಗಿನಲಿ ಹೊಂ  
ಗೊಡ ಮೊಲೆ ವೈಯಾರದುಡುಗೆಯ ಶಿರಿಯ ಸಡಗರದ  
ತೊಡರ ರ್ಯಾಣರ್ಯಾಣ ರವದ ಮೆಲ್ಲಿಡಿ  
ಯಿಡುವ ಗಮನದ ಭರದಿ ಕಿರುಬಿಮು  
ರಿಡುತ ಬಂದಳು ಸವಿಯೋಡನೆ ವಿವಾಹಮಂಟಪಕೆ

III-ಶಿಮಿ

ಕನಕದಾಸರ ಕವಿತಾ ಶಕ್ತಿಗೆ ಇವು ಕೆಲವು ಸಾಕು.

‘ರಾಗಿಂಶಿ’

ಸಾ.ಶಿ. ಮರುಳಂಯ್ಯ

ಇಂ-ಶಿ-ರಂಣಿ

~~XIV~~

**BLANK PAGE**

## ಕನಕದಾಸರ ಕಾವ್ಯ ಭಾಗ-೧

**BLANK PAGE**

X

ಕನಕ ಸಾಹಿತ್ಯ ದರ್ಶನ ಸಂಪುಟ ೨

ಕನಕದಾಸರ ಕಾವ್ಯ ಭಾಗ-೧  
(ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ ಮತ್ತು ನಜೆಚರಿತ್ರೆ)

ಸಂಪಾದಕರು  
ಡಾ. ಸಾ.ಶಿ. ಮರುಳೆಯ್ಯ



ಕನಕದ ಸಂಪಾದಕ

ಕನ್ನಡ ಮತ್ತು ಸಂಸ್ಕೃತ ಇಲಾಖೆ  
ಕನ್ನಡ ಭವನ, ಜಿ.ಸಿ.ಆರ್.ಸ್ಟೀ.  
ಬೆಂಗಳೂರು - ೫೬೦ ೦೦೨

X

KANAKA SAHITYA DARSHANA Vol-2 : A reprint of collection of poetical works of Kanakadasa; Edited by Dr. S.S. Marulaiah; Published by Dr. Manu Baligar, Commissioner, Department of Kannada and Culture, Kannada Bhavan, J.C.Road, Bengaluru - 560 002.

ಈ ಆವೃತ್ತಿಯ ಹಕ್ಕು : ಕನಾದಾರ ಸರ್ಕಾರ

ಮೊದಲ ಮುದ್ರಣ : ೧೯೭೧  
ಎರಡನೇ ಮುದ್ರಣ : ೨೦೧೨  
ಪ್ರತಿಗಳು : ೧೦೦೦  
ಪುಟಗಳು : xxvi + ೨೧೮  
ಬೆಲೆ : ರೂ. ೫೦/-

ರಕ್ಷಾಪುಟ ವಿನ್ಯಾಸ : ಯು.ಟಿ. ಸುರೇಶ್

ಮುದಕರು :

ಮೇ॥ ಮಯೂರ ಪ್ರಿಂಟ್ಸ್ ಆರ್ಕ್  
ನಂ. ೪೮, ಸುರೇಶ್ ಭಕ್ತಿ ರೋಡ್  
ಬೆಂಗಳೂರು - ೫೬೦ ೦೨೦ ದೂ : ೨೨೨೧೨೨೭

## ಪ್ರಕಾಶಕರ ಮಾತು

ಕನಕದಾಸರು ಕಮಿ ವಿಶಿಷ್ಟವಾದ ಸಹಜ ಪ್ರತಿಭೆಯಿಂದ, ಉದಾರತೆಯಿಂದ, ವಸ್ತುವೈವಿಧ್ಯ ಹಾಗೂ ಭಂಡೋ ವೈವಿಧ್ಯತೆಯಿಂದ, ಸಮಕಾಲೀನ ಪ್ರಜ್ಞೆಯಿಂದ ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಕನಕದಾಸರು ದಾಸರಲ್ಲಿ ಕವಿಗಳು ಇದೇ ಅವರ ವೈಶಿಷ್ಟ್ಯ ಕನಕದಾಸರು ಹಲವಾರು ಭಾವಪೂರ್ಣ ಕೇರಕನೆಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ರಚನೆ ಕೇವಲ ಕೇರಕನೆಗಳಿಗೆ ಸೀಮಿತಗೊಳಿಸುತ್ತದೆ, ಮೋಹನತರಂಗಿಣಿ, ನಳಿಕರಿತ್ತ, ಹರಿಭಕ್ತಿಸಾರ, ರಾಮಧಾನ್ಯಚರಿತ್ತ, ನೃಸಿಂಹಸ್ತವ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ನೃಸಿಂಹಸ್ತವ ಉಪಲಬ್ಧವಿಲ್ಲ. ತತ್ತ್ವ-ನೀತಿ ಭಕ್ತಿಗಳಿಂದ ಮುಪ್ಪರಿಗೊಂಡ ಹರಿಭಕ್ತಿಸಾರ, ನಳಿದಮಾಯಿಂತಿಯರ ಹೃದಯಸ್ಥಿಯಾದ ಪಾತ್ರ ಚಿತ್ರಣಿದ ನಳಿಕರಿತ್ತ, ಜನಾದರಣೀಯವಾಗಿದೆ. ಅಂದಿನ ಸಮಾಜದಲ್ಲಿ ನೆಲಸಿದ್ದ ವರ್ಗ, ವರ್ಣದ ಅಂತರವನ್ನು ವ್ಯಂಗ್ಯವಾಗಿ, ಮಾರ್ಚಿಕವಾಗಿ ಎತ್ತಿತೋರಿಸುವ ರಾಮಧಾನ್ಯಚರಿತ್ಯಯ ವಿನೂಲನವಾಗಿದ್ದು, ಕನ್ನಡ ಕಾವ್ಯಲೋಕದಲ್ಲಿ ಅನನ್ಯ ಕೃತಿಯನಿಸಿದೆ. ಕನಕದಾಸರು ತಮ್ಮ ಸ್ವೋಪಜ್ಞ ಸಾಧನೆ-ಸಿದ್ಧಿಗಳಿಂದ ದಾಸ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ.

ಕನಕರದ ಸಕರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಾಸರ್ತೆಷ್ಠರಲ್ಲಿ ಒಬ್ಬರಾದ ಕನಕದಾಸರ ಶಿಂಂನೆಂಬ ಜಂಯಂತ್ಯಾತ್ಸ್ವವದ ಅಂಗವಾಗಿ ಡಾ. ದೇ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಡಾ. ಹೆಚ್.ಜಿ. ಲಕ್ಷ್ಮಪ್ಪಗೌಡ, ಡಾ. ಬರಗೂರು ರಾಮಚಂದ್ರಪ್ಪ ಮತ್ತು ಡಾ. ಸಾ.ಶಿ. ಮರುಳಯ್ಯನವರನ್ನೂ ಇಗೊಂಡ ಸಂಪಾದಕ ಮಂಡಳಿಯನ್ನು ರಚಿಸಿ, ಕನಕದಾಸರ ಸಮಗ್ರ ಸಾಹಿತ್ಯವನ್ನು ಕನಕಸಾಹಿತ್ಯದರ್ಶನ ಎಂಬ ಹೆಸರಿನಲ್ಲಿ ನಾಲ್ಕು ಸಂಪುಟಗಳಲ್ಲಿ ಹೊರತಂದಿತ್ತು.

ಕನಕ ಸಾಹಿತ್ಯ ದರ್ಶನದ ನಾಲ್ಕು ಸಂಪುಟಗಳು ಅಲಭ್ಯವಾಗಿದ್ದು, ಅದಕ್ಕೆ ಸಾರ್ವಜನಿಕರಿಂದ ಅಪಾರ ಬೇಡಿಕೆಯಿಲುರುವುದರಿಂದ ಪ್ರಸಕ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವರ್ತಿಯಿಂದ ಮೂರು ಸಂಪುಟಗಳನ್ನು ಶೀರ್ಜಿಕೆಯಲ್ಲಿ ಅಲ್ಲ ಬದಲಾವಣೆಯೊಂದಿಗೆ ಮರುಮುದ್ರಣ ಮಾಡಲಾಗುತ್ತಿದೆ ಮತ್ತು ಹೊಸದಾಗಿ ಮೊಳ್ಳಿ ಸುಧಾಕರ ಅವರು ಸಂಪಾದಿಸಿರುವ ಮೋಹನ ತರಂಗಿಣಿ ಕೃತಿಯನ್ನು ಗದ್ಯನುವಾದದೊಂದಿಗೆ ಪ್ರಕಟಿಸಲಾಗುತ್ತಿದೆ.

ಕನಕದಾಸರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಮರುಮುದ್ರಿಸಲು ಸಹಕರಿಸಿದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದವರಿಗೂ, ಈ ಸಂಪುಟದ ಸಂಪಾದಕರಾದ ಡಾ. ಸಾ.ಶಿ. ಮರುಳಯ್ಯ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲಾತ್ವವೇ. ಸದರಿ ಸಂಪುಟಗಳನ್ನು ಹೊರತರಲು ಒಬ್ಬಿಗೆ ನೀಡಿದ ಇಲಾಖೆಯ ಕಾರ್ಯದರ್ಶಿಗಳಾದ

ಶ್ರೀ ಬಸವರಾಜು ಅವರಿಗೂ, ಈ ಸಂಪುಟಗಳನ್ನು ಹೊರತರಲು ಸಹಕರಿಸಿದ ಶ್ರೀ ಕಾ.ತ. ಚಿಕ್ಕಣ್ಣ, ಜಂಟಿ ನಿರ್ದೇಶಕರು (ಆಡಳಿತ), ಶ್ರೀ ಬಲವಂತರಾವ್ ಪಾಟೀಲ್, ಜಂಟಿ ನಿರ್ದೇಶಕರು (ಸು.ಕ.), ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ, ಕಾರ್ಯಕ್ರಮ ಅಧಿಕಾರಿ ಮತ್ತು ಪ್ರಕಟಣಾ ಶಾಖೆಯ ಸಿಬ್ಬಂದಿರುವರಿಗೆ ನನ್ನ ಕೃತಜ್ಞತೆಗಳು ಸಲ್ಲಿತ್ತವೆ. ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿಕೊಟ್ಟ ಮೊಹರ ಶ್ರೀಂಟ್ ಆಧ್ಯಾತ್ಮಿಕರು ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಕೃತಜ್ಞತೆಗಳು.

ಕನ್ನಡ ಹರಿದಾಸ ಪರಂಪರೆಯಲ್ಲಿ ವೈಶಿಷ್ಟ್ಯಪೂರ್ವ ವೈಕಿಷ್ಣಿಕಭಾಷ್ಯಕ ಕನೆಕದಾಸರ ಕೃತಿಗಳನ್ನು ಸುಲಭ ಬೆಲೆಯಲ್ಲಿ ಕನ್ನಡಿಗರಿಗೆ ಒದಗಿಸುವುದು ನಮ್ಮ ಆಶಯವಾಗಿದೆ. ಈ ಸಂಪುಟಗಳ ಪ್ರಯೋಜನವನ್ನು ಓದುಗರು ಪಡೆದುಕೊಂಡರೆ ನಮ್ಮ ಶ್ರಮ ಸಾಧನೆ.

೧೮.೦೧.೨೦೧೨

ಡಾ. ಮನು ಬಳಿಗಾರ್

ಅಯುಕ್ತರು

ಕನ್ನಡ ಮತ್ತು ಸಂಸ್ಕೃತ ಜಳಾಶೀ

X

## ಮೊದಲ ಮುದ್ರಣದ ಮುನ್ಮಡಿ

ದಾಸ ಸಮುದಾಯದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ಅವರ ಸಾಹಿತ್ಯ ರಚನೆ ಕೀರ್ತನೆಗಳಿಗಷ್ಟೇ ಸೀಮಿತಗೊಳ್ಳಲಿಲ್ಲ. ಅವರು ಅಣಕು ಮಹಾಕಾವ್ಯ, ಮಹಾಕಾವ್ಯ, ಪೂರ್ಣಕಾವ್ಯ, ಶತಕಗಳನ್ನು ಸಹ ರಚಿಸಿದ್ದಾರೆ. ಇವುಗಳ ಪ್ರೇಕ್ಷಣೆ ಹರಿಭಕ್ತಿಸಾರ ಮತ್ತು ನಳಜರಿತ್ರೀಗಳು ಪಾಮರ ಪಂಡಿತರಿಂದ ಏಕಪ್ರಕಾರವಾಗಿ ಮನ್ಮಣೆ ಪಡೆದಿವೆ. ‘ಗಿಳಿಯ ಮರಿಯನು ತಂದು ಪೋಣಿಸಿ’; ‘ಎಂಬಲೆಂಜಲು ಎಂಬರಾ ನುಡಿ ಎಂಜಲಲ್ಲವೇ’; ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು’, ‘ವನಿತೆ ಮಲಗಿಹಳೋ ಅಧ್ಯಯ್ಯದಿ ನೆನೆವಳೋ ದೈವವನು’; ‘ದೊಡ್ಡ ಹೊಟೆಯ ಗೂನು ಬೆನ್ನಿನ’— ಈ ಸಾಲುಗಳಿಂದ ಪ್ರಾರಂಭವಾಗುವ ಪದ್ಯಗಳು ಹಳ್ಳಿಯ ನಿರಕ್ಷರಿಗಳ ನಾಲಗೆಗಳ ಮೇಲೆ ಕುಶಿದಾದುವುದನ್ನು ನಾನೆ ಕೇಳಿದ್ದೇನೆ. ಸರ್ವಜ್ಞನ ಶ್ರಿಪದಿಗಳಿಂತ ಕನಕದಾಸರ ಹರಿಭಕ್ತಿಸಾರದ ಪದ್ಯಗಳು ಸಹ ಬಹು ಜನಪ್ರಿಯವಾಗಿವೆ. ಹಬ್ಬಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಕುಮಾರವ್ಯಾಸಭಾರತ ಜ್ಯೇಷ್ಠಿನಿ ಭಾರತಗಳನ್ನೆಂತೂ ಅಂತೆಯೇ ಕನಕದಾಸರ ನಳಜರಿತ್ರೀಯನ್ನು ಸಹ ಗ್ರಾಮೀಣರು ಓದಿಸಿ, ಕೇಳಿ, ಕೃತಾರ್ಥರಾದವರಂತೆ ಸಮಾಧಾನಗೊಳ್ಳುತ್ತಾರೆ. ತತ್ತ್ವ ನೀತಿ ಭಕ್ತಿಗಳ ಶ್ರಿಪೇಣಿ ಸಂಗಮದಿಂದ ಹರಿಭಕ್ತಿಸಾರವೂ ಸುಲಿದ ಬಾಳಿಯ ಹಣ್ಣಿನಂತೆ, ಗೂಡಿನಿಂದ ಇಲ್ಲಿದ ಜೇನಿನಂತೆ ಸ್ವಾದುವಾಗಿಯವ ಸರಸ ಶೈಲಿಯಿಂದ, ಅಸಂಕೀರ್ಣವಾದ ಕತೆಯ ನಿರಗಳತ್ತೆಯಿಂದ ನಳಜಮಯಂತಿರು ಹೃದಯಸ್ಥಿರ್ಯಾಯಾದ ಪಾತ್ರ ಚಿತ್ರಣದಿಂದ ನಳಜರಿತ್ರೀಯೂ ಸರ್ವಜನಾದರಶೇಯವಾಗಿವೆ. ವರ್ಗ ವರ್ಣ ಜಾತಿಭೇದಗಳನ್ನು ರೂಪಕರ ಮೂಲಕ ವಿಡಂಬಿಸುವ ರಾಮಧಾನ್ಯ ಚರಿತ ಸ್ವಾರಸ್ಯಕರವೂ, ಕನ್ನಡ ಕಾವ್ಯ ಸಮುದಾಯದಲ್ಲಿ ಅತ್ಯಾರ್ಪಾರವೂ ಆದ ವಿನಾಶನ ಕಾವ್ಯ.

ಬಾಳಿನ ಪರಿಪೂರ್ಣತೆಗೆ ಅಶನವಸನವಸತೀಗಳ ಜಡೆಗೆ, ಮನಸ್ಸಿನ ಆರೋಗ್ಯ ಕ್ಷಮುವಾಗುವಂಥ, ಹೃದಯವನ್ನು ಸಂಸ್ಕರಿಸುವಂಥ ಸಾಹಿತ್ಯ ಕಲೆಗಳು ಎಲ್ಲ ಮಾನವರಿಗೂ ಬೇಕು. ಶ್ರೀಸಾಮಾನ್ಯರ ನಡುವೆ ಹುಟ್ಟಿ ಬೆಳೆದು, ಅವರ ಅಭಿರುಚಿ ಅಭಿಷ್ಪೇಗಳನ್ನು ರಿತಿದ್ವ ಕನಕದಾಸರ ಕೃತಿಗಳು ಶ್ರೀಸಾಮಾನ್ಯನಿಗೆ ವರಗಳಾಗುತ್ತವೆನ್ನು ವ್ಯಾಪಕವಾಗಿ ಸಂಶಯವಿಲ್ಲ. ಅವು ಸುಲಭವಾಗಿ ಶ್ರೀಸಾಮಾನ್ಯನನ್ನು ಸೇರಲೆಂಬ ದೃಷ್ಟಿಯಿಂದಲೇ ಕನಾರ್ಟಕ ಸರ್ಕಾರ ಅವನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡು ಉಲ್ಲರಲ್ಲಿ ಸಂಪಾದಕ ಮಂಡಲಿಯೊಂದನ್ನು ನೇಮಿಸಿತು.

ಈಗಾಗಲೇ ಸಮಿತಿ ಜನಪ್ರಿಯ ಕನಕ ಸಂಪುಟವನ್ನೂ, ಸಮಗ್ರ ಕನಕ ಸಾಹಿತ್ಯ ದರ್ಶನದ ಪ್ರಥಮ ಸಂಪುಟವನ್ನೂ ಕನ್ನಡ ಮತ್ತು ಸಂಸ್ಕೃತಿ

ನಿರ್ದೇಶನಾಲಯಕ್ಕೆ ಸಂಪಾದಿಸಿಕೊಟ್ಟಿದೆ. ಇದೀಗ ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಮತ್ತು ನಳಜರಿತ್ರೆ ಗಳನ್ನೂ ಗೊಂಡ ಎರಡನೆಯ ಸಂಪುಟ ಹೊರಬರುತ್ತಿದೆ. ಕನ್ನಡ ನಾಡಿನ ಖ್ಯಾತ ವಿದ್ವಾಂಸರೂ, ಕವಿಗಳೂ, ವಾಗ್ವಿಗಳೂ ಸಮಿತಿಯ ಸದಸ್ಯರೂ ಆದ ಪ್ರಾಧ್ಯಾಪಕ ಡಾ॥ ಸಾ.ಶಿ. ಮರುಳಯ್ಯನವರು ಶಾಸ್ತೇಬದ್ಧವಾಗಿ ಈ ಮೂರೂ ಕೃತಿಗಳನ್ನು ಪರಿಪೂರ್ಣವಾಗಿ ಕೊಟ್ಟಿದ್ದಾರೆ. ಸಾಮಾನ್ಯ ವಾಚಕರಿಗೂ ಇದು ತಲುಪಬೇಕಿಂಬ ಉದ್ದೇಶವನ್ನಾಟ್ಟುಕೊಂಡಿದ್ದರಿಂದ ಪಾಠಾಂತರಗಳನ್ನು ಕೊಟ್ಟಿಲ್ಲ. ಆದರೆ ಉಪಯೋಗವೂ ವಿದ್ವತ್ತೊಳಿಂಬವೂ ಆದ ಪೀರಿಕೆಯನ್ನವರು ಇದರಲ್ಲಿ ಸೇರಿಸಿದ್ದಾರೆ. ಅವರಿಗೆ ನನ್ನ ನಮನಗಳು.

ಆದಷ್ಟು ಬೇಗ ಡಾ. ಎಚ್.ಜೆ. ಲಕ್ಷ್ಮೀಪ್ಪಗೌಡರು ಮತ್ತು ಪ್ರೋ. ಸುಧಾಕರ ಅವರು ಪರಿಷ್ಠರಿಸುತ್ತಿರುವ ಕನಕ ಸಾಹಿತ್ಯ ದರ್ಶನದ ಮೂರು (ಮೋಹನ ತರಂಗಿಣಿ) ಮತ್ತು ನಾಲ್ಕನೆಯ (ಕೀರ್ತನೆಗಳು, ಮುಂಡಿಗೆಗಳು) ಸಂಪುಟಗಳನ್ನು ಪ್ರಕಟಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರೋ. ಬರಗೂರು ರಾಮಚಂದ್ರಪ್ಪನವರು ಸೇರಿಕೊಂಡು ಮೇಲೆ ಕಾಣಿಸಿರುವ ಎಲ್ಲ ಸದಸ್ಯ ಮಿತ್ರರು ನೀಡುತ್ತಿರುವ ಸಹಕಾರ ಸಲಹಗಳಿಗಾಗಿ ಅವರನ್ನು ಕೃತಜ್ಞತಾಪೂರ್ವಕವಾಗಿ ವಂದಿಸುತ್ತೇನೆ.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಅಂದಿನ ಮತ್ತು ಇಂದಿನ ನಿರ್ದೇಶಕರು/ಅರ್ಯಕ್ತರು ಶ್ರೀ ಬಿ.ಎಂ. ವಿಶ್ವಲಮಾತ್ರಿಕ, ಶ್ರೀ ಬಿ. ಪಾಧ್ರಸಾರಥಿ ಮತ್ತು ಡಾ॥ ಪಿ.ಎಸ್. ರಾಮಾನುಜಂ - ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ತುಂಬ ಆಸಕ್ತಿವಹಿಸಿ, ಕಾಲಕಾಲಕ್ಕೆ ಸೂಕ್ತ ಸಲಹಗಳನ್ನು ನೀಡುತ್ತಿದ್ದಾರೆ. ಅವರಿಗೆ ನನ್ನ ಮತ್ತು ಸಮಿತಿಯ ಹೃತ್ಯೂವರ್ಕ ವಂದನೆಗಳು ಸಲ್ಲಬೇಕು. ಈ ಯೋಜನೆಯನ್ನು ಮಂಜೂರು ಮಾಡಿ, ಕನ್ನಡಿಗರ ಅಭಿಪ್ರೇಯನ್ನು ಪೂರ್ಣಸ್ತುತಿರುವ ಕನಾಟಕ ಸಹಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶರ್ಮಿ ದೇವರಸಯ್ಯ, ಕಾ.ತ. ಚಿಕ್ಕಣ್ಣ, ಸಿದ್ದೇಗೌಡರಾದಿಯಾಗಿ ಎಲ್ಲ ಸಿಬ್ಬಂದಿವರ್ಗದ ಸಹಕಾರಕ್ಕಾಗಿ ಅವರಿಗೆ ನನ್ನ ಮತ್ತು ಸಮಿತಿಯ ಧನ್ಯವಾದಗಳು

ಮೃಷಾರು-೧೨  
೨೮-೧-೧೯೯೧

ದೇ. ಜವರೇಗೌಡ  
ಸಂಪಾದಕ ಮಂಡಳಿಯ ಪರವಾಗಿ

## ಮೊದಲ ಮುದ್ರಣದ ನನ್ನ ಮಾತು

ನಾಡಿನ ಮುಣ್ಣದ ಘಲವಾಗಿ ಮಹಾಕವಿಯೋಬ್ಬನು ಉದಯಿಸುತ್ತಾನೆ. ಅಂತಹ ಪುಣ್ಯವಿದ್ಯಾದರಿಂದಲೇ ಕನಕದಾಸರಂತಹ ಸಂತಕವಿಯನ್ನು ಕನ್ನಡನಾಡು ಕಾಣಲು ಸಾಧ್ಯವಾಯಿತು. ಆ ಕವಿಶೈಷ್ವರ ಬದುಕು ಮತ್ತು ಕೃತಿಗಳನ್ನು ಕುರಿತಂತೆ ಈಗಾಗಲೇ ಸಾಕಷ್ಟು ಕೆಲಸ ನಡೆದಿದೆ; ನಡೆಯುತ್ತಲೂ ಇದೆ. ಆ ಬಗೆಯು ಸ್ತೋತ್ರಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದೆ ಬಂದಿರುವುದು ನಿಜಕ್ಕೂ ಪ್ರಶಂಸನೀಯ. ಈ ಹಿಂದೆ ಪ್ರೌಢ ದೇಜಗೌರವರ ದಕ್ಷ ಅಧ್ಯಕ್ಷತೆಯಲ್ಲಿ ವಿವಿಧ ಲೇಖಕರ ವಸ್ತುನಿಷ್ಠೆ ವಿಮರ್ಶೆಗಳ ಒಂದು ಬೃಹತ್ ಸಂಪುಟ-‘ಕನಕ ಸಂಪುಟ-೧’ ಇಲಾಖೆಯ ವರ್ತಿಯಿಂದ ಹೊರಬಿದ್ದಿದೆ. ನಾನೆತ್ತಿಕೊಂಡು ಪೂರ್ಣ ಗೊಳ್ಳುತ್ತಿರುವ ಈ ಮಹಾಸಂಪುಟ-‘ಕನಕ ಸಂಪುಟ-೨’ ಈ ಮಾಲಿಕೆಯಲ್ಲಿ ಇನ್ನೊಂದು ವರದು-ಮಾರು ಸಂಪುಟಗಳು ಬರಲಿವೆ. ಎಲ್ಲವೂ ಬಂದು ಪೂರ್ಣ ಗೊಂಡಂದ ಕನಕದಾಸರು ಇಡಿಯಾಗಿ ನಮಗೆ ಸಿಗುವ ಸಾಧ್ಯತೆ ಇದೆ. ಆ ದಿನ ಬೇಗ ಬರಲಿ ವಂದು ಆಶಿಸುತ್ತೇನೆ.

ಪ್ರಸಕ್ತ ಸಂದರ್ಭದಲ್ಲಿ ನನ್ನ ಪೂಜ್ಯ ಗುರುಗಳಾದ ದೇಜಗೌರವರ ಮಾರ್ಗದರ್ಶನದಂತೆ ಈ ಮಹಾಸಂಪುಟವನ್ನು ಸಿದ್ಧಪಡಿಸಿ ಕನ್ನಡಿಗರ ಕೃಗಿರಿಸುತ್ತಿದ್ದೇನೆ. ನೀವು ಇದನ್ನು ಆದರದಿಂದ ಸ್ವಾಗತಿಸಿದರೆ ನನ್ನ ಶ್ರಮ ಸಾಧಕ. ಕಡೆಯಿದಾಗಿ ಈ ಕೃತಿಯ ನಿರ್ಮಾತಿಗೆ ಮೂಲಕಾರಣವನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾದ ಸಾಹಿತಿ ಮಿಶ್ರರಾದ ಡಾ॥ ಪಿ.ಎಸ್. ರಾಮಾನುಜಂರವರಿಗೆ, ಸಹಕರಿಸಿದ ಸಂಪಾದಕ ಮಂಡಳಿಗೆ, ನೆರವಾದ ಮಿಶ್ರರಾಗಳಾದ ಎಸ್. ರಾಮಚಂದ್ರಶಾಸ್ತ್ರಿ, ದೇವರಸಯ್ಯ, ಕಾ.ತ. ಚಿಕ್ಕಣ್ಣ, ಸಿದ್ದೇಗೌಡ, ಕೆ. ಸುಧೀಂದ್ರ, ಹೆಚ್.ಸಿ. ರಂಗಪ್ಪ ಮತ್ತು ಎನ್.ಚಕ್ರವಾಣಿ, ಸೋದರಿಯರಾದ ಹೇಮಾ ಶ್ರೀನಿವಾಸಮೂತ್ತಿಕ ಮತ್ತು ನಾಗರಶ್ಚಾ ಶಾಂತಮಲಪ್ಪ- ಇವರಿಗೆ, ಅನಿಮಿತ್ತ ಬಂದು ಸ್ವಪ್ರಭಾನಂದ ಶರ್ಮ ಮತ್ತು ಮುಕ್ಕೆಲ್ಲ ಪ್ರೇರಕ ಶಕ್ತಿಗಳಿಗೆ ನನ್ನ ಕೃತಜ್ಞತಾಪೂರ್ವಕ ವಂದನೆಗಳು.

‘ರಾಗಿಂಣಿ’  
ಜ-೧೧-೧೯೯೧

ಸಾ.ಶಿ. ಮರುಳಯ್ಯ

~~iii~~

**BLANK PAGE**



## ಪರಿವಿಡಿ

೧. ಪ್ರಕಾಶಕರ ಮಾತು	iii
೨. ಮೊದಲ ಮುದ್ರಣದ ಮುನ್ಮಡಿ	v
೩. ಮೊದಲ ಮುದ್ರಣದ ನನ್ನ ಮಾತು	vii
೪. ಪ್ರಸ್ತಾವನೆ	xii

### ಕೃತಿಗಳು

೧. ಹರಿಭಕ್ತಿಸಾರ	೧
೨. ರಾಮಧಾನ್ಯ ಜರಿತೆ	೧೧
೩. ನಳಜರಿತೆ	೧೫
ಅಧ್ಯಕ್ಷೋತ್ಸ	೨೦೫

~~X~~

**BLANK PAGE**



## ಪ್ರಸ್ತಾವನೆ

ಶಿವಗಂಗೆ ಬೆಟ್ಟಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೂಪವಾಗಿ ಕಾಣಿಸಿಕೊಳ್ಳುತ್ತದೆ. ಪೂರ್ವ ಮುಖದಲ್ಲಿ ಕಾಲೂರಿ ಮಲಗಿರುವ ಬಸವನಾಕಾರವಾಗಿ, ಪಶ್ಚಿಮದಲ್ಲಿ ನಿಶ್ಚಲವಾಗಿ ಕುಳಿತಿರುವ ಶಿವಲಿಂಗಾಕಾರವಾಗಿ, ಉತ್ತರದಲ್ಲಿ ಇಳಿಬಿಟ್ಟ ಸೊಂಡಿಲಿನ ಆಸೆಯಾಕಾರವಾಗಿ, ದಕ್ಷಿಣದಲ್ಲಿ ಹಡೆತೆರೆದ ಸಪಾರ್ಕಾಕಾರವಾಗಿ. ಬೆಟ್ಟಿಗೆ ಒಂದು ಮುಖವಾದರೆ ವೃತ್ತಿಕ್ಷಕ್ಕೆ ನಾನಾ ಮುಖಗಳು: ಹರಿಯುವ ನೀರಿನಂತೆ, ಉರಿಯುವ ಜೊತ್ತೋತಿಯಂತೆ! ಒಂದು ವೃಷ್ಣಿ, ಮತ್ತೊಂದು ಸಮಷ್ಟಿ; ಒಂದು ಪುರುಷ, ಮತ್ತೊಂದು ಪುರುಷಾಕಾರ (Personality); ಒಂದು ಸ್ಥಾವರ, ಮತ್ತೊಂದು ಜಂಗಮ; ಇದು ಮೃಣಣಿಯದ ಮೂರಿಕ, ಅದು ಚಿನ್ನಾಯಿದ ಜೀತನ; ಇದು ಮಾನವ, ಅದು ವಿಶ್ವಮಾನವ; ಒಂದರಲ್ಲಿ ವೃತ್ತಿಗತ ವೈಪರೀತ್ಯಗಳಿಧರೆ, ಮತ್ತೊಂದರಲ್ಲಿ ವಿಶ್ವಮತು ವೈತ್ಯಿಷ್ಟಗಳು ಮೇರೆದಿರುತ್ತವೆ.

ವಸ್ತುಸ್ಥಿತಿ ಹೀಗಿದ್ದರೂ ಇಂದು ಅಪ್ರಸ್ತುತ(Irrelevant)ಕ್ಕೇ ಆದ್ಯತೆ ಸಿಗುತ್ತಿರುವುದು ಒಂದು ವಿಪರ್ಯಾಸ! ರಾಘವಾಂಕ ದಲಿತ ಸಮಸ್ಯೆಯನ್ನು ಕ್ಷೇತ್ರಿಕೊಂಡು, ದಲಿತೋದಯ ಅಥವಾ ದಲಿತೋಧ್ಯಾರವನ್ನು ವೈಭವಿಕರಿಸಿದ್ದಿದ್ದರೆ ಹರಿಶ್ಚಂದ್ರಕಾವ್ಯ ವಿಶ್ವಸಾಹಿತ್ಯದಲ್ಲಿ ದಾಖಲೆ ನಿರ್ಮಿಸಿದ ಒಂದು ಮಹಾಕಾವ್ಯ ವಾಸ್ತವಿಕತ್ವ ಎಂದು ಇಪ್ಪತ್ತನೆಯ ಶತಮಾನದ ವೇದಿಕೆಯ ಮೇಲೆ ನಿಂತು ಹದಿಮೂರನೆಯ ಶತಮಾನಕ್ಕೆ ಸಲಹೆ ಸೂಚಿಸುವ ಮಹಾಮೇಧಾವಿ ವಿಮರ್ಶಕ ರಿದ್ವಾರೆ ನಮ್ಮಲ್ಲಿ. ಇದು ಕಣ್ಣಿನ ದೋಷವೇ ಅಥವಾ ಕನ್ನಡಕದ ದೋಷವೇ, ಒಟ್ಟಿನಲ್ಲಿ ವಸ್ತುವಿನ ಸ್ವಷ್ಟಿ ಚಿತ್ರ ಗೋಚರಿಸದೆ ಆಭಾಸ ಮೇರದಾಡಿರುವುದುಂಟು.

ಇಷ್ಟೆಲ್ಲ ಪ್ರವರದ ಹಿನ್ನೆಲೆಯಲ್ಲಿ ನನಗಿರುವುದು ಕನಕದಾಸನಂತಹ ಮಹಾ ಮಾನವರಲ್ಲಿ ದೋಷವನ್ನು ಅದ್ಯಾಹರಿಸಿ, ಅದನ್ನು ಗುಣವೆಂಬಂತೆ ಮಾನ್ಯ ಮಾಡುತ್ತಿದ್ದೇವ ಎಂಬ ಸಂದೇಹ. ಇದಕ್ಕೆ ನೇರ ಗುರಿ ಕನಕದಾಸರ ರಾಮಧಾನ್ಯ ಚರಿತೆ. ಇದು ಹೇಳಿಕೇಳಿ ರಾಮಾಯಣಕ್ಕೆ ಸಂಬಂಧಿಸಿದ, ಕವಿಯ ಸ್ವರ್ಕಪೂರ್ಣ ಕಲ್ಪಿತ ವಿಂಡಕಾವ್ಯ. ಇಲ್ಲಿ ಕವಿಯ ಮೂಲೋದ್ದೇಶ ‘ರಾಗ’ ಎಂಬ ಶಬ್ದಕ್ಕೆ ನಿಷ್ಪತ್ತಿ ಹೇಳುವುದು. ಅದೂ ಅಪನಿಷತ್ತಿ ರಾಘವ ಶಭ್ದದಿಂದ ರಾಗಿ ಬಂತಂದು ಹೇಳುವ ಚಮತ್ವಾರ್ಥ! ಅದಷ್ಟೇ ಈ ಕಥಾನಕದ ಮೂಲಧಾತು. ಇದರ ಗಭರ್ದಲ್ಲಿರುವುದು ರಾಮ ಮಹಿಮೆಯನ್ನು ಸಾರುವ ಭಕ್ತಿಭಾವನೆ; ಇದು ಅದರ ಮೂಲದ್ವಾರ್ಯ. ಇದನ್ನುಇದು ಬೇರೆ ಏನನ್ನೇ ಹೇಳಿದರೂ ಅದು ನಮ್ಮ ನಮ್ಮ ಉಪನಿಷತ್ತ

ಯಾಗುತ್ತದೆಯೇ ಹೋರತು ಕನಕದಾಸರ ನೈಜಕಲ್ಪನೆ ಅನ್ವಿಸಿಕೊಳ್ಳುವುದಿಲ್ಲ. ಕೃತಿಯಲ್ಲಿ ಬರುವ ವ್ರೀಹಿ (ಬತ್ತೆ) ಮತ್ತು ನರೆದಲೆಗ(ರಾಗಿ)ರ ಸಂವಾದ ಹೇಳಿ ದೇಜಗೌರವರಿಗೆ ಸ್ವಾಶ್ಚರ್ಮ ಮತ್ತು ಅಸ್ವಾಶ್ಚರ್ಮ ನಡುವಣ ವರ್ಗ ಹೋರಾಟವಾಗಿ ಕಂಡಿದ್ದರೆ, ಡಾ॥ ಹಿ.ಶಿ. ರಾಮಚಂದ್ರೇಗೌಡರಿಗೆ ಅದು ಬಂಡಾಯದ ದನಿಯಾಗಿ ಕೇಳಿಸಿದ. ಅದೇ ಪ್ರಸಂಗ ಡಾ॥ ಎಂ. ಜಿದಾನಂದಮೂರ್ತಿಯವರಿಗೆ ಶ್ರೀಮಂತ ಮತ್ತು ಬಡವರ ಕುರಿತ ಒಂದು ಅಲಿಗರಿಯಾಗಿ ಗೋಚರಿಸಿದ್ದರೆ, ನನಗೆ ಸಂಸ್ಕೃತ ಮತ್ತು ಕನ್ನಡ ನಡುವಣ ಭಾಷಾವಾದವಾಗಿ ಕಂಡಿದೆ. ಮೊದಲ ಮೂವರ ಅಭಿಪ್ರಾಯಗಳನ್ನು ಓದಿಕೊಂಡ ಮೇಲೆ ನಾಲ್ಕನೇಯದಾಗಿ ನನಗೆ ಹೋಳಿದದ್ದು ಹಾಗೆ. ಅದಕ್ಕೆ ಪೋಡಕವಾಗಿ ದೊರೆತ ಆಧಾರ ವಿಜಯನಗರದ ವ್ಯಾಸರಾಯರ ಮರದಲ್ಲಿತೆಂದು ಹೇಳಲಾದ ವ್ಯಾಸಕೂಟ ಮತ್ತು ದಾಸಕೂಟ ಎಂಬ ಎರಡು ಪಠ್ಗಗಳನ್ನು ಕುರಿತು ಐತಿಹ್ಯ ವ್ಯಾಸರಾಯರ ಮರದಲ್ಲಿ ಸಂಸ್ಕೃತವನ್ನಾಡುತ್ತಿದ್ದ ಮಡಿವಂತರ ವರ್ಗ ಒಂದು: ಅದು ವ್ಯಾಸಕೂಟ; ಕನ್ನಡವನ್ನಾಡುತ್ತಿದ್ದ ಸಾಮಾನ್ಯವರ್ಗ ಮತ್ತೊಂದು: ಅದು ದಾಸಕೂಟ. ಪುರಂದರರಾಸ, ಕನಕದಾಸ ಮೊದಲಾದವರು ದಾಸಕೂಟಕ್ಕೆ ಸೇರಿದ್ದವರು. ಅವರನ್ನು ಸಂಸ್ಕೃತವನ್ನಾಡುತ್ತಿದ್ದ ಮಡಿಜನ ಅಸ್ವಾಶ್ಚರ್ಮನ್ನು ಕಂಡಂತೆ ಕಾಣುತ್ತಿದ್ದರು. ಇದಕ್ಕೆ ಕನಕನ ಜೀವನದ ಘಟನೆಗಳೆಂದು ಹೇಳುವ ‘ಬಾಳಹಣ್ಣಿನ ಪ್ರಸಂಗ’, ‘ನಾನು ಹೋದರೆ ಹೋಗಬಹುದು’ ಎಂಬ ಪ್ರಕರಣಗಳು ಸಾಕ್ಷಿ. ವಿಜಯನಗರದ ಕಾಲಕ್ಷಾಗಲೇ ಸಂಸ್ಕೃತ ಮೃತಭಾಷ್ಯಯಾಗಿತ್ತು. ಕನ್ನಡ ಜನಸಾಮಾನ್ಯರ ಜೀವಂತ ಭಾಷೆಯಾಗಿತ್ತು. ಮೃತಭಾಷೆಯೇ ಶ್ರೇಷ್ಠವೆಂದು ಫೋಷಿಸಿದ ವ್ಯಾಸಕೂಟದವರಿಗೂ ಜೀವಂತ ಭಾಷೆಯೇ ಶ್ರೇಷ್ಠವೆಂದು ಸಾರಿದ ದಾಸಕೂಟದವರಿಗೂ ವಾಗ್ಣಿದ ನಡೆದಿದ್ದಿರಬೇಕು. ಅದರಲ್ಲಿ ಕನ್ನಡದ ಹೇಮಕೂಟರೆನಿಸಿದ ಕನಕ ಪುರಂದರರು ಗೆದ್ದಿರಬೇಕು. ಆ ತರೆಡಿಹಾಸವೇ ಭೂಮಿಗಳಕ್ಕಾಗಿ ಹೇಳಿದ ‘ರಾಮಧಾನ್ಯ ಚರಿತ್ರೆ’ ಎಂಬಭಿಧಾನದ ಪರಿಣಾಮ ಪಡೆದಿರಬೇಕು ಎಂದೆಲ್ಲ ಉಹಿಸಿದ. ಉಹೆ ಕುರುಡಲ್ಲ ಎನ್ನಿಸಿತು. ಅದಕ್ಕೆ ಕಾವ್ಯದಲ್ಲಿಯೇ ಸಾಕಷ್ಟು ಪುಷ್ಟಿ ದೊರೆಯಿತು. ಗೌತಮ ಹೇಳುವ ‘ದಾಶರಥಿ ಚಿತ್ತೈಸು ನಮ್ಮಯ ದೇಶಕತಿಶಯ ನರೆದಲೆಗನೇ ವಾಸಿ’ ಎಂಬ ಮಾತುಗಳಲ್ಲಿ ರಾಗಿ ಬೆಳೆಯುವ ನಾಡಿಗರಿಗೆ ಕನ್ನಡವೇ ಶ್ರೇಷ್ಠ ಎಂಬ ಧ್ವನಿಯೂ, ‘ಲೋಕದಲಭಿಕ ಭೋಜನವಿದೆಂದಾಕೆವಾಳರು ಬುಧರು ಜರೆದು ನಿರಾಕರಿಸಿ ಬಿಡಲಂತು ನೀ ಶೂದ್ರಾನ್ವಾದೆಯಲ... ನೀನಾವ ಮಾನ್ಯನು’ ಎಂಬ ಮಾತುಗಳಲ್ಲಿ ಕನ್ನಡ ಶೂದ್ರರು ಮತ್ತು ಸ್ತೋಯರಾದುವ ಭಾಷೆಯೇ ಹೋರತು ಆಕೆಮಾಳರು ಬುಧರು ಅಂದರೆ ಪ್ರಬುಧ್ರ ವಿದ್ವನ್ನಳಿಗಳು ನುಡಿವ ನುಡಿಯಲ್ಲ ಎಂಬ ವ್ಯಾಂಗವೂ ಅಡಗಿರುವಂತೆ ಕಂಡಿತು. ‘ನೆಲ್ಲ ನಾನಿರೆ ಗೋದಿ ಮೊದಲಾದೆಲ್ಲ ಧಾನ್ಯಗಳಿರಲು ಇದರಲ್ಲಿ ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ’ ವ್ರೀಹಿಗನ

నుడిగళల్లి సంస్కృత బల్ల ప్రకాండ పండితరెదురినల్లి బడకన్నడద కపిగళిగేకే మాన్యతే' ఎంబ కిడిగళు కాణిసికొండవు. అదే రీతి, 'కదు జడనలా, సత్కావర ప్రతిబింబ రూపను' ఎంబ నరేదలేగన ప్రత్యుత్తరద మాతుగళల్లి సంస్కృత మృతభాష్ట, నిత్య వ్యవహరశేయల్లి అదు బళికేగొళ్ళద భాష్ట ఎంబంత హోళయితు. కదేయల్లి లిన్న మనస్సునాగి నింతిద్ద వ్రీణియన్న దాతరథి సనిహక్కే కరేదు, తలేదడవి హేఖువ 'దీనరలి దారిద్ర జనరలి నీను నిదయనేందనల్లద హినెగళిదవనల్ల నీ సురధేనువిన సమ' ఎంబ మాతుగళల్లి సంస్కృతవన్న ఉళ్ళకొసువ హక్కు శాద్రిగే శ్రీయరిగే జల్లదర్శింద శ్రీసామాన్యన ఒగ్గే సంస్కృత తుంబా నిదయియాగిత్తు, ఆదరే కన్నడచే మోదలాద దేశభాషేగళిగ అదు సురధేనువినంత అమృతధారేయనేరేదు పోణిసిద్ధుంటు ఎంబ అంత అడగిరువుదు వేద్యమాయితు. అంతయే 'దేవరిగే పరమాన్న నీ మనుజావళిగే పక్షాన్నవీతను' ఎంబల్లి బదుశిన లోక వ్యవహరశేగే కన్నడ, అధ్యాత్మ విజారవరియలు సంస్కృత ఎరడూ బేచేన్నువ భావనే జత్తేందూ అదు వ్యాసశూట దాసశూటదవర జచేయ అంత్యదల్లి నీడిద గురు వ్యాసరాయర సమస్యలు భావనేయ నుడిగళీందూ ఉంపిసిదే. బత్కే 'వ్రీణి' ఎందు సంస్కృతదల్లు, రాగిగే 'నరేదలేగ' ఎందు శుద్ధ కన్నడదల్లు కరెదిదే. వ్రీణి రోగి, నరేదలేగ నరేత తలేయ వయోవ్యధ, జ్ఞానవ్యధ; అందరే ఆళ్ళ రక్తహిన రోగియ ములిదంత బిళిచికొండిద్దరే, రాగి బలితు హణ్ణగి కొయిల్లగే బందాగ అదర తేనే చేళ్ళగాగుత్తే. అదరిందలే నరేత తలేయవను ఎందు కరెదిరువుదు. అళ్ళియ అన్న ఒందు హోత్తిగే హళసుత్తే, హళసిద మేలే హుళు తుంబి కొళేయత్తే. రాగి ముద్ద హగల్ల, హళసువుదూ తడ, హళసిదరే హుళువాగువుదూ ఇల్ల. నీరోజదు పిసకలు పిసకలాగుత్తే; అష్టే. అల్లడే బత్క బేళేదు నింతాగ తలే బాగిసికొండరే, రాగి తలే నరేదిదరూ తలే ఎత్తి మేరేయత్తదే. అదు మృత భాషేయ సిగ్గు, ఇదు జీవంత భాషేయ హిగ్గు ఎంబంతపూ ధ్వనితపాగుత్తదే.

ఈదు ఒందు కుతూహలకారి కల్పిసేయే హోరతు వాస్తవిక సత్కావిల్లి.

హిగే కనకదాసరు నమగే నాల్కురిగే నాల్కు దిక్కుగళల్లి నాల్కు రంపగళల్లి కాణిసికొండ శివగంగే బెట్టు ఆదరే ఈ నాల్కురన్ను బిట్టిద్దు 'కనకతిఖరి' ఎంబుదు అంత్యదల్లి ఉళేయువ సత్కావ బత్క మత్త రాగియర వాద మేలు నోటిక్కే మతీయ సంఘషణ అథవా దలిత ధోరణశేయాగి

ಕಂಡರೂ ಕನಕದಾಸರಂತಹ ಸಂತ ಶ್ರೀಪ್ರರ್ಥ್ಲಿ, ಆ ಸಮಷ್ಟಿ ಚೈತನ್ಯದಲ್ಲಿ ವ್ಯಷ್ಟಿಗತ ಅಲ್ಪತ್ವ ಇದ್ದಿರಲಾರದು ಎಂಬುದು ನನ್ನ ಅನಿಸಿಕೆ. ಅವರಿಗೆ ವ್ಯಾಸರಾಯರು, ಪುರಂದರದಾಸರು, ತಾತಾಚಾರ್ಯರು, ಆನಂದ ತೀರ್ಥರು, ವಾದಿರಾಜರು, ವಿಜಯೀಂದ್ರರು- ಇವರೆಲ್ಲರೂ ಪರಮ ಪೂಜ್ಯರು. ಅವರ ಬಗೆಗೆ ಅನನ್ಯಭಕ್ತಿ ಕನಕದಾಸರಿಗೆ. ಅವರೇ ಅವರ ಶಿಕ್ಷಾಗುರುಗಳು, ದೀಕ್ಷಾಗುರುಗಳು ಮತ್ತು ಮೋಕ್ಷಗುರುಗಳು. ಅವರ ಬಗೆಗೆ ಅಪಚಾರದ ಅಥವಾ ನಿಂದನೆಯ ನುಡಿ ನುಡಿದಿರಲಾರದು. ಅಂತಹೀ ಕನಕದಾಸರೇ ರಚಿಸಿದ ಹರಿಭಕ್ತಿಸಾರ, ನಳಜರಿತ್ತೆ, ಮೋಹನ ತರಂಗಿಣಿ, ಕೀರ್ತನೆಗಳು- ಎಲ್ಲ ಕೃತಿಗಳಲ್ಲಿ ಬ್ರಾಹ್ಮಣರನ್ನು ಭಕ್ತಿಯಿಂದಲೇ ಕಂಡು ಗೌರವಿಸಿದ್ದಾರೆ. ಅಷ್ಟೇಕೆ ವಾದಗ್ರಸ್ತ ಕೃತಿಯಾದ ರಾಮಧಾನ್ಯ ಚರಿತ್ರೆಯಲ್ಲಿ ಬ್ರಾಹ್ಮಣರನ್ನು ಭೂಸುರವರರೆಂದೇ ಸಂಬೋಧಿಸಿ ಮಾನ್ಯ ಮಾಡಿದ್ದಾರೆ. ಅಂದ ಮೇಲೆ ಬ್ರಾಹ್ಮಣ ಅಥವಾ ಬ್ರಾಹ್ಮಣಿದ ಖಿಂಡನೆ ಕನಕದಾಸರಿಂದ ಬಹುದೂರಣಿಯಿತು. ದಲಿತ ಅಥವಾ ಬಂಡಾಯದ ಅಥ ಕನಕದಾಸರ ಕನಸಿನಲ್ಲಿ ಸುಳಿದಿರಲಿಕ್ಕಿಲ್ಲ. ಅಂದರೆ ನೋವನ್ನನುಭವಿಸಿ ಕಂಡಿಯ ಮೂಲಕವಾದರೂ ಅವಿಂಡನನ್ನು ದರ್ಶಿಸುವುದು ಗೊತ್ತಿಕ್ಕೇ ಹೊರತು ಯಾರನ್ನೂ, ಯಾವುದನ್ನೂ ಪ್ರತಿಭಟಿಸುವ ಇಲ್ಲವೇ ಭಕ್ತ್ಯನೇಗ್ಯಾಯಿವ ಮನೋಧರ್ಮ ಅವರದ್ವಾಗಿರಲಿಲ್ಲ. ಅಷ್ಟೇ ಅಲ್ಲ, ಅನ್ಯಾಯದ ಬಗ್ಗೆ ಸಾತ್ವಿಕ ವಿರೋಧವನ್ನೂ ಅವರಲ್ಲಿ ನಾವು ಕಾಣಲಾರೆವು. ಆದ್ದರಿಂದ ಬಂಡಾಯ ಭಾವನೆ ಅವರಲ್ಲಿ ಖಿಂಡಿತ ಮೂಡಿರಲಾರದು. ಸಿರಿತನದ ನಿಸ್ಸಾರವನ್ನೂ ಬಡತನದ ನಿಸಂಗತ್ಯವನ್ನೂ ಕಂಡುಕೊಂಡಿದ್ದ ಆ ಪೂಜಾನುಭವಿಗ ಹಣದ ಬಣ್ಣವೇ ಮರೆತು ಹೋಗಿತ್ತು ಎಂದ ಮೇಲೆ ಧನಿಕ ದರಿದ್ರ ಎಂಬ ಪ್ರಶ್ನೆ ಅವರನ್ನು ಕಾಡಿರಲಿಕ್ಕಿಲ್ಲ. ಸಮಸ್ತಪೂರ್ ಅವನ ಕರುಣಪ್ರಸಾದವೆಂದು ಭಾವಿಸಿದ್ದ ಸಮದರ್ಶಿಯ ಬಳಿಗೆ ಭಾಷೆ ಬಂದು ತನ್ನ ಸಮಸ್ಯೆಗೆ ಪರಿಹಾರವನ್ನು ಬೇರೆರಲಿಕ್ಕಿಲ್ಲ. ಆ ಕಾರಣ ಸಂತಕವಿ, ಭಕ್ತಕವಿ, ದಿವ್ಯದ್ರಷ್ಟಾರ, ದಾರ್ಶನಿಕ, ಅನುಭಾವಿ, ಅಪರೋಕ್ಷ ಜ್ಞಾನಿ, ಆದಿಕೇಶವನ ಅವಿಜ್ಞಾನ ಭಕ್ತ, ವಿಶ್ವಮಾನವ ಕನಕದಾಸ ಇವೆಲ್ಲವುಗಳಿಗೂ ಅತೀತನಾದವನು. ಅನ್ಯಾದೃಶ, ಅಮೇಯ ವ್ಯಕ್ತಿ-ಶಕ್ತಿ ಆತ. ಅವನು ತನ್ನ ಮನೋವಲಯದಲ್ಲಿ ಪ್ರಬಿದ್ಧದ್ದ ಭಕ್ತಿಯ ಕಾರಂಜಿಗೆ ರಾಮಧಾನ್ಯ ಚರಿತ್ರೆ ಎಂಬ ಬಂದು ಪ್ರಕಾಳಿಯನ್ನು ನಿರ್ಮಿಸಿದ್ದಾನೆ ಎಂದು ಹೇಳಬಹುದು.

ಇಷ್ಟಾದರೂ ರಾಮಧಾನ್ಯ ಚರಿತ್ರೆಯ ಅಸ್ತಿತ್ವ ಅಡಗಿರುವುದು ಅದರಲ್ಲಿದೆ ಎನ್ನಲಾದ ಮತ್ತಿಯ ವಿಡಂಬಸೆಯಲ್ಲಿಲ್ಲ, ಬಂಡಾಯ ಪ್ರಜ್ಞೆಯಿಂದಲ್ಲ, ಭಾಷೆಯ ಶ್ಲೇಷೆಯಿಂದಲ್ಲ ಅಥವಾ ಬೃಹತ್ ರಾಮಾಯಣ ಸಂಗ್ರಹಗೊಂಡಿದೆ ಎಂಬುದ ರಿಂದಲೂ ಅಲ್ಲ, ಅದರಲ್ಲಿ ಎದ್ದು ಕಾಣುವ ಸಂಭಾಷಣೆಯ ಶ್ರೀಮಂತಿಕೆಯಲ್ಲಿ;

ಅಲ್ಲಿನ ನಾಟಕೀಯತೆಯಲ್ಲಿರುವ ಗಂಡುಗುಣದಲ್ಲಿ. ಅದರೆ ಒಂದು ಮಾತು: ಕನಕದಾಸರು ಪಂಪನಂತೆ ಭಾಷಣಾಕಾರರು; ರನ್ನನಂತೆ ಅಥವಾ ರಾಘವಾಂಕನಂತೆ ಮಾತಿನ ಚಕಮಕಿಯ ಕಡಿಕಾರಿಸುವವರಲ್ಲ. ಅವರ ಗಾಮೀಣ ಸೋಗಡು ತುಂಬಿದ ಬಿನಿಯಳ್ಳಿ ಭಾಷೆ. ಅವರ ವಸ್ತುವಿನ್ನಾಗಿ ವಿಶಿಷ್ಟತೆಗೆ ಸಮಸ್ಥಿರಯಾಗಿ ನಿಂತಿದೆ ಎನ್ನಬಹುದು.

ಗೌತಮ ಮಹಾಮುನಿಯು ಶ್ರೀರಾಮನಿಗೆ ‘ನಮ್ಮೆಯ ದೇಶಕ್ಕಿಂತಯ ನರೆದಲೆಗನೇ ವಾಸಿ’ ಎಂದ ಕೂಡಲೇ ಸುಧಿದ್ದೈ ವ್ರೀಹಿ, ‘ಎಲ್ಲ ಧರ್ಮದ ಸಾರವನ್ನೂ ಬಲ್ಲ ನೀವು ಅಜ್ಞರಂತೆ ನುಡಿವುದು ಉಚಿತವಲ್ಲ. ನೆಲ್ಲು ನಾನಿರೆ, ಗೋದಿ ಹೊದಲಾದಲ್ಲ ಧಾನ್ಯಗಳಿರಲು ಇದರಲ್ಲಿದನು ನರೆದಲೆಗನೆಂಬುದಿದಾವ ಮತ?’ ಎಂದು ದಟ್ಟಿಸಿ ನುಡಿಯುತ್ತಾನೆ. ಅನಂತರ ನರೆದಲೆಗನನ್ನು ತರಾಟಿಗೆ ತೆಗೆದು ಕೊಳ್ಳುತ್ತಾನೆ:

‘ವನೆಲೆವೋ ನರೆದಲೆಗ ನೀನು ಸಮಾನನೇ ಎನಗೆ? ಕುಲಪಿಂನ, ಮತಿಹಿನ, ಬುಧರು ಜರೆದ ನಿರಾಕರಿಸಿ ಬಿಡಲಂತು ನೀ ಶೂದ್ರನ್ನವಾದೆಯಲ! ಬಾಹಿರ, ನಡೆ ಸಾಕು ನೀನಾವ ಮಾನ್ಯನು’ ಎಂದು ಜರೆದು ಜಂಕಿಸಿ ನುಡಿದು, ಮುಂದೆ ತನ್ನ ಮಟಿಮೆಯನ್ನು ಕೊಳ್ಳಿಕೊಳ್ಳುತ್ತಾನೆ:

‘ಕ್ಷಿತಿಯವರರುಪನರ್ಯನದಲ್ಲಿ, ಸುವೃತ್ತ, ಸುಭೋಜನ, ಪರಮ ಮಂತ್ರಾಕ್ಷತೆಗಳಲ್ಲಿ, ಶುಭಶೋಭನದಲಾರತಿಯಲ್ಲಿ, ಕೃತುಗಳಿಡೆಯಲ್ಲಿ, ಅರಮನೆಯಲ್ಲಿ ಪ್ರತಿದಿನವು ರಂಜಿಸುತ ದೇವರಿಗಿತೆಯದ ಸ್ನೇಹೇದ್ಯದಲ್ಲಿ, ಬ್ರಹ್ಮರ ಸಮಾರಾಧನೆಯಲ್ಲಿ, ವಿದ್ಯಾರಂಭ ಕಾಲದಲ್ಲಿ, ಹರಿದಿವಸದ್ವಾಪಾಸನೆಗಳಲ್ಲಿ, ಹೊಸವುನೆಂಂದು ಪುಣ್ಯಾಚಣನೆಯಲ್ಲಿ, ಮದುಮಕ್ಕಳಿಗೆ ಸೇಸೆಯಿಡುವೆಡೆಯಲ್ಲಿ, ಗಂಧಾಕ್ಷತೆಯಿಂದೆಸೆವ ವಿಪ್ರರ ಫಾಲದಲ್ಲಿ ನಾನು ಮೆರೆಯುತ್ತೇನೆ. ಅಲ್ಲದೆ, ಪರಿಮಳದ ಚಂದನದ ತರುವಿಗೆ ಸರಿಯೆ ಬಣಿಗಿದ ಕಾಷ್ಟ? ಗೋವದು ಕರೆದ ಹಾಲಿಗ ಕುರಿಯ ಹಾಲಂತರವೇ? ಪರಮ ಸಾಹಸಿ ಏರ ಹನುಮಗೆ ಮರದ ಮೇಲಣ ಕಷಿಯು ಸಮನೇ? ಸುರನದಿಗೆ ಕಾಡತಕ್ಕ ಸರಿಯೆ? ಗರುಡನ ಮರಿಗೆ ಹದ್ದಂತರವೇ? ಹಂಸಿಗೆ ಬಕನು ಹೋಲುವುದೇ? ಮರಿಕೋಗಿಲೆಗೆ ವಾಯಸ ಜೋಡಿಯೆ? ನರೆದಲೆಗ ಸಾಕಿನ್ನು ನೀನಾವ ಮಾನ್ಯನು?’

ವ್ರೀಹಿಯ ಭಾಷಣದ ನಂತರ ನರೆದಲೆಗನ ಸರದಿ. ಸಭಾಮಧ್ಯದಲ್ಲಿ ಎದ್ದು ನಿಂತ ನರೆದಲೆಗ ತನ್ನ ಮಾತಿನ ಬಾಣಗಳನ್ನು ಪುಂಖಾನುಪುಂಖಿವಾಗಿ ಬಿಟ್ಟ.

‘ಮುಣಿಗೆ ಹೇಸದ ಭಂಡ ನಿನೊಳ್ಳಿ ಕೊಡುವುದೇ ಮಾರುತ್ತರವ! ಕಡು ಜಡನಲ್ಲಾ, ಸತ್ಯಾಗ್ರಹನು ನೀನು. ಬಡವರ ಕಣ್ಣಿತ್ತಿ ನೋಡೆ. ಧನಾಧ್ಯರನು ಬೆಂಬತ್ತಿ ನಡೆವುದಪೇಕ್ಕೆ ನಿನ್ನದು; ಬಾಣಂತಿಯರಿಗೆ ರೋಗಿಗೆ ಪಢ್ಯ ನೀನಹೆ. ಹೊಡ

ಬಾಯಿಗೆ ತುತ್ತ. ಇಂಥವನಾದ ನಿನ್ನ ಜನ್ಮ ನಿರರ್ಥಕ. ಸತ್ಯದಿನದಾರಭ್ಯ ಮನುಜರು ಕರ್ಮವ ಹೊತ್ತು ಪಿಂಡವನಿತ್ತ ತಪ್ಪದೆ ಮತ್ತೆ ವಾಯಸಕುಲವ ಕರೆಕರೆದು ತುತ್ತನಿಡುವರು. ಎಣ್ಣ ದಬ್ಬಗೆ ತತ್ತಿಗನು ನೀನು. ಮಳಿದೆಗೆದು ಬೆಳೆಯಡಗಿ ಕ್ಷಮದ ವಿಳಯ ಕಾಲದೊಳಸ್ವಾವಿಲ್ಲದ ಅಳಿವ ಪ್ರಾಣಿಗಳನಾದರಿಸಿ ಸಲಹಿದವನು ನಾನು, ನೀನಲ್ಲ. ಬಡವ ಬಲ್ಲಿದ ಎಂಬ ಪಕ್ಷಪಾತ ನಿನ್ನಲ್ಲಿದೆ, ನನ್ನಲ್ಲಿ; ನಾನು ಸಮದ್ರಿ. ನೀನು ಸತ್ಯವರ ಪ್ರತಿಬಿಂಬ ರೂಪನಿಧಿಯೇ. ಹೆಚ್ಚೆನು ನಪುಂಸಕನಾದ ನಿನ್ನೊಡನೆ ವಾದ ಮಾಡುವುದೇ ಉಚಿತವಲ್ಲ.’

ಇತ್ತಂಡದಲ್ಲಿ ವಿದ್ಯೇಷ ಹೆಚ್ಚಿ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಕಂಡು ಶ್ರೀರಾಮನು ಇಬ್ಬರನ್ನು ಸರೆಯಲ್ಲಿದುವಂತೆ ಆಜ್ಞೆ ಮಾಡುತ್ತಾನೆ. ಏಣ್ಣ ತಿಂಗಳ ಸರೆಮನೆ ವಾಸದ ಅನಂತರದಲ್ಲಿ ಸಾರ್ವಭೌಮ ಶ್ರೀರಾಮನು ಅಯೋಧ್ಯೆಗೆ ಕರೆಸಿ, ಇಬ್ಬರನ್ನು ವಿಚಾರಣೆಗೆ ಒಳಗು ಮಾಡಿದಾಗ ಸಾರ ಹೃದಯದ ನರೆದಲೆಗ ಗಟ್ಟಿಯಾಗಿದ್ದ. ಆದರೆ ನಿಸ್ಸಾರಗೋಂಡ ವ್ರೀಹಿ ಕಾಂತಿಹಿನನಾಗಿ ಕರಗಿಹೋಗಿದ್ದ. ನರೆದಲೆಗನ ಗಟ್ಟಿತನವನ್ನು ಕಂಡ ರಾಘವನು ಅವನಿಗೆ ತನ್ನ ಹಸರಿಟ್. ಅಂದಿನಿಂದ ನರೆದಲೆಗನಿಗೆ ‘ರಾಗಿ’ ಎಂದು ಹೆಸರಾಯಿತು !

ವಸ್ತು ವಿನಾಯಕ ಕುರಿತ ಕವಿಯ ಚಮತ್ವತ್ವತ್ತಿ ಏನೇ ಇರಲಿ, ಕಸುಪುಳ್ಳ ಮಾತಿನ ವಾದದಿಂದಾಗಿ ಕೃತಿಯ ಸಮಗ್ರಿಲ್ಲಕ್ಷೋಂದು ಮೆರಗು ಬಂದಿದೆ ಎಂದು ಹೇಳಬಹುದು.

ಹೆಸರೇ ಸೂಚಿಸುವಂತೆ ಹರಿಭಕ್ತಿಸಾರ ಹರಿನಾಮ ಸಂಕೀರ್ತನೆಯ ತುಳಸೀಹಾರ ! ವಿಷ್ಣು ಪಾರಮ್ಯದ ಪುಣ್ಯಕೃತಿ ! ಭಕ್ತಿಯೆ ಭಾಗೀರಥಿಯಾಗಿ ಕನ್ನಡಕ್ಕೊಡಗಿಬಂದ ತೀರ್ಥಸಾಹಿತ್ಯ ! ಜಗನ್ನಾಳಿಕ ಸೂತ್ರಧಾರಿಯಾದ ಶ್ರೀಹರಿಯ ದಶಾವತಾರಗಳ ನೆನಾಟಿನ ಹಿನ್ನಲೆಯಲ್ಲಿ ಅವನ ಕುರಿತ ಪ್ರಾಂಜಲ ಮನದ ಪರಿಶುದ್ಧ ಭಾವನೆಯ ಭಕ್ತಿ ಓತಪ್ರೋತವಾಗಿ ಹರಿದಿದೆ ಇಲ್ಲಿ. ಪ್ರತಿ ಪದ್ಯವೂ ಮುಕ್ತಾಯವಾಗುವ ‘ರಕ್ಷಿಸು ನಮ್ಮನನವರತ’ ಎಂಬ ಬೇಡಿಕೆ ಭಕ್ತಿಭಾವದ ಅನನ್ಯತೆಯ ಪ್ರತೀಕ.

ಗತಿವಿಹೀನವಿಗಾರು ನೀನೆ

ಗತಿ ಕರ್ಕಾ ಪತ್ತಿಕರಿಕಿಕೊಡು ಸ

ದ್ವಾತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ

ಶ್ರುತಿ ವಚನವಾಡುವುದು ಶರಕಾ

ಗತರ ಸೇವಕನಂದು ನಿನ್ನನು

ಮತವಿದಿದು ನಂಬಿದೆನು ರಕ್ಷಿಸು ನಮ್ಮನನವರತ.

ಇಲ್ಲಿ ಅಭಿವೃದ್ಧವಾಗುವ ಭಕ್ತಕವಿಯ ಆರ್ಥತೆ ಅನನ್ಯ ಶರಣತೆ ಮತ್ತು

ನ್ಯೇಷ್ಟಿಕೆ ಭಕ್ತಿಯ ಅನುಮೋದನೆ ನಿಜಕ್ಕೂ ಶಾಫ್ತನೀಯ. ಇಲ್ಲಿನ ಎಲ್ಲ ಭಾಮಿನಿ ಗಳಲ್ಲಿ ಭಕ್ತಿ ರಸ ತುಂಬಿ ತುಳಿಕಿರುವುದು ಕಂಡುಬರುತ್ತದೆ.

ಈ ಬಗೆಯ ವೈಷ್ಣವ ಭಕ್ತಿಯ ವೈಭವದ ಜೊತೆಯಲ್ಲಿ ಕಾವ್ಯ ವೈಲಿರಿಯು ತೆಕ್ಕೆ ಬಿದ್ದಿರುವುದು ಕಂಡು ಬರುತ್ತದೆ. ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯ ಪತಿ ನೀನು; ಏನು ಬಲ್ಲಿನೋ ನಾನು ನೇರೆ ಸುಜಾಪ್ನ ಮೂರುತಿ ನೀನು’ ಎಂಬ ಅಣು-ಫನಗಳ ವಿಶೇಷಣೆಯಲ್ಲಿ, ‘ವರುಷ ನೂರಾಯುಷ್ಯ ಅದರೊಳಗೆ ಇರುಳು ಕಳೆದ್ದೇವತ್ತು, ಖವತ್ತರಲಿ ವಾರ್ಧಿಕ, ಬಾಲ್ಯ, ಕೌಮಾರದಲ್ಲಿ ಮೂರತ್ತು ಇರದೆ ಸಂದುದು ಬಳಿಕ ಇಪ್ಪತ್ತು ವರುಷ’ ಎಂಬ ಆಯಿಮಾನದ ಹೇಙ್ಗ ನಿಷ್ಪತ್ತಣೆಯಲ್ಲಿ, ‘ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೇ’ ಎಂಬ ಸಾರಣೆದಲ್ಲಿ, ‘ಸತ್ವವರಿಗಳೇಕೆ ತನ್ನನು ಹತ್ತೆವರು ಹೊತ್ತೆವರುಗಳು ತಾವ ಸತ್ತು ಹೋಗುವರಲ್ಲಿವರೆ’ ಎಂಬ ಕಟುಸತ್ಯ ಘೋಪಣೆಯಲ್ಲಿ, ‘ಹಸಿವಿರಿತು ತಾಯ ತನ್ನ ಶಿಶುವಿಗೆ ಒಸೆದು ಮೋಲೆ ಕೊಡುವರಂತೆ’, ‘ಗಿಳಿಯ ಮರಿಯನು ತಂದು ಪಂಜರದೊಳಗೆ ಪೋಣಿಸಿ ಕಲಿಸಿ ಮೃದು ನುಡಿಗಳನು ಲಾಲಿಸಿ ಕೇಳ್ಜ ಪರಿಣಿತರಂತೆ, - ಇವೇ ಮೊದಲಾದ ಜೀಚಿತಪೂರ್ವ ಉಪಮೆಗಳ ಅಳವಡಿಕೆಯಲ್ಲಿ, ‘ಎಂಟು ಗೇಣಿನ ದೇಹ ರೋಮಗಳೆಂಟು ಕೋಟಿಯು ಕೇಲ್ಲಿಳರವತ್ತೆಂಟು ಯಾಂಸಗಳಿಂದ ಮಾಡಿದ ಮನೆಯ’ ಎಂಬ ನ್ಯೇಜ ರೂಪಕ ಅಥವಾ ಕಾವ್ಯಪ್ರತಿಮಯ ನಿರ್ಮಾಣದೇಡೆಯಲ್ಲಿ, ‘ತಾಮರಸದಳ ನಯನ ಭಾಗವರಾಮ ಹಲಿಧರರಾಮ ದಶರಥ ರಾಮ ಮೇಷ ಶ್ರಾವಣ ಸದ್ಗುಣಧಾಮ ನಿಸ್ಮಿಮು’ ಎಂಬಲ್ಲಿನ ಪ್ರಾಸಾನಪ್ರಾಸರ್ಯುಕ್ತ ನಾದಲೋಲುಪತೆಯಲ್ಲಿ ಪ್ರತಿ ಪದ್ಯದಲ್ಲಿ ಅಭಿವೃತ್ತಿಗೊಳ್ಳುವ ಭಕ್ತಿ ಸ್ವಷ್ಟಿಯಲ್ಲಿ ಅದಕ್ಕನುಗುಣವಾದ ಶೈಲಿಯ ಸೊಬಗು ಸೌಂದರ್ಯದಲ್ಲಿ ಭಾವ ಮಾಧುರ್ಯದಲ್ಲಿ ಭಾಷೆಯ ಬಂಧುರತೆಯಲ್ಲಿ ಭಾಮಿನಿಯ ಓಫ ವೈಭವಗಳಲ್ಲಿ ಕವಿ ಕನಕದಾಸರ ಕಮನೀಯ ಕಾವ್ಯಗುಣ ಎದ್ದು ಕಾಣುತ್ತದೆ.

ಶಿಷ್ಟ ಸಾಹಿತ್ಯದ ಸೃಷ್ಟಿಗೆ ಜನಪದವೇ ಮಾತ್ರಗಭರ ನಳನ ಕಥೆ ಇದಕ್ಕೆ ಅಪವಾದವಾಗಿಲ್ಲ. ಅದರ ಶಾಲ್ಯಾಂಶೆರಿರುವುದು ಜಾನಪದದಲ್ಲಿಯೇ. ಪ್ರಾಚೀನ ಯುಗದ ಜಾರಣ ಗೀತೆ ಅವಾಜಿನದಲ್ಲಿ ಕಾವ್ಯ ಮಹಾಕಾವ್ಯ ಆದಂತ ನಳನ ಕಥೆ ಒಂದು ಖಿಂಡಕಾವ್ಯವಾಗಿ ರೂಪಗೊಂಡಿದೆ. ವ್ಯಾಸವುನಿ ತನ್ನ ಮಹಾಕಾವ್ಯಕ್ಷೇತ್ರಂದು ಆಯಾಮ ಒದಗಿಸಲು ನಳ, ಹರಿಷ್ಣಂದ್ರ ಮೊದಲಾದ ಕಥಾನಕಗಳನ್ನು ಜನಪದದವಿಂದಲೇ ಆಯ್ದುಕೊಂಡಿದ್ದಾನೆ, ಉಪಾಖ್ಯಾನಗಳಾಗಿ ರೂಪಿಸಿ ಅಳವಡಿಸಿದ್ದಾನೆ. ಹರಿಷ್ಣಂದ್ರ ಸತ್ಯಕ್ಕೆ ಸಂಕೇತವಾದರೆ, ನಳ ಆದರ್ಥ ಪ್ರೇಮದ ಪ್ರತೀಕವಾಗಿದ್ದಾನೆ. ಜಾನಪದೀಯವೂ ಜನಪ್ರತಿಯವೂ ಆದ ನಳನ ಕಥೆ

ವೇದ ಭಾಷ್ಯಣ ಆರಣ್ಯಕ ಇತಿಹಾಸಗಳಿಗಿಂತಲೂ ಪ್ರಾಚೀನತಮವಾದುದು. ರಾಮಾಯಣದಲ್ಲಿ ಪ್ರಾಸಂಗಿಕವಾಗಿ ೧೦ದೇವ, ನಳ ದಮಯಂತಿಂದ ಎಂಬ ಉಲ್ಲೇಖ ದೂರತರೆ ಮಹಾಭಾರತದ ವನಪರ್ವದಲ್ಲಿ ಇಪ್ಪತ್ತಂಬಿ ಅಧ್ಯಾಯಗಳಪ್ಪು ವ್ಯಾಪ್ತಿಯುಳ್ಳ ಒಂದು ಕಾವ್ಯ ಕಾಸಾರವೇ ಆಗಿ ರೂಪುಗೊಂಡಿದೆ. ವ್ಯಾಸರ ಅನಂತರದಲ್ಲಿ ಇದು ಅನೇಕ ಕವಿ ನಾಟಕಕಾರರಿಗೆ ಆಕರಷಾಯಿತು. ಮುಂದಿನವರು ಕರ್ಮನಿಷ್ಟೆಯು, ಕಷಣಹಿಷಣ್ಶತೆಯ ನೀತಿಭೋಧಕ ಕರ್ತೆಯಾಗಿ, ಇಲ್ಲವೇ ದೈವ ಎನ್ನುವುದು ಒಂದು ಅಪ್ರತಿಹತ ಶಕ್ತಿ ಎಂದು ಸಾರುವ ವಿಧಿವಾದ ಪ್ರತಿಪಾದಕ ಕಾವ್ಯವಾಗಿ ಇಲ್ಲವೇ ಅಳಿಕಾಮ ಕರಗಿ ಪರಿಶುದ್ಧ ಪ್ರೇಮವಾಗಿ ಪರಿಣಮಿಸಿದ ಮೊನ್ಯ ವಸ್ತುವಾಗಿ ಮಾರ್ಪಾಡಿಸಿ ರೂಪಿಸಿಕೊಂಡರು. ಸಂಸ್ಕಾರದ ಹಂಚ ಮಹಾ ಕಾವ್ಯಗಳಲ್ಲಿ ಒಂದಾದ ನೈಷಧಂ ವಿಷ್ಣುದೌಷಧಂ ಎಂಬ ಭಾವನಾ ವಿಮರ್ಶೆಗೆ ಪಾತ್ರವಾದ ಶ್ರೀಹರಣನ ನೈಷಧಿಯ ಚರಿತ, ತ್ರಿವಿಕ್ರಮ ಭಟ್ಟನ ‘ನಳಚಂಪು’, ವಾಮನಭಟ್ಟನ ‘ನಳಾಭ್ಯದಯ’ ಮೊದಲಾದ ಕಾವ್ಯಗಳು, ಆರ್ಯಕ್ಷೇಮೇಂದ್ರನ ‘ನೈಷಧಂದ’ ರಾಮಚಂದ್ರ ಸೂರಿಯ ನಳವಿಲಾಸ; ನೀಲಕಂಠ ದೀಕ್ಷಿತನ ನಳಚರಿತ, ವೆಂಕಟಾಯನ ಭ್ರಮೀ ಪರಿಣಯ’ ಮೊದಲಾದ ನಾಟಕಗಳು ಪ್ರಸಿದ್ಧವಾಗಿವೆ. ಕನ್ನಡದಲ್ಲಿ ಸುಮಾರು ಹದಿಮೂರನೆಯ ಶತಮಾನದವನ್ನಲೂದ ಚೌಂಡರಸನ ನಳಚಂಪ ಉಪಲಭ್ಯವಿರುವ ಮೊತ್ತ ಮೊದಲ ನಳನ್ನುಪಕಾವ್ಯ. ಕುಮಾರವ್ಯಾಸ ಭಾರತದಲ್ಲಿ ಕ್ಷಚಿತ್ತಾಗಿ, ಯುಕ್ತಾನ-ಬಯಲಾಟಗಳಲ್ಲಿ ಬೃಹತ್ತಾಗಿ ಬೆಳೆದು ನಿಂತಿದೆ. ಇವರೆಲ್ಲರ ಕೃತಿಗಳ ವಸ್ತು ಹೆಚ್ಚು ಕಡಿಮೆ ಪವಿತ್ರಪ್ರೇಮ ಮತ್ತು ಪಾತಿವ್ಯತ್ಯ ಮಹಿಮೆ ಆಗಿದೆ. ಅದಕ್ಕೂ ಹೆಚ್ಚಾಗಿ ವಿಧಿವಾದವನ್ನು ವ್ಯಾಖ್ಯಿಕರಿಸುವುದು. ಆದರೆ, ಈ ಬಗ್ಗೆ ನಳವಿಲಾಸ ನಾಟಕದ ಕರ್ತೃ ರಾಮಚಂದ್ರ ಸೂರಿ ಮಾತ್ರ ಅಪವಾದವಾಗಿದ್ದಾನೆ. ಅವನು ದೃವಶಕ್ತಿಗೆ ಬದಲಾಗಿ ಮಾನವಶಕ್ತಿಯನ್ನು ಬಳಸಿ ಕೊಂಡಿದ್ದಾನೆ. ಕಲಿಮರುಷನ ಬದಲು ನಾಟಕದಲ್ಲಿ ಜಿತ್ತೇನನೆಂಬ ಮಾನವ ಪಾತ್ರವನ್ನು ತಂದು ಒಂದು ಹೊಸ ತಿರುವು ಹೊಟ್ಟಿದ್ದಾನೆ.

ವ್ಯಾಸ ಭಾರತಕ್ಕೂ ಸೂರಿಯ ನಲವಿಲಾಸಕ್ಕೂ ಇನ್ನೂ ಕೆಲವು ವ್ಯಾಖ್ಯಾನಗಳಿವೆ. ಮಹಾಭಾರತದಲ್ಲಿ ನಲನ ತಂದೆಯ ಹೆಸರು ಏರಸೇನ, ನಳವಿಲಾಸದಲ್ಲಿ ನಿಷಧ ಎಂದು; ಅಲ್ಲಿ ನಳನ ಸಹೋದರ ಮಷ್ಟುರ, ಇಲ್ಲಿ ಕೂಬರ; ಅಲ್ಲಿ ತಮ್ಮನಾದ ಮಷ್ಟುರ ಪ್ರತಿನಾಯಕ, ಇಲ್ಲಿ ದಮಯಂತಿಯನ್ನು ಅಭಿಲಂಕಿಸುವ ಚೇದಿರಾಜ (ಕಲಚುರಿಪತಿ) ಜಿತ್ತೇನ; ಅಲ್ಲಿ ದಮಯಂತಿಯ ಹೆಸರು ಬರುವದಿಲ್ಲ, ಇಲ್ಲಿ ಮಷ್ಟುವತಿ ಎಂದಿದೆ; ಅಲ್ಲಿ ನಳದಮಯಂತಿಯರ ಪರಸ್ಪರಾನುರಾಗಕ್ಕೆ ಹಂಸಪ್ರಸ್ಥಿ ನಿಮಿತ್ತ ಮತ್ತು ಅದರದೇ ದೌತ್ಯ, ಇಲ್ಲಿ ಕಲಹಂಸನೆಂಬ ನೇಂಧಿಗ ಕಾರಣ; ಅಲ್ಲಿ ಲೋಕಪಾಲಕರಿಂದಾದ ನಲದೌತ್ಯವಿದ್ದರೆ, ಇಲ್ಲಿ ಅದರ ಸುಳಿವೇ ಇಲ್ಲ; ಅಲ್ಲಿ

ನಲನ ರೂಪವಿಕಾರಕ್ಕೆ ಕಾಕೋಟಕನು ನೇರ ಕಾರಣನಾದರೆ, ಇಲ್ಲಿ ಸಪರಿ ರೂಪದಲ್ಲಿ ಬಂದ ನಳನ ತಂದೆ ಕಾರಣ; ರೂಪವಿಕಾರದ ಅನಂತರ ಬಾಹುಕ ಎಂಬ ಹೆಸರು ಉಭ್ಯರು ಸಾವಾನ್ಯ; ಅಲ್ಲಿನ ಖುತ್ತಪರಣ, ಇಲ್ಲಿ ದಧಿಪರಣನೇಸಿದ್ದಾನ್ಯ; ನಳ ವಿಯೋಗದನಂತರ ದಮಯಂತಿಯು ಜೀದಿರಾಜ ಸುಭಾಹುವಿನ ಗೃಹದಲ್ಲಿ ಆಶ್ರಯ ಹೊಂದಿದಳೆಂದು ಅಲ್ಲಿ ಬಂದರೆ, ಇಲ್ಲಿ ಖುತ್ತಪರಣನ ಸಮೀಪದಲ್ಲಿ ಎಂದು ಬರೆದಿದೆ; ನೂರು ಯೋಜನ ದೂರವನ್ನು ಅತಿಶೀಪ್ರವಾಗಿ ಕ್ರಮಸುವುದು ನಳನ ಅಶ್ವವಿದ್ಯೆಯ ಪ್ರಭಾವದಿಂದ ಎಂದು ಅಲ್ಲಿದ್ದರೆ, ಇಲ್ಲಿ ವೇಗದಲ್ಲಿ ಗಾಳಿಯನ್ನು ಗೆಲ್ಲಬಲ್ಲ ಕುದುರೆಗಳ ದಿವ್ಯ ತೇಜಸ್ಸಿನ ಪ್ರಭಾವದಿಂದ ಎಂದಿದೆ; ಅಲ್ಲಿ ನಳ ಮತ್ತು ಖುತ್ತಪರಣರು ಹುಂಡಿಸುವರನ್ನು ಸಾಯಂಕಾಲ ಪ್ರವೇಶಿಸಿದರೆ, ಇಲ್ಲಿ ನಳ ಮತ್ತು ದಧಿಪರಣರು ಪ್ರಾತಃಕಾಲ ಪ್ರವೇಶಿಸುತ್ತಾರೆ; ಅಲ್ಲಿ ನಳದಮಯಂತಿಯರ ಮನಸ್ಸುಮಾಗಮ ನಾಲ್ಕನೇ ವರ್ಷದಲ್ಲಿದರೆ, ಇಲ್ಲಿ ಹನ್ನೆರಡೇ ವರ್ಷದಲ್ಲಾಗುತ್ತದೆ; ಬಾಹುಕರೂಪಿ ನಳನು ಕರ್ಕಿಹಿಸಿದ ಪಶುಮಾಂಸವನ್ನು ತಿಂದು ಅವನ ಕೈರುಚಿಯ ಅನುಭವವಿದ್ದ ಅಲ್ಲಿನ ದಮಯಂತಿಯು ನಳನನ್ನು ಗುರುತಿಸಿದರೆ, ದಧಿಪರಣನ ಸೂಪಕಾರನ ಸೂಯ್ಯಪಾಕ ಪ್ರಸಿದ್ಧಿಯನ್ನು ಕೇಳಿದ್ದ ಇಲ್ಲಿನ ದಮಯಂತಿಯು ಕಲಹಂಸನನ್ನು ಕಳುಹಿಸಿ, ಸ್ವಯಂವರ ಏಪಾರಾಟಾಗಿದೆ ಎಂದು ಸುಳ್ಳಿ ಸುಂದಿ ಮುಟ್ಟಿ, ದಧಿಪರಣನನ್ನು ಆಹ್ವಾನಿಸಿ, ನಳನನ್ನು ಆಕರ್ಷಣಸುತ್ತಾಳೆ ಮತ್ತು ನಳನ ಮರಣವಾತ್ಮಕಯನ್ನು ಕೇಳಿ ದಮಯಂತಿಯು ಜಿತಾರೋಹಣಕ್ಕೆ ಸಿದ್ಧಾಧಾಗ, ಕುಂಡಿನಪುರದ ಪರಿಸರಕ್ಕೆ ಬಂದಿದ್ದ ನಳನು ದಮಯಂತಿಯ ಪ್ರೇಮ ಪ್ರಕರಣವನ್ನು ಕಂಡು, ತನ್ನ ಹಿತ್ಯದೇವತೆಗಳನ್ನು ಸೃಂಸಿ, ಬಾಹುಕ ರೂಪವನ್ನು ಶೈಬಿಸಿ ನಿಜ ನಳನಾಗಿ ಪ್ರಕಟವಾಗುತ್ತಾನೆ.

ಇಂತಹ ಭಿನ್ನ ಬೆಳವಣಿಗೆಯ ಮೂಲಕ ಮೂಲವಸ್ತುವಿಗೆ ಹೊಸ ಚಾಲನೆ ಕೊಟ್ಟವನು ರಾಮಚಂದ್ರಸೂರಿ. ಅವನು ದ್ಯುವಾದವನ್ನು ದೂರಮಾಡಿ, ಮುರುಡ ವಾದವನ್ನು ಎತ್ತಿ ಹಿಡಿದಿರುವುದು ವಸ್ತುವಿನ ಸ್ವೇಜಿ ವಿನ್ಯಾಸಕ್ಕೆ ಮರಗು ಕೊಟ್ಟಿದೆ. ಇಲ್ಲಿನ ನಳನಾಗಲಿ, ಜಿತ್ರಸೇನನಾಗಲಿ ಮಾನವ ಸಹಜ ದೌರ್ಬಲ್ಯಗಳನ್ನುಳ್ಳವರು. ಜೂಜಾಡುವ ಚಾಪಲ್ಯದಿಂದ ಇಬ್ಬರೂ ಮುಕ್ತರಲ್ಲ. ಹೀಗೆ ಮಾನವ ಮಟ್ಟದಲ್ಲಿ ಪಾತ್ರಗಳನ್ನು ಮುಟ್ಟಿ ಮೇರಿಸಿದ ಕೀರ್ತಿ ರಾಮಕಂಡ್ರ ಸೂರಿಗೆ ಸಲ್ಲಿತ್ತದೆ.

ಕನಕದಾಸರ ನಳ ಜರಿತ್ತಿಗೆ ಕನ್ನಡದಲ್ಲಿ ಬಂದು ಗೌರವದ ಸ್ಥಾನ ಮೀಸಲಿದೆ. ಕೇವಲ ಒಂಬತ್ತು ಸಂಧಿಗಳುಳ್ಳ ಒಂದು ಲಿಂಡಕಾವ್ಯವಾದರೂ ಓದುಗನಿಗೆ ಮಹಾ ಕಾವ್ಯದಪ್ಯ ಶೈಲಿಕೆಲಡುವ ಸಹಕಾಲಿ ಶೈಲಿಯಾಗಿದೆ. ಅದಕ್ಕೆ ಮೂಲಕಾರಣ ಕನಕದಾಸರ ಕಥೆಗಾರಿಕೆ, ಅವರ ಹೃದ್ಯಶೈಲಿ, ಭಾಮಿನಿಯ ಸುಭಗತೆ, ವರಣನೆಗಳ ಸಹజತೆ. ಕೆಲವೆಡೆಗಳಲ್ಲಿ ಕನಕದಾಸರು ವಾಗ್ದೀಯಕಾರರೂ ಅಥವಾ ಕಾವ್ಯ ಪ್ರವಚನಕಾರರೂ

ಅಧವಾ ಹರಿಕಥೆದಾಸರೂ ಅಗಿಬಿಡುತ್ತಾರೆ. ಕಥೆಯನ್ನು ಪದೇ ಪದೇ ಹಾಡಿ ಹೇಳಿ ರೂಡಿಯಾಗಿರುವಂತೆ ನಿರಗ್ರಳವಾಗಿ ತಮ್ಮದೇ ಆದ ಧಾಟಿಯಲ್ಲಿ ನಿರೂಪಿಸಿಕೊಂಡು ಹೋಗುತ್ತಾರೆ. ಅದರಿಂದಾಗಿ ಅವರ ಅಭಿವೃತ್ತಿ ಜಾನಪದೀಯ ಸೋಗಡಿನಿಂದ ತುಂಬಿದೆ. ಕೃತಿ ಅವರ ನಿತ್ಯನುಷ್ಠಾನದ ಮುರಾಣ ಕಾವ್ಯವಾದ್ವರಿಂದ ಅದರ ಒಳ ಶಿರಖು ದೈವಭಕ್ತಿಯಾಗಿ ದೈವಶಕ್ತಿಯ ಪ್ರತಿಪಾದಕ ವಸ್ತುವಾಗಿ ಮರೆದಿದೆ. ವ್ಯಾಸರಿತ್ತ ಕಥಾ ವಸ್ತುವಿನ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ಮಾಡಲು ಹೋಗಿಲ್ಲವಾದರೂ ಸಾಂದರ್ಭಿಕವಾಗಿ ತಮ್ಮ ಸ್ತೋಪಜ್ಞತೆಯನ್ನು ಮರೆಯದ ಬಿಟ್ಟಿಲ್ಲ. ಉದಾಹರಣೆಗೆ: ಹಂಸದರ್ಶನಕ್ಕೆ ಮುಂಚೆ ನಳಜನ ಬೇಂಟಿಯ ಬಣ್ಣನೆ ಬರುತ್ತದೆ. ಇಲ್ಲಿ ಬೇಂಟಿಗೆ ಹೋಗಲು ಒದಗಿದ ಸಂದರ್ಭವಂತೂ ತುಂಬಾ ಅಧ್ಯಾತ್ಮಾರ್ಥವಾದದ್ದು. ವಿದರ್ಭದೇಶದ ಅರಸುಗುವರಿ ಭ್ರೇಮಿಯ ರೂಪಲಾವಣ್ಯಗಳ ಬಣ್ಣನೆಯನ್ನು ಬ್ರಾಹ್ಮಣೋತ್ತಮರಿಂದ ಕೇಳಿ ಮಾರುಹೋದ ನಳಜನ ಮನ ಅನ್ಯಕ್ಕೆಳಸದಿದ್ದಾಗ, ವಿಪ್ರಲಂಬದ ವಿರಹವಸ್ಥೆಯಲ್ಲಿದ್ದಾಗ ಆ ತಾಪಕ್ಕೆ ಕೊಟ್ಟ, ತಿರುವಾಗಿ ಬರುತ್ತದೆ ಬೇಂಟಿ. ಬೇಂಟಿಯಿಂದ ಆಯಾಸಗೊಂಡ ನಳ ಬಹಿರುದ್ಯಾನದ ಕೊಳಧ ತಡಿಯಲ್ಲಿ ವಿಶ್ವಾಂಿಪಡೆವ ಸಂದರ್ಭದಲ್ಲಿ ರಾಜಹಂಸೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ಹಂಸದೊತ್ತದ ಸುಂದರ ಕಲ್ಪನೆ ಬಂದಿದೆ. ಇದೇ ರೀತಿ ದೇವೇಂದ್ರನ ಆಳ್ಳಿಯಂತೆ ದಮಯಂತಿಯ ಅಂತಃಮರಕ್ಕೆ ಬಂದ ನಳನು ತಾನಾರೆಂಬುದನ್ನು ಮಾಡಲು ತಿಳಿಸುವುದೇ ಇಲ್ಲ. ಅವಳು ಕೇಳಿದರೂ, ‘ನಾನು ದೇವೇಂದ್ರನ ಕಡೆಯ ದೂತ; ಇಂದ್ರ, ಅಗ್ನಿ, ಯಮ, ಪರುಣಿರಿಂದ ಆಳ್ಳಿಪ್ರಾನಾಗಿ ಬಂದಿದ್ದೇನೇ’ ಎಂದಷ್ಟೇ ಹೇಳಿ, ಆ ನಾಲ್ಕುರಲ್ಲಿ ಅವಳು ಯಾರನಾದರೂ ಒಲಿಯಬೇಕೆಂದು ಒತ್ತಾಯಿಸುತ್ತಾನೆ. ಆಗ ಸಿಟ್ಟಿಗೆದ್ದ ದಮಯಂತಿ, ‘ನಳನೇ ನನ್ನ ಪತಿ. ಅವನುಇದರೆ ನನಗೆ ಮರಣವೇ ಗತಿ’ ಎಂಬ ನಿರ್ಧಾರದ ನುಡಿ ನುಡಿಯುತ್ತಾಳೆ. ಅಪ್ರತ್ಯಕ್ಷವಾಗಿ ನಳನು ದಮಯಂತಿಯ ಮನದ ಪ್ರೇಮದಾಳವನ್ನು ಅಳೆದಂತಹ ಸುಂದರ ಸನ್ನಿಹಿತ ನಿರ್ಮಣ ಕನಕದಾಸರದು. ಅದು ಅವರಿಗಿಂತಲೂ ಹಿಂದಿನವರಾದ ಜೊಂಡರಸನ ಕಲ್ಪನೆ. ಆದರೆ ಮಹಾಭಾರತದಲ್ಲಿ ಅಂತಃಮರಕ್ಕೆ ಆಗಮಿಸಿದ ನಳನನ್ನು ನೀನಾರೆಂದು ಕೇಳಿದಾಗ, ‘ನಲಂ ಮಾಂ ವಿಧಿ ಕಲ್ಯಾಣಿ ದೇವದೂತಮಿಹಾಗತಂ’ ಎಂದು ನೇರವಾಗಿ ತನ್ನ ಹೆಸರು ಹೇಳಿಕೊಂಡು, ತಾನಲ್ಲಿಗೆ ಬಂದ ಉದ್ದೇಶವನ್ನು ತಿಳಿಸಿ ಬಿಡುತ್ತಾನೆ. ಮೂಲಕ್ಕಿಂತಲೂ ಇಲ್ಲಿನ ವಾಪಾರಣೆ ಅಧ್ಯಾತ್ಮಾರ್ಥವಾಗಿದೆ. ಮುಂದೆ ಅಡವಿಯಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದ ದಮಯಂತಿಯನ್ನು ಬದುಕಿಸಿದ ಬೇಡನು ಅವಳ ರೂಪರಾತಿಗೆ ಮಾರುಹೋಗಿ, ಅವಳನ್ನು ಕಾಮಿಸಲು ಹೋದಾಗ ವ್ಯಾಸರ ಭ್ರೇಮಿ ಬೇಡನನ್ನು ತನ್ನ ಪಾತಿಪ್ರತ್ಯದ ಪ್ರಭಾವದಿಂದ ಸುಷ್ಣು ಹಾಕಿದರೆ, ಕನಕದಾಸರ ದಯಾಮಾಣೆ ದಮಯಂತಿ, ‘ಪ್ರಾಣ ಉಳಿಸಿದ ನೀನು ತಂದೆಗೆ ಸಮಾನ’

ಎಂದು ವಿವೇಕದ ಮಾತುಗಳನ್ನು ಹೇಳಿ, ಬೇಡನಲ್ಲಿ ಕಾಮ ಪ್ರೇಮವಾಗುವಂತೆ, ಪ್ರೇಮ ಭಕ್ತಿಯಾಗಿ ಪರಿಣಾಮಿಸುವಂತೆ ಮಾಡುತ್ತಾಳೆ. ಈ ಸನ್ನಿಹೇತದ ಪರಿವರ್ತನೆಯಿಂದಾಗಿ ದಮಯಂತಿ ಜೀಳಿಗಿದ ಮಾನವೀಯತೆ ಮೆಚ್ಚುವಂಥದು.

ಇಂತಹ ಕೆಲವು ಮಾಪಾರಣಗಳಲ್ಲಿ ಕನಕದಾಸರ ಹೆಗ್ಲಿಕೆ ಇದೆ. ಆದರೆ ದ್ಯುವದ ಉತ್ತರಾರ್ಥವಹ್ತವನ್ನು ಬಿತ್ತರಿಸುವಲ್ಲಿ ಮೂಲಬಿಂದುವನ್ನು ವೃತ್ತಸ್ತಗೋಳಿಸಿಲ್ಲ. ಎಲ್ಲ ನಳಿಸುಪಕಾವ್ಯ, ಕಥೆ, ನಾಟಕಗಳು ಹೇಳುವುದನ್ನೇ ಇವರೂ ಹೇಳಿದ್ದಾರೆ. ಮಹಾಭಾರತದ ವನಪರ್ವ ಭಾಗದಲ್ಲಿ ಬರುವ ಇಪ್ಪತ್ತಿಂಟು ಅಧ್ಯಾತ್ಮಗಳ ಸುವಿಷಾರವಾದ ನಳಿಕೊಬ್ಬಾನವು ಕನಕದಾಸರ ನಳಜರ್ತೆಯಲ್ಲಿ ಕೇವಲ ಒಂಬತ್ತು ಸಂಧಿಗಳ ಇಂಡಕಾವ್ಯವಾಗಿ ರೂಪಗೊಂಡಿರುವುದನ್ನು ನೋಡಿದರೆ ಕನಕದಾಸರ ಸಂಗ್ರಹಶಕ್ತಿ, ವರ್ಣನೆಗೆ ಮನಗೊಡದ ಸಂಯಮ ಇವು ವೇದ್ಯವಾಗುತ್ತವೆ. ಕನಕದಾಸರಿಗೆ ಕಥೆ ಮುಖ್ಯವೇ ಹೊರತು ಶ್ರೀಹರಣನಂತೆ ವರ್ಣನೆ ಅಲ್ಲ. ಪಂಚಮಹಾಕಾವ್ಯಗಳಲ್ಲಿರುದಾದ ಶ್ರೀಹರಣ (ಕ್ರಿ.ಶ. ೧೧ನೆಯ ಶತಮಾನ) ‘ನೈಷಾಧೀಯ ಚರಿತ’ ವರ್ಣನಾ ಪ್ರಥಾನ ಕಾವ್ಯ ಕಥೆಯೇ ಇಲ್ಲದ ಕಾವ್ಯರಚನೆ ಹೇಗಿರುತ್ತದೆಂಬುದನ್ನು ತನ್ನ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾನೆ. ಅದನ್ನೇ ಒಂದು ಸರಾಲಾಗಿ ಸ್ಥಿರತ್ವವಿರುವಂತೆ ಹರಣ. ಕೇವಲ ದಮಯಂತಿಯ ಸ್ವಯಂಪರ, ಸ್ವಯಂಪರದ ಅನಂತರದಲ್ಲಿ ಕಲಿಪುರಣವಿಗೂ ಇಂದ್ರಾದಿ ದೇವತೆಗಳಿಗೂ ನಡೆಯುವ ವಾಗ್ಾದ ಮತ್ತು ಕಲಿಯ ನಾಸಿಕವಾದದ ಇಂಡನೆ, ಅಂತ್ಯದಲ್ಲಿ ನಳಿದಮಯಂತಿಯರ ಪ್ರಥಮಮಿಲನದ ಜೀನಿರುಳ ಬಣ್ಣನೇ- ಇದಿಷ್ಟೇ ಅಲ್ಲಿನ ಕಥಾಭಕ್ತಿ. ಆದರೆ ಪ್ರಕಾಂಡ ಪಂಡಿತನೂ ಪ್ರಚಂಡ ತಕ್ಷಾಲ್ಯಿಯನೂ ಅಪ್ರತಿಮ ಪ್ರತಿಭಾಶಾಲಿಯೂ ಆದ ಶ್ರೀಹರಣನು ಆ ಭಕ್ತಿಯ ಮೇಲೆ ಅನ್ಯಾದ್ಯತ ವರ್ಣಣಚಿತ್ರಗಳನ್ನು ಬಿಡಿಸಿದ್ದಾನೆ. ಇಂದುಮತ್ತಿ ಸ್ವಯಂಪರವು ನಾಲ್ಕು ಸರ್ಗಣಗಳಷ್ಟು ವ್ಯಾಪ್ತಿ ಹೊಂದಿದೆ. ನಾರಿಯರ ರೂಪಲಾವಣ್ಣಗಳ ವರ್ಣನೆಯಲ್ಲಿ ಹರಣ ಅದ್ವಿತೀಯ. ದಮಯಂತಿಯ ಜಿತವನ್ನಂತೂ ನಾನಾ ಬಣ್ಣಗಳಿಂದ ಬಿಡಿಸಿದ್ದಾನೆ. ವಿವ್ರಲಂಬ ಶೃಂಗಾರದ ವರ್ಣನೆಯಲ್ಲಿ, ಮೈಹಾಸಿ ಮಲಗಿರುವ ನಿಸಗರ ಸೌಂದರ್ಯದ ಬಣ್ಣನೆಯಲ್ಲಿ ಹರಣ ಯಾರಿಗೂ ಎರಡನೆಯವನಲ್ಲ. ಅದರಿಂದಾಗಿ ನೈಷಧ ಇಪ್ಪತ್ತರದು ಸರ್ಗಣಗಳ ಎರಡು ಸಾಂಪಿನೂರ ಮೂವತ್ತು ಶೇಲ್ಕಗಳ ಗಾತ್ರ ಪಾತ್ರವುಳಿದ್ದಾಗಿದೆ.

ಶ್ರೀಹರಣ ಓವನ ದಾರ್ಶನಿಕ. ಆದಿ ಜಗದ್ಗಿರು ಶ್ರೀಶಂಕರರನ ಅದ್ವೈತ ದರ್ಶನದ ಪಾರಮ್ಯವನ್ನು ಅಭಿಪ್ರಾಯಕ್ಕಿಸುವುದೇ ಅವನ ಮೂಲ ಉದ್ದೇಶವಾಗಿದೆ ನೈಷಧರದಲ್ಲಿ. ಅದರಿಂದಾಗಿ ಅನ್ಯ ಧರ್ಮ ದರ್ಶನಗಳನ್ನು ಖಂಡಿಸುತ್ತಾನೆ. ‘ಖಂಡನ ಖಂಡ ಖಾದ್ಯದಂತಹ ಅದ್ವೈತ ಪ್ರಾತಿಭಾ ಸೂರ್ಯನನ್ನು ಸೃಷ್ಟಿಸಿದ

ಈ ನ್ಯೆಯಾಯಿಕನಿಗೆ ನೈಷಂದ ಕಾವ್ಯ ಸಂದರ್ಭದ ತರ್ಕ ಕಪ್ಪವೆನಿಸಲಿಲ್ಲ. ಹೀಗೆ ವರ್ಣನಾಪ್ರಥಾನವೂ ತರ್ಕಭಾಯಿತ್ವವೂ ಅದ್ವೈತದರ್ಶನ ಪ್ರತಿಪ್ರಾಪನೋದ್ದೇಶಿತವೂ ಆದ ಅರ್ಮಾಘ, ಅಪತಿಮಾದ ಹಣಕ ಆಚಾರ್ಯಕೃತಿಯ ಜೊತೆಯಲ್ಲಿ ಕನಕದಾಸರ ನಳಜರಿತ್ಯೆಯನ್ನು ನಿಲ್ಲಿಸಿ ನೋಡಲಾಗದು. ಆದರೂ ಹಣಕನಿಗೆ ದರ್ಶನ-ವರ್ಣನೆಗಳು ಮುಖ್ಯವಾದಂತೆ, ಕನಕದಾಸರಿಗೆ ದ್ಯುವ ಕಥನಗಳು ಮುಖ್ಯ ಎಂಬುದನ್ನು ಮರೆಯಲೂ ಆಗದು.

ಕನಕದಾಸರು ತಮ್ಮ ಮೋಹನ ತರಂಗಿಣಿಯಲ್ಲಿ ವಹಿಸಿದಷ್ಟು ಸ್ವಾತಂತ್ರ್ಯವನ್ನು ನಳಜರಿತ್ಯೆಯಲ್ಲಿ ವಹಿಸಿಲ್ಲ ಎಂದು ಹೇಳಬಹುದು. ಮೋಹನ ತರಂಗಿಣಿಯ ಕಥೆ (Story) ಮರಾಠಾ, ಭಾರತ ಭಾಗವತ ಹರಿವಂಶಾದಿಗಳಿಗೆ ಸೇರಿದ್ದು; ಆದರೆ ವಸ್ತು (Theme) ಅವರ ಸ್ವಂತದ್ದು. ವಿಶ್ವಾಂತರಾಜದಲ್ಲಿ ಯಾವಜ್ಞೀವವೂ ನೂತನ ಚೇತನವಾಗಿ ಪ್ರವಹಿಸುತ್ತಿರುವ ‘ಪ್ರೇಮ’ ಎಂಬ ಅದಮ್ಮು ಅವೃತ್ತ ಅಸಾಮಾನ್ಯ ಕ್ರಿಯಾಶಕ್ತಿಯೇ ಕಾವ್ಯದ ಕಥಾವಸ್ತು ಮತ್ತು ಕಥಾನಾಯಕ ! ಅಲ್ಲಿ ಬರುವ ಕ್ಷಣಿ-ರುಕ್ಣಿ, ಪ್ರದ್ಯಮು-ರತಿ, ಅನಿರುದ್ಧ-ಲಾಜೆ ಎಲ್ಲರೂ ಆ ಶಕ್ತಿಯೋಡನೆ ಸ್ವಂದಿಸುವ ಅಂಶವಾತ್ರರು. ಅಂತೆಯೇ ಕನಕದಾಸರಲ್ಲಿ ಮತ್ತೊಂದು ಗುಣ ಎಂದರೆ ಆದ್ಯತನವನ್ನು ಅನಾದಿಗಳಿದುರು ಹೊಂದಿಸಿ ಹೇಳಿವುದು. ಉದಾಹರಣೆಗೆ ದ್ವಾರಕಾವತಿಯ ವರ್ಣನೆಯಲ್ಲಿ ಮಾಡಿರುವ ವಿಜಯನಗರ ವ್ಯಾಭವದ ಸಮೀಕರಣ. ಇದು ನಳಜರಿತ್ಯೆಯಲ್ಲಿ ಅಲ್ಲಿ-ಇಲ್ಲಿ ಕಾಣಿಸಿಕೊಂಡಿದೆ. ಒಟ್ಟಿನಲ್ಲಿ, ಪ್ರಾಚೀನ ಮರಾಠಾ ಮಂಗಳಕಾವ್ಯಗಳಲ್ಲಿ ಸಮಕಾಲೀನ ಬದುಕನ್ನು ಬೆಸೆಯುವಲ್ಲಿ ಕನಕದಾಸರು ಯಶಸ್ವಿಯಾಗಿದ್ದಾರೆ.

ಕನಕದಾಸರ ಕಾವ್ಯ ಶೈಲಿಯಲ್ಲಿ ಪ್ರಸಾದ ಗುಣವಿದೆ. ಅದು ಎಲ್ಲೆಡೆಯಲ್ಲಿ ಅಳ್ಳಿಷ್ಟು. ಆದರೆ ಪ್ರಭಾವಶಾಲಿ. ಅದರಲ್ಲಿ ಜಲಪಾತದ ನಿಷೋಽಷವಿಲ್ಲದಿದ್ದರೂ ಸಮತಟಿಸಲ್ಲಿ ಹರಿಯುವ ತಿಳಿ ತರಂಗಿಣಿಯ ಜುಳುಜುಳುಗೈವ ಮಥುರ ಮಂಜುಳ ನಿನಾದ ತುಂಬಿದೆ. ಕವಿಯ ಭಾವ ಗುರುತಿಸುವಷ್ಟು ಸ್ವಷ್ಟ, ಅವರು ಬಳಸಿದ ಭಾಷೆ ತೆರೆದಿದುವಷ್ಟು ಸ್ವಷ್ಟ ಹೆಚ್ಚು ಅಥವಾ ಹೆಚ್ಚು ವರ್ಣನೆಗಳಿಲ್ಲವಾದರೂ ಬಣ್ಣಿತವಾದವು ಮನ ಮುಟ್ಟಿವಂಥವು. ಒಂದರು ಉದಾಹರಣೆಗಳು:

ಯೋವನವತಿಯಾದ ದಮಯಂತಿ-

ನಿಂಗುರುಳ ಪವಳಾಧರದ ಉರು

ತರದ ತೋಳಿಳ ಕಂಬುಕಂತದ

ತರಳ ನಯನದ ಸಂಪಗೆಯ ನಾಷಿಕದ ಪೆರನೋಕಲ

ಹರಿಯ ಮಧ್ಯದ ಹಂಸಗಮನದ

ಗುರು ಕುಚದ ಕರಪಲ್ಲವದ ಸರ

ಸಿರುಹಮುಳಿ ನಲಿದಾಡುತ್ತಿದ್ದಳು ರಾಜಭವನದಲಿ

ಅಲೆ ಏರಿ ಅಲೆ ಇಳಿಯುವಂತಿರುವ ಗುಂಗುರುಗೂದಲಿನ ಅಂಗನೆ, ಹವಳದಂಭ ಚೆಂಡುಟಿಯ ಚೆಲುವೆ, ಶೈಷ್ವ ನಳಿದೊಳುಗಳ ನಲ್ಲಿ, ಶಂಖ ವಿನ್ಯಾಸದ ವಂಕವಕದ ಬೆಡಗಿ, ಜಿಗಿರಿಗಂಗಳ ಚೆದುರೆ, ಸಂಪಗೆಯು ಸೊಂಪಾದ ಮೂಗಿನ ಸೊಬಗಿ, ಬೆಳುದಿಂಗಳ ತೋರೆ ಹರಿಸುವ ವಿಶಾಲವಾದ ಹಣೆಯ ಸುಮಂಗಲೆ, ಸಿಂಹದಂಥಾ ಬಡನಡುವುಳ್ಳ ಬೆಡಗಿ, ಹಂಸಗಮನ ನಿಸ್ತಿಂಶೆ, ತುಂಬಿದೆದೆಯ ದುಂಡುರುಂಬೆ, ಚಿಗುರು ಕ್ಷೇಗಳ ಚೆನ್ನೆ, ತಾಪರೆಯ ಚೆಲುವಾಂತ ಕ್ರಾಂತಿಲಕ್ಷ್ಮಿ—ಇಂತಲ್ಲ ವರ್ಣನೆಗಳಲ್ಲಿ ಹೆಣ್ಣಿನ ಅಂಗಾಂಗಗಳಲ್ಲಿ ಸಮೀಕೃತವಾದ ನಿಸರ್ಗದ ಸೊಬಗು ತುಂಬಾ ಸಹಜ ಹಾಗೂ ಸ್ವಾಭಾವಿಕ.

ಕಾರ್ಮೋಽಟಕನು ಕಚ್ಚಿದಾಗ ನಳನಲ್ಲಾದ ದ್ಯುಪಿಕ ಬದಲಾವಣೆ ಹಾಗೂ ರೂಪ ವಿರೂಪದ ಬಣ್ಣನೆ ಹೀಗಿದೆ:

ದೊಡ್ಡ ಮೊಟ್ಟಿಯ ಗೂಸುಚಿನ್ನಿನ  
ಅಡ್ಡ ಮೋರೆಯ ಗಂಟೆಮೂಗಿನ  
ದೊಡ್ಡ ಕೃಂಕಾಲುಗಳ ಉದುರಿದ ರೋಮ ಏಂಕೆಗಳ  
ಜಡ್ಟು ದೇಹದ ಗುಂಟ್ಟುಗೊರಲಿನ  
ಗಿಡ್ಡ ರೂಪಿನ ಹರುಪು ಗಡ್ಡದ  
ಹೆಡ್ಡನಾದ ಕರೂಷಿತನದಲ್ಲಿ ನೃಪತ್ತಿ ವಿಷದಿಂದ

VI-೩೩

ಇದಕ್ಕೆ ವಿವರಣೆಯೇ ಬೇಕಿಲ್ಲ. ಅಪ್ಪು ಸರಳ, ಅಪ್ಪು ನ್ಯೆಡ್.

ಕನಕದಾಸರ ಸುಭಗ ಸುಂದರ ಶೈಲಿಗ ಸಲಿಯೋಡನೆ ವಿವಾಹಮಂಟಪಕ್ಕೆ ಬಂದ ದಮಯಂತಿಯ ರೂಪರಾಜಿಯ ಬಣ್ಣನೆಯನ್ನು ಹೆಸರಿಸಬಹುದು. ದಮಯಂತಿ:

ಕಡಿತೆಗಂಗಳ ಶಿರಿಮುಡಿಯ ಬಡ  
ನಡುವ ಸೇಳಿವತಿ ಬೆಡಗಿನಲಿ ಹೊಂ  
ಗೂಡದ ಮೊಲೆ ವೈಯಾರದುಡುಗೆಯ ಶಿರಿಯ ಸಡಗರದ  
ತೊಡರ ರ್ಘುಣಾರ್ಘುಣ ರವದ ಮೆಲ್ಲಿಡಿ  
ಯಿಡುವ ಗಮನದ ಭರದಿ ಕಿರುಬೆಷು  
ರಿಡುತ ಬಂದಳು ಸಬಿಯರೊಡನೆ ವಿವಾಹಮಂಟಪಕೆ

III-೩೫

ಕನಕದಾಸರ ಕವಿತಾ ಶಕ್ತಿಗೆ ಇವು ಕೆಲವು ಸಾಕು.

‘ರಾಗಿಳೆ’

ಸಾ.ಶಿ. ಮರುಳಯ್ಯ

೧೦-೫-೧೯೯೧

~~xiv~~

## **BLANK PAGE**

## ಕನಕದಾಸರ ಕಾವ್ಯ ಭಾಗ-೧

**BLANK PAGE**



## ಹರಿಭಕ್ತಿ ಸಾರ

ಕುಲಗಿರಿಗಳನ್ನುಯದ ಧಾರಿಂಣ  
ಜಲಧಿ ಪಾವಕ ಮರುತ ಜಲ ನಭ  
ಜಲಜಸಶಿ ಶೀತಾಂಶು ತಾರೆಗಳುಳ್ಳ ಪರಿಯಂತೆ  
ಚಲನೆಯಿಲ್ಲದ ನಿನ್ನ ಕರಿತೆಯು  
ಒಲಿದು ಧರೆಯೋಳಗೊಪ್ಪವಂದದಿ  
ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ

ಕನಕ ಸಂಪ್ರದಾಯ ದರ್ಶನ-೨

**BLANK PAGE**



## ಹರಿಭ್ರತ ಸಾರ

ಶ್ರೀಯರಸ ಗಾಂಗೇಯನುತ ಕೌಂ  
 ತೇಯ ವಂದಿತ ಚರಣ ಕಮಲದ  
 ಖಾಯತಾಂಬಕ ರೂಪ ಚಿನ್ನಯ ದೇವಕೀತನಯ  
 ರಾಯ ರಘುಕುಲವಯ್ರ ಭೂಸುರ  
 ಪ್ರೀಯ ವರಪುರನಿಲಯ ಚೆನ್ನಿಗ  
 ರಾಯ ಚತುರೋಪಾಯ ರಕ್ಷಿಸು ನಮ್ಮನನವರತ

| ೧ |

ದೇವ ದೇವ ಜಗದ್ವರಿತ ವಸು  
 ದೇವಸುತ ಜಗದೇಕನಾಥ ರ  
 ಮಾವಿನೋದಿತ ಸ್ವಜ್ಞನಾನತ ನಿಶಿಲ ಗುಣಭರಿತ  
 ಭಾವಚಾರಿಪ್ರಿಯ ನಿರಾಮಯ  
 ರಾವಣಾಂತರ ರಘುಕುಲಾನ್ವಯ  
 ದೇವ ಅಸುರ ವಿರೋಧಿ ರಕ್ಷಿಸು ನಮ್ಮನನವರತ

| ೨ |

ಅನುಪಮಿತ ಜಾರಿತ್ ಕರುಣಾ  
 ವನಧಿ ಭಕ್ತ ಕುಟುಂಬಿ ಯೋಗೀ  
 ಜನಹೃದಯ ಪರಿಪೂಣ ನಿತ್ಯನಂದ ನಿಗಮನುತ  
 ವನಜನಾಭ ಮುಕುಂದ ಮುರಮ  
 ದರ್ಣ ಜನಾರ್ಥನ ಶ್ರೀಜಗತ್ವ  
 ವನ ಸುರಾಚಿತ ದೇವ ರಕ್ಷಿಸು ನಮ್ಮನನವರತ

| ೩ |

ಕಮಲಸಂಭವ ವಿನುತ ವಾಸವ  
 ನಮಿತ ಮಂಗಳ ಚರಿತ ದುರಿತ  
 ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ  
 ಅಮಿತ ವಿಕ್ರಮ ಭೀಮ ಸೀತಾ

ರಮುಣ ವಾಸುಕಿಶಯನ ವಿಗಪತಿ  
ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ  
| ೪ |

ಫೇರವಾರಿಧಿಶಯನ ಶಾಂತಾ  
ಕಾರ ವಿವಿಧ ವಿಚಾರ ಗೋಪೀ  
ಜಾರ ನವನೀತಚೋರ ಚಕ್ರಧಾರ ಭವದೂರ  
ಮಾರಪಿತ ಗುಣಹಾರ ಸರಸಾ  
ಕಾರ ರಿಪುಸಂಹಾರ ತುಂಬುರು  
ನಾರದಪ್ರಿಯ ವರದ ರಕ್ಷಿಸು ನಮ್ಮನನವರತ  
| ೫ |

ತಾಮರಸದಳನಯನ ಭಾಗವ  
ರಾಮ ಹಲಧರರಾಮ ದಶರಥ  
ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಮಿಮು  
ಸಾಮಗಾನ ಪ್ರೇಮ ಕಾಂಚನ  
ಧಾಮಧರ ಸುತ್ರಾಮ ವಿನಮಿತ  
ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ  
| ೬ |

ವೇದಗೋಚರ ವೇಳನಾದ ವಿ  
ನೋದ ಮಂದರಶ್ಯೈಲಧರ ಮಥು  
ಸೂದನಾಷ್ಟ ಕಂಸದಾನವರಿಪು ಮಹಾಮಹಿಮ  
ಯಾದವೇಂದ್ರ ಯಶೋದನಂದನ  
ನಾದಬಿಂದು ಕಳಾತಿಶಯ ಪ್ರ  
ಹಳ್ಳದರಕ್ಷಕ ವರದ ರಕ್ಷಿಸು ನಮ್ಮನನವರತ  
| ೭ |

ಅಕ್ಷಯಾಶ್ರಿತ ಸುಜನಜನ ಸಂ  
ರಕ್ಷಣ ಶ್ರೀವಸ್ತ್ರ ಕೌಸ್ತಭ  
ಮೋಕ್ಷದಾಯಕ ಕುಟಿಲದಾನವ ಶಿಕ್ಷ ಕುಮುದಾಕ್ಷ  
ಪಕ್ಷಿವಾಹನ ದೇವಸಂಕುಲ

ಪಕ್ಕ ನಿಗಮಾಧ್ಯಕ್ಷ ಪರನಿಟಿ  
ಲಾಕ್ಷಸವಿ ಸರ್ವೇಶ ರಕ್ಷಿಸು ನಮ್ಮನನವರತ

| ೮ |

ಚಿತ್ರಕೂಟನಿವಾಸ ವಿಶ್ವ  
ಮಿತ್ರ ಕ್ರತು ಸಂರಕ್ಷ ರವಿಶತ್ತಿ  
ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಯಾತ್ಮ  
ಧಾತ್ರಿಜಾಂತಕ ಕಪಟನಾಟಕ  
ಸೂತ್ರ ಪರಮ ಪವಿತ್ರ ಘಲ್ಲನ  
ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ

| ೯ |

ಮಂಗಳಾತ್ಮಕ ದುರಿತಶಿಮಿರ ಪ  
ತಂಗ ಗರುಡತರಂಗ ರಿಪುಮದ  
ಭಂಗ ಕೀರ್ತಿರಂಗ ಪುರಹರಸಂಗ ನೀಲಾಂಗ  
ಅಂಗದ ಪ್ರಿಯನಂಗಪಿತ ಕಾ  
ಳಿಂಗಮಧನ ಅಮಿತ ಕರುಣಾ  
ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ

| ೧೦ |

ದಾಶರಥಿ ವೈಕುಂಠನಗರ ನಿ  
ವಾಸ ತ್ರೈಜಗದೀಶ ಪಾಪ ವಿ  
ನಾಶ ಪರಮವಿಲಾಸ ಹರಿ ಸರ್ವೇಶ ದೇವೇಶ  
ವಾಸುದೇವ ದಿನೇಶ ಶತ ಸಂ  
ಕಾಶ ಯಿದುಕುಲವಂಶಶಿಲಕ ಪ  
ರಾಶರಾನತ ದೇವ ರಕ್ಷಿಸು ನಮ್ಮನನವರತ

| ೧೧ |

ಕುಂದಕುಟ್ಟಲರದನ ಪರಮಾ  
ನಂದ ಹರಿ ಗೋವಿಂದ ಸನಕ ಸ  
ನಂದವಂದಿತ ಸಿಂಧುಬಂಧನ ಮಂದರಾಧಿರ  
ಇಂದಿರಾಪತಿ ವಿಜಯಸವಿ ಅರ

ವಿಂದನಾಭ ಪುರಂದರಾಚಿರತ  
ನಂದಕಂದ ಮುಕುಂದ ರಕ್ಷಿಸು ನಮ್ಮನನವರತ

|೧೨|

ಬಾಣಬಾಹುಜ್ಯೇದ ರಾವಣ  
ಪ್ರಾಣನಾಶನ ಪುಣ್ಯನಾಮ ಪು  
ರಾಣ ಪುರುಷೋತ್ತಮ ನಿಪುಣ ಅಳಬೇಳು ಪರಿಪೂರ್ಣ  
ಕ್ಷೋಣಿಪತ್ತಿ ಸುಲಲಿತ ಸುದರ್ಶನ  
ಪಾಣಿ ಪಾಂಡವ ರಾಜಕಾರ್ಯ ಧು  
ರೀಣ ಜಗನಿಮಾರ್ಣ ರಕ್ಷಿಸು ನಮ್ಮನನವರತ

|೧೩|

ನೀಲವರ್ಣ ವಿಶಾಲ ಶುಭಗುಣ  
ಶೀಲ ಮುನಿಕುಲ ಪಾಲ ಲಕ್ಷ್ಮೀ  
ಲೋಲ ರಿಪುಶಿಶುಪಾಲ ಮಸ್ತಕಶೂಲ ವನಮಾಲ  
ಮೂಲಕಾರಣ ವಿಮಲ ಯಾದವ  
ಜಾಲಹಿತ ಗೋಪಾಲ ಅಗೋತ  
ಲೀಲ ಹೋಮಲಕಾಯ ರಕ್ಷಿಸು ನಮ್ಮನನವರತ

|೧೪|

ನಾಗನಗರಿ ಧರಿತ್ರಿ ಕೋಶ ವಿ  
ಭಾಗ ತಂತ್ರನಿಯೋಗ ಗಮನ ಸ  
ರಾಗ ಪಾಂಡವರಾಜ ಜಿತಸಂಗ್ರಾಮ ನಿಸ್ಸಿಮು  
ಯೋಗಗಮ್ಯ ಭವಾಭಿ ವಿಷಧರ  
ನಾಗಾರುಡಮಂತ್ರವಿದ ಭವ  
ರೋಗವೈದ್ಯವಿಚಿತ್ರ ರಕ್ಷಿಸು ನಮ್ಮನನವರತ

|೧೫|

ಶ್ರೀಮದುತ್ಸಹದೇವಸುತ್ತ ಶ್ರೀ  
ರಾಮ ನಿನ್ನಯ ಚರಣ ಸೇವಕ  
ಪ್ರೇಮದಿಂ ಸಾಷ್ಟಾಂಗವರೆಗಿಯ ಮಾಳ್ಯ ಬಿನ್ನಪವ  
ಈ ಮಹಿಯೋಜೀವರೆಗೆ ನಾವು ಸು

ಕ್ಷೇಮಿಗಳು ನಿನ್ನಯ ಪದಾಬ್ಲ್ಯಾ  
ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ

೧೮

ಶಃಗಲೀ ಮಯಾದೆಯಲಿ ಶರ  
ಣಾಗತರ ಸೇವೆಯೋಳು ಹೊಂಪುಳಿ  
ವೋಗಿ ಬಾಳುವರೇನು ಧನ್ಯರೂ ಹರ ಮಹಾದೇವ  
ಭೋಗಭಾಗ್ಯವ ಬಯಸಿ ಮುಕ್ತಿಯ  
ನೀಗಿ ನಿಮ್ಮನು ಭಜಿಸಲರಿಯದ  
ರಾಗಿಗಳ ಮಾರ್ತೇನು ರಕ್ಷಿಸು ನಮ್ಮನನವರತ

೧೯

ಭಕ್ತಿಸಾರದ ಚರಿತೆಯನು ಹರಿ  
ಭಕ್ತರಾಲಿಸುವಂತೆ ರಚಿಸುವೆ  
ಯತ್ಕ್ಷಯಲಿ ಬರೆದೋದಿದವರಿಷ್ಟಾಧರ ಸಿದ್ಧಿಪುದು  
ಮುಕ್ತಿಗಿದು ಸಲೆದೋರುವುದು ಹರಿ  
ಭಕ್ತರಿದನಾಲಿಪುದು ನಿಜಮತಿ  
ಭಕ್ತಿಗೂಲಿವಂದದಲಿ ರಕ್ಷಿಸು ನಮ್ಮನನವರತ

೨೦

ನಳಿನಲೋಚನ ನಿನ್ನ ಮೂರ್ತಿಯ  
ಕಳೆ ಬೆಳಗುತ್ತದೆ ಲಹರಿಯಲಿ ಭೂ  
ತಳದೋಳಭೂರಿಯಾದ ನಾಮಾಮೃತ ಸಮುದ್ರದಲಿ  
ಬಳಸುವರು ಸತ್ಯವಿಗಳವರ  
ಗ್ರಳಕೆಯೆನಗಿನಿತಿಲ್ಲ ಸನ್ಮತಿ  
ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ

೨೧

ಗಳಿಯ ಮರಿಯನು ತಂದು ಪಂಜರ  
ದೊಳಗೆ ಪ್ರೋಷಿಸಿ ಕಲಿಸಿ ಮೃದುನುಡಿ  
ಗಳನು ಲಾಲಿಸಿ ಕೇಳ್ಳ ಪರಿಣತರಂತೆ ನೀನೆನಗೆ  
ತಿಳಿಹು ಮತಿಯನು ಎನ್ನ ಜಿಷ್ಟೆಗೆ

ಮೊಳಗುವಂದದ್ದ ನಿನ್ನ ನಾಮೂ  
ವಳಿಯ ಪೋಗಳಿಕೆಯಿತ್ತು ರಕ್ಷಿಸು ನಮ್ಮನವರತ

೨೦

ಪೋಗಳಲಳವೇ ನಿನ್ನ ನಾಮವ  
ಸುಗುಣ ಸಚ್ಚಾರಿತ್ರ ಕಥನವ  
ನಗಣೀಶೋಪಮ್ ಅಮಿತ ವಿಕ್ರಮ ಗಮ್ಮ ನೀನೆಂದು  
ನಿಗಮತತಿ ಕ್ಷೇಮಾರಿಸುತ್ತ ಪದ  
ಯುಗವ ಕಾಣದೆ ಬಳಲುತ್ತಿದೆ ವಾ  
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನವರತ

೨೧

ವೇದ ಶಾಸ್ತ್ರ ಪುರಾಣ ಪುಣ್ಯದ  
ಹಾದಿಯನು ನಾನರಿಯೆ ತರ್ಕದ  
ವಾದದಲಿ ಗುರುಹಿರಿಯರಿಯದ ಮೂಡಮತಿಯನಗೆ  
ಆದಿಮೂರುತ್ತಿ ನೀನು ನೇರೆ ಕರು  
ಖೋದಯನು ಹೃದಯಾಂಗಣದಿ ಜ್ಞಾನ  
ನೋದಯವನೆನಗಿತ್ತು ರಕ್ಷಿಸು ನಮ್ಮನವರತ

೨೨

ಹಸಿವರಿತು ತಾಯ್ ತನ್ನ ಶಿಶುವಿಗೆ  
ಒಸೆದು ಮೊಲೆ ಕೊಡುವಂತೆ ನೀ ಪೋ  
ಷಿಸದೆ ಬೇರಿನಾ೦ರು ಪೋಷಕರಾಗಿ ಸಲಹುವರು  
ಬಸಿರೊಳಗೆ ಬ್ರಹ್ಮಾಂಡಕೋಟಿಯ  
ಪಸರಿಸಿದ ಪರಮಾತ್ಮೆ ನೀನೆಂ  
ದುಸಿರುತ್ತಿವೆ ವೇದಗಳು ರಕ್ಷಿಸು ನಮ್ಮನವರತ

೨೩

ಇಬ್ಬರಣಗರು ನಿನಗೆ ಅವರೊಳ  
ಗೊಬ್ಬ ಮಗನೀರೇಳು ಲೋಕದ  
ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು  
ಒಬ್ಬ ಮಗನದ ಬರೆವ ಕರಣಿಕ

ರಿಬ್ಬರೇ ಲೋಕಪ್ರಸಿದ್ಧರು  
ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ

೨೫।

ಸಿರಿಯ ಕುಲಸತಿ ಸುತನು ಕಮಲಜ  
ಹಿರಿಯ ಸೋನೆ ಶಾರದೆ ಸಹೋದರಿ  
ಗಿರಿಜೆ ಮೃದುನ ಶಂಕರನು ಸುರರೆಲ್ಲ ಶಂಕರರು  
ನಿರುತ ಮಾಯೀಯ ದಾಸಿ ನಿಜ ಮಂ  
ದಿರವಜಾಂಡವು ಜಂಗಮ ಸ್ಥಾ  
ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ

೨೬।

ಸಾಗರನ ಮಗಳರಿಯದಂತೆ ಸ  
ರಾಗದಲಿ ಸಂಚರಿಸುತ್ತಿಹ ಉ  
ದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ  
ಭಾಗವತರಾದವರ ಸಲಹುವ  
ನಾಗಿ ಸಂಚರಿಸುವುದು ಈ ಭವ  
ಸಾಗರದಿ ಮುಖಿಸದೆ ರಕ್ಷಿಸು ನಮ್ಮನನವರತ

೨೭।

ಹಸ್ತಿವಾಹನನಾದಿಯಾದ ಸ  
ಮಸ್ತ ದೇವನಿಕಾಯದೊಳಗೆ ಪ್ರ  
ಶಸ್ತನಾವನು ನಿನ್ನಪೋಲ್ ಶರಣಾಗತರ ಪೂರ್ವ  
ಹಸ್ತಕಲಿತ ಸುದರ್ಶನದೊಳರಿ  
ಮಸ್ತಕವನಿಖಿಲಹುವ ಪರಾತ್ಮರ  
ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ

೨೮।

ಹಗೆಯರಿಗೆ ವರಾವೀವರಿಬ್ಬರು  
ತೆಗೆಯಲರಿಯರು ಕೊಟ್ಟ ವರಗಳ  
ತೆಗೆದುಕೊಡುವ ಸಮರ್ಪಣಾರೀ ಜಗತೆ ನಿನ್ನಂತೆ  
ಸುಗುಣರಿನ್ನಾರುಂಟು ಕದನವ

ಬಗೆದು ನಿನ್ಮೋಳು ಜಯಿಸುವವರೇ  
ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ

೨೮।

ಸುಮನಸರ ವೈರದಲಿ ಕೆಲಬರು  
ಹುಮತಿಗಳು ತಪದಿಂದ ಭಗ್ನ  
ಕಮಲಜನ ಪದಯುಗವ ಮೆಚ್ಚಿ ವರವ ಪಡೆದಿಹರು  
ಸಮರ ಮುಖೀಂಗುಪಮೆಯಲೆ ಏ  
ಕ್ರಮದಿ ವೈರವ ಮಾಡಿದವರಿಗೆ  
ಅಮರಪದವಿಯನಿತ್ತ ರಕ್ಷಿಸು ನಮ್ಮನನವರತ

೨೯।

ಒಲಿಯ ಬಂಧಿಸಿ ಮೊರೆಯಿಡುವ ಸತಿ  
ಗೊಲಿದು ಅಕ್ಕಯವಿತ್ತು ಕರುಣಾದಿ  
ಮೊಲೆಯನುಣಿಸಿದ ಬಾಲಿಕೆಯ ಹಿಡಿದಸುವನಪಹರಿಸಿ  
ಶೀಲೆಯ ಸತಿಯಳ ಮಾಡಿ ಶ್ರಿಪುರರ  
ಲಲನೆಯರ ಪ್ರತೆಗೆಡಿಸಿ ಕೂಡಿದ  
ಕೆಲಸ ಉತ್ತಮವಾಯ್ತು ರಕ್ಷಿಸು ನಮ್ಮನನವರತ

೩೦।

ಕರಿಯ ಕಾಯ್ದ್ದ ಜಲದಿ ಮಕರವ  
ತರಿದು ಹಿರಣ್ಯಕ್ಷಕನ ಸೀಳ್ಣಿ  
ತರಳನನು ತಲೆಗಾಯ್ದು ಶಕಟಾಸುರನ ಹತಮಾಡಿ  
ದುರುಳ ಕಂಸನ ಕೊಂಡು ಮಗಥನ  
ಮುರಿದು ವಸ್ತನ ಹಮ್ಮಳಿಸಿ ಏರ  
ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ

೩೧।

ಶೀಶುತನದ ಸಾಮಧ್ಯದಲಿ ಕೆಲ  
ರಸುರರನು ಸಂಹರಿಸಿ ಚಕ್ರವ  
ಬಿಸುಟು ಯೌವನ ಕಾಲದಲಿಯಾ ಪಾಂಡಸುತರಿಂದ  
ವಸುಮತಿಯ ಭಾರವನಿಳಂಹಿ ಸಾ

ಹಸದಿ ಮೆರದವನಾಗಿ ನೀ ಮೆ  
ಚ್ಚಿದೆ ಶ್ರಿಜಗವನೆಲ್ಲ ರಕ್ಷಿಸು ನಮ್ಮನವರತ  
|೨೨|

ಎಲ್ಲರಲ್ಲಿ ನೀನಾಗಿ ಸುಮನಸ  
ರಲ್ಲಿ ಅತಿಹಿತನಾಗಿ ಯಾದವ  
ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ  
ಕೊಲ್ಲಿಸಿದೆ ಭೀಮಾಜುನರ ಕೈ  
ಯಲ್ಲಿ ಕೌರವ ಕುಲವನೆಲ್ಲವ  
ಬಲ್ಲಿದನು ನೀನಹುದು ರಕ್ಷಿಸು ನಮ್ಮನವರತ  
|೨೩|

ನರಗೆ ಸಾರಧಿಯಾಗಿ ರಣದೊಳು  
ತುರಗ ನೀರಡಿಸಿದರೆ ವಾರಿಯೆ  
ಸರಸಿಯನು ನಿರ್ಮಿಸಿ ಕರೀಟಿಯ ಕೈಲಿ ಸ್ಯಂಧವನ  
ಶಿರವ ಕೆಡುಹಿಸಿ ಅವನ ತಂದೆಯ  
ಕರತಳಕೆ ನೀಡಿಸಿದೆ ಹರಹರ  
ಪರಮ ಸಾಹಸಿ ನೀನು ರಕ್ಷಿಸು ನಮ್ಮನವರತ  
|೨೪|

ಬವರದಲ್ಲಿ ಖಿಗೆಂಡು ಗದೆಯೊಳು  
ಕವಿದು ನಿನ್ನ ಶ್ರುತಾಯುಥನು ಹೊ  
ಕ್ಷಮಫಾಡಿಸಿ ಹೊಯ್ದಾಡಿ ತನಾಯುಥದಿ ತಾ ಮಡಿದ  
ವಿವರವೇನೋ ತಿಳಿಯೇನೀ ಮಾ  
ಯಮನು ನೀನೇ ಬಲ್ಲೆ ನಿನ್ನಾ  
ಯವನು ಬಲ್ಲವರುಂಟೆ ರಕ್ಷಿಸು ನಮ್ಮನವರತ  
|೨೫|

ಇಳಿಗೆ ಪತಿಯಾದವನು ಯಾದವ  
ರೊಳಗೆ ಬಾಂಧವ ನಿನಗೆ ಸೋದರ  
ದಳಿಯನಾದಭಿಮನ್ಯವನು ಕೊಲ್ಲಿಸಿದೆ ಕೊಳುಗುಳಿದಿ  
ಅಳಲಿನಬುಧಿಯೊಳಿದ್ದಿ ತಂಗಿಯ

ಬಳಲಿಸಿದೆ ಕುಲಗೋತ್ತ ಭಾಂಥವ  
ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ                          |ಇಟಾ

ತಾಯನಗಲಿದ ತನಯನೇ ರಾ  
ಧೇಯನೋಳಗೆ ರಹಸ್ಯದಲ್ಲಿ ಕುಲ  
ದಾಯವನು ನೇರೆ ತಿಣುಹಿ ಅರ್ಚನನಿಂದ ಕೊಲ್ಲಿಸಿದೆ  
ಮಾಯಮಂತ್ರದ ಕುಟಿಲಗುಣದ  
ನ್ಯಾಯಪೋ ಇದು ನ್ಯಾಯಪೋ ನಿ  
ನ್ಯಾಯವನು ನೇ ಬಲ್ಲೆ ರಕ್ಷಿಸು ನಮ್ಮನನವರತ                          |ಇಂಟಾ

ಕೊಲ್ಲು ಬಗೆದವನಾಗಿ ನೀ ಹಗೆ  
ಯಲ್ಲಿ ಸಖ್ಯವ ಬೆಳಸಲದು ಹಿತ  
ವಲ್ಲ ನಿನ್ನಯ ಗುಣವ ಬಲ್ಲವರಿಲ್ಲ ಯದುಕುಲದಿ  
ಗೊಲ್ಲನಾರಿಯರೊಳು ಪ್ರವರ್ತಕ  
ನಲ್ಲವೇ ಭಾವಿಸಲು ಲೋಕದೊ  
ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ                          |ಇಲಾ

ಮಗನ ಕೊಂದವನಾಳುವಂತಾ  
ಸುಗುಣೀಯರು ಹದಿನಾರು ಸಾವಿರ  
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ  
ಬಗೆಬಗೆಯ ರತ್ನಿಕಲೆಗಳಲ್ಲಿ ಕೂ  
ರುಗರ ನಾಟಿಸಿ ಮೆರೆದು ನೀನೀ  
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ                          |ಇಂಟಾ

ಏನು ಮಾಡಿದರೇನು ಕರ್ಮವ  
ನೀನೊಲಿಯದಿನ್ನಿಲ್ಲವಿದಕನು  
ಮಾನವುಂಟೇ ಭೂಮರಕೀಭನ್ಯಾಯದಂದದಲಿ  
ನೀನೊಲಿಯ ಶೃಂಗ ಪರವ ತವು ಪ್ರಸಿ

ಯೇನು ನೀ ಪತಿಕರಿಸೆ ಬಳಿಕಿ  
ನೇನು ಚಿಂತಿಸಲೇಕೆ ರಕ್ಷಿಸು ನಮ್ಮನವರತ  
|೪೦|

ಎಷ್ಟು ಮಾಡಲು ಮುನ್ನ ತಾ ಪಡೆ  
ವಷ್ಟೆಯೆಂಬುದ ಲೋಕದೊಳು ಮತಿ  
ಗೆಟ್ಟ ಮಾನವರಾದುತ್ತಿಹರಾ ಮಾತದಂತಿರಲೆ  
ಪಟ್ಟವಾರಿಂದಾಯ್ತು ಧ್ವನಿಗೆ  
ಕೊಟ್ಟ ವರ ತಪ್ಪಿತೆ ಹುಚೇಲನಿ  
ಗಿಷ್ಟಬಾಂಧವ ನೀನು ರಕ್ಷಿಸು ನಮ್ಮನವರತ  
|೪೧|

ತನ್ನ ದೇಹಾಶುರದಲದವಿಯೋ  
ಇನ್ನರನು ಸಂಹರಿಸುತ್ತಿರುತ್ತಿರೆ  
ನಿನ್ನ ನಾಮದೊಳಿಕರವರದಕ್ಕರವ ಬಣ್ಣಿಸುತ್ತ  
ಧನ್ಯನಾದನು ಮನಿಕುಲದ ಸಂ  
ಪನ್ನನಾದನು ನೀನೊಲಿದ ಬಳಿ  
ಕಿನ್ನ ಪಾತಕವುಂಟೆ ರಕ್ಷಿಸು ನಮ್ಮನವರತ  
|೪೨|

ನಿನ್ನ ಸತಿಗಳುಪಿದ ದುರಾತ್ಮನ  
ಬೆನ್ನಿನಲಿ ಬಂದವನ ಕರುಣಾದಿ  
ಮನ್ಮಿಸಿದ ಕಾರಣ ದಯಾಪರ ಮೂರ್ಚಿಯೆಂದೆನುತ  
ನಿನ್ನ ಭಜಿಸಿದ ಸಾರ್ವಭೌಮರಿ  
ಗಿನ್ನ ಇಹಪರವುಂಟೆ ? ಸದ್ಗುಣ  
ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನವರತ  
|೪೩|

ವೀರ ರಾವಣನೊಡನೆ ಹೋರಿದ  
ವೀರರಗ್ಗಿದ ಕಟಿಗಳವರೊಳು  
ಮಾರುತನ ಮಗನೇನು ಧನ್ಯನೊ ಬ್ರಹ್ಮಪಟ್ಟದಲೆ  
ಸೇರಿಸಿದ ನಿನ್ನಂತೆ ಕೊಡುವ ಉ

ದಾರಿ ಯಾವನು ಶ್ರಿಜಗದೊಳಗಾ  
ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ  
|೧೪|

ಶಿವಶಿವಾ ನೀ ಮಾಡಿದುಪಕಾ  
ರವನು ಮರೆತವರುಂಟೇ ಪಾಪದಿ  
ನವೆದಜಾಮಿಳಗೊಲಿದು ಪ್ರಾಣವಿಯೋಗಕಾಲದಲ್ಲಿ  
ಜವನವರ ಕಯ್ಯಾಪ್ಪಿಸದೆ ಕಾ  
ಯ್ಯಾವನು ನೀ ಮಾಧವನು ಮಿಕ್ಕಾ  
ದವರಿಗುಂಟೇ ಕರುಣ ರಕ್ಷಿಸು ನಮ್ಮನನವರತ  
|೧೫|

ಹೆತ್ತ ಮಗಳನು ಮದುವೆಯಾದವ  
ನುತ್ತಮನು ಗುರುಪತ್ತಿಗಳುಪಿದ  
ಚಿತ್ತಜನು ಮಾವನ ಕೃತಪ್ಪನು ನಿನಗೆ ಮೈದುನನು  
ಹೊತ್ತು ತಪ್ಪಿಸಿ ಕಾಮದಲಿ ಮುನಿ  
ಪೋತ್ತಮನ ಮಡದಿಯನು ನೆರೆದವ  
ಗಿತ್ತ ಕೃವಲ್ಯಾವನು ರಕ್ಷಿಸು ನಮ್ಮನನವರತ  
|೧೬|

ಇಲ್ಲಿಹನು ಅಲ್ಲಿಲ್ಲವೆಂಬೀ  
ಸೊಲ್ಲು ಸಲ್ಲಿದು ಹೊರಗೊಳಗೆ ನೀ  
ನಲ್ಲಿದಿಲ್ಲನ್ನತೆವೆಂಬುದನೆಲ್ಲ ಕೆಲಕೆಲರು  
ಬಲ್ಲರಿಳಿಯೊಳು ಭಾಗವತರಾ  
ದೆಲ್ಲರಿಗೆ ವಂದಿಸದ ಕುಜನರಿ  
ಗಿಲ್ಲ ಸದ್ಗತಿ ನೋಡು ರಕ್ಷಿಸು ನಮ್ಮನನವರತ  
|೧೭|

ಸಿರಿಯ ಸಂಪತ್ತಿನಲಿ ನೀ ಮೈ  
ಮರೆದು ಮದಗವದಲಿ ದೀನರ  
ಕರುಣದಿಂದೀಕ್ಷಿಸದೆ ಕಡೆಗಳ್ಲಿಂದ ನೋಡುವರೆ  
ಹರ ಹರ ಅನಾಧರನು ಪಾಲಿಸಿ

ವರವ ಕೊಡುವ ಉದಾರಿಯೆಂಬಿ  
ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ  
|೪೮|

ದೀನ ನಾನು ಸಮಸ್ತ ಲೋಕಕೆ  
ದಾನಿ ನೀನು ವಿಚಾರಿಸಲು ಮತಿ  
ಹೀನ ನಾನು ಮಹಾಮಹಿಮ ಕ್ಷೇವಲ್ಯಪತಿ ನೀನು  
ಎನ ಬಲ್ಲಿನು ನಾನು ನೆರೆ ಸು  
ಜಾಣ ಮೂರುತಿ ನೀನು ನಿನ್ನ ಸ  
ಮಾನರುಂಟೇ ದೇವ ರಕ್ಷಿಸು ನಮ್ಮನನವರತ  
|೪೯|

ತರಳತನದಲಿ ಕೆಲವು ದಿನ ಉರು  
ಭರದ ಗರ್ವತಿದಿ ಕೆಲವು ದಿನ ಮೈ  
ಮರೆದು ನಿಮ್ಮಿಡಿಗರಗದಾದೆನು ವಿಷಯ ಕೇಳಿಯಲಿ  
ನರಕಭಾಜನನಾಗಿ ಕಾಮಾ  
ಪುರದಿ ಪರಧನ ಪರಸತಿಗೆ ಮನ  
ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ  
|೫೦|

ಮರೆದೆನಭ್ಯುದಯದಲಿ ನಿಮ್ಮನು  
ಮರೆಯೆನಾಪತ್ತಿನಲಿ ಪ್ರೋಯೆರೆ  
ದೊರೆಯುವೆನು ಮನಮೇಕಭಾವದೊಳಿಲ್ಲ ನಿಮ್ಮಿಡಿಯ  
ಮರೆದು ಬಾಹಿರನಾದವನ ನೀ  
ಮರೆವರೇ ಹಸು ತನ್ನ ಕಂದನ  
ಮರೆಪುದೇ ಮಮತೆಯಲಿ ರಕ್ಷಿಸು ನಮ್ಮನನವರತ  
|೫೧|

ಧಾರಿಣಿಗೆ ವರ ಚಕ್ರವರ್ತಿಗ  
ಇಂದು ಮಂದಿ ಸೃಪಾಲಕರು ಹದಿ  
ನಾರು ಮಂದಿಯು ಧರಣಿಯನು ಮುನ್ನಾಳ್ಳ ಸೃಪರೆನಿತೋ  
ವೀರರನು ಮೆಚ್ಚಿದಳೆ ಧರಣೀ

ನಾರಿ ಬಹು ಮೋಹದೊಳು ನಿನ್ನನು  
ಸೇರಿಯೋಲಯಿಸುವಳು ರಕ್ಷಿಸು ನಮ್ಮನನವರತ

| ೫೨ |

ಭಾರತಕರ್ತನು ನೀನು ಬಹು ಸಂ  
ಸಾರಿಯೆಂಬುದ ನಿಗಮತತಿ ಕೈ  
ವಾರಿಸುತ್ತಿದೆ ದಿವಿಜ ಮನುಜ ಭುಜಂಗದೊಳಗಿನ್ನು  
ಆರಿಗುಂಟು ಸ್ವತಂತ್ರ ನಿನ್ನಂ  
ತಾರು ಮುಕ್ತಿಯನೀವ ಸದ್ಗುರು  
ವಾರು ಜಗದಧ್ವನಿ ರಕ್ಷಿಸು ನಮ್ಮನನವರತ

| ೫೩ |

ಗತಿವಿಹೀನರಿಗಾರು ನೀನೇ  
ಗತಿಕಣಾ ಪತಿಕರಿಸಿಕೊಂಡು ಸ  
ದ್ವಾರಿಯ ನೀನೆಲೆ ದೇವ ನಿಗಪರಾಧಿ ನಾನಲ್ಲ  
ಶ್ರುತಿವಚನವಾಡುವುದು ಶರಣಾ  
ಗತರ ಸೇವಕನೆಂದು ನಿನ್ನನು  
ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ

| ೫೪ |

ಈಗಲೋ ಈ ದೇಹವಿನ್ಯಾ  
ವಾಗಲೋ ನಿಜವಲ್ಲಪೆಂಬುದ  
ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆಂಬ  
ರಾಗಲೋಭದಿ ಮುಳುಗಿ ಮುಂದಣ  
ತಾಗುಭಾಗುಗಳರಿಯೆ ನಿನ್ನ ಸ  
ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ

| ೫೫ |

ಮಾಂಸ ರಕ್ತದ ಮಡುವಿನಲಿ ನವ  
ಮಾಸ ಜನನಿಯ ಜರರದೊಳಗಿರು  
ವಾ ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು  
ನೀ ಸಲಹಿದವನಲ್ಲವೇ ಕರು

ಜಾಸಮುದ್ರನು ನೀನಿರಲು ಕಮ  
ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ

|ಜಿಇ

ಬಲು ಮೃಗವು ಮರ ಪಡ್ಡಿ ಕೀಟಕ  
ಜಲಚರೊಫ್ಫಡಿ ಜನಿಸಿದೆನು ಹೋ  
ಟಿಲೆಗೊಳಿಸಬೇಡಕಟ್ಟ ಮಾನವನಾದ ಬಳಿಕಿನ್ನು  
ಕೊಲಿಸದಿರು ಯಮನಿಂದ ಮುರಹರ  
ಒಲಿದು ನಿನ್ನನು ಭಜಿಸುವವರಿಗೆ  
ಕೊಲೆಗೆ ಕಾರಣವೇನು ರಕ್ಷಿಸು ನಮ್ಮನನವರತ

|ಜಿಇ

ಪಂಚಭೂತದ ಕಾಯದೊಳು ನೀ  
ವಂಚಿಸದೆ ಇರುತ್ತಿರಲು ಪೂರ್ವದ  
ಸಂಚಿತದ ಘಲವೆನ್ನಲೇಕಿದು ಮರುಳತನದಿಂದ  
ಮಿಂಚುವವರಿನ್ನುಂಟೆ ತಿಳಿಯೆ ಪ್ರೈ  
ಪಂಚವೆಲ್ಲಕೆ ತಪ್ಪಿದವ ನೀ  
ಕೊಂಚಗಾರನೆ ಕೃಷ್ಣ ರಕ್ಷಿಸು ನಮ್ಮನನವರತ

|ಜಿಲ್

ಹಲವು ಕಮರ್ಗಳಿಂದ ಮೂತ್ರದ  
ಬಿಲಗಳಲಿ ಸಂಜರಿಸಿ ಪದವಿಯ  
ಘಲವ ಕಾಣದೆ ಹೊಲಬುದಷ್ಟಿದೆನ್ನ ದೇಹದಲ್ಲಿ  
ಒಲಿದು ನೀನಿರೆ ನಿನ್ನ ಸಲುಗೆಯ  
ಬಲುಮೆಯಲಿ ಬರಸೆಳ್ಳಿವೆ ಮುಕುತಿಯ  
ಲಲನೆಯನೆ ತಳುವಿಲ್ಲ ರಕ್ಷಿಸು ನಮ್ಮನನವರತ

|ಜಿಇ

ಎತ್ತಿದೆನು ನಾನಾ ಶರೀರವ  
ಹೊತ್ತು ಹೊತ್ತುಲಸಿದೆನು ಸಲೆ ಬೇ  
ಸತ್ತು ನಿನ್ನಯ ಪದವ ಕಾಣದೆ ತೋಳಲಿ ಬಳಲಿದೆನು  
ಸತ್ತು ಮಟ್ಟಿವ ಹುಟ್ಟಿ ಹಿಂಗುವ

ಸುಪ್ತಿ ತೋಡಕನು ಮಾಣಿಸೆಲೆ ಪುರು  
ಪೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ  
|೨೦|

ಇಂದು ಈ ಜನ್ಮದಲ್ಲಿ ನೀನೇ  
ಬಂಧು ಹಿಂದಣ ಜನ್ಮದಲ್ಲಿ ಬಳಿ  
ಸಂದು ಮುಂದಣ ಜನ್ಮಕ್ಕಿಂತಿಯಾಗಿ ಇರುತ್ತಿರಲು  
ಎಂದಿಗೂ ತನಗಿಲ್ಲ ತನು ಸಂ  
ಬಂಧ ನಿನ್ನದು ಎನಗೆ ನೀ ಗತಿ  
ಯೆಂದು ಬಿನ್ನವಿಸಿದೆನು ರಕ್ಷಿಸು ನಮ್ಮನನವರತ  
|೨೧|

ಗಣನೆಯಿಲ್ಲದ ಜನನಿಯರು ಮೊಲೆ  
ಯುಣಿಸಲಾ ಪಯಬಿಂದುಗಳನದ  
ನೇರಿಸಲಳವೇ ಸಪ್ತಸಾಗರಕ್ಕವೆನಿಸಿಹುದು  
ಬಣಾಗು ಕಮಲಜನದಕ್ಕ ತಾನೇ  
ಮಣೆಯಗಾರನು ಈತ ಮಾಡಿದ  
ಹುಟ್ಟಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ  
|೨೨|

ಲೇಸ ಕಾಣೆನು ಜನನ ಮರಣದಿ  
ಗಾಸಿಯಾದೆನು ನೊಂದನಕಟಾ  
ಲೇಸನೆನಿಸಿ ನೋಡಲು ಪರಾಪರವಸ್ತು ನೀನಾಗಿ  
ನೀ ಸಲಹುವವನಲ್ಲವೇ ಕರು  
ಣಾಸಮುದ್ರನು ನೀನಿರಲು ಕಮ  
ಲಾಸನನ ಹಂಗೇನು ರಕ್ಷಿಸು ನಮ್ಮನನವರತ  
|೨೩|

ಕಾಪುರುಷರ್ಯೆದಾರು ಮಂದಿ ಸ  
ಮೀಪದಲಿ ಕಾಡುವರು ಎನ್ನನು  
ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ  
ಶ್ರೀ ಪದಾಭ್ಯದ ಸೇವೆಯಲ್ಲಿ ನರೆ

ಪಾಪವನು ಪರಿಹರಿಸೆ ನೀ ನಿಜ  
ರೂಪಿನಲಿ ಬಂದೊಲಿದು ರಕ್ಷಿಸು ನಮ್ಮನನವರತ  
|೨೫|

ಐದು ತತ್ತ್ವಗಳಾದವೂಂದ  
ಕ್ಯಾದು ಕಡೆಯಲ್ಲಿ ತತ್ತ್ವವಿಪ್ಪ  
ತತ್ತ್ವದು ಹಾಡಿದ ತನುವಿನಲ್ಲಿ ವಂಚಿಸದೆ ನೀನಿರಲು  
ಭೇದಿಸನೆ ಜೀವಾತ್ಮ ತಾ ಸಂ  
ಪಾದಿಸಿದ ಸಂಚಿತದ ಕರ್ಮವ  
ನಾದರಿಸಿ ಕಂಹ್ಯಾಂಡು ರಕ್ಷಿಸು ನಮ್ಮನನವರತ  
|೨೬|

ಎಂಟು ಗೇಣಿನ ದೇಹ ರೋಮಗ  
ಫೆಂಟು ಕೋಟಿಯ ಕೀಲ್ಬಳರುವ  
ತ್ತೆಂಟು ಮಾಂಸಗಳಿಂದ ಮಾಡಿದ ಮನಸ್ಯೋಲಿದು  
ನೆಂಟ ನೀನಿರ್ದಾರಿದಂತೆ ಒಣ  
ಹೆಂಟಿಯಲ್ಲಿ ಮುಖ್ಯವರು ದೇಹದ  
ಲುಂಟೆ ಘಲ ಪ್ರರೂಪಾರ್ಥ ರಕ್ಷಿಸು ನಮ್ಮನನವರತ  
|೨೭|

ಸಾನ ಸಂಧ್ಯಾ ಧ್ಯಾನ ಜಪ ತಪ  
ದಾನ ಧರ್ಮ ಪರೋಪಕಾರ ವಿ  
ಹೀನ ಕರ್ಮದೊಳಿರುವೆನಲ್ಲದೆ ಬೇರೆ ಗತಿಯುಂಟೆ  
ಎನು ಮಾಡಿದದೇನು ಮುಕ್ತಿ  
ಜ್ಞಾನವಿಲ್ಲದಡಿಲ್ಲ ಭಕ್ತಿಗೆ  
ನೀನೆ ಕಾರಣಾಗಿ ರಕ್ಷಿಸು ನಮ್ಮನನವರತ  
|೨೮|

ಕೋಪವೆಂಬುದು ತನುವಿನಲಿ ನೆರೆ  
ಪಾಪ ಪಾತಕದಿಂದ ನರಕದ  
ಕೂಪದಲ್ಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೆ  
ರಾಪು ಮಾಡದೆ ಬಿಡನು ಯಮನು ನಿ

ರಪರಾಧಿಯ ನೋಡಿ ಕೀರ್ತಿಕ  
ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ

|೨೮|

ನಿನ್ನ ಸೂತ್ರದೊಳಾಡುವವು ಚೈ  
ತನ್ಯ ಸಚರಾಚರಗಳೆಲ್ಲವು  
ನಿನ್ನ ಸೂತ್ರವು ತಪ್ಪಿದರೆ ಮುಗ್ಗುವು ಹೂಹೆಗಳು  
ಇನ್ನು ನಮಗೆ ಸ್ವಂತಮೂರ್ತಿಯ  
ದನ್ಯ ಕರ್ಮ ಸುಕರ್ಮವೆಲ್ಲವ  
ನಿನ್ನದೆಂದೊಷಿಸಿದೆ ರಕ್ಷಿಸು ನಮ್ಮನನವರತ

|೨೯|

ಒಡೆಯ ನೀನೆಂದರಿತು ನಾ ನಿ  
ನ್ನಾಡಿಯ ಭಜಿಸದೆ ದುರುಳನಾದೆನು  
ಮದದಿ ಮಕ್ಕಳ ಮೋಹದಲಿ ಮನ ಸಿಲುಕುತಡಿಗಡಿಗೆ  
ಮದದಿ ಯಾರೀ ಮಕ್ಕಳಾರೀ  
ಒಡಲಿಗೊಡೆಯನು ನೀನು ನೀ ಕೈ  
ವಿಡಿದು ಮದದಲಿ ಬಿಡದ ರಕ್ಷಿಸು ನಮ್ಮನನವರತ

|೩೦|

ಪಂಟಿಸಿದ ಮದಮುಖಿರು ಕೆಲಕೆಲ  
ರುಂಟು ರಿಪುಗಳು ದಂಟಿಸುತ್ತ ಬಲು  
ಕಂಟಕದಿ ಕಾಡುವರು ಕಾಯ್ದು ಕಲುಷ ಸಂಹಾರ  
ಬಂಟನಲ್ಲವೇ ನಾನು ದೀನರ  
ನಂಟನಲ್ಲವೇ ನೀನು ನಿನ್ನೂಳ  
ಗುಂಟಿ ನಿರ್ದಯ ನೋಡಿ ರಕ್ಷಿಸು ನಮ್ಮನನವರತ

|೩೧|

ದಂಡಧರನುಪಟಳದಿ ಮಿಗೆ ಮುಂ  
ಕೊಂಡು ಮೌರೆಯುಗುವವರ ಕಾಣೆನು  
ಪುಂಡರೀಕೋಢ್ವನ ಶಿರವನು ಕಡಿದು ತುಂಡಿಸಿದ  
ಖಿಂಡಪರಶುವು ರುದ್ರಭೂಮಿಯೊ

ಇಂದಲೆದು ತಿರುಗುವನು ನೀನು  
ದ್ವಂಡ ದೇವರ ದೇವ ರಕ್ಷಿಸು ನಮ್ಮನನವರತ

|೨೭|

ಶಕ್ತಿಯೆಂಬುದು ಮಾಯೆ ಮಾಯಾ  
ಶಕ್ತಿಯದು ತನುವಿನಲ್ಲಿ ನೀ ನಿಜ  
ಮುಕ್ತಿದಾಯಕನಿರಲು ಸುಖಿದುಃಖಾದಿಗಳಿಗಾರು  
ಯುಕ್ತಿಯೋಳಗಿದನರಿತು ಮನದ ವಿ  
ರಕ್ತಿಯಲ್ಲಿ ಭಜಿಸುವರೆ ಮುಕ್ತಿಗೆ  
ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ

|೨೮|

ಮೂರು ಗುಣ ಮೊಳೆದೋರಿತದರ್ಲಾಳು  
ಮೂರು ಮೂರ್ತಿಗಳಾಗಿ ರಂಜಿಸಿ  
ಶೋರಿ ಸೃಷ್ಟಿ ಸೃಷ್ಟಿ ಲಯಂಗಳ ರಚಿಸಿ ವಿಲಯದಲಿ  
ಮೂರು ರೂಪೋಂದಾಗಿ ಪ್ರಳಯದ  
ವಾರಿಯಲ್ಲಿ ವಟಪತ್ರಶಯನದಿ  
ಸೇರಿದವ ನೀನೀಗ ರಕ್ಷಿಸು ನಮ್ಮನನವರತ

|೨೯|

ನೀರ ಮೇಲಣ ಗುಳ್ಳೆಯಂದದಿ  
ಶೋರಿಯಡಗುವ ದೇಹವೀ ಸಂ  
ಸಾರ ಬಹಳಾಣವದೊಳಗೆ ಮುಳುಗಿದೆನು ಪತಿಕರಿಸಿ  
ಶೋರಿಸಚಲಾನಂದ ಪದವಿಯ  
ಸೇರಿಸಕಟಾ ನಿನ್ನಪೋಲೆ ನಮ  
ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ

|೩೦|

ಹೆದ್ದಿ ನಿಲುವುದೆ ದರ್ಶಣದ ಮೇ  
ಲುದ್ದರುಳಿ ಬೀಳ್ಳಂತೆ ನಿಮಿಷದಿ  
ಬಿದ್ದ ಹೊಗುವ ಕಾಯವೀ ತನುವೆಂಬ ಪಾಶದಲಿ  
ಬಧ್ಧನಾದನು ಮಮತೆಯಲಿ ನೀ

ನಿದ್ಯಾದಕೆ ಫಲವೇನು ಭಕ್ತಿ ವಿ  
ರುದ್ಧವಾಗದಪೋಲು ರಕ್ಷಿಸು ನಮ್ಮನನವರತ

|೨೮|

ಕೇಳುವುದು ಕಡುಕಷ್ಟ ಕವ್ಯದ  
ಬಾಳುವೆಯ ಬದುಕೇನು ಸುಡು ಸುಡು  
ಗಾಳಿಗೊಡ್ಡಿದ ಸೋಡರು ಈ ಸಂಸಾರದೇಣಿಗೆಯು  
ಬಾಳಬೇಕೆಂಬವರೆ ನೀರೆ ನಿ  
ನ್ನಾಳಿಗವ ಮಿಗೆ ಮಾಡಿ ಭಕ್ತಿಯೋ  
ಖಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ

|೨೯|

ದೇಹಧಾರಕನಾಗಿ ಬಹುವಿಧ  
ಮೋಹದೇಣಿಗೆಯಾಗಿ ಮುಕುತಿಗೆ  
ಬಾಹಿರನು ತಾನಾಗಿ ವಿಷಯಾದಿಗಳಿಗೊಳಗಾಗಿ  
ದೇಹವೀ ಸಂಸಾರಪೆನ್ನದೆ  
ಮೋಹಿಸುವ ಮತಿಗೇಡಿ ಮಾನವ  
ಸಾಹಸಿಯೆ ಸಟೆ ಮಾತು ರಕ್ಷಿಸು ನಮ್ಮನನವರತ

|೩೦|

ಅಳಿವ ಒಡಲನು ನೆಚ್ಚಿ ವಿಷಯಂ  
ಗಳಿಗೆ ಕಾತರನಾಗಿ ಮಿಗೆ ಕಳ  
ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ  
ತಿಳಿದು ಮನದೊಳು ನಿನ್ನ ನಾಮಾ  
ವಳಿಯ ಜಿಷ್ಟೆಗೆ ತಂದು ಪಾಪವ  
ಕಳಿದ ಬದುಕೇ ಲೇಸು ರಕ್ಷಿಸು ನಮ್ಮನನವರತ

|೩೧|

ವರುಷ ನೂರಾಯುಷ್ವವದರೋಳ  
ಗಿರುಳು ಕಳೆದ್ಯವತ್ತು ಐವ  
ತ್ತರಲಿ ವಾಧಿಕ ಬಾಲ್ಯ ಕೌಮಾರದಲಿ ಮೂವತ್ತು  
ಇರದೆ ಸಂದುದು ಬಳಿಕವಿಪ್ಪತ್ತು

ವರುಷವದರೊಳಗಾದುದಂತಃ  
ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ  
|೮೦|

ಉರು ತನಗೊಂದಿಲ್ಲ ಹೊತ್ತ ಶ  
ರಿರಗಳ ಮಿತಿಯಿಲ್ಲ ತಾ ಸಂ  
ಚಾರಿಸದ ಸ್ಥಳವಿಲ್ಲ ನುಡಿಯದ ಭಾಷೆ ಮತ್ತಿಲ್ಲ<sup>೧೫</sup>  
ಬೇರೆ ಹೊಸಕೊಂದಿಲ್ಲ ಉಣಿದ  
ಸಾರ ವಸ್ತುಗಳಿಲ್ಲ ತನು ಸಂ  
ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ  
|೮೧|

ಗೋಪುರದ ಭಾರವನು ಗಾರೆಯ  
ರೂಪುದೋರಿದ ಪ್ರತಿಮೆಯಂದದೋ  
ಇಂ ಪರಿಯ ಸಂಸಾರ ಭಾರವನಾರು ತಾಳುವರು  
ತಾ ಪರಾಕ್ರಮಿಯೆಂದು ಮನುಜನು  
ಕಾಪಧವನಯ್ಯವನು ವಿಶ್ವ  
ವ್ಯಾಪಕನು ನೀನಮುದು ರಕ್ಷಿಸು ನಮ್ಮನನವರತ  
|೮೨|

ಬೀಜ ವ್ಯುತ್ಪದೊಳಾಯ್ತು ವ್ಯುತ್ಪಕೆ  
ಬೀಜವಾರಿಂದಾಯ್ತು ಲೋಕದಿ  
ಬೀಜವ್ಯುತ್ಪನ್ಯಾಯವಿದ ಭೇದಿಸುವರಾರಿನ್ನು  
ಸೋಜಿಗವ ನೀ ಬಲ್ಲೆ ನಿನ್ನೊಳು  
ರಾಜಿಸುತ ಮೊಳೆದೋರುವುದು ಸುರ  
ರಾಜನಂದನ ನಮಿತ ರಕ್ಷಿಸು ನಮ್ಮನನವರತ  
|೮೩|

ತೊಗಲು ಬೊಂಬೆಗಳಂತೆ ನಾಲಕು  
ಬಗೆಯ ನಿಮಾರ್ಚಣದಲಿ ಇದರೊಳು  
ನೆಗಳಿದೀ ಚೌಷಟ್ ಲಕ್ಷ್ಮಣ ಜಾತಿ ಧರ್ಮದಲಿ  
ಬಗೆಬಗೆಯ ನಾಮಾಂಕಿತದ ಜೀ

ವಿಗಳದ್ಲ್ಯವು ನಿನ್ನ ನಾಮುದಿ  
ಜಗದಿ ತೋರುತ್ತಿಹುದು ರಕ್ಷಿಸು ನಮ್ಮನನವರತ  
|೨೪|

ಹೊಡಿದೆಲು ಮರಮುಟ್ಟು ಮಾಂಸದ  
ಗೋಡೆ ಚಮ್ಮದ ಹೊಡಿಕೆ ನರವಿನ  
ಕೂಡೆ ಹಿಂಡಿಗೆ ಬಿಗಿದ ಮನೆಯೋಳಗಾತ್ತ ನೀನಿರಲು  
ಬೀಡು ತೊಲಗಿದ ಬಳಿಕಲಾ ಸುದು  
ಗಾಡಿನಲಿ ಬೆಂದುರಿವ ಕೊಂಪೆಯ  
ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ  
|೨೫|

ಬೀಗ ಮುದ್ರೆಗೊಳಿಲ್ಲದೂರಿಗೆ  
ಬಾಗಿಲುಗಳೊಂಬತ್ತು ಹಗಲಿರು  
ಇಗಿ ಮುಚ್ಚದೆ ತೆರೆದಿಹುದು ಜೀವಾತ್ತ ತಾನಿರುತ  
ನೀಗಿಯೆಲ್ಲವ ಬಿಸುಟು ಬೇಗದಿ  
ಹೋಗುತ್ತಿಹ ಸಮಯದಲ್ಲಿ ಇವರವ  
ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ  
|೨೬|

ಕೇಲು ಬಲಿದಿಹುದ್ದೆಯ ತಿರುಗುವ  
ಗಾಲಿಯೆರಡರ ರಥದಿ ತ್ರೈಗುಣ  
ಶೀಲನೋವನು ಸಂಚರಿಸುತ್ತಿಹನಾ ರಥಾಗ್ರದಲಿ  
ಕೇಲು ಕಡೆಗೊಂದುಡಿದು ಬೀಳಲು  
ಕಾಲಗತಿ ತಪ್ಪುವುದು ಅದರನು  
ಕಾಲ ನಿನ್ನೂಳಗಿಹುದು ರಕ್ಷಿಸು ನಮ್ಮನನವರತ  
|೨೭|

ಉಗುವ ರಕುತದ ರೋಮಕಾಪದ  
ತೋಗಲ ಕೋಟಿಯ ನಂಬಿ ರೋಗಾ  
ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು  
ವಿಗಡ ಯಮನಾಳುಗಳು ಬರುತ್ತಿರೆ

ತೆಗೆಸು ಕಾಲನ ಬಲವ ಬಲು ಮು  
ಶ್ರೀಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ

|೪೮|

ವಾರಣಗಳೆಂಟಿಸೆವ ಮನೆಗೆ  
ದ್ವಾರಪೋಂಬತ್ತದಕೆ ಬಲು ಮೊನೆ  
ಗಾರರಾದಾಳುಗಳ ಕಾವಲುಗಾರರನು ಮಾಡಿ  
ಆರರಿಯದಂತದರೊಳಗೆ ಹೃದ  
ಯಾರವಿಂದದಿ ನೀನಿರಲು ಬರಿ  
ದೂರು ಜೀವನಿಗುಂಟೆ ರಕ್ಷಿಸು ನಮ್ಮನನವರತ

|೪೯|

ಪೇಳಳೆನ್ನಳವಲ್ಲವೀ ಯಿಮು  
ನಾಳುಗಳು ನರೆಯಂಗದೇಶವ  
ದಾಳಿ ಮಾಡುವರಕಟಕಟ ಸರೆಸೂರೆಗಳ ಹಿಡಿದು  
ಕಾಳು ಮಾಡುವರಿನ್ನು ತನುವಿದು  
ಬಾಳಲರಿಯದು ಹೋಟಿಯವರಿಗೆ  
ಹೋಳುಹೋಗದ ಮುನ್ನ ರಕ್ಷಿಸು ನಮ್ಮನನವರತ

|೫೦|

ನಾಲಗೆಯು ನಾಸಿಕವು ನಯನ ಕ  
ಪಾಲ ಪದ ಪಾಣಿಗಳು ತನುವಿನ  
ಮೂಲಕತ್ಯುವಿನಲ್ಲಿ ಪರಿಚಾರಕರು ತಾವಾಗಿ  
ಲೀಲೆಯಿಂದಿರುತ್ತಿದ್ದು ಕಡೆಯಲೆ  
ಕಾಲ ತೀರಿದ ಬಳಿಕಲದರನು  
ಕೂಲ ನಿಸ್ಮಾಳಗಹುದು ರಕ್ಷಿಸು ನಮ್ಮನನವರತ

|೫೧|

ಸತ್ತವರಿಗಳಲೇಕೆ ತನ್ನನು  
ಹಂತ್ವರು ಹೊತ್ತವರುಗಳು ತಾವ್  
ಸತ್ತು ಹೋಗುವರಲ್ಲದುಳಿವರೆ ಮರುಗಲೇಕಿನ್ನು  
ಮೃತ್ಯು ಬೆನ್ನಿನೊಳಿಹುದು ತಾವಿ

ನ್ನತ್ತು ಮಾಡುವುದೇನು ಪೂರ್ವದ  
ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ

|೨೭|

ಮಣ್ಣ ಮಣ್ಣಿನೊಳುದಿಸಲದರಲಿ  
ಮಣ್ಣ ಬೊಂಬೆಗಳಾಗಿ ರಂಜಿಸಿ  
ಮಣ್ಣನಾಹಾರದಲಿ ಜೀವವ ಹೊರೆದು ಉಪಚರಿಸಿ  
ಮಣ್ಣಿನಲೆ ಬಂಧಿಸಿದ ದೇಹವ  
ಮಣ್ಣಗೂಡಿಸಬೇಡ ಜಾನ್ನದ  
ಕಟ್ಟಿ ದೃಷ್ಟಿಯನಿಟ್ಟ ರಕ್ಷಿಸು ನಮ್ಮನನವರತ

|೨೮|

ಬೀರುವಾಗುವ ತನುವಿನಲೆ ನಿ  
ದಾರುಯಕನು ನೀನಿದು ಅತಿ ಹಿರಿ  
ದಾಯಸಂಬಡಿಸುವರೆ ನೀನನುಕೂಲವಾಗಿದು  
ತಾಯನಗಲಿದ ಶಿಶುವಿನಂದದಿ  
ಬಾಯಿಬಿಡುವಂತಾಯ್ತೆ ಚಿಂತಾ  
ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ

|೨೯|

ಮೊದಲು ಜನನವನರಿಯೆ ಮರಣದ  
ಹದನ ಕಡೆಯಲಿ ತಿಳಿಯೆ ನಾ ಮ  
ಧ್ಯಾದಲಿ ನೆರೆ ನಾ ನಿಪುಣನೆಂಬುದು ಬಳಿಕ ನಗೆಗೇಡು  
ಮೊದಲು ಕಡೆ ಮಧ್ಯಗಳ ಬಲ್ಲವ  
ಮುದನ ಜನಕನು ನೀನು ನಿನ್ನಯ  
ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ

|೩೦|

ಸಾರವಿಲ್ಲದ ದೇಹವಿದು ನಿ  
ಸ್ವಾರವಾಗಿಹ ತನುವಿನಲಿ ಸಂ  
ಚಾರಿಯಹ ನೀನಿದು ಕಡೆಯಲಿ ತೊಲಗಿ ಹೋಗುತ್ತಲಿ  
ದೂರ ತಪ್ಪಿಸಿಕೊಂಡು ಬರಿಯಪ

ದೂರ ಹೊರಿಸಿದೆ ಜೀವನಲೆ ಇದ  
ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ

೯೬

ಅಂಡವೆರಡುಧೃವಿಸಿದವು ಬ್ರಿ  
ಹ್ಯಾಂಡವದರೋಪಾದಿಯಲೆ ಹಿಂ  
ಡಾಂಡವೆಸೆದುದು ಸ್ಥಾಲ ಕಾರಣ ಸೂಕ್ತ ತನುವಿನಲೆ  
ಅಂಡ ನಿನ್ನಯ ರೋಮಕಾಪದೋ  
ಳಂಡಲೆದ ನಿಖಿಳಾಂಡವಿದು ಬ್ರಿ  
ಹ್ಯಾಂಡನಾಯಕ ನೀನು ರಕ್ಷಿಸು ನಮ್ಮನನವರತ

೯೭

ಒಂದು ದಿನ ತನುವಿನಲೆ ನಡೆವುದು  
ಇಂದು ಭಾಸ್ಕರ ಸ್ವರಗಳಿಪ್ಪ  
ತ್ವಾಂದು ಸಾವಿರದಾರುನೂರನು ಏಳು ಭಾಗದಲ್ಲಿ  
ಬಂದುದನು ಉಡುಚಕ್ರದಲ್ಲಿಗೆ  
ತಂದು ಧಾರೆಯನೆರೆದ ಮುನಿಕುಲ  
ವೃಂದ ಹೃದಯನು ನೀನು ರಕ್ಷಿಸು ನಮ್ಮನನವರತ

೯೮

ತೊಲಗುವರು ಕಡೆಕಡೆಗೆ ತಾ ಹೊಲೆ  
ಹೊಲೆಯೆನುತ್ತ ಕಳವಳಿಸಿ ಮೂತ್ತದ  
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು  
ಜಲದೊಳಗೆ ಮುಳುಗಿದರೆ ತೊಲಗದು  
ಹೊಲೆಗೆಲಸವೀ ದೇಹದೊಳು ನೀ  
ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ

೯೯

ಬರಿದಹಂಕಾರದಲ್ಲಿ ತತ್ತ್ವದ  
ಕುರುಹ ಕಾಣದೆ ನಿನ್ನ ದಾಸರ  
ಜರಿದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು  
ನರರು ದುಷ್ಪರ್ವದಲ್ಲಿ ಮಾಡಿದ

ದುರಿತವಡಗಲು ನಿನ್ನ ನಾಮ  
ಸೃಜನೆಯೊಂದೇ ಸಾಕು ರಕ್ಷಿಸು ನಮ್ಮನನವರತ

೧೦೦

ಎಂಜಲೆಂಜಲು ಎಂಬರಾ ನುಡಿ  
ಎಂಜಲಲ್ಲವೆ ವಾರಿ ಜಲಚರ  
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ  
ಎಂಜಲೆಲ್ಲಿಯದಲ್ಲಿಯುಂ ಪರ  
ರೆಂಜಲಲ್ಲದೆ ಬೇರೆ ಭಾವಿಸ  
ಲೆಂಜಲಂಟೇ ದೇವ ರಕ್ಷಿಸು ನಮ್ಮನನವರತ

೧೦೧

ಕೇಳುವುದು ಹರಿಕಥೆಯ ಕೇಳಲು  
ಹೇಳುವುದು ಹರಿಭಕ್ತಿ ಮನದಲಿ  
ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ  
ಉಳಿಗವ ಮಾಡುವುದು ವಿಷಯವ  
ಹೂಳುವುದು ನಿಜ ಮುಕ್ತಿಕಾಂತೆಯ  
ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ

೧೦೨

ಈ ತೆರದೊಳಬ್ಯುತನ ನಾಮವ  
ನೂತನದಿ ವಸುಧಾತಳದಿ ವಿ  
ಖ್ಯಾತಿ ಬಯಸದೆ ಬಣ್ಣಿಸಿದ ಭಾಮಿನಿಯ ವೃತ್ತದಲ  
ನೀತಿಕೋವಿದರಾಲಿಸುವರತಿ  
ಪ್ರೀತಿಯಲಿ ಕೇಳ್ಳರಿಗೆ ಅಸುರಾ  
ರಾತಿ ಚೆನ್ನಿಗರಾಯ ಸುಖಿಗಳನೀವನನವರತ

೧೦೩

ಬಾದರಾಯಣ ಪೇಳ್ಣ ಭಾರತ  
ಕಾದಿಕರ್ತನುದಾರ ಶ್ರೀಪುರ  
ದಾದಿಕೇಶವಮೂರ್ತಿಗಂಕಿವಾದ ಚರಿತೆಯನು  
ಮೇದಿನಿಯೊಳಿದನಾರು ಹೃದಯದೂ

ಜಾದರಿಸಿ ಕೇಳುಪರು ಮುದದಲಿ  
ಅದಿ ಮೂರುತಿ ವರಪುರಾಧಿಪನೋಲಿವನನವರತ

| ೧೦೪ |

ಕುಲಗಿರಿಗಳನ್ನಯದ ಧಾರಿಣಿ  
ಜಲಧಿ ಪಾವಕ ಮರುತ ಜಲ ನಭ  
ಜಲಜಸವಿ ಶೀತಾಂಶು ತಾರೆಗಳ್ಳು ಪರಿಯಂತ  
ಚಲನೆಯಿಲ್ಲದ ನಿನ್ನ ಚರಿತೆಯು  
ಒಲಿದು ಧರೆಯೋಜಗೊಪ್ಯವಂದದಿ  
ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ

| ೧೦೫ |

ನೂರು ಕನ್ನಾಡಾನವನು ಭಾ  
ಗೀರಧಿಸ್ಸಾನವನು ಮಿಗೆ ಕೈ  
ಯಾರ ಗೋವ್ಯಳ ಪ್ರೇಮದಿಂದಲಿ ಭೂಸುರರಿಗೊಲಿದು  
ಉಳಿಗಳ ನೂರಗ್ರಾಹಾರವ  
ಧಾರೆಯೆರೆದಿತ್ತಂತೆ ಘಲ ಕೈ  
ಸೇರುವುದು ಹರಿಭ್ರತಿಸಾರದ ಕಥೆಯ ಕೇಳುವಗೆ

| ೧೦೬ |

ಮೇರು ಮಂದರನಿಭ ಸುವರ್ಣವ  
ವಾರಿ ಮಧ್ಯದೊಳಿರುವ ಅವನಿಯ  
ನಾರಿಯರ ಗಾಯತ್ರಿ ಪಶುಗಳನಿತ್ತ ಘಲವಹುದು  
ಧಾರಿಣಿಯೋಳೀ ಭಕ್ತಿಸಾರವ  
ನಾರು ಓದುವರವರಿಗನುದಿನ  
ಚಾರು ವರಗಳನಿತ್ತ ರಕ್ಷಿಪನಾದಿಕೇಶವನು

| ೧೦೭ |

ಲೋಕದೊಳಗತ್ತಧಿಕನೆನಿಸುವ  
ಕಾಗಿನೆಲೆ ಸಿರಿಯಾದಿಕೇಶವ  
ತಾ ಕೃಪೆಯೋಳಗೆ ಸುಡಿಸಿದನು ಈ ಭಕ್ತಿಸಾರವನು  
ಚೋಕೆಯಲೆ ಬರೆದೋದಿ ಕೇಳುರ

ನಾಕುಲದಿ ಮಾಧವನು ಕರುಣೀಪ  
ಶ್ರೀ ಕಮಲವಲ್ಲಭನು ಮಿಗೆ ಬಿಡದಾದಿಕೇಶವನು

೧೦೮।

\* \* \* \*

## ಮಂಗಳಂ

ಮಂಗಳಂ ಸರ್ವದಿಭೂತಗೆ  
 ಮಂಗಳಂ ಸರ್ವವನು ಪೂರೆವಗೆ  
 ಮಂಗಳಂ ತನ್ನಾಳಗೆ ಲೋಕವ ಲಯಿಸಿಕೊಂಬವಗೆ  
 ಮಂಗಳಂ ಸರ್ವಸ್ವತಂತ್ರಗೆ  
 ಮಂಗಳಂ ಸಿರಿಸೋದೆಯ ಚೆನ್ನಿಗರಾಯ ಕೇಶವಗೆ                          ೧೩

ಮಂಗಳಂ ಜಗದಾದಿ ಮೂರಿಕಗೆ  
 ಮಂಗಳಂ ಶ್ರಿತಪ್ರಣ್ಯಾತೀತಿಕಗೆ  
 ಮಂಗಳಂ ಕರಕಲಿತಚಕ್ರವಿದಳಿತನಕ್ರಿನಿಗೆ  
 ಮಂಗಳಂ ದೈವದಿಯ ಪೂರೆದಗೆ  
 ಮಂಗಳಂ ದ್ರುವರಾಜಗೋಲಿದಗೆ  
 ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ                          ೧೪

ಜಯ ಸುರೇಂದ್ರವರಾಚಿತಾಂಪ್ರಿಯೆ  
 ಜಯ ಪುರಾಧಿಪಸಂಸ್ತುತಾತ್ಮನೆ  
 ಜಯ ಮಹಾಮುನಿ ಯೋಗಗಮ್ಯನೆ ಮೇಘಮೇಚಕನೆ  
 ಜಯ ಜನಕಚೆ ಮುಖಾಭ್ಯಮಿತ್ರನೆ  
 ಜಯ ಕಲಾಧಿಪ ಸೂರ್ಯನೇತ್ರನೆ  
 ಜಯ ಜಯ ಜಗನ್ನಾಥ ದೇವನೆ ಚೆನ್ನಿಕೇಶವನೆ                          ೧೫

ಕನಕ ಸಂಪ್ರದಾಯ ದರ್ಶನ-೨

**BLANK PAGE**

೨೬

## ರಾಮಧಾನ್ಯ ಚರಿತ್ರೆ

ಶರಧಿಶಯನ ಮುಹಂದ ಸಚರಾ  
ಚರಭರತ ನಿಗುಣ ನಿರಾಮಯ  
ಸುರ ನರೋರಗ ಪಂಡ್ಯ ವರಪುರದಾದಿಕೇಶವನ  
ಚರಣದಂಕತಮಾಗಿ ಹೇಳಿದ  
ಪರಮ ಧಾನ್ಯದ ಚರಿತೆ ಸಂತತ  
ಧರೆಯೋಳಿಂತೊಷ್ಟೊಮ್ಮೆದು ಅಚಂದ್ರಾಕ್ಷ ಪರಿಯಂತ ।

~~ಕನಕ ಸಾಹಿತ್ಯ~~ ದರ್ಶನ-೨

**BLANK PAGE**

## ರಾಮಧಾನ್ಯ ಚರಿತ್ರೆ

ಶ್ರೀ ರಮಾಪತಿ ಸಿಂಧುಶಯನ ಮು  
ರಾರಿ ಮುನಿಕುಲ ಪೂರ್ಜಿತಾಂಭ್ರಿ ಸ  
ರೋರುಹಾಕ್ಕ ಸುದರ್ಶನಾಂಕಿತ ದೇವ ಭವದೂರ  
ಮಾರಪಿತ ಕೌಸಲಾದೇವಿ ಕು  
ಮಾರ ರಘುಕುಲ ರಾಮನೃಪ ವರ  
ಪೌರ ಚೆನ್ನಿಗರಾಯ ಪಾಲಿಸು ಸಕಲ ಸಜ್ಜನರ

|೧|

ಗಿರಿಜೆಯರಸನ ಭಚೆಸಿ ಲಕ್ಷ್ಮೀ  
ವರನ ಪಾದಾಂಬುಜಕೆ ವಂದಿಸಿ  
ಕರಿಮುಲನ ಬಿಲಗೊಂಡು ಗೀವಾರ್ಚಿಗೆ ನಮಸ್ಕರಿಸಿ  
ಸುರುವಿನಂಭ್ರಿಗೆ ನಮಿಸಿ ಸತ್ಯವಿ  
ವರರ ಮನದಲಿ ನೆನೆದು ವರಪುರ  
ದರಸನನು ಹೊಂಡಾಡಿ ಪೇಳುವೆನೇ ಮಹಾಕಥೆಯ

|೨|

ರಾಮಧಾನ್ಯದ ಕೃತಿಯನೇ ಜನ  
ದಾಮವೆಲ್ಲಾದರಿಸುವಂದದಿ  
ಭೂಮಿಗಚ್ಛರಿಯಾಗಿ ಪೇಳುವೆನೇ ಮಹಾಕಥೆಯ  
ಪ್ರೇಮದಿಂದಾದರಿಸಿ ಕೇಳ್ಣ ಸ  
ನಾಮರಿಗೆ ಸತ್ಯರೂಣದಲ್ಲಿ ರಘು  
ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ

|೩|

ಧರೆಯನೆಲ್ಲವ ಸೋತು ಜೂಜಲಿ  
ಕುರುಪತಿಗೆ ಕೈದಳಿಸಿ ತಮ್ಮಂ  
ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತ್ತಿರಲು  
ಪರಮ ಖುಷಿ ಶಾಂಡಿಲ್ಯ ಮುನಿ ಸ

ತ್ವರುಣದಲಿ ನಡೆತಂದನಲ್ಲಿಗೆ  
ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ

|೪|

ಧರಣಿಪತಿ ಯಮಸೂನು ತಮ್ಮಂ  
ದಿರು ಸಹಿತಲಿದಿರೆದ್ದು ಮುನಿಪನ  
ಚರಣಕಾನತನಾಗಿ ಕೈಮುಗಿದಿರಲು ಧರ್ಮಜನ  
ಕರೆದು ಲಾಲಿಸಿ ಕುಳಿರಿಸಿ ಸ  
ತ್ವರುಣದಲಿ ಮುನಿ ನುಡಿದನೆಲೆ ನೃಪ  
ಸಿರಿ ದರಿದ್ರತೆ ನಿಲದು ಪರಿಹರವಹುದು ಕೇಳಿಂದ

|೫|

ದೇವಾಮಣಿಗಳು ನಿಮ್ಮ ಕರುಣಾ  
ಭಾವವೆಮ್ಮುಲ್ಲಿರಲು ನಮಗಿ  
ನಾನ್ಯಾವ ಕಷ್ಟದ ಬಳಕೆದೋರದು ನಿಮ್ಮ ದರುಶನದಿ  
ಪಾವನರು ನಾವಾದೆವೆಮಗಿ  
ನಾನ್ಯಾವ ಬುದ್ಧಿಯನರುಹುವಿರಿಯದ  
ನೀವು ಪೇಳಿನೆ ನಸುನಗುತ ಮುನಿನಾಥನಿಂತೆಂದ

|೬|

ಧಾರುಣಿಯೋಳರಸುಗಳು ನಾಲ್ಕರು  
ಭೂರಿ ಸತ್ಯಪ್ರತರು ನಳನ್ನುಪ  
ಧೀರ ರಾಮ ಯುಧಿಷ್ಠಿರ ಹರಿಶ್ಚಂದ್ರಿವರೆಂದು  
ಸಾರುತಿದೆ ಜಗವೆಲ್ಲ ನಿಮ್ಮನು  
ದಾರನಿದರೊಳು ರಘುಪತಿಯ ಗುಣ  
ಹಾರ ಧರ್ಮವ ಪಾಲಿಸಿದ ನರೆದಲೆಗೆ ವ್ರಿಹಿಯರಿಗೆ

|೭|

ಎನಲು ರಾಮಚರಿತ್ರೆಯನು ನೀ  
ವೆನಗೆ ಪೇಳಿದಡಾಲಿಸುವೆನೆನೆ  
ಮನದೋಳಗೆ ತಾ ನಸುನಗುತ ಶಾಂಡಿಲ್ಯನು ಯುಧಿಷ್ಠಿರಗೆ  
ಅನುನಯದೋಳಾದರಿಸಿ ರಘುನಂ

ದನನ ಚರಿತೆಯನರುಹಿ ಭೂಪನ  
ಮನಸಿನಲ್ಲಿರುವಂತೆ ವಿಸ್ತರಿಸಿದ ಮಹಾಕಥೆಯ

|೩

ಕೇಳು ಕುಂತಿತನಯ ಗಂಗಾ  
ಕೂಲದುತ್ತರ ಭಾಗದಲಿ ವಿ  
ಶಾಲ ವಿಭವದೊಳೆಸೆವಯೋಧ್ಯಾನಗರವಾ ಪುರವ  
ಪಾಲಿಸುವ ದಿನಕರ ಕುಲಾನ್ನಿಯ  
ಶೀಲ ದಶರಥನಾ ಮಹಿಳೋ  
ಲಲೋಚನೆ ಕೌಸಲ್ಯೆ ದೇವಿ ಸುಮಿತ್ರೆ ಕೈಕೆಯರು

|೪

ದಶರಥಗೆ ಕೌಸಲ್ಯೆಗೆ ಜನಿಸಿದ  
ರಸಿಕ ಗುಣನಿಧಿ ರಾಮಸ್ಯಪನಾ  
ಅಸುರೆ ತಾಟಕಿಯೋರಸಿ ಮಾರೀಚನ ಸುಭಾಮುವನು  
ಕುಸುರಿದರಿದಾ ಮುನಿಮುಖವ ರ  
ಕ್ಷಿಂಸಿಯಹಲ್ಯಾ ಶಾಪವನು ಖಂಡಿಸಿ  
ಅಸಮನನುಜನು ಮುನಿಪ ಸಹಿತಾ ಮಿಥಿಂಗೇದಿದನು

|೫೦

ಹರನ ಧನುವೇರಿಸಿದ ಸೀತೆಯ  
ವರಮುಹಾರ್ಥದಿ ವರಿಸಿ ತಮ್ಮಂ  
ದಿರು ನಿಜಾಂಗನೆ ಸಹಿತ ಮಿಥಿಳಾಪುರವ ಹೊರವಂಟ  
ಬರುವ ಮಾಗಾಂತರದಿ ಕಂಡನು  
ಪರಶುರಾಮನ ಗೆಲಿದಯೋಧ್ಯಾ  
ಪುರವ ಹೊಕ್ಕನು ರಾಜತೇಜದಿ ಸುರರು ನಲಿದಾಡೆ

|೫೧

ಕೇಳು ಧರ್ಮಜ ನಿಮ್ಮಪೋಲ್ ವಿಪಿ  
ನಾಲಯದ ಸಿರಿ ಸಂಭವಿಸೆ ಜನ  
ಪಾಲ ರಾಮನು ಪಿತೃವಚನ ಪಾಲನೆಯ ನೇಮದಲೆ  
ಬಾಲಕಿಯನೊಡಗೊಂಡು ಸತ್ಯವ

ಪಾಲಿಸುತ್ತ ಲಕ್ಷ್ಮಣ ಕೂಡೆ ನಿ  
ಜಾಲಯವ ಹೊರವಂಟು ಹೊಕ್ಕನು ಘೋರ ಕಾನನವ ॥೧೭॥

ಭರತನನು ಸಂತ್ಯೇಸಿ ಕಾಕಾ  
ಸುರನ ಪ್ರಾಣವ ಕಾಯ್ದು ದಾನವ  
ತರುಣೆ ನಾಸಿಕವರಿದು ಮಾಯಾಮೃಗವ ಸಂಹರಿಸಿ  
ಸರಸಿಜಾಕ್ಷಿಯನಗಲಿ ಮಾಗಾರ್ಥಿ  
ತರದಿ ಕಂಡ ಜಟಾಯುವನು ಮನ  
ಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಗೊಳಿಸಿ ॥೧೮॥

ಅಲ್ಲಿ ಶೋಚೋಪ್ರೇಕದಲ್ಲಿ ಕರ  
ಪಲ್ಲವದ ಕದಪಿನಲ್ಲಿ ಉಮುಖಿ  
ವಲ್ಲಭನನೊಡಗೊಂಡು ಕಿಷ್ಟಿಂಥಾದಿಗೃತಂದು  
ಅಲ್ಲಿ ಸಂಭಾಷಿಸಿದ ರವಿಸುತ್ತ  
ನಲ್ಲಿ ವಾಲಿಯ ಮಡಹಿ ವಾನರ  
ರೆಲ್ಲರನು ಕೈಕೊಂಡು ನಡೆದನು ಮುಂದೆ ದಕ್ಷಿಣಕೆ ॥೧೯॥

ವಾರುಧಿಯ ಬಂಧಿಸಿದ ಸೇನಾ  
ಭಾರದಲ್ಲಿ ನಡೆತಂದು ಲಂಕೆಯ  
ಸೇರಿ ಮುತ್ತಿಗೆವಿಡಿದು ರಾವಣ ಕುಂಭಕರನು  
ಭೂರಿಬಾಣದೊಳೊರಸಿ ದಾನವ  
ವೀರರನು ಪರಿಹರಿಸಿ ರಘುನೃಪ  
ವಾರಣನು ಪಟ್ಟವನು ಕಟ್ಟಿದನಾ ವಿಭೀಷಣಗೆ ॥೨೦॥

ಧರಣಿಸುತ್ತಯನು ಕರೆಸಿ ದೇವಾ  
ಸುರರುಲಿಯಲು ವಿಭೀಷಣಗೆ ವಿ  
ಸ್ತರಿಸಿ ಪೇಳಿದ ಪುರಕೆ ಪರಯಣವ ಮಾಡು ನೀನೆನಲು  
ಕರೆಸಿದನು ನಿಜಮಂತ್ರಿ ಕರಿ ರಥ

ತುರಗ ಪಾಯ್ಜವಾಕ್ಷಣವೆ  
ನರೆದುದಗಣಿತ ಏರದಾನವ ಸೇನೆ ನಿಮಿಷದಲಿ

೧೮

ಹರುಷದಲಿ ತರಿಸಿದ ಕುಚೇರನ  
ವರ ರಥವ ಮೇಳ್ಣಿಸಿ ದೇವರ  
ಸಿರಿಪದಾಂಬುಜಕರ್ಣಿಸಲು ಶ್ರೀರಾಮ ನಸುನಗುತ  
ಕರೆಸಿ ಲಕ್ಷ್ಮಣದೇವನನು ನಿಜ  
ತರುಣೆ ಸಹಿತೇರಿದ ವರೂಧವ  
ತರಣಿಸುತ ಹನುಮಂತ ಜಾಂಬವರ್ಯೈದಿತೋಗ್ನಿನಲಿ

೧೯

ಅಂಗದನು ನಳ ನೀಲ ಶತಬಲಿ  
ತುಂಗ ವಿಕ್ರಮ ಸುಷೇಳನಾ ಪ್ಲಾ  
ವಂಗ ಗವಯ ಗವಾಕ್ಷ ಮೊದಲಾದಬಿಳ ವಾನರರು  
ಸಂಗಡಿಸಿ ನರೆದುದು ಮಹಾಸಮು  
ರಂಗಾರರು ಮೋಹಿಸಿದ ರಥು  
ಪುಂಗವನ ರಥಮೊಡನೆ ನಡೆದುದು ಮುಂದೆ ಸಂದಣಿಸಿ

೨೦

ಧಾರುಣೀಪತಿ ಕೇಳು ಲಂಕೆಯ  
ಎರದಾನವ ಭಟರು ಪುರಜನ  
ಪೌರಜನ ಸಹಿತಾ ವಿಭೀಷಣನೊಡನೆ ಮೇಳ್ಣಿಸಿ  
ಭೂರಿಬಲವ್ಯೈತರುತಲಿರೆ ರಣ  
ಬೇರಿ ದಂಧಣಾಧಣರೆನಲು ಏಗೆ  
ಚೇರಿದವು ಕಹಳೆಗಳು ದಿಕ್ಕಾಲಕರ ಬೆದರಿಸಿತು

೨೧

ತಡೆಯದ್ಯೈತಂದುಭಯಬಲ ಸಂ  
ಗಡಿಸಿ ಬರುತಿರೆ ಮುಂದೆ ಸೇತುವ  
ಮಡದಿಗೆಲ್ಲವ ತೋರಿಸುತ ನೇರೆ ಕಡಲ ದಾಂಟಿದರು  
ನಡೆದು ರಾಮೇಶ್ವರದ ಬಳಿಯಲಿ

ಮೃಡನ ಪೂಜಿಸಿ ಭಕ್ತಿಭಾವದ  
ಸದಗರದ ವಾಲ್ಯೇಕಿಯಾಶ್ರಮಕ್ಕೆದಿದನು ನೃಪತಿ

೨೦

ಅಲ್ಲಿ ನೆರೆದ ಮಹಾಮುನೀಶ್ವರ  
ರೆಲ್ಲರನು ಸತ್ಯರಿಸಿ ಜಾನಕಿ  
ವಲ್ಲಭನು ನಡೆತಂದನಾ ಮುಚುಕುಂದನಾಶ್ರಮಕ್ಕೆ  
ಸಡಿಲದುನ್ನತ ಬಲಸಮೀತದಿ  
ಕಡೆಲ ಕಂಡನು ಪಂಚನದಿಯೋಜ್  
ಬಿಡದೆ ಪಲ್ಲೈಸಿರುವ ಘಲ ವಸ್ತುಗಳ ಸಂಪೂರ್ಣದಿ

೨೧

ಆ ಮಹಾವನದೋಜಗೆ ಸುಭಟ್ಟ  
ಸೋಮವಿಳಿದುದು ಪಾಳೆಯದ ಸಂ  
ಗ್ರಾಮದಿರಲಿ ಗುಡಿಗುಡಾರಂಗಳು ವಿರಾಜಿಸಿತು  
ರಾಮಣೀಯಕ ರಚನೆಯಲ್ಲಿ ಸು  
ಶ್ರಾಮನೋಲಗದಂತೆ ರಘುಕುಲ  
ರಾಮನ್ಯೆದಿರ ಬಂದು ಕಂಡರು ಸಕಲ ಮುನಿವರರು

೨೨

ಕೌಶಿಕನು ಜಮದಗ್ನಿ ಜನ್ಮಾ ಪ  
ರಾಶರನು ಜಾಬಾಲಿ ಭೃಗು ದೂ  
ವಾಸಸ ಗೌಮನಾದಿಯಾದ ಸಮಸ್ತ ಮುನಿವರರು  
ಭಾಸುರದ ತೇಜದಲಿ ತಮ್ಮನಿ  
ವಾಸವನು ಹೊರವಂಟು ಬಂದರು  
ದಾಶರಥಿಯನು ಕಂಡು ಹರಸಿದರಕ್ಕತೆಯ ತಳಿದು

೨೩

ರಾಮ ದಶರಥ ತನಯ ರಘುಕುಲ  
ಸೋಮ ಸನ್ಯಾತ ಸನಾಮನಾಹವ  
ಭೀಮ ಸುಜನ ಪ್ರೇಮ ಜಗದಭಿರಾಮ ನಿಸ್ಸೀಮ  
ತಾಮರಸದಳ ನಯನ ದೇವ

ಪ್ರೇಮ ಸುರಕುಲ ಮೌಳಿವಂದಿತ  
ಪ್ರೇಮದಿಂದಲಿ ಪಾಲಿಸೆನ್ನತಲವರು ಪೊಗಳಿದರು

೨೭।

ದೇವಿ ಜಾನಕಿ ಸಹಿತ ವನದಲಿ  
ನೀವು ಕಷ್ಟವ ಬಳಸಿ ಭಕ್ತರ  
ಕಾವ ಹದನನು ನೆನೆದು ವಾನರ ಬಲಸಮೇತದಲಿ  
ರಾವಣನ ಸಂಹರಿಸಿ ಲಂಕೆಯ  
ನಾ ವಿಭೀಷಣಗಿತ್ತು ನಮ್ಮೆನು  
ದೇವ ಪಾಲಿಸೆ ಬಂದಯೆಂದುಪಚರಿಸಿದರು ನೃಪನ

೨೮।

ಸಾರಹ್ಯದಯರು ನೀವು ನಮಗುಪ  
ಚಾರವೇಕಿದು ನಿಮ್ಮದಿಯ ಕರು  
ಛಾರಸವೆ ಸಲಹಾವುದು ನಮ್ಮನು ಸಾಕದಂತಿರಲಿ  
ಆರಿಗುಂಟಿದು ನಿಮ್ಮ ದರುಶನ  
ಸೇರಿತೆಮಗಿಂದಿನಲಿಯೆಂದುಪ  
ಚಾರದಿಂ ಸತ್ಯರಿಸಿ ಹುಳ್ಳರಿಸಿದನು ಮುನಿವರರ

೨೯।

ಎದದ ಕಡೆಯಲೆ ಕಪಿಕುಲೇಂದ್ರನ  
ಗಡಣ ಬಲದಲಿ ರಾವಣಾನುಜ  
ಸಡಗರದಿ ಮುನಿನಿಕರವಿದಿರಲಿ ಹಿಂದೆ ವಾನರರು  
ಮುಡದಿ ಲಕ್ಷ್ಮಣ ದೇವರಿರ್ವರು  
ಬಿಡದೆ ಜಿಮ್ಮೆಲು ಚಾಮರಂಗಳ  
ಪ್ರೋಡವಿಪತಿ ಶ್ರೀರಾಮ ಸಿಂಹಾಸನದಿ ರಂಜಿಸಿದ

೩೦।

ಅಲ್ಲಿ ನೆರೆದ ಮಹಾಮುನೀಶ್ವರ  
ರೆಲ್ಲ ತರಿಸಿದರಬಿಳಿ ವಸ್ತುವ  
ಬೆಲ್ಲ ಸಕ್ಕರೆ ಜೇನುತ್ಪಾದ ರಸಾಯನಂಗಳಲಿ  
ಖುಲ್ಲವಿಸಿ ರಚಿಸಿದ ಸುಭಕ್ಷಗ

ಜೀಲ್ಲಾವನು ತುಂಬಿದರು ಹೆಡಗೆಗ  
ಜಲ್ಲಿ ಜೋಡಿಸಿ ಹೊರಿಸಿ ತಂದರು ರಾಮನೋಲಗಕೆ                    ೨೮

ತಂದು ಶಿಷ್ಟರು ಭಕ್ತಗಳ ಮುದ  
ದಿಂದ ಸುರಿಯಲು ನೋಡಿ ನಸುನಗೆ  
ಯಿಂದ ರಘುಕುಲಸಾರ್ವಭೌಮನು ಕರಸಿ ನಿಜಬಲಕೆ  
ಅಂದು ಹೊಡಿಸಲು ನೋಡಿದರು ರುಚಿ  
ಯಿಂದ ಸವಿದರು ಭೋಜಗಳನಾ  
ನಂದದಲ್ಲಿ ಹೊಂಡಾಡಿದರು ವಾನರರು ಮುನಿವರರ                    ೨೯

ಅನಿಲಸುತ ಬಾರೆಂದು ರಘುನಂ  
ದನನು ಕರುಣಾದೋಳಿವರ ರುಚಿಯೆಂ  
ತೆನಲು ಕರಗಳ ಮುಗಿದು ಬಿನ್ನೇಸಿದನು ರಘುಪತಿಗೆ  
ಇನಕುಲಾನ್ನಯುತಿಲಕ ಚಿತ್ತೈ  
ಸನಗೆ ಸವಿಯಹುದಿನ್ನು ಧಾನ್ಯದ  
ತನುವನೀಕ್ಕಿಸಬೇಕು ದೇವರು ತರಿಸಿ ನೀವೆಂದ                    ೩೦

ಎನಲು ರಾಮನೃಪಾಲ ಗೌತಮ  
ಮುನಿಯನೀಕ್ಕಿಸಿ ಬೇಕು ಸಲೆ ತರಿ  
ಸನಲು ಧಾನ್ಯವನೊಡನೆಯಾಲೋಚಿಸಿದರೀ ಹದನ  
ಮನನಲಿದು ತಂತಮ್ಮ ಶಿಷ್ಟರ  
ವಿನಯದಿಂದಲಿ ಕರೆಸಿ ತಾರೆಂ  
ದನಲು ಮರೆದರು ತಳುವದವರನು ತಂದು ಸಭೆಯೊಳಗೆ                    ೩೧

ನರೆದಲೆಗನಿದು ನೆಲ್ಲು ಹಾರಕ  
ಬರಗು ಜೋಜವು ಕಂಬು ಸಾಮೆಯು  
ಉರುತರದ ನವಣೆಯಿದು ನವಧಾನ್ಯವೆಂದನಲು  
ಮರೆವ ರಾಶಿಯ ಕಂಡು ಇದರೊಳು

ಪರಮಸಾರದ ಹೃದಯನಾರೆಂ  
ದರಸಿ ಕೇಳಿದನಲ್ಲಿರುತ್ತಿಹ ಮಹಾಮುನೀಶ್ವರರ

|೨೨|

ಕೆಲರು ಗೋದಿಯ ಸಾಮೆಯನು ಕೆಲ  
ಕೆಲರು ನವಜೆಯ ಕಂಬು ಜೋಳವ  
ಕೆಲವು ಹಾರಕವೆಂದು ಕೆಲವರು ನೆಲ್ಲನತಿಶಯವ  
ಕೆಲರು ನರೆದಲೆಗನನು ಪತಿಕರಿ  
ಸಲದ ನೋಡಿದ ನೃಪತಿಯದರೊಳು  
ಹಲವು ಮತವೇಕೊಂದನೇ ಹೇಳಿನಲು ಗೌತಮನು

|೨೩|

ದಾಶರಥಿ ಚಿತ್ತೈಸು ನಮ್ಮುಯ  
ದೇಶಕತಿಶಯ ನರೆದಲೆಗನೇ  
ವಾಸಿಯಳ್ಳವನೀತ ಮಿಕ್ಕನ ಧಾನ್ಯವೇಕೆನಲು  
ಲೇಂಸನಾಡಿದ ಮುನಿಪ ಗೌತಮ  
ದೋಷರಹಿತನು ಪಕ್ಷಪಾತವ  
ನೀಸು ಪರಿಯಲಿ ಮಾಡುವರೆ ಶಿವಯೆಂದನಾ ವಿಹಿಗ

|೨೪|

ಎಲ್ಲ ಧರ್ಮದ ಸಾರವನು ನೀವ್  
ಬಲ್ಲಿರರಿಯಿರೆ ಎಲ್ಲರನು ನೀ  
ವಿಲ್ಲಿ ನುಡಿವ ಉಪೇಕ್ಷೆಯುಂಟೇ ಸಾಕದಂತಿರಲಿ  
ನೆಲ್ಲು ನಾನಿರೆ ಗೋದಿ ಮೊದಲಾ  
ದೆಲ್ಲ ಧಾನ್ಯಗಳಿರಲು ಇದರಲಿ  
ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ

|೨೫|

ಎನೆಲಪೋ ನರೆದಲೆಗ ನೀನು ಸ  
ಮಾನನೇ ಎನಗಿಲ್ಲಿ ನಮ್ಮುನು  
ದಾನವಾಂತಕೆ ಬಲ್ಲನಿಬ್ಬರ ಹೆಚ್ಚು ಕುಂದುಗಳ  
ಜಾನಕೀ ಪತಿ ಸನಿಹದಲಿ ಕುಲ

ಹೀನ ನೀನು ಪ್ರತಿಷ್ಠ ಸುದು ಮತಿ  
ಹೀನ ನೀನೆಂದೆನುತ ಏತಿಯಲಿ ಬ್ಯಾದು ಭಂಗಿಸಿದ                          |ಇಟಾ

ಲೋಕದಲಭಿಕ ಭೋಜನವಿದೆಂ  
ದಾಕೆವಾಳರು ಬುಧರು ಜರೆದು ನಿ  
ರಾಕರಿಸಿ ಬಿಡಲಂತು ನೀ ಶೂದ್ರಾನ್ವಾದೆಯಲ  
ನಾಕನಿಳಯರು ಸಾಫ್ ನಿನ್ನ ವಿ  
ವೇಚಿಗಳು ಮೆಚ್ಚುವರೆ ಬಾಹಿರ  
ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ                          |ಇಟಾ

ಕ್ಷಿತಿಯಮರರುಪನಯನದಲ್ಲಿ ಸು  
ವ್ರತ ಸುಭೋಜನ ಪರಮ ಮಂತ್ರ  
ಕ್ಕುತೆಗಳಲ್ಲಿ ಶುಭಶೋಭನದಲಾರತಿಗೆ ಹಿರಿಯರಲಿ  
ಕ್ರತುಗಳಿಂದಯೋಳಗರಮನೆಯಲಿ  
ಪ್ರತಿದಿನವು ರಂಜಿಸುತ ದೇವರಿ  
ಗತಿಶಯದ ಸ್ನೇಹೇದ್ಯ ತಾನಹೆಂನೆಂದನಾ ವಿಹಿಗ                          |ಇಲಾ

ಜನಪರಿಗೆ ಶಿಶುಗಳಿಗೆ ಬಾಂಧವ  
ಜನರೆಚೆಗೆ ಬ್ರಹ್ಮರ ಸಮಾರಾ  
ಧನೆಗೆ ವಿದ್ಯಾರಂಭ ಕಾಲಕೆ ಸಕಲ ಭೂಸುರರ  
ಮನೆಗಳಲ್ಲಿ ಹರಿದಿವಸದೊಪಾ  
ಸನೆಗಳಲ್ಲಿ ತಾ ಯೋಗ್ಯನಮದೆಂ  
ದನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ                          |ಇಲಾ

ಹೊಸ ಮನೆಯ ಪುಣ್ಯಚರ್ಚನೆಗೆ ಮಿಗೆ  
ಯೆಸೆವ ಮದುಮಕ್ಕಳಿಗೆ ಸೇಸೆಗೆ  
ವಸುಮತೀಶರ ಗರುಡಿಯಲಿ ಶಸ್ತಾಸದಚರ್ಚನೆಗೆ  
ಎಸೆವ ವಿಪ್ರರ ಘಾಲದಲಿ ರಂ

ಜಿಸುವ ಗಂಥಾಕ್ಷತೆಯಹೆನು ಭಾ  
ಮಿಸಲು ಲೋಕದೊಳಾರು ಸರಿಯಿಂತೆಂದನಾ ವ್ರಿಹಿಗ ।೪೦

ಧರಣೀಯಮರರು ಮಂತ್ರ ತಂತ್ರಾಂತ್ರೇ  
ಚ್ಛರಣೆಯಲಿ ಹಸ್ತಾಂಬುಜದಿ ಮಿಗೆ  
ಹರಸಿ ಕೊಡಲಕ್ಷ್ಯತೆಯ ಮಂಡಯೋಳಾಂತ ಮಹಿಮರಿಗೆ  
ದರಿತ ದುಃಖ ವಿನಾಶ ಮಂಗಳ  
ಕರವಹುದು ತಾನೀವೆ ಸಂತತ  
ಸಿರಿಯ ಸಂಪತ್ತಾಯುವನು ಕೇಳಿಂದನಾ ವ್ರಿಹಿಗ ।೪೧

ಪರಿಮಳದ ಚಂದನದ ತರುಖಿಗೆ  
ಸರಿಯೆ ಒಣಗಿದ ಕಾಷ್ಟ ಗೋವದು  
ಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲು  
ಪರಮ ಸಾಹಸಿ ಏರ ಹನುಮಗೆ  
ಮರದ ಮೇಲಣ ಕಹಿಯು ತಾನಂ  
ತರವೆ ಘಡ ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ ।೪೨

ಸುರನದಿಗೆ ತಾ ಸರಿಯೆ ಕಾಡೊಳು  
ಹರಿವ ಹಳ್ಳಿದ ನೀರು ತಾ ಗರುಡನ  
ಮರಿಗೆ ಹದ್ದಂತರವೆ ಹಂಸಗೆ ಬಕನು ಹೋಲವುದೆ  
ಸರಸ ಮರಿ ಕೋಗಿಲೆಗೆ ವಾಯಸ  
ನಣಕಿಸುವ ತೆರನಾಯ್ತು ಸಾಕಿ  
ನ್ನದೆಲೆಗೆ ನೀನಾವ ಮಾನ್ಯನು ಕಡೆಗೆ ತೊಲಗೆಂದ ।೪೩

ನುಡಿಯ ಕೇಳುತ ಕನಲಿ ಕಂಗಳು  
ಕಿಡಿಮುಸಗಿ ಖಿತಿಗೊಂಡು ನುಡಿದನು  
ಸಿಡಿಲ ಘರ್ಜನೆಯಂತೆ ಸಭೆಯಲಿ ಜರೆದನಾ ವ್ರಿಹಿಯ  
ನುಡಿಗೆ ಹೇಸದ ಭಂಡ ನಿನ್ನೊಳು

ಕೊಡುವರೇ ಮಾರುತ್ತರವ ಕಡು  
ಜಡನಲಾ ನಿನ್ನೊಡನೆ ಮಾತೇಕೆಂದ ನರೆದಲೆಗ

|೪೭|

ಸತ್ಯಾಂತಿನನು ಬಡವರನು ಕ  
ಣ್ಣೆತ್ತಿ ನೋಡೆ ಧನಾಧ್ಯರನು ಬೆಂ  
ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು  
ಹೆತ್ತು ಬಾಣಂತಿಯರು ರೋಗಿಗೆ  
ಪತ್ತೆ ನೀನಹೆ ಹೊದ ಬಾಯಿಗೆ  
ತುತ್ತು ನೀನಹೆ ನಿನ್ನ ಜನ್ಮ ನಿರಘರವೆಂದ

|೪೮|

ಸತ್ಯದಿನದಾರಭ್ಯ ಮನುಜರು  
ಮತ್ತೆ ಕರ್ಕಿವ ಹೊತ್ತು ಪಿಂಡವ  
ನಿತ್ತ ತಪ್ಪದೆ ಮತ್ತೆ ವಾಯಸಕುಲವ ಕರೆಕರೆದು  
ತುತ್ತನಿಡುವರು ಎಳ್ಳು ದಭೇಗೆ  
ತೆತ್ತಿಗನು ನೀನಾದೆ ಕೀರ್ತಿಯ  
ಹೊತ್ತುಹೊಂಡೆ ದುರಾತ್ಮೆ ನಿನ್ನೊಳು ಮಾತದೇಕೆಂದ

|೪೯|

ಮಳೆದೆಗೆದು ಬೆಳೆಯಡಗಿ ಕ್ಷಮುದ  
ವಿಲಯಕಾಲದೊಳನ್ನವಿಲ್ಲದೆ  
ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ  
ಎಲಪ್ರೋ ನೀನೆಲ್ಲಿಹೆಯೋ ನಿನ್ನಯ  
ಬಳಗವದು ತಾನೆಲ್ಲಿಮುದು ಈ  
ಹಲವು ಹಲು ಧಾನ್ಯಗಳಿನಗೆ ಸರಿದೊರೆಯೆ ಕೇಳೆಂದ

|೫೦|

ಬಲ್ಲಿದರು ಬರೆ ಬಡವರಲಿ ನಿ  
ನ್ನಲ್ಲಿಯುಂಟು ಉಪೇಕ್ಷೆ ನಮ್ಮೆಲಿ  
ಸಲ್ಲಿದೇ ಪರಿ ಪಕ್ಷಪಾತವದಲ್ಲಿ ಭಾವಿಸಲು  
ಬಲ್ಲಿದರು ಬಡವರುಗಳಿನ್ನದೆ

ಎಲ್ಲರನು ರಕ್ಷಿಸುವೆ ನಿದರ್ಶಯ  
ನಲ್ಲ ತಾ ನಿನ್ನಂತೆ ಎಲೆ ಕುಟಿಲಾತ್ಯ ಹೋಗೆಂದ

|೪೮|

ನಾನೆಲ್ಯೆ ಲೋಕದಲಿ ನಿದರ್ಶಯನು ಬಳಿ  
ಕೇನಲ್ಯೆ ಸದ್ಧರ್ಮದಲಿ ಮಥು  
ಪಾನವಾದೆಯಲೂ ದುರಾತ್ಮಕ ನಿನ್ನ ಸೇವಿಸಿದ  
ದಾನವರು ಮಾನವ ಕಿರಾತರು  
ಜಾನ್ಯವಳಿದು ವಿಕಾರದಲಿ ಮತಿ  
ಹೀನರಾದರು ನಿನ್ನ ಗುಣವೇನೆಂದನಾ ವಿಹಿಗ

|೪೯|

ಆದಬಹುದತಿಶಯವ ನೀ ಹೊಂ  
ಡಾಡಿ ಕೊಂಬರೆ ಸಾಕು ಶಜ್ಞನ  
ರಾಜಿದರೆ ಪತಿಕರಿಸೆ ಲಜ್ಜೆಗೆ ಸಿರವ ಭಾಗುವರು  
ನೋಡಿರ್ಯೆ ಸಫೇಯವರು ದುರ್ಮತಿ  
ಗೇಡಿ ಇವನಾಡುವದ ನಾವಿ  
ನಾಡಿದರೆ ಹುರುಳಿಲ್ಲ ಶಿವಶಿವಯೆಂದ ನರೆದಲೆಗ

|೫೦|

ಸತ್ಯವರ ಪ್ರತಿಬಿಂಬರೂಪನು  
ಬಿತ್ತರಿಸಿ ಪಿತೃನಾಮಗಳ ನಿನ  
ಗಿತ್ತು ಮೂವರ ಪೇಸರಿನಲಿ ಕರೆಕರೆದು ದಬ್ಬೆಯಲಿ  
ಸತ್ಯಯನು ಬಡಿ ಬಡಿದು ಕಡೆಯಲಿ  
ತುತ್ತನಿಡುವರು ಪಶುಗಳಿಗೆ ನೀ  
ಸತ್ಯದೆಯಲಾ ತನುವ ಸುಡಬೇಕೆಂದ ನರೆದಲೆಗ

|೫೧|

ಎನಿಹಿರಿ ಹಿರಿಕಿರಿದ ನುಡಿಯದೆ  
ಮೌನದೀಕ್ಷಿತರಾದಿರಲ ಕಂ  
ಡೆನು ಮುರಿದಾಡುವಿರಸಾಧ್ಯವೋ ಸಾಧ್ಯವೋ ನಿಮಗೆ  
ಈ ನಪುಂಸಕನಲಿ ನಿರಂತರ

ವೇನು ಕಾರಣ ವಾದವಿದು ನಮ  
ಗೇನು ಬುಧಿಯನರುಹುವಿರಿ ಪೇಳಿಂದ ನರೆದಲೆಗ                    ೪೫೨।

ಮಸೆದುದಿತ್ತಂಡಕೈ ಮಶ್ವರ  
ಪಿಸುಣ ಬಲರತಿ ನಿಷ್ಪೃರು ವಾ  
ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ  
ಹಿಸುಣರಿವದಿರ ಮಶ್ವರವ ಮಾ  
ಣಿಸುವ ಹದನೇನೆನುತ ಯೋಚಿಸಿ  
ದಸುರ ಮುನಿಪರ ನೋಡೆ ಗೌತಮ ಮುನಿಪನಿಂತಿಂದ                    ೪೫೩।

ಅರಸುಗಳು ನಾವೆಲ್ಲ ಭೂಮಿ  
ಸುರರು ಸೆರದಿಹ ದಾನವರು ವಾ  
ನರರು ನಮಗೇ ನ್ಯಾಯವನು ಪರಿಹರಿಸಲಳವಲ್ಲ  
ಕರಸುವೆವು ಹರಿಹರವಿರಂಚಾ  
ದೃರನಯೋದ್ಯುಗೆ ಅವರ ಗುಣವಾ  
ಧರಿಸಿ ಪೇಳ್ಳರು ನಯದೊಳಿಂದನು ರಾಮ ನಸುನಗುತ                    ೪೫೪।

ಪರಮ ಧಾನ್ಯಯೋಳಿಭೂರೇ ಇವರಿರಲಿ  
ಸೆರೆಯೋಳಗಾರು ತಿಂಗಳು  
ಹಿರಿದು ಕಿರಿದೆಂಬಿವರ ಹೌರುಪವರಿಯಬಹುದಿನ್ನು  
ಪುರಕೆ ಗಮನಿಸಿ ನಾವು ನಿಮ್ಮನು  
ಕರೆಸುವೆವು ಕೇಳಿನುತಯೋಧ್ಯಾ  
ಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ                    ೪೫೫।

ಸೆರೆಗೆ ನಮ್ಮನು ನೂಕಿ ದೇವರು  
ಸಿರಿಯ ಮದದಲಿ ಕಳೆದರೆಮ್ಮನು  
ಮರದು ಸಲಹುವರಾರು ನಿಮ್ಮಯ ಕರುಣ ಹೊರತಾಗಿ  
ಧರೆಯೋಳಿನ್ನಪಕೀರ್ತಿ ನಾರಿಯ

ಸೇರಗ ಹಿಡಿವುದೆ ಲೇಸೆನುತ ತವೆ  
ಕರಮುಗಿದು ತಲೆಗುತ್ತಿ ಹೇಳಿದನಾಗ ನರೆದಲೆಗ

|ಜಿಬ್ರಿಲ್

ಆಗಲದಕೇನೆಂದು ಕರುಣಾ  
ಸಾಗರನು ಬೀಳೆಷ್ಟಿನವರನು  
ಯೋಗಿಗಳ ವಶಮಾಡಿ ಗೌತಮಮುನಿಯನುಪಚರಿಸಿ  
ರಾಗ ಏಗೆ ಮುನಿವರರನಲ್ಲಿ ಸ  
ರಾಗದಿಂದಲೆ ಕಳುಹಿ ಬಳಿಕಾ  
ಯಾಗಸಂರಕ್ಷಕನು ವೀಳೆಯವಿತ್ತನನಿಬರಿಗೆ

|ಜಿಬ್ರಿಲ್

ಹರದುದಾಕ್ಷಣಿದಲ್ಲಿ ವ್ಯೋಮದಿ  
ಸುರರು ಏಗೆ ಕೊಂಡಾಡೆ ಭೂಸುರ  
ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ಮಂದಿರವ  
ಹರುಷ ಶಗಿತ್ತು ತಾವರೆಗೆ ಮುಖ  
ವರಳಿದವು ಸ್ಯಾದಿಲೆಗೆ ಶಾರಕೆ  
ನೆರೆದುವಾಕಾಶದಲ್ಲಿ ಅಸ್ತಾಂಬುಧಿಗೆ ಇನನಿಳಿದ

|ಜಿಬ್ರಿಲ್

ನೆಗಳಿದವು ಬೊಂಬಾಳದಿಂದಿಗೆ  
ರ್ಯಾಗರ್ಯಾಗಿಪ ನವರತ್ನದೊಡುಗೆಯ  
ಹೊಗರೊಗುವ ಕೈಯಗಳ ಸುಭಟರು ಮುಂದೆ ಸಂದರ್ಭಿಸೆ  
ನೆಗಹಿ ಕರಗಳ ಪಾಠಕರು ಬಿರು  
ದುಗಳ ಹೊಗಳಲು ಜೀರಿದವು ಕಹ  
ಳೆಗಳು ರಭಸದಿ ಬಂದು ಹೊಕ್ಕನು ಸೃಪತಿಯರಮನೆಯ

|ಜಿಬ್ರಿಲ್

ಗಗನಮಣಿ ದಿಗುತಟವ ಸಾರಲು  
ಹೊಗರೊಗುವ ಬಲು ಕಾವಳವು ಸಲೆ  
ಜಗವ ಮುಸುಕಲು ಜನರು ನಿದ್ರಾಂಗನೆಯ ಕೇಳಿಯಲೆ  
ದೃಗುಯುಗಳನೆವೆ ಬಿಗಿದರಲು ಮನ

ವಿಗತಿವಡೆದಿರೆ ಧರೆಗೆ ದಿನಮಣಿ  
ಮೊಗವ ತೋರುವೆನೆನುತ ಪೂರ್ವಾಚಲಕೆ ನಡೆತಂದ ॥೫೦॥

ಅರಸುನುಪ್ಪವಡಿಸಿದ ಪೂರ್ವದ  
ತರಣಿಗಷ್ಟ್ವವ ಕೊಟ್ಟು ಭೋಸುರ  
ವರರ ಮಂತ್ರಾಕ್ಷತೆಯ ಕ್ಷೇತ್ರಾಂಡನನುಜನೊಡಗೂಡಿ  
ಹರುಷ ಮಿಗೆ ಪಾಠಕರ ಸಂದಣಿ  
ನೆರೆಯೆ ಮುನಿಕುಲದೊಡನೆ ನಿಜಮಂ  
ದಿರವ ಹೊರವಂಟವನಿಪತಿಯೋಲಗಕೆ ನಡೆತಂದ ॥೫೧॥

ಕರೆಂದನು ರಾಖಣ ತಮ್ಮನ  
ತರಣಿಸುತ ನಳೆ ನೀಲ ಜಾಂಬವ  
ಶರಭ ಶತಬಲಿಯಾದಿ ಮುಖ್ಯ ಸಮಸ್ತ ವಾನರರ  
ಹರುಷ ಮಿಗೆ ಸತ್ಯರಿಸಿ ಮುಂದಕೆ  
ಶೆರಳಬೇಕೆನೆ ಏರಸುಭಟರು  
ನೆರೆದುರುಬಿ ಕ್ಷೇತ್ರಗಳ ಜಡಿದಗ್ಗಳೆಯ್ದೆದರು ॥೫೨॥

ಹೊಡೆವ ತಮ್ಮಟೆ ಭೇರಿ ಡಮರುಗ  
ಗಿಡಿಗಿಡಿ ಡೆಜ ಡಿಂಡಿಮು ಡಕ್ಕೆ  
ನುಡಿವ ಶಂಖಿ ಮೃದಂಗ ಘನನಿಸ್ಸಾಳ ಮೊದಲಾದ  
ಬಡಿವ ನಾನಾ ವಾದ್ಯರವ ಭೋ  
ರಿಡಲು ಜಯರವದೊಡನೆ ರಘುನೃಪ  
ಮದದಿ ಸಹಿತೇರಿದನು ಧನಪನ ದಿವ್ಯ ಮಣಿರಥವ ॥೫೩॥

ಒಡನೆ ಏರಿದನೂರ್ಮಿಂಖಾಪತಿ  
ಬಿಡದೆ ಚಿಮ್ಮಿವ ಚಾಮರವ ಸಾ  
ಲೀಡುತ ನಡೆದುದು ಸಕಲದಳ ಸುಗ್ರೀವನಾಜ್ಞೆಯಲಿ  
ಕಡುಮನದ ರಕ್ಷಸರು ಏರಿದ

ರೊಡನೆ ಕರಿ ರಥ ತುರಗವನು ಪಡೆ  
ಕಡಲ ಜಲ ಮೋರೆವಂತೆ ಮೋರೆದುದು ನೃಪನ ಬಲಜಲಧಿ ॥೩೭॥

ಕಳೆದು ಬಂದರು ಪಂಚನಂದಿಯ  
ಬಳಿಯಲೊಪ್ಪುವ ಪಂಚನದಿಗಳ  
ಹೊಳೆಯ ದಾಂಟುತ ಕಂಡು ಶಿಷ್ಟಿಂಧಾರ್ಭಿಗ್ರೀತಂದು  
ಲಲನೆ ಸೀತಾದೇವಿ ರವಿಜನ  
ಲಲನೆಯರ ತಾ ಕರಸಿ ತನೊಽಡ  
ನೊಲಿದು ಬರಬೇಕೆನಲು ಬಂದರು ದೇವಿಯರನ್ವೇದಿ ॥೩೮॥

ಹೊಲಬುದಪ್ಪದೆ ಸಕಲ ನಾಯಕ  
ದಳಸಹಿತ ಮುಂಬಟ್ಟೆಯಲಿ ಮುನಿ  
ಕುಲದ ದರುಶನವಾಗಲಾಶೀವಾದವನು ಕೊಂಡು  
ಬಳಿವಿಡಿದು ಬರೆ ಜನರ ಪಾಪವ  
ಕಳೆದು ಸಲಹುವ ತುಂಗಭದ್ರೆಯ  
ಹೊಳೆದುಬಂದರು ಮುಂದೆ ಭಾರದ್ವಾಜನಾಶಮಕೆ ॥೩೯॥

ಇಳಿದುದಾ ಬನದೊಳಗೆ ಪಾಳಯ  
ಬಳಿಸಿಬಿಟ್ಟುದು ಮೂರು ಯೋಜನ  
ದಳತೆಯಲಿ ಕಪಿಸೇನೆಯಾ ಮಧ್ಯದಲ್ಲಿ ನೃಪಭವನ  
ಹಳದಿ ಕೆಂಪಿನ ನೀಲವಣಾದ  
ಚೆಳೆಯಪಟ್ಟೆಯ ಗುಡಿ ಗುಡಾರದಿ  
ಹೊಳೆವ ರತ್ನಗಳಿಂದ ಕಲಶದ ಸಾಲು ರಂಜಿಸಿತು ॥೪೦॥

ಅರಮನೆಯ ಬಲವಂಕದಲಿ ನಿಜ  
ಶರಣನರಮನೆ ವಾಮಭಾಗದಿ  
ಶರಣಿಸುತ ಸುಗ್ರೀವನಂಗದ ಜಾಂಬವಾದಿಗಳ  
ವರ ಭವನವೆಸೆದಿರಲು ಮೇಲು

ಪೂರ್ಗೆಗಳ ರಂಜಿಸಿ ಕವಾಟದಿ  
ಮೆರೆದುದಗ್ಗದ ವೀರ ರಾಮನ ಪಾಳ್ಯ ಬನದೊಳಗೆ

|೪೮|

ಹೊರವಳಯದಲ್ಲಿ ದಾನವರ ಬಲ  
ಶರಧಿ ಬಿಣ್ಡು ಬಳಸಿ ಸುತ್ತಲು  
ಕರಿ ತುರಗ ರಥ ಪಾಯ್ದಷ್ವ ಸಂದರ್ಭಿಸಿ ನಿಂದಿರಲು  
ಮೊರೆವ ರಭಸವ ಕಂಡು ಸುರಮುನಿ  
ವರರಿದೇನೋಯಿಸುತ ನಿಜಮಂ  
ದಿರವ ಹೊರವಂಟಲ್ಲಿ ಕೇಳ್ಜರು ರಾಮನತಿಶಯವ

|೪೯|

ಉರಗಮಾಲಿ ಮತಂಗ ಗಾರ್ಗೀಂ  
ಗಿರಸ ಗಾಲವ ಕಣ್ಣ ಜಯಮುನಿ  
ಪರಶುರಾಮ ಪರಾಶ ಕೌಶಿಕ ದಾಲ್ಬೀ ಮೊದಲಾದ  
ವರಮುನಿಗಳಾಡನ್ಯೈದಿ ಬಂದನು  
ಭರದಿ ಭಾರದ್ವಾಜ ಮುನಿ ರಘು  
ವರನ ಕಾಣಿಸಿಕೊಂಡು ಹರಸಿದರಶು ವಿಭವದಲೆ

|೫೦|

ಬಂದ ಮುನಿಗವನೀಶ ವಂದಿಸಿ  
ನಿಂದು ಕರಗಳ ಮುಗಿದು ವಿನಯದೊ  
ಳೆಂದ ನಿಮ್ಮ ಸದಾಗ್ನಿಮೋತ್ತ ಸುಯಾಗ ಕರ್ಮಗಳು  
ಸಂದ ಜಪ ತಪಗಳು ಸುರಕ್ಷಿತ  
ದಿಂದ ಮೆರೆವುದೆ ದಾನವರ ಭಯ  
ದಿಂದ ದುಫ್ರಣವಿಲ್ಲಲಾ ಮುನಿನಾಥ ಹೇಳೆಂದ

|೫೧|

ದಶರಥಾತ್ಮಜ ನೀನು ಲಂಕೆಯೊ  
ಳಸುರ ವೀರರು ಕುಂಭಕರನು  
ದಶಶಿರನು ಮೊದಲಾದ ದುಜ್ಞನರೆಲ್ಲರನು ಮಡುಹಿ  
ಅಸುರರನುಜಗೆಯಚಲ ಪದವಿಯ

ನೊಸೆದು ಸಲಹಿದೆ ನಮ್ಮ ಕರುಣಾ  
ರಸದಿ ಪಾಲಿಸೆ ಬಂದೆಯೆಂದುಪಚರಿಸಿದನು ನೃಪನ

| ೨೨ |

ಕಮಲ ಸಂಭವನಿತ್ತ ವರದಲಿ  
ಕುಮತಿ ದಾನವರಶುಳ ಬಲದಿಂ  
ದುರುಳ ಕಂಟಕರಾಗಿ ಮಡಿದರು ನಿನ್ನ ಬಾಣದಲಿ  
ತಮದ ಗಂಟಲನೊಡೆದು ಮೂಡುವ  
ದ್ಯುಮಣಿಯಂದದ ನೀವು ಜನಿಸಿರ  
ಲೆಮಗೆ ದನುಜಾಧಮರ ಭಯವೇನೆಂದನಾ ಮುನಿಪ

| ೨೩ |

ಅರಸ ಕೇಳ್ಳು ಮುನಿಯ ವಚನದ  
ಕರುಣರಸ ಧಾರೆಯಲಿ ಅಂತಃ  
ಕರಣ ನನೆದುಪಚರಿಸಿ ಕುಳಿರಿಸಿದನು ಮುನಿವರರ  
ಮರುತಸುತನನು ಕರೆದು ತವಕದಿ  
ಭರತನನು ಸಂತೇಸು ಹೋಗೆಂ  
ದುರುತರದ ಪ್ರೇಮದಲಿ ಕಳುಹಿಸಲೆರಗಿ ಹೊರವಂಟ

| ೨೪ |

ಹರಿವ ಗಂಗಾನದಿಯ ದಾಂಟುತ  
ಭರದಿ ಕಂಡನು ಶೃಂಗೇರೀ  
ಪುರುವ ಹೊಕ್ಕನು ಗುಹನ ಕಾಣಿಸಿಕೊಂಡೆನುಚಿತದಲಿ  
ಮರುತ ಬಿನ್ನೆಸಿದನು ರಘುನೃಪ  
ವರನು ಪೇಳಿದ ಬುದ್ಧಿಯನು ವಿ  
ಸ್ತರಿಸೆ ನಿಷಧಾಧಿಪತಿ ಕೇಳ್ಳತಿಶಯದ ಹರುಷದಲಿ

| ೨೫ |

ಅನಿಲಸುತ ಬಾ ಮಗನೆ ರಘುನಂ  
ದನಗೆ ನಿನ್ನಪೂಲಾಪ್ತರಾರೀ  
ದನುಜ ಮನುಜ ಭುಜಂಗರೊಳುಂಟೆ ನಿನ್ನ ಹೋಲುವರು  
ಹನುಮ ನಂದೀಗ್ರಾಮದಲಿ ಭರ

ತನಿಹನಗ್ರಜನಗಲ್ಲ ಖೇದದ  
ಮನದ ಪರಿತಾಪವನು ಮಾಡಿಸು ಬೇಗ ಹೋಗೆಂದ ॥೨೭॥

ಹರುಷಮಿಗೆ ಜನಪದದ ಪರಿಯಂ  
ತರದಿ ಬಂದನಿಲಜನ ಕಳುಹಿಸಿ  
ಮರಳಿದನು ಗುಹನಿತ್ತ ಮಾರುತಿ ಮುಂದೆ ಪಥವಿಡಿದು  
ಬರುತ ಮಾರ್ಗಾಂತರದಿ ಕಾನನ  
ಗಿರಿ ಶಿಖರಗಳ ಕಳೆದು ಬರೆ ವಿ  
ಸ್ತರದ ನಂದೀಗ್ರಾಮವನು ಕಂಡಲ್ಲಿ ಮನನಲೀದು ॥೨೮॥

ಬಂದು ಭರತನ ಕಂಡು ನಮಿಸಿದ  
ದೆಂದ ನೀನಾರಿಲ್ಲಿಗಿಂದ್ಯೈ  
ತಂದ ಕಾರಣವೇನು ನಿನ್ನಭಿಧಾನವೇನೇನಲು  
ನಿಂದು ಕ್ಷೇತ್ರ ಮುಗಿದು ನಸುನಗೆ  
ಯಿಂದ ನುಡಿದನು ಹನುಮ ತಾ ರಘು  
ನಂದನನ ಸೇವಕನು ಕಳುಹಿದ ದೇವ ನಿಮ್ಮಡಿಗೆ ॥೨೯॥

ರಾವಣನ ಸಂಹರಿಸಿ ಲಂಕೆಯ  
ನಾ ವಿಭೀಷಣಗಿತ್ತು ಸೀತಾ  
ದೇವಿ ಲಕ್ಷ್ಮಣ ಸಹಿತ ಭಾರದ್ವಾಜನಾಶ್ರಮಕೆ  
ದೇವ ಬಂದನು ಸಕಲ ವಿಭವದಿ  
ನೀವು ಚಿತ್ತದೊಳವಧರಿಸಿಯಿನೆ  
ಪಾವಮಾನಿಯ ನುತ್ತಿಸಿ ತಕ್ಷಿಸಿದನು ಭರತೇಂದ್ರ ॥೩೦॥

ಹರುಷ ಹೆಚ್ಚಿದ ಮನದಿ ತಮ್ಮನ  
ಕರೆದು ಶತ್ರುಫ್ಲನನಯೋಧ್ಯಾ  
ಪುರಿಗೆ ಕಳುಹಿದ ಜನನಿಯರಿಗೇ ವಾತೇಯೆಲ್ಲವನು  
ಅರುಹಿ ಬಾಯೆನಲಗ್ರಜನ ಸಿರಿ

ಚರಣಕಭಿಮುಖಿನಾಗಿ ವಂದಿಸಿ  
ಹರುಷಮಿಗೆ ಹೊರವಂಟು ಹೊಕ್ಕನಯೋಧ್ಯಪುರವರವ |೮೦|

ಚೇರಿದವು ಕಹಳೆಗಳು ತಮ್ಮಟೆ  
ಭೇರ ಶಂಬಿ ನಿನಾದ ಹಣ್ಣಿತು  
ಸಾರಿತಂದಿನ ದಿವಸದಲ್ಲಿ ಶತ್ರುಘ್ನ ಬಂದನೇನೆ  
ಅರಶಿಯ ತಳಗೆಗಳ ಸಂದಣಿ  
ಕೇರಿ ಕೇರಿಯೋಳೆದಿದವು ಕೈ  
ವಾರಿಗಳ ಗಡಣದಲ್ಲಿ ಹೊಕ್ಕನು ರಾಜ ಮಂದಿರವ |೮೧|

ಜನನಿಯರು ಮೂವರಿಗೆ ನಮಿಸಿದ  
ತನುಜನನು ತಕ್ಕುಸಿ ಪೇಳಿದ  
ನಿನಕುಲಾನ್ನಯ ಬಂದ ಭಾರದ್ವಾಜನಾಶ್ರಮಕೆ  
ಎನಲು ಹರುಷಾನಂದಮಾಯರಸ  
ಹೊನಲಿನೊಳಗೋಲಾಡಿದರು ಮುಖ  
ವನಜವರಳಿತು ಜನನಿಯರಿಗವನೀಶ ಕೇಳಿಂದ |೮೨|

ಕರೆಸಿದನು ಶತ್ರುಘ್ನ ಮಂತ್ರೀ  
ಶ್ವರ ಸುಮಂತನ ಕೂಡೆ ನುಡಿದನು  
ತರುಳಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವು  
ಪುರವ ಶೃಂಗರಿಸಲ್ಲಿ ಕರಿ ರಥ  
ತುರಗ ಮೇಳ್ಳಸಿರಲಿ ಮೋದದ  
ತರುಳಿಯರು ಸಂದಣಿಸಿ ನಡೆಯಲಿ ಸೃಪನ ದರುಶನಕೆ |೮೩|

ಎಂದು ಮಂತ್ರಿಯೋಳರುಹಿ ತಾ ನಿಜ  
ಮಂದಿರಕೆ ನಡೆತಂದು ಪಯಣವ  
ನಂದು ಮಾಡಿದ ಜನನಿ ಕೌಸಲದೇವಿ ಮೊದಲಾದ  
ಇಂದುವದನೆಯರೇರುತ್ತಿರುವರು

ಅಂದಣವ ಸೋಸೆಯರು ವರೂಧಿ  
ಹಿಂದುಮುಂದಿಟ್ಟಿಸೆ ನಡೆದು ಸತಿಯರೊಗ್ಗಿನಲಿ                  |೮೪|

ಪುರಜನವ ಸಂತ್ಯೇಸಿ ಭೂಸುರ  
ವರರ ಮಂತ್ರಾಕ್ಷತೆಯ ಕೈಕೊಂ  
ಡರಸ ರಾಮ ಶ್ರೀ ಪದಾಭ್ರವ ನೆನೆದು ಮನದೊಳಗೆ  
ತರಿಸಿ ಮಾಲ್ಯಂಬರ ಸುಗಂಧವ  
ಕರೆಸಿಕೊಟ್ಟಿನು ರಾಜವರ್ಗಕೆ  
ಹರುಷದಲಿ ತತ್ಪ್ರಘ್ನನೇರಿದ ದಿವ್ಯಮನೆ ರಥವ                  |೮೫|

ವಿಷಿಧ ವಾದ್ಯ ಡ್ಲಿಯ ಕಹಳಾ  
ರವದ ಸನ್ನೆಯೊಳ್ಳೆದಿಬಹ ನೃಪ  
ನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿ  
ಭುವನವಾಕಾಶವನು ಮುಸುಕಿದ  
ಡವನಿ ನೆಗ್ಗಲು ಬಲವು ಬಲು ಭಾ  
ರವಕೆಯಲಿ ಹೊರವಂಟನಾ ತತ್ಪ್ರಘ್ನಮೊಲವಿನಲಿ                  |೮೬|

ಸತ್ತಿಗೆಯ ಸಾಲುಗಳ ಬೀಸುವ  
ಬಿತ್ತರದ ಜೋರಿಗಳ ರಥದಲಿ  
ತೆತ್ತಿಸಿದ ಸೂನಗಿಯ ಸೀಗುರಿ ಗುಡಿ ಪತಾಕೆಗಳ  
ಮತ್ತೆ ಗಜಘಟೆ ತುರಗ ಕಾಲಾ  
ಖೊತ್ತರಿಸಿ ಬರೆ ಕಮರ ಕೂಮರ  
ನೆತ್ತಿ ನೆಗ್ಗಲು ನಡೆದುದಗಣಿತ ಸೇನೆ ವಹಿಲದಲಿ                  |೮೭|

ಪುರವ ಕಳೆದರು ಮುಂದೆ ಯಮುನಾ  
ವರನದಿಯನ್ತುರಿಸ ಪಯಣದಿ  
ಮೆರೆವ ನಂದಿಗ್ರಾಮವನು ಕಂಡಲ್ಲಿಗೈತಂದು  
ಭರತನೊಡಗೊಂಡಲ್ಲಿ ಹನುಮನ

ಕರುಣದಲ್ಲಿ ಸತ್ಯರಿಸಿ ಮುಂದಕೆ  
ತೆರಳಿದರು ಕೌಸಲ್ಯರಾಮನ ಕಾಣ್ಣ ತವಕದಲಿ |೪೮|

ಇತ್ತು ಕೇಳ್ಣ ಪಾಂಡವಾಗ್ರಜ  
ಸತ್ಯ ಗುಣನಿಧಿ ರಾಮಚಂದ್ರನು  
ವಶ್ವರಿಸಬರೆ ಕಂಡು ನಲಿಯುತ ಜಾನಕಿಯ ಕರೆದು  
ಇತ್ತು ನೋಡೆಲೆ ದೇವಿ ಭರತನ  
ಶತ್ರುಹರ ಶತ್ರುಘ್ನರಿವರು ಸ  
ಮಸ್ತ ಬಲಸಹಿತಿದಿರು ಬರುತ್ತಿದೆ ನೋಡು ನೀನೆಂದ |೪೯|

ಎಂದು ತೋರಿಸಿ ಮನದ ಹರುಷದಿ  
ಮಿಂದು ಲಕ್ಷ್ಮಣನೋಡನೆ ಸತಿಸಹಿ  
ತಂದು ರಥವೇರಿದನು ರಾಮನೃಪಾಲನಾಕ್ಷಣಕೆ  
ಮುಂದೆ ನೆರೆದುದು ಬನದೊಳಗೆ ಮುದ  
ದಿಂದ ಪಾಠಕರುಗ್ರಜಿಸೆ ನಲ  
ಎಂದ ಮುನಿಕುಲದೊಡನೆ ತೆರಳಿದನಾ ಮಹಿಂಪಾಲ |೫೦|

ತಲ್ಲಿಂಳಿಸಿ ದಶದಿಕ್ಕುಗಳ ಬಲ  
ಪೆಲ್ಲ ನೆರೆದುದು ವಾನರಾಧಿಪ  
ರಲ್ಲಿ ಸುಗ್ರೀವನ ವರೂಧದ ಬಳಿಯೆ ಸಂದೇಣಿಸೆ  
ನಿಲ್ಲದ್ವೇದಿದರಾ ವಿಭಿಂಣಣ  
ನಲ್ಲಿ ದಾನವಸೇನೆ ಕೃದುಗ  
ಗಳಲ್ಲಿ ಹೊರವಂಟನು ವನಾಲಯದಿಂದಲಿದಿರಾಗಿ |೫೧|

ದೂರದಲಿ ಮಣಿರಥದೊಳಗೆ ರಘು  
ವೀರರಿಬ್ಜರು ಕಂಡು ಬರೆ ಹೊಂ  
ದೇರನಿಳಿದರು ಭರತ ಶತ್ರುಘ್ನರು ಸರಾಗದಲೀ  
ಧಾರುಣಿಗೆ ಮೃಯಿಕ್ಕಿದರು ಪರಿ

ವಾರವೆಲ್ಲವು ನೋಸಲಕ್ಕೇಗಳ  
ಭೂರಿ ಸಂತೋಷದ ಸಮುದ್ರದೊಳಾಳಿತಂದಿನಲ್ಲಿ                    ೧೬॥

ಇಳಿದು ರಥವನು ನೃಪತಿ ಸೀತಾ  
ಲಲನೆ ಲಕ್ಷ್ಮಣಸಹಿತ ತಾ ಕೌ  
ಸಲೆ ಸುಮಿತ್ರಾದೇವಿ ಕೈಕೆಯ ಚರಣಕಖಿನಮಿಸಿ  
ತೊಲಗಿದಸು ಬಂದಂತೆ ತನಯರ  
ಚೆಲುವನೀಕ್ಕಿಸಿ ಜನನಿಯರು ಕಂ  
ಗಳಲ್ಲಿ ಜಲತುಂಬಿ ನೆರೆ ಬಿಗಿಯಪ್ಪಿದರು ನಂದನರ                    ೧೭॥

ವಿಮಲಮತಿ ಶತ್ರುಘ್ನ ಭರತರು  
ನಮಿಸಿದರು ರಘುಪತಿಗೆ ಲಕ್ಷ್ಮಣ  
ನಮಿಸಿದನು ಭರತಂಗ ಭರತಾನುಜನ ಸಂತ್ಯಾಸೆ  
ಸಮತೆಯಲ್ಲಿ ಸುಗ್ರೀವ ಜಾಂಬವ  
ರಮಿತ ಬಲವನು ಜನನಿಯ ಚರಣ  
ಕಮಲವನು ಕಾರೋಸಿದ ಸುಕರದೊಳ್ಳೂರ್ಮಿಂಳಾರಮಣ                    ೧೮॥

ವರವಿಭೀಷಣ ದೇವ ಬಂದನು  
ಭರತ ಶತ್ರುಘ್ನರಿಗೆ ವಂದಿಸಿ  
ಕರದ ಪುಷ್ಟಾಂಜಲಿಯ ಬಿನ್ನೆಸಿದನು ವಿನಯದಲಿ  
ಅರಸನನುಜರು ನೀವು ನಿಮ್ಮಿಯ  
ಚರಣ ದರುಶನವಾಯ್ತು ನಮಗೇ  
ನರಿದು ಲೋಕದೊಳಿಂದು ಕೊಂಡಾಡಿದನು ಮನದಣಿಯೆ                    ೧೯॥

ಜನಕಸುತ್ತ ಹರುಷದಲಿ ಸುಗ್ರೀ  
ವನ ಸತಿಯರೊಡನಿದುರ್ ಮಾವನ  
ವನಿತೆಯರಿಗಳಿನಮಿಸೆ ಸೂಸೆಯಳ ತೆಗೆದು ಶಕ್ಕೇಸಿ  
ಬನದೊಳಗೆ ಬಲುನೊಂದಲೂ ಮಾ

ನಿನಿಯೆ ಬಾರೋ ತಾಯೆ ಬಾರೆಂ  
ದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ ೨೭

ತರಿಸಿ ಮಣಿಭೂಷಣ ದುಕೋಲವ  
ಧರಣಿ ತನುಜಿಗೆ ತೊಡಿಸಿ ಭರತನು  
ತರುಣಿಸುತ ಜಾಂಬವ ವಿಭೀಷಣರುಗಳ ಸತ್ಯರಿಸಿ  
ಪುರಕೆ ಪರುಣವ ಮಾಡಿದನು ಡಂ  
ಸುರದ ಸನ್ನೇಯೋಳಂದು ಹೊರವಂ  
ಟರು ಮಹಾಂಬುಧಿ ತೆರಳುವಂತೆ ಸಮುದ್ರ ಘೋಷದಲೆ ೨೮

ಮಸಗಿದುದು ಕೆಂಧೂಳಿ ಗಗನವ  
ಮುಸುಕಿದರೆ ರವಿ ಧಾತುಗುಂದಿದ  
ಪಸರಿಸಿತದೆಣ್ಣೆಸೆಯನೀಂಟಿತು ಸಪ್ತ ಸಾಗರವ  
ಉಸುರು ತೆಗೆಬಗೆಯಾಯ್ತು ಕೂರುಮ  
ನಸಿದನಹಿಪತಿ ಬಲದ ಭಾರದಿ  
ಚೆಸುಗೆ ಬಿಡೆ ಗಿರಿ ವಾದ್ಯತೆತಿ ಘೋಜಿಸಿತು ಮೂಜಗವ ೨೯

ಅರಸ ಕೇಳಿಲ್ಲಿಂದಯೋಧ್ಯಾ  
ಪುರಿಗೆ ಬಂದನು ರಾಮ ನೃಪತೆ  
ನ್ನಾರಸಿ ಲ್ಲಕ್ಷ್ಮಣ ಭರತ ಶತ್ರುಘ್ನಾದಿ ಬಾಂಧವರ  
ಪರುತವಣೆಯಲೆ ರಾಜತೇಜದಿ  
ಸುರರು ದುಂದುಭಿ ಮೋಳಿಗೆ ನಿಜಮಂ  
ದಿರದ ಬಾಗಿಲ ಬಳಿಯ ನಿಂದನು ಮುನಿಪರೋಗ್ನನಲೆ ೩೦

ಅನಿಮಿಷರು ಸಂದರ್ಶಿಸೆ ಅಭ್ಯಾದಿ  
ಹನುಮನಾಕ್ಷಣ ಬಂದು ಕೈಲಾ  
ಗಿನಲೆ ಪಾಯವಥಾನ ಚಿತ್ತವಥಾನವೆಚ್ಚಿಕೆ  
ಎನಲು ರಥದಿಂದಿಳಿದು ರಥು ನಂ

ದನನು ಹೊಕ್ಕನು ರಾಜಭವನವ  
ತನತನಗೆ ಪುರಜನರು ಕಾಣಿಕೊಟ್ಟು ನಮಿಸಿದರು ೧೦೦

ಗುರು ವಸಿಷ್ಠನ ಮತದಿ ತಮ್ಮಂ  
ದಿರು ಸಹಿತ ಮಜ್ಜನವ ಮಾಡಿದ  
ನರಸ ದಿವ್ಯಸುಗಂಧ ಮಾಲ್ಯಾಂಬರ ಸುಭೂತಣಿವ  
ಧರಿಸಿದರು ನಾಲ್ಕು ಕುಮಾರರು  
ಹರುಪಮಿಗೆ ನಿಜಜನನಿಯರು ಮೂ  
ವರಿಗೆ ವಂದಿಸಿ ಮೆರೆದರಗ್ಗದ ರಾಜತೇಜದಲಿ ೧೦೧

ಓಲಗಕೆ ನಡೆತಂದು ರಾಮನ್ನ  
ಪಾಲನನುಜರು ಸಹಿತ ಮಂತ್ರೀ  
ಜಾಲ ಬಾಂಧವ ಸಹಿತ ತಿರಿಯ ಸಮಸ್ತ ಧರಣಿಪರು  
ಓಲಗದಿ ಮುನಿ ಮುಖ್ಯರೆಲ್ಲರು  
ಲೀಲೆಯಿಂ ಕುಳಿರೆ ಸುಮಂತ್ರನು  
ಹುಲಗುರುವಿಗೆ ನಮಿಸಿಯಾಳೋಚಿಸಿದನೀ ಹದನ ೧೦೨

ವರನ್ನಪಾಲಗೆ ರಾಜಪಟ್ಟವ  
ಧರಿಸಬಹುದೇ ಜೀಯಯೆನೆ ಭೂ  
ಸುರರ ಬರಹೇಳೆನುತ ತರಿಸಿದರಬಿಳ ವಸ್ತುಗಳ  
ತರಿಸಿ ಕವಳವನುಭಯರಿಗೆ ಕರ  
ಕರೆಸಿ ಕೊಡಿಸಿದನಾ ಸುಮಂತನು  
ಪುರವ ಸಲೆ ಶೃಂಗರಿಸೆ ಪರಿಜಾರರಿಗೆ ನೇಮಿಸಿದ ೧೦೩

ವಾರಣದ ಬೀದಿಗಳ ಘನ ಶೃಂ  
ಗಾರದಿಂ ನವರತ್ನ ಜಲ್ಲಿಯ  
ತೋರಣದ ಮಂಟಪದ ಸಿರಿಯಲಿ ಮೇಲು ಕಟ್ಟಿಗಳ  
ಕಾರಳಿಯ ಕುಂಕುಮದ ನವ ಪ

ನೀರ ಚಳೆಯದ ಕತ್ತಲಿಯ ಮತ  
ಸಾರಳಿಯ ರಚನೆಯಲ್ಲಿ ಶೃಂಗರಿಸಿದರು ಪಟ್ಟಣವ  
| ೧೦೬ |

ಬರೆಸಿದರು ವಾಲೆಗಳ ದಿಕ್ಕಿನ  
ಅರಸುಗಳ ಬರಹೇಳಿ ಮುನಿ ಮು  
ಶ್ವಿರನು ಬಂದರು ಅವನಿಪಾಲಕರಲ್ಲಿ ಬಲಸಹಿತ  
ಶರುಣಿಯರು ಶೃಂಗರಿಸಿದರು ಪರಿ  
ಪರಿಯ ದಿವ್ಯದುಕೊಲ ವಸ್ತು  
ಭರಣ ಭೂಷಿತರಾಗಿ ಪಿಡಿದರು ಕಲತಕನ್ನಡಿಯ  
| ೧೦೭ |

ಹರುಷದಲಿ ತಂತಮೈ ಶೈಲಿಯಲ್ಲಿ  
ಪರಮ ಪೃಜ್ಞಸುವಸ್ತುಗಳ ತಂ  
ದಿರಿಸಿದರು ಹರುಷದಲಿ ನರೆದುಮ ಬಹುಳ ಸಂಖ್ಯೆಯಲ್ಲಿ  
ಶರದಿ ಮೇರು ದಿಗಂತದವನೀ  
ಶ್ವರರು ಯಾಚಕ ಪಂಡಿತರು ಕವಿ  
ವರರು ಗಾಯಕ ಮಲ್ಲ ದೃವಜ್ಞರು ಸುನರ್ರಕರು  
| ೧೦೮ |

ಬಂದರತಿ ಬೇಗದಲಿ ವರತ್ಯಣ  
ಬಿಂದು ಮುನಿ ದಮನಾಖ್ಯ ಸನಕ ಸ  
ನಂದ ಶಾಸಕ ಸೂತ ಶತಮಾನಿ ಸುಮತಿ ಜಾಬಾಲಿ  
ಸಂದ ದಾಳ್ಳಿ ಮರೀಚೆ ಲೋಗಾ  
ನಂದ ಸುರುಗುರು ರೋಮಜನು ಮುಜು  
ಕುಂದ ನಾರದರಖಿಳ ತಪಸಿಗಳೈದಿಶಾಗಿನಲ್ಲಿ  
| ೧೦೯ |

ಅತ್ಯಿ ಭಾರದ್ವಾಜ ವಿಶ್ವಾ  
ಮಿತ್ರ ಗೌತಮ ವಾಮದೇವನ  
ಗಸ್ತ್ಯ ಕಣ್ಣಾಂಗಿರಸ ಮಾಕ್ಷಂಡೇಯ ಮೃತ್ಯೇಯ  
ಸತ್ಯತಪ ಕೌಂಡನ್ಯ ಕೌಶಿಕ

ಪುತ್ರ ಶುಕ ವಾಲ್ಯೇಕಿಯಾ ಮುನಿ  
ಪೋತಮರು ಸಂದರ್ಭಿಸಿದರು ರಥುನೃಪನ ಸಭೆಯೊಳಗೆ ೧೦೮

ಜ್ಯೇಷ್ಠನ ಜನ್ಮ ಮೃಕಂಡು ಮುನಿಗಾ  
ಲವ ಶತಾನಂದ್ಯೈಕ ನಾರದ  
ಶ್ರವತಿ ಕಶ್ಯಪ ಕಪಿಲ ಶಾಸಕ ಶನಕ ಜಮದಗ್ನಿ  
ಪವನ ಭಕ್ಷಣ ಗಾಗ್ನೀಯಷಿ ಭಾ  
ಗ್ರಾವ ಸನತ್ತುತ ನಂದ ಜಯಮುನಿ  
ನಿವಹದೊಡನ್ಯೈತಂದನಾ ದೂರಾಸನೊಲವಿನಲ್ ೧೦೯

ಚೋಳ ಗುಜ್ಜರ ದ್ರವಿಡ ವಂಗ ವ  
ರಾಳ ಚೋಟಕ ಸಿಂಧು ಶಿಬ ನೇ  
ಪಾಳ ಪಾಂಡ್ಯ ಮರಾಟ ಸಿಂಹಳ ಹೊಳ ಸವ್ಯೀರ  
ಲಾಳ ಮಗಧ ವಿದಭ್ರ ರುತು ಮಲೆ  
ಯಾಳ ನಿಷಧ ಕಳಿಂಗ ವರ ಪಾಂ  
ಚಾಳ ಬಹುದೇಶಾಧಿಪತಿಗಳು ಬಂದರೊಗ್ನಿನಲ್ ೧೧೦

ಮಾಳವಾಂಧ್ರಾಕರುಪವರ ನೇ  
ಪಾಳ ಬಬರ ಮತ್ತನೃಪ ಬಂ  
ಗಾಳಮಾಂಧ್ರ ಮರಾಟ ಕೋಸಲ ಕೊಡಗ ಕನಾಟ  
ಗೌಳ ಕುಂತಳ ಕೃಕರಪತಿ ಬ  
ಲ್ಲಾಳ ಕೊಂಕಣ ಚೀನ ಕೃಕರು  
ರಾಳ ಮೇಳದಿ ಬಂದು ಹೊಕ್ಕರು ನೃಪನ ವರಸಭೆಯ ೧೧೧

ಕೇರಳಾಧಿಪ ಬಾಟ್ಟಿಕನು ಹ  
ಮ್ಯಾರ ಜೆದ್ಯ ಕುರುಶ್ವಪತಿ ಗಾಂ  
ಧಾರ ಸಂಬಳ ತುಳುವ ನೃಪ ಕಾಶ್ಮೀರ ಸೌರಾಷ್ಟ್ರ  
ಸೂರಸೇನ ನವ ಪ್ರಚೇನ ಸು

ಪಾರಿಯಾತ್ರ ಕರೂಷಚಿಧ ವರ  
ಭೂರಮಣರ್ಯತಂದರಶುಳ ಮನೋನುರಾಗದಲಿ

೧೧೨।

ಅಕುಟಿಲನೆ ಕೇಳಾ ಪಾಂಡವಾಗ್ರಜ  
ಮುಕುರವದನೆಯರುತ್ಸವದಿ ಜಾ  
ನಕಿಯಲಂಕರಿಸಿದರು ಮಾಲ್ಯಾಂಬರದಿ ಸಿರಿಮುಡಿಯ  
ಸಕಲ ವೈಭವದಿಂದ ವೈಮಾ  
ನಿಕರು ಕೈವಾರಿಸಲು ಗಗನ  
ಸವಿಯರ ನಡುವೆ ಮೃಗಾಕ್ಷಿ ಬಂದಳು ನೃಪನ ಗದ್ದಗೆಗೆ

೧೧೩।

ಭರತ ಭಾರಿಯ ಸತ್ತಿಗೆಯ ಜಾ  
ಮರವ ಲಕ್ಷ್ಮಿ ದೇವ ಚಿಮೈಲು  
ಧರಿಸಿದನು ಶತ್ರುಘ್ನಿ ಗಿಂಡಿಯ ಹೆಗಲ ಹಡಪದಲಿ  
ಮರುತಸುತ ಸೇವಿಸಲು ಚರಣದಿ  
ಗುರು ವಸಿಷ್ಠನ ಸಮ್ಮಾನಿದಿ ರಘು  
ವರನು ನಿಜಸತಿ ಸಹಿತ ಸಿಂಹಾಸನದಿ ರಂಜಿಸಿದ

೧೧೪।

ವರ ವಿಭೀಷಣ ಜಾಂಬವಂತರು  
ತರಣಿಸುತ ನಳ ನೀಲನಂಗದ  
ಶರಭ ಶತಬಲಿ ಗವಯ ವೀರಗವಾಕ್ಷ ಮೊದಲಾದ  
ಧೂರವಿಜಯರೆಡವಂಕದಲಿ ನಿಂ  
ದಿರಲು ಬಲದಲೆ ಸಿದ್ಧ ವಿದ್ಯಾ  
ಧರರು ನರೆದರನೇಕ ವಿದ್ಯಾಂಸರು ಕವೀಶ್ವರರು

೧೧೫।

ಮೇಲು ಮಣಿಗಳ ರತ್ನಕಾಂತಿಯ  
ಮೌಳಿಗಳ ಮನ್ಯೆಯರು ಮಂತ್ರೀ  
ಜಾಲ ಸಹಿತಿದಿರಿನಲಿ ನಿಂದುದು ಮಕುಟವರ್ಧನರು  
ಟಿಲಗದಿ ಮಿಗೆ ವಾರಸತಿಯರು

ಓಲಗಿಸೆ ರಥುನೃಪನನಾಗಳೇ  
ತಾಳೆ ಮದ್ದಳೆ ಭೇರಿ ಡೆಂಕ ನಿನಾದ ರಂಜಿಸಿತು                            ೧೧೫

ಅಲ್ಲಿ ನೆರೆದ ಮುನೀಶರೆಲ್ಲರು  
ಬಲ್ಲಿ ಭೂಸುರನಿವಹ ಮಂತ್ರಿಗ  
ಜಲ್ಲಿ ಸುಮುಹಂತರದಲ್ಲಿ ಪಟ್ಟವ ಕಟ್ಟಿದರು ನೃಪಗೆ  
ಸಲ್ಲಲಿತ ಸತ್ಯಾರ್ಥಿವಧು ಪರ  
ನಲ್ಲಿ ನಿಲ್ಲದೆ ಬಂದು ಸೀತಾ  
ವಲ್ಲಭನ ಪೊಂದಿದಳು ಕುಂತಿಸೂನು ಕೇಳಿಂದ                            ೧೧೬

ಗುರು ವಿಷ್ಣು ಮುನೀಂದ್ರ ಭೂಮಿ  
ಸುರರೋಡನ ತಾ ಬಂದು ರಾಮನ  
ಹರಸಿ ಮಂತ್ರಾಕ್ಷತೆಯ ತಳೆದರು ದೇವನಂಗದಲಿ  
ಸುರರು ದುಂದುಭಿ ಮೋಳಗೆ ಹೂವಿನ  
ಸರಿಯ ಸುರಿದರು ನಿಜರರು ಧರೆ  
ಯರಸುಗಳು ಶ್ರೀಮುಗಿದು ಮುಯಿಗಳನಿತ್ತರವನಿಪಗೆ                    ೧೧೭

ಮುನಿಸತೀಯರೋಡನ್ಯೇದಿ ಭೂಸುರ  
ವನಿತೆಯರು ಶೋಭನದ ಧವಳವ  
ವಿನಯದಲಿ ಪಾಡಿದರು ಜಯಜಯ ರವ ನಿನಾದದಲಿ  
ಕನಕ ರತ್ನದ ನೂಪುರದ ಕಾ  
ಮಿನಿಯರೋಯ್ಯಾರದಲಿ ರಥನಂ  
ದನನ ಹರಸುತಲೆತ್ತಿದರು ನವರತ್ನದಾರತಿಯ                            ೧೧೮

ಆರು ಹೊಗಳುವಡರಿದು ಸಭೆಯಲೆ  
ಸಾರ ಸಂಗೀತದ ವಿನೋದದಿ  
ವಾರಕಾಂತಾಜನದಲೊಬ್ಬವ ಕೇಳಮೇಳವದ  
ಚಾರು ಗೀತ ನೃತ್ಯಗಳ ಸೇವಾ

ಗಾರಿಕೆಯನೇನೆಂಬೆನ್ನೆ ಜಂ  
ಭಾರಿಯೋಲಗದಂತೆ ಮರೆದುದು ನೃಪತಿಯಾಸ್ಥಾನ

೧೨೧೦

ಕರೆದು ಯಾಚಕ ಪಂಡಿತ ಭೂ  
ಸುರರ ಗಾಯಕ ಮಲ್ಲರನು ಕವಿ  
ವರರಿಗಿತ್ತನು ಧೇನು ಕನಕಾಂಬರ ಸುವಸ್ತುಗಳ  
ಅರಸುಗಳಿಗಾದರಿಸಿ ಕೊಟ್ಟನು  
ಕರಿತುರಗ ರಥ ದಿವ್ಯ ಹೇಮಾಂ  
ಬರ ಸುವಸ್ತುಗಳಿಂದ ಕಳುಹಿದನಾ ವಸಿಷ್ಟೆಮುನಿ

೧೨೧೧

ಕೊಟ್ಟ ಸುಮುಹಳರ್ಥದೊಳಗಾಗ ವ  
ಶಿಷ್ಟ ಗುರುವಿಂಗೆರಗಿ ರಘುವರ  
ನೆಟ್ಟನ್ನೆತಂದಲ್ಲಿ ಹೊಕ್ಕನು ರಾಜಮಂದಿರವ  
ಸೃಷ್ಟಿಗಧಿಪನ ಕೇರ್ತಿವಧು ಘನ  
ನಿಷ್ಪೇಯಲಿ ಧಾವಳ್ಯ ವಸನವ  
ನುಟ್ಟ ನಲಿದಾಡಿದಳು ತ್ರಿಜಗದ ಜನದ ಜಿಷ್ಪೇಯಲಿ

೧೨೧೨

ಅರಸ ಕೇಳುರುದಿವಸದಲಿ ರಘು  
ವರನು ತನೆನ್ನೋಲಗಕೆ ನೃಪರನು  
ಕರೆಸಿದನು ನಿಜಮಂತ್ರಿ ಬಾಂಧವಜಾಲ ವರ್ಗವನು  
ತರಣಿಸುತ ಜಾಂಬವ ವಿಭೀಷಣ  
ರಿರದೆ ಬಂದರು ಕೈಮುಗಿದು ಕು  
ಳಿರಲು ಪರಿಶೋಷದಲಿ ನುಡಿದನು ರಾಮ ನಸುನಗುತ

೧೨೧೩

ಕೇಳು ಲಕ್ಷ್ಮಣ ಕೇಳು ಜಾಂಬವ  
ಕೇಳು ನಳ ನೀಲಾದಿ ಸುಭಟರೆ  
ಕೇಳಿರ್ಮೈ ನರೆದಲೆಗವ್ರಿಹಿಯರು ಸೆರೆಯೊಳಿದರ್ಥವರ  
ಕಾಲ ಸವೆದುದು ದಿವಸವಿಂದಿಗೆ

ವಿಶು ತಿಂಗಳು ಕಳೆದವವದಿರ  
ಪಾಲಿಸಲು ಬೇಕನಿಲಸುತ ನೀ ಕರೆದು ತಾರೆಂದ                    ೧೨೭।

ಹೈ ಹಸಾದವೆನ್ನತ್ತು ವಂದಿಸೆ  
ಬಾಹುಬಲದಗ್ರಾಕೆ ಮಿಗೆ ನಿ  
ವಾರಹದಲ್ಲಿ ಹೊರವಂಟನತಿ ವೇಗದಲ್ಲಿ ಪಥವಿಡಿದು  
ಸಾಹಸವನೇನೆಂಬೆ ವಜ್ರಿದ  
ದೇಹನಲ್ಲಾ ಹನುಮ ತನ್ನ ಮ  
ನೋಹರದ ಶುಷ್ಕಿಗಳನು ಕಂಡನು ಪಂಚನಂದಿಯಲಿ                    ೧೨೮।

ಅವರ ಪಾದಾಂಬುಜಕೆ ವಂದಿಸಿ  
ಪವನಸುತ ಬಿಸ್ಕ್ಯಾಸಿದನು ರಾ  
ಫಾವ ಸ್ಯಾಪಾಲನು ಕಳುಹೆ ಬಂದೆನು ನಿಮ್ಮ ದರುಶನಕೆ  
ಅವಧಿ ಸವೆದುದು ಸೆರೆಮನೆಯೋಳಿ  
ದರ್ವರನೊಡಗೊಂಡಿಕ್ಕಣವೆ ನೀ  
ವವನಿಪನ ಸಂಮುಖಕೆ ಚಿತ್ತೈಸೆಂದು ಕೈಮುಗಿದ                    ೧೨೯।

ಹನುಮನಾಡಿದ ನುಡಿಗೆ ಗೌತಮ  
ಮುನಿಪ ನಸುನಗುತ್ತೆದ್ದು ಬನದಲಿ  
ಫಾನತಪ್ರೋಬಲ ಮಹಿಮರನು ಕರಸಿದನತುಳವೇಗದಲಿ  
ಮನದಿ ಹರುಷಿತನಾಗಿ ಮುನಿ ಸರೆ  
ಮನೆಯ ಪ್ರತಿವಾದಿಗಳನೊಡಗೊಂ  
ಡನುಪಮಿತ ಗುಣನಿಲಯ ಮುನಿ ಹೊರವಂಟನಾಶಮವ                    ೧೨೧।

ಬಂದನತಿ ಹರುಷದಲಿ ಮುನಿಕುಲ  
ವೃಂದದೊಡನ್ಯೆತರಲು ರಘುಕುಲ  
ನಂದು ಬಿಜಯಂಗ್ರೇಸೆ ತಂದನು ರಾಜಮಂದಿರಕೆ  
ಬಂದರೇ ಪ್ರತಿವಾದಿಗಳು ಕರ

ತಂದಿರೇ ನೀವೆನುತ ಮುನಿಕುಲ  
ವೃಂದವನು ಸತ್ಯರಿಸಿ ಕುಳಿರಿಸಿದನು ಗೌತಮನ  
|೧೨೮|

ಇವರ ವ್ಯವಹಾರವನು ಪರಿಹರಿ  
ಸುವ ವಿಚಾರವ ಮಾಡಿ ಮನದಲೆ  
ರವಿಕುಲಾನ್ನಯ ರಾಮ ನೇನೆದನು ಹೃದಯ ಶುದ್ಧಿಯಲ್ಲಿ  
ಶಿವನ ಧ್ಯಾನಿಸಲಾಕ್ಷಣವೇ ತೈಯ  
ಭುವನಕರ್ತರು ಇಂದ್ರ ಮೊದಲಾ  
ದವರು ಬಂದರಯೋಧ್ಯಪುರಧಾಮನೋಲಗಕೆ  
|೧೨೯|

ವಸುಗಳಮರರು ಭುಜಂಗಾಮರ  
ರಸುರ ಕಿನ್ನರ ಯಾಕ್ಷ ರಾಕ್ಷಸ  
ಶಶಿ ರವಿಗಳಾದಿತ್ಯ ವಿದ್ಯಾಧರರು ಗುಹ್ಯಕರು  
ವಸುಧೆಯಮರರು ಕೃತಿಯರು ಜೋ  
ಯಿಸರು ವೈಶ್ಯ ಚತುರ್ಧರುನ್ನತ  
ಕುಶಲ ವಿದ್ಯಾಧಿಕರು ನೆರೆದು ನೃಪನ ಸಭೆಯೋಳಗೆ  
|೧೩೦|

ಇಂತೆಸೆವನಾ ಸಭೆಯೋಳಗೆ ಮತಿ  
ವಂತ ನುಡಿದನು ಧಾನ್ಯವರ್ಗದ  
ಸಂತತಿಯ ಬರಹೇಳಿಯನೆ ಸರೆಮನೆಯೋಳಿರ್ವಾವರು  
ನಿಂತು ಕರಗಳ ಮುಗಿದು ಧರಣೀ  
ಕಾಂತ ರಘುವರನೀ ಸುಖುದ್ಧಿಯ  
ನಿಂತು ನಮಗರುಹವಿರಿಯದ ಪೇಳಿಂದ ನರೆದಲೆಗ  
|೧೩೧|

ಎನಲು ರಾಮನೃಪಾಲ ನೋಡಿದ  
ಫನ ತಪೋಮಹಿಮರಿಗೆ ನುಡಿದನು  
ಮನವ ವಂಚಿಸಲಾಗದೀ ಧರ್ಮವನು ನೆರೆ ತಿಳಿದು  
ಅನುನಯದಿ ಪೇಳಿನೆ ಮುನೀಂದ್ರರು

ಅನಿಮಿಷರನೀಕ್ಕಿಸಿದರಲ್ಲಿಯ  
ಘನ ಮಹಾಸಭೆಯೋಳಗೆ ಭಾಗವ ರಾಮನಿಂತೆಂದ । ೧೩೨।

ಆರು ನುಡಿಯರೆ ನೀವು ಹಿರಿಯರು  
ಮೀರಿಸುವರಾರಿವರೋಳಗೆ ಗುಣ  
ಸಾರನಾವನು ಪೇಳೆನಲು ಜಂಭಾರಿ ನಸುನಗುತ್ತ  
ಸಾರಹೃದಯನು ನರೆದಲೆಗೆ ನಿ  
ಸಾರನೀ ವ್ರಿಹಿಯೆನಲು ಗುಣನಿಧಿ  
ಮಾರುತಾತ್ಮಜ ನೋಡಿದನು ಸನ್ನೆಯಲ್ಲಿ ನಾರದನ । ೧೩೩।

ಅಹುದು ಸುರಪನ ಮಾತು ನಿಶ್ಚಯ  
ವಹುದು ನರೆದಲೆಗನೆ ಸಮರ್ಥನು  
ಬಹಳ ಬಲಯುತ ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ<sup>1</sup>  
ಸಹಜವಿದು ಪರಪ್ಪವಾದದೆ  
ವ್ರಿಹಿ ಕರಗಿ ಕಂದಿದನು ಸೆರೆಯಲ್ಲಿ  
ವಿಹಿತವಹುದು ಕೇಳೆಂದು ನಾರದ ನುಡಿದ ನಸುನಗುತ್ತ । ೧೩೪।

ಎಲ್ಲ ನವಥಾನ್ಯದಲ್ಲಿ ಈತನೆ  
ಬಲ್ಲಿದನು ಹುಸಿಯಲ್ಲ ಬಡವರ  
ಬಲ್ಲಿದನಾರ್ಯದು ಸಲಹುವನಿವಗೆ ಸರಿಯುಂಟೆ  
ನೆಲ್ಲಿನಲಿ ಗುಣವೇನು ಭಾಗ್ಯದಿ  
ಬಲ್ಲಿದರ ಪತಿಕರಿಸುವನು ಅವ  
ನಲ್ಲಿ ಸಾರವ ಕಾಣೆಯೆಂದನು ಕಪಿಲಮುನಿ ನಗುತ್ತ । ೧೩೫।

ಸುರಮುನಿಗಳಿಂತೆನಲು ಭೂಸುರ  
ವರರು ಸಂತೋಷಿಸಲು ಸಭಿಕರು  
ನರೆದಲೆಗೆ ನೀ ಬಾರೆನುತ್ತ ರಾಮನ್ಯಪಾಲ ನರೆಮೆಚ್ಚಿ  
ಕರೆದುಕೊಟ್ಟನು ತನ್ನ ನಾಮವ

ಧರೆಗೆ ರಾಘವನೆಂಬ ಪೇಸರಾ  
ಯ್ಯಿರದೆ ವ್ಯಾಪಿ ನಾಚಿದನು ಸಭೆಯಲ್ಲಿ ಶಿರವ ಬಾಗಿಸಿದ      |೮೫॥

ಹರುಷದೋರಿದ ಮನದಿ ನಲಿವುತ  
ನರದಲೆಗನ್ಯೇತಂದು ರಾಮನ  
ಸಿರಿಚರಣಕಭಿನಮಿಸೇ ದೇವಾಸುರರು ಕೊಂಡಾಡೆ  
ಹರಸಿ ಮುತ್ತಿನ ಸೇಸೆಯನು ಭೂ  
ಸುರರು ಮಂತ್ರಾಕ್ಷತೆಯನಿತ್ತಪ  
ಚರಿಸಿದರು ರಾಗಿಯನು ಪೆಗಳಿದರಲ್ಲಿ ಮುನಿವರರು      |೮೬॥

ಸರಸಿಜೋಧ್ವವ ಮೆಜ್ಜಿಕೊಟ್ಟನು  
ಕರಕಮಂಡಲ ಪಾತ್ರೆಯನು ಶಂ  
ಕರ ತ್ರಿಶೂಲವನಿತ್ತ ಕೊಟ್ಟನು ಕಾಲ ದಂಡವನು  
ನಾರದನು ಚಕ್ರವನು ಕೊಟ್ಟನು  
ಉರುತರದ ಕೂರಿಗೆಯ ವಾಸವ  
ನುರಗಪತಿ ವಾಸುಗಿಗಳಿತರು ನೇಣು ಪಾಶಗಳ      |೮೭॥

ಧನದನಿತ್ತನು ಯಂತ್ರರಕ್ಷೆಯ  
ಬನದೋಳಿಹ ಮೂಲಿಕೆಯ ಮಂತ್ರವ  
ವಿನಯದಿಂದ ವಿಭೂತಿಯನು ವರಕಾಲಭ್ಯೇರವನು  
ಇನಶಶಿಗಳಾದರಿಸಿ ಕೊಟ್ಟರು  
ಪನತರದ ಜಲ್ಲಿರಿಯ ವರುಣನು  
ಕನಕಮಣಿನಿರ್ಮಿತದ ಕರಗವನಿತ್ತ ಮನವೋಲಿದು      |೮೮॥

ಕರೆಸಿದಳು ಶರ್ವಾಳಿ ತನ್ನಯ  
ಮರುಳು ಬಳಗವನೆಲ್ಲ ನೀವೀ  
ಧರಣೀಯಲಿ ಸತಿರೂಪತಾಳಗಣಿತದ ಮನೆಗಳಲಿ  
ಹರುಳುಗೆಡಿಸದೆ ಸರ್ವಭೂತಾ

ತ್ಯಾಗ ಪಕ್ಷಾನ್ವಯನು ನೀಡೆಂ  
ದುರುತರದ ಪ್ರೇಮದಲಿ ಕಳುಹಿದಳಗಜೆ ಕರುಣಾದಲಿ                    |೧೪೦|

ಈ ತೆರದಿ ದೇವಾಸುರರು ನವ  
ನೀತಿಮಾರ್ಗದಿ ಕರೆದು ವರಗಳ  
ಪ್ರೀತಿಯಿಂದಾದರಿಸಿ ಕೊಟ್ಟರನೇಕ ವಿಭವದಲಿ  
ಭೂತಳದ ಜನರೂಡನೆ ನೀ ಪ್ರ  
ಶಾಂತನಾಗೆನೆ ನರೆದಲೆಗ ನೆರೆ  
ವಾತನಾದನು ಮತ್ತೊದಲಿ ನರನಾಥ ಕೇಳೆಂದ                    |೧೪೧|

ಇನಕುಲೇಂದ್ರನ ಪದಕೆ ವಂದಿಸಿ  
ಹನುಮ ಬಿನ್ನಸಿದನು ನೀವಾ  
ತನಿಗೆ ನಾಮಾಂಕಿತವನಿತ್ತಿರಿ ನಿಮ್ಮನಗಲುವೆನೆ  
ಎನಗೆ ಹದನೆಂತೆನಲು ನಸುನಗೆ  
ಮಿನುಗೆ ಸುಡಿದನು ರಾಮನಿಧ್ಯೆದೆ  
ನಿನಗೆ ನಿನ್ನಭಿಧಾನವಾಗಲಿ ಹನುಮ ಕೇಳೆಂದ                    |೧೪೨|

ಸೇವಕನ ಹಿಂದುಳಿದು ದೇವರು  
ನೀವು ಮುಂದಡಿಯಿಡಲು ನಿಮ್ಮದ  
ಧಾವ ಗುಣವೆನೆ ಹನುಮನಾಡಿದ ನುಡಿಗೆ ನಸುನಗುತ  
ನಾವು ಜನನದಿ ಮುಂದು ಕಲಹದ  
ತಾವಿನಲಿ ನಾ ಮುಂದೆ ನಡೆಯೆಂ  
ದೀ ವಿಚಾರವ ತಿಳುಹಿದನು ನರನಾಥನಿಲಜಗೆ                    |೧೪೩|

ಭಾನುವಂಶಜನಾ ವಿಭೀಷಣ  
ನಾನನವನೀಕೆಸಲು ನಸುನಗು  
ತಾ ನರೇಂದ್ರನ ಸನ್ಯಾಸಲಿ ನಿಷ್ಪವಕವನ ಕರೆದು  
ದಾನವೇಶ್ವರನಾ ಸತಿಗೆ ಸು

ಮಾನ್ಯದಿಂ ಕೊಡಲೀವರು ನವ  
ಧಾನ್ಯದಲಿ ವಿಶ್ವಾತರಾದರು ನೃಪತಿ ಕೇಳಿಂದ

೧೪೬।

ಹರಿಹರ ಬ್ರಹ್ಮಾದಿ ದೇವಾ  
ಸುರರು ಮಹಾಮುನೀಶ್ವರರು ವಾ—  
ನರರು ಕೊಂಡಾಡಿದರು ರಘುಕಲ ಸಾರ್ವಭಾಮಕನ  
ಸುರರು ದುಂದುಭಿ ಮೋಜಗೆ ಮಲ್ಲಿಗೆ  
ಯರಳ ಮಳೆಗರೆದವು ವಿಮಾನದಿ  
ಪುರಕೆ ತೆರಳಿದರಲ್ಲಿ ಹರದುದು ನೃಪತಿಯಾಸ್ಥಾನ

೧೪೭।

ಇಂತು ಸಭೆಯಲ್ಲಿ ಮಾನಭಂಗವ  
ದೆಂತು ಬಂದುದು ತನಗೆನುತ್ತಲತಿ  
ಚಿಂತೆಯಲ್ಲಿ ಕಡುನೋಂದು ತಲೆಗುತ್ತಿದನು ನೀರೊಳಗೆ  
ಇಂತು ಪರಿತಾಪದಲಿ ಲಕ್ಷ್ಮೀ  
ಕಾಂತ ಶಿವತಿವಯೆನುತ್ತಲಿರೆ ಭೂ  
ಕಾಂತ ದಶರಥರಾಮನಾಭನು ಕರೆದು ಲಾಲಿಸಿದ

೧೪೮।

ಮರುಳೆ ಬಾರ್ಯ ವ್ರಿಹಿಯೆ ಮನದಲಿ  
ಕೊರಗಿ ಚಿಂತಿಸಲೇಕೆ ನಾವೀ  
ನರದಲೆಗನತಿಶಯವ ಮಾಡಿದೆವೆಂದು ಕನಲಿದೆಯು  
ಧರೆಗೆ ಹೊದ್ದಿದ ಕ್ಷಮಾಲಾಲದಿ  
ಕರುಣದಿಂ ನಡೆತಂದು ಲೋಕವ  
ಹೊರೆವನದು ಕಾರಣವೆ ಪತಿಕರಿಸಿದೆವು ಕೇಳಿಂದ

೧೪೯।

ದೀನರಲಿ ದಾರಿದ್ರ್ಯ ಜನದಲಿ  
ನೀನು ನಿರ್ದಯನೆಂದೆವಲ್ಲದೆ  
ಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆ  
ಮಾನುಷನು ನಮ್ಮೆಂಗೆ ನೀ ಸುರ

ಧೇನುವಿನ ಸಮ ನಿನ್ನ ಜಿತ್ತದಿ  
ಹಾನಿದೋರಲದೇಕೆ ಬಿಡು ಬಿಡು ಚಿಂತೆ ಯಾಕೆಂದ      ೧೪೮

ದೇವರಿಗೆ ಪರಮಾನ್ಮ ನೀ ಮನು  
ಜಾವಳಿಗೆ ಪಕ್ಷಾನ್ಮವೀತನು  
ನೀವು ಧರೆಯೋಜಿಬ್ಬರ್ತಿ ಹಿತದಲ್ಲಿ ನೀವಿಹುದು  
ನಾವು ಹೊಟ್ಟಿನ್ನ ವರವ ಸಲ್ಲವು  
ದಾವ ಕಾಲದಲ್ಲಿನ್ನ ನೀವೇ  
ಪಾವನರು ಪರಮ ಸುಖಿಯೆಂದುಪಚರಿಸಿದನು ನೃಪತಿ      ೧೪೯

ನಲವು ಹಿಂಗಿದ ವ್ರಿಹಿಯ ರಾಗಿಯು  
ಜಲವ ಹಸ್ತದೊಳೊರಸಿ ಇಂದ್ರನ  
ಬಳಿಗೆ ಕಳುಹುವ ನಿನ್ನ ಸಂಶಯವೇಕೆ ಜಿತ್ತದಲ್ಲಿ  
ಕಲಿತನವ ಕೈಕೊಂಡು ಸತ್ಯದ  
ಹೊಲಬುದ್ದಪ್ಪದೆ ಜೋಳದೇಶವ  
ನೊಲಿದು ನೀ ಸಲಹೆಂದು ನೇಮವನಿತ್ತು ಕಳುಹಿಸಿದ      ೧೫೦

ಪಾಂಡವಾಗ್ರಜ ಕೇಳಿದ್ದೆ ಮಾ  
ತಾಂಡ ವಂಶಜ ದಾಶರಥಿಯಾ  
ಲಿಂಡಲನ ಮತವಿಡಿದು ಕರಸಿದನುತ್ತಳ ಧಾನ್ಯವನು  
ಗಂಡುಗಲಿಗಳು ನೀವು ಧರೆಣೀ  
ಮಂಡಲದೋಳಾದರಿಸಿ ದೇವರ  
ನಂಡಲೆಂದು ಸಲಹೆಂದು ನೇಮವನಿತ್ತು ಕಳುಹಿಸಿದ      ೧೫೧

ತಪಸಿಗಳನಾದರಿಸಿ ದೇಶಾ  
ಧಿಪರ ಮನ್ಮಿಸಿ ಧರಣಿಯಮರರ  
ಮುಪಚರಿಸಿ ವಿದ್ಧಾಂಸ ಕವಿಜನ ಮಲ್ಲಗಾಯಕರ  
ಅಪರಿಮಿತ ಯಾಚಕರ ಕಳುಹಿಸಿ

ತಪನತನಯನ ಸತಿಯರಿಗೆ ರಘು  
ನೃಪತಿಕೊಡಿಸಿದನವಿಳ ದಿವ್ಯಾಂಬರ ಸುಭೂತಣಾವ

ಇಜಿಲಿ

ಪಾಂಡವಾಗ್ರಜ ಕೇಳು ಫ್ರೆನ ಕೋ  
ದಂಡ ದೀಕ್ಷಾಚಾರ್ಯ ನೀ ಭೂ  
ಮಂಡಲದೋಜತಿ ಕೀರ್ತಿವದೆದನು ಸತ್ಯಧರ್ಮದಲಿ  
ಚಂಡ ವಿಕ್ರಮ ರಾಮನ್ಯಪ ಮಾ  
ತಾಂಡಸುತ ಹೊದಲಾದ ವಾನರ  
ತಂಡವನು ಕಳುಹಿಸಿ ಸುವಸ್ತುವನಿತ್ತ ಸತ್ಯರಿಸಿ

ಇಜಿಲಿ

ಕರುಣಾದಿಂದ ವಿಖೀಷಣಾನ ಪತಿ  
ಕರಿಸಿ ಕರಿರಧ ತುರಗ ವಸ್ತು  
ಭರಣವಿತ್ತಪಚರಿಸಿ ಕಳುಹಿದನಾಗಳಸುರರನು  
ಗುರು ವಸಿಷ್ಟನ ಮತದಿ ತಮ್ಮಂ  
ದಿರು ಸಹಿತ ಸಾಮ್ರಾಜ್ಯವಾಳಿದ  
ವರದನಗಪತಿಯಾದಿಕೇಶವರಾಯ ವಿಭವದಲಿ

ಇಜಿಳಿ

ಪ್ರೋಮಕೇಶ ವಿರಿಂಜಿ ವಾಸವ  
ತಾಮರಸದಳನಯನರಿವರು ಮು  
ಹಾ ಮಹಿಮರೀ ವ್ರಿಹಿಯ ನರೆದಲೆಗರ ವಿವಾದವನು  
ರಾಮ ಸಭೆಯಲಿ ತೀರಿದುದು ಸು  
ಅಂತರ್ನಾಲಗದಲ್ಲಿ ಕೇಳ್ಣಿಪು  
ರಾಮಧಾನ್ಯದ ಕಥೆಯನಭಿವರ್ಣಸಿದೆ ನಿನಗೆಂದ

ಇಜಿಳಿ

ಆಲಿಸಿದನೆಲೆ ಮುನಿಪ ನೀವಿದ  
ಪೇಳಿ ಕೇಳ್ಣನು ಮೇಲೆ ಸಜ್ಜನ  
ಜಾಲ ತಣೆಯಿತು ಸಕಲ ಕಣಾರ್ಮೃತದಿ ರಂಜಿಸಿತು  
ಹೇಳಲೇನದ ಮನದ ಬೇಸರ

ಬೀಳುಕೊಂಡುದು ಹರುಷ ಚಿತ್ತದೆ  
ದಾಳಿ ಹರಿಯಿತ್ತೇನುತ ಮುನಿಪದಕೆರಗಿ ಕೈಮುಗಿದ      |೧೫ಿಬಿ

ಅರಸ ನೀ ಮನವೋಲಿದು ಕೇಳದ  
ಚರಿತೆ ತಾನೊಂದಿಲ್ಲ ಲೋಕದಿ  
ಪರಮ ಪುಣ್ಯದ ರಾಮಕಥೆಯಿದ ಕೇಳ್ಣೆ ನೀನಿಂದು  
ಕೊರತೆಯುಂಟೇ ಇಷ್ಟಭೋಗವ  
ಹರಿಕೊಡುವ ನಿಮಗಿನ್ನು ಯೆನುತುಪ  
ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶಮಕೆ      |೧೫ಿಬಿ

ಶರಧಿತಯನ ಮುಕುಂದ ಶಚರಾ  
ಚರಭರಿತ ನಿಗುಣ ನಿರಾಮಯ  
ಸುರ ನರೋರಗವಂದ್ಯ ವರಪುರದಾದಿಕೇಶವನ  
ಚರಣದಂಕಿತಮಾಗಿ ಪೇಳಿದ  
ಪರಮಧಾನ್ಯದ ಚರಿತೆ ಸಂತತ  
ಧರೆಯೋಳಿಂತೊಪ್ಪಿಹುದು ಆಚಂದ್ರಾಕ್ಷ ಪರಿಯಂತ      |೧೫ಿಲಿ

“ಮಂಗಳಂ”

\* \* \* \*

೨೩

## ನಳ ಚರಿತ್ರೆ

ರಾಯರೋಳಗಗ್ಗಳೆಯನಾ ಕೊಂ  
ತೇಯನಿಗೆ ರೋಮಶ ಮಹಾಮುನಿ  
ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು  
ಶ್ರೀಯರಸ ವರಪುರದ ಚೆನ್ನಿಗ  
ರಾಯನಂಕಿತಮಾಗಿ ಪೇಣವೆ  
ಷ್ಟೀಯದಿಂದಾಲಿಸುವ ಸುಜನರಿಗೇ ಮಹಾಕಥೆಯ ।

ಕನಕ ~~ಸಂಪ್ರಾಯ~~ ದರ್ಶನ-೨

**BLANK PAGE**

೨೫

## ಒಂದನೆಯ ಸಂಧಿ

ಶ್ರೀರಮಣ ಸರಸಿಜದಳಾಷ್ಟ ಮು  
 ರಾರಿ ಸಚರಾಚರಭರಿತ ದುರಿ  
 ತಾರಿ ನಿತ್ಯಾನಂದ ನಿಜರನಿಕರ ದಾತಾರ  
 ವಾರಿಜಾಂಬಕ ವರಗುಣಾಶ್ರಯ  
 ಮಾರಪಿತ ವೇದಾಂತನುತ ಸಾ  
 ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ

|೧|

ಶರಧಿಶಯನ ಮುಕುಂದ ಕಂಸಾ  
 ಸುರ ಮಥನ ಸುರಮೌಳವಂದಿತ  
 ಗಿರಿಧರಾಷ್ಟ್ಯತ ವೇಣುನಾದ ವಿನೋದ ಭವದೂರ  
 ಸರಸಿಚೋಧ್ವನುತ ದಯಾಸಾ  
 ಗರ ಮುರಾಂತಕ ದೇವ ವರಪುರ  
 ದರಸ ಚೆನ್ನಿಗರಾಯ ಪಾಲಿಸು ಸಕಲ ಸಜ್ಜನರ

|೨|

ಉರಗರಿಪುಕೇತನ ವಿಭೀಷಣ  
 ವರದ ಹರಿ ಸದ್ಭೂತಪೂರ್ಣಣ  
 ದುರಿತ ಕುಲಗಿರಿ ವಜ್ರ ನರಕಾಂತಕ ಮಹಾಮಹಿಮ  
 ಪರಮಪುರುಷ ಯಶೋದೇಯಾತ್ಮಜ  
 ದುರಿತ ದುಃಖವಿನಾಶ ವರಪುರ  
 ದರಸ ಚೆನ್ನಿಗರಾಯ ಪಾಲಿಸು ನಮ್ಮನನವರತ

|೩|

ಕರಿವದನ ಹೇರಂಬ ಲಂಬೋ  
 ದರ ಗಣಾಧಿಪ ಮೋದಕಪ್ರಯ  
 ಪರಶು ಪಾಶಾಂಪಶ ಕರಾಂಕಿತದಿಂದ ರಂಜಿಸುವ  
 ಸುರನರೋರಗ ನಮಿತ ಗೌರೀ

ವರ ಕುಮಾರಕ ವಿದ್ಯೇವಾರಿಧಿ  
ವರದ ಗಣಪತಿ ಪಾಲಿಸೆನ್ನರು ಮತಿಗೆ ಮಂಗಳವ

|೪|

ನಾರಿ ನೇಣದಳಾಷ್ಟಿ ವರ ಜಂ  
ಭಾರಿನುತೆ ಚತುರಾನನ ಶ್ರಿಯೆ  
ಭೂರಿ ಶುಭಗುಣಭರಿತೆ ಭಕ್ತಾಶ್ರಿತಜನಾಧಾರೆ  
ನೀರೆ ನಿಗಮವಿಚಾರೆ ಘನಶ್ಯಂ  
ಗಾರೆ ಭಕ್ತರಿಗುರದೆ ಕೊಡುವ ಉ  
ದಾರೆ ಶಾರದೆ ನಲಿದೊಲಿದು ನೆಲಸೆನ್ನ ಜಿಹ್ವೆಯಲಿ

|೫|

ರಾಯದೊಳಗ್ಗಳೆಯನಾ ಕೌಂ  
ತೇಯನಿಗೆ ರೋಮಶ ಮಹಾಮುನಿ  
ರಾಯ ವಿಸ್ತರಿಸಿದನು ನಳಭೂವರನ ಜರಿತೆಯನು  
ಶ್ರೀಯರಸ ವರಪುರದ ಜೆನ್ನಿಗ  
ರಾಯನಂಕತಮಾಗಿ ಪೇಳುವೆ  
ಪ್ರೀಯದಿಂದಾಲಿಸುವ ಸುಜನರಿಗೇ ಮಹಾಕಥೆಯು

|೬|

ಪರಮ ಪೃಣ್ಯಚರಿತ್ರೆಯಿದನಾ  
ದರಿಸಿ ಕೇಳುವ ನರರ ಜನ್ಮಾಂ  
ತರದ ಘನ ದುಷ್ಪಮರ ದುಃಖಿನಾಶವಾಗುವುದು  
ಕರಿ ತುರಗ ರಥನಿಚಯ ರಾಜ್ಯದ  
ಸಿರಿಯ ಸಂಪದವಾಯುವನು ಮುರ  
ಹರನು ಮನ್ಮಿಸಿ ಕೊಡುವ ಸುಜನರಿಗಿಷ್ಟಸಂಪದವ

|೭|

ಜನಪ ಕುರುಭೂಪಾಲನೊಳು ಜೂ  
ಜಿನಲಿ ರಾಜ್ಯವ ಸೋತು ಯಮನಂ  
ದನನು ತನ್ನನುಜಾತರೊಡನೆಯೆ ಸತ್ಯವನು ಬಿಡದೆ  
ವನಿತೆ ಧೋಮ್ಯಮುನೀಂದ್ರ ಮಂತ್ರೀ

ಜನ ಸಹಿತ ನಡೆತಂದು ಕಾಮ್ಯಕ  
ವನದೊಳಗೆ ಸಂಚರಿಸುತ್ತಿದ್ದನು ತೀರ್ಥಯಾತ್ರೆಯಲಿ

೧೮

ಧರಣೀಪತಿ ಚಿಂತಿಸುವ ಹಲುಬಿದ  
ನರನ ಹದನೇನೆಂದು ತಪದಲಿ  
ಮರೆದು ಕಳೆದನ್ನೋ ನಮ್ಮನಿನಿಬರನೆನುತಲಿರಲಂದು  
ಸುರಪ ಕಳುಹಿದ ರೋಮಶನು ಮುನಿ  
ವರನು ಗಡಣದೊಳೆಯ್ದಿಲ್ಲ ರವಿಭಾ  
ಸುರಸುತ್ತೇಜದೊಳಂದು ಕಾಮ್ಯಕವನಕೆ ನಡೆತಂದ

೧೯

ಜ್ಯಾವನ ಗೌತಮ ಕೆಟಿಲ ಬೃಗು ಭಾ  
ಗ್ರಂಥ ಭರದವಾಪ್ತಾತ್ಮಿ ಕೌಶಿಕ  
ಪವನಭಕ್ಷಣ ವಾಮದೇವ ಮರೀಚಿ ಮೈತ್ರೇಯ  
ಶ್ರವತಿ ಕಣ್ಣಾಗಿರಸ ಶುಕ ಗಾ  
ಲವ ಪರಾಶರ ದಾಲ್ಖಿ ವರಮುನಿ  
ನಿವಹದೊಡನೆಯ್ತಂದನಾ ರೋಮಶ ಮಹಾಮುನಿಪ

೨೦೧

ಅರಸನನುಜರು ಸಹಿತ ಮುನಿಮು  
ವೀರನು ಕಂಡಿದೆದ್ದು ಚರಣದೂ  
ಳಂಗಿ ಬಿಜಯಂಗೆಯ್ದಿ ತಂದನು ತಳಿರ ಮಂಟಪಕೆ  
ವರ ಮುನೀಂದ್ರಿಗಷ್ಟ್ಯ ಪಾದ್ಮೋ  
ತ್ವರದೊಳಪಚರಿಸುತ್ತ ದಭಾರ  
ಸ್ತುರಣಾದಲಿ ಕುಳಿರಿಸಿದನು ಭಯಭರಿತ ಭಕ್ತಿಯಲಿ

೨೦೧

ನೀವಫಾಡದ ದೇವಿಯಷಿಗಳು  
ಪಾವನರು ಮೂಲೋಕಕಳಿ ಸಂ  
ಭಾವನೀಯರು ಸತ್ಯಸಂಧರು ನಿಮ್ಮಲಾತ್ಕರು  
ಆವನರಿವನು ನಿಮ್ಮ ಮಹಿಮೆಯ

ಭಾವಿಸುವಡನಗಳವೇ ನಿಮ್ಮ ಪ  
ದಾವಲಂಬನ ಸೇವೆ ದೊರಕಿತು ಧನ್ಯರಾವೆಂದ

೧೨೧

ಧರಣೀಪತಿ ಸುಕ್ಕೇಮವೇ ನಿಜ  
ತರುಣೀ ನಿನ್ನನುಜಾತ ತನಯರು  
ವರಸಚಿವ ಸಾಮಂತ ಧೌಮ್ಯಮುನೀಂದ್ರ ಮಂತ್ರಿಗಳು  
ಪರಿಣತರೆ ಹೇಳಿನಲ್ಲಿ ನಿಮ್ಮಿಯ  
ಪರಮ ಕರುಣಾಮೃತವೇ ನಮ್ಮನು  
ಹೊರೆಯುತಿರೆ ಸುಕ್ಕೇಮ ಬೇರಿಲ್ಲೆಂದನಾ ನೃಪತಿ

೧೨೨

ಧಾರಣೀಯ ನೆರೆ ಸೋತು ಅನುಜರು  
ವಾರಿಜಾನನೆ ಸಹಿತ ಬಂದೀ  
ಹೋರ ಕಾನನದೊಳಗೆ ಗಿರಿ ಗಷ್ಟರದ ಮಧ್ಯದಲಿ  
ಸೇರಿ ಹೃತಸುಖಿರಾಗಿ ಬಳಲಿದ  
ರಾಯ ಧರೆಯೊಳಗೆನ್ನಫೋಲು ಭವ  
ದೂರ ಮುನಿಕುಲತಿಲಕ ಹೇಳಿಂದರಸ ಬಿಸುಸುಯ್ದು

೧೨೩

ಎಲೆ ಮಹಿಂಪತಿ ನೀನಿನಿತು ಉ  
ಮೃಳಿಸಲೇಕರಸುಗಳು ಪೂರ್ವದ  
ನಳ ಹರಿಶ್ವಂದ್ರಾದಿ ರಾಘವ ನೃಪರು ಹಳುವದಲೆ  
ಲಲನೆಯರ ಶಾವಗಲಿ ಕಷ್ಟವ  
ಬಳಸಿದರು ಅವರಂತೆ ನಿನಗುಪ  
ಬಳಗಳುಂಟೇ ಬರಿದೆ ಮನನೋಯಿದಿರು ನೀನೆಂದ

೧೨೪

ಪರಮ ಶುಷ್ಕಿಗಳ ನೆರವಿಯೇ ಸಬ್ಬೆ  
ಹರಿಯ ಕಾರುಣ್ಯಾಂಬುಧಿಯೇ ಸಿರಿ  
ನರ ವೃಕ್ಷೋದರ ಮಾದ್ರಿತನಯರು ನಿನಗೆ ಬಾಹುಬಲ  
ತರುಣೀಯೇ ಭೋಗ್ರೇಕ ಸಂಪ

ತ್ವರುತರದ ವನರಾಜ್ಯ ನಿನಗಿಂ  
ತಿರಲು ಸರಿಯಾರರಸ ಚಿಂತಿಸಲೇಕೆ ನೀನೆಂದ

೧೬

ಆದಚೆಲೆ ಮುನಿನಾಥ ನಳನ್ನಪ  
ಮೇದಿನಿಯನ್ನಿಂದವನಿಯಲ್ಲಿ ತ  
ಜೋದರಿಯನೆಂತಗಲಿದನು ತಾನಾರ ದೆಸೆಯಿಂದ  
ಸಾಧಿಸಿದವನಿಯನು ಧರೆಯೆಂ  
ತಾದುದಾ ನಳನ್ನಪಗೆ ನೀವಿದ  
ನಾದರಃಿ ಪೇಳೆನಲು ನಗುತಿಂತೆಂದನಾ ಮುನಿಪ

೧೭

ಭೂತಳೇಂದ್ರುರೊಳಿಕಬಲ ವಿ  
ಖ್ಯಾತನಹ ನಳಕ್ಕೆವಶಿಂಯು  
ಭೂತಳವ ಪಾಲಿಸಿದನಾಶನ ವಿಮಲ ಚರಿತೆಯನು  
ಸೂತಮುನಿ ಹೇಳಿದನು ಮೌನಿ  
ವ್ರಾತದಲಿಯಾಗಸ್ತ್ಯಮುನಿ ಸಂ  
ಪ್ರೀತಿಯಿಂದರುಹಿದನು ರಘುನಂದನನೋಳೀ ಕಥೆಯ

೧೮

ವಸುಧೇಪತಿ ಕೇಳೀ ಚರಿತ್ತೆಯ  
ನಿಷಧವೆಂತೆಂಬಾ ಮಹಾಪುರ  
ವೆಸೆದುದಗಣಿತ ಗೋಪುರ ಪ್ರಾಕಾರ ಶಿಶಿರದಲಿ  
ಮಿಸುನಿ ರತ್ನಪ್ರಭೆಗಳಲಿ ರಂ  
ಜಿಸುವ ದೇವಾಲಯಗಳಿದ್ದು  
ವಸುಧೆಗಳ್ಳರಿಯನಿಸಿತಾ ಪ್ರರವರಸ ಕೇಳಿಂದ

೧೯

ಮುರಿಮುರಿದ ಕೊತ್ತಳದ ಸಾಲಿನ  
ಪರುತವದ ಮುಲಿಮುಲಿದ ಬಾಗಿಲ  
ಮಿರುಪ ಮಣಿಪ್ರಜದ ಕವಾಟದ ಗಂಧವಟ್ಟಿಗೆಯ  
ಉರುತರದ ವೇದಿಕೆಯ ಹೇಮದ

ಮೆರೆವ ಸೋಪಾನಗಳ ನೆಲೆಯು  
ಪೂರಿಗೆಗಳ ಮೇಲೆಸೆವ ಕಲಶದ ಕಾಂತಿ ರಂಜಿಸಿತು

೨೦

ಮುಗಿಲ ತುಡುಕುವ ತೆನೆಗಳಾಳ್ಳೇ  
ರಿಗಳು ಪಾತಾಳಭರ ಖಾತಗ  
ಳಗಳು ಬಳಸಿದ ಹೋಟಿ ಸುತ್ತಾವರಿಸಿದುನ್ನತದ  
ಗಗನವೀಧಿಯ ತಾರಕೆಯವೋಲ್  
ಸೊಗಸು ಶೋರುವ ಕನ್ನಡಿಯ ಸಾ  
ಲುಗಳ ರತ್ನಪ್ರಯೋಗಳಲ್ಲಿ ರಂಜಿಸಿದುದಾ ನಗರ

೨೧

ರವಿಶತಿಯ ವೀರಿಗಳ ಹೇಮದ  
ವಿವಿಧ ಮಣಿಭಿತ್ತಿಗಳ ಕಾಂತಿಯು  
ದಿವವನಣೆದುದು ರತ್ನನಿಚಯದ ಭದ್ರಭವನಿಕೆಯ  
ಯುವತಿಯರ ಸಂಗೀತ ಏಣಾ  
ರವದ ರಹಿಯಲ್ಲಿ ಮನಕ ಸವಿದೋ  
ರುವ ಮಹಾರಜನೆಯಲಿ ಮೆರೆದುದು ನಿಷಧ ವರನಗರ

೨೨

ವಸುಧೇಯಮರರು ಕ್ಷತ್ರಿಯರು ರಂ  
ಜಿಸುವ ವೈಶ್ಯ ಜತುಧರುನ್ನತ  
ಕುಶಲವಿದ್ಯಾಧಿಕರು ಕವಿಗಳು ಮಲ್ಲಗಾಯಕರು  
ಅಸಮ ರಥಿಕರು ಸಮರದಲಿ ಸಾ  
ಹಸರು ಕರಿ ರಥ ತುರಗ ಪಾಯ್ದಳ  
ಪೆಸೆದುದಗಣಿತ ಜಾಪುರಂಗದಿ ನಿಷಧ ವರನಗರ

೨೩

ಸಾಲ ಬಿಲ್ಲ ಕಪಿತ್ತ ಜಂಬು ತ  
ಮಾಲ ದಾಡಿಮು ವಸುಳ ವಟ ಹಿಂ  
ತಾಲ ಕ್ರಮುಕ ಕದಂಬ ಕುರವಕ ಕದಳ ಖಿಜೂರ  
ತಾಲ ಚಂದನ ಪನಸ ವರ ತ

ಕೊನ್ನೀಲ ಕೇತಕ ಕುಟುಂಬ ಸರಳ ದ  
ಸಾಲತರುಗಳ ನಿಚಯದಿಂದುದ್ದಾನ ರಂಜಿಸಿತು

೨೪।

ಭೂರಮಣ ಕೇಳಾ ಪುರಾಧಿಪ  
ವೀರಸೇನ ನೃಪಾಲ ರಿಪುಸಂ  
ಹಾರನಾಶನ ತನಯ ನಳನ್ನಪನೆಂಬುದಭಿಧಾನ  
ಭೂರಿ ವಿಕ್ರಮ ಪರಮಧರ್ಮ ವಿ  
ಚಾರ ಶತಿಕುಲಮೌಳ ಘನಗಂ  
ಭೀರ ಪಾಲಿಸುತ್ತಿದ್ದ ಸಪ್ತದ್ವೀಪವನಿಪರ

೨೫।

ಶರಧಿ ಮೇರು ದಿಗಂತದವನಿ  
ಶ್ವರರು ಕಪ್ಪವ ತೆರುವರಗಣಿತ  
ಧುರವಿಜಯ ದೋಷಭಾಲರು ಮಣಿಮಯ ಮಹಡಿವರ್ಧನರು  
ಚರಣಕಾನತರಾಗಿ ನಳಭೂ  
ವರನ ಭಜಿಸುತ್ತಿದ್ದರಮರೇ  
ಶ್ವರನ ಓಲಗದಂತ ಮೆರದುದು ನೃಪತಿಯಾಸಾನ

೨೬।

ಭೂಮಿಪತಿ ಕೇಳಿತ್ತಲ್ಲತ್ತರ  
ಭೂಮಿಯಲಿ ಪಜ್ಜಿಸುತ್ತಿಹ ಸು  
ಅಮುಪುರದಂತಸೆದುದಲ್ಲಿ ವಿದಭ್ರ ನಗರವದು  
ರಾಮಣೀಯಕ ರಚನೆಯಲಿ ನವ  
ಹೇಮಖಿತ ಸುರತ್ತು ಸೌಧ  
ಸ್ತೋಮಗಳ ಸಾಲಿನಲಿ ರಂಜಿಸುತ್ತಿದ್ದುದಾ ನಗರ

೨೭।

ಅಲ್ಲಿಗಧಿಪತಿ ಭೀಮನ್ನಪ ಗುಣ  
ದಲ್ಲಿ ನಯದಲಿ ವೀಯರ್ ವಿತರಣ  
ದಲ್ಲಿ ಚಾತುಯರ್ದಲಿ ಸೌಭಾಗ್ಯದಲಿ ಧೈಯರ್ದಲಿ  
ಬಲ್ಲಿದನು ತಾನಾಗಿ ನಿಜಸುತ್ತ

ರಿಲ್ಲವೆಂದುಮ್ಮೆಂಬುತ್ತಿರೆ ಮನ  
ದಲ್ಲಿಗಾಡ್ಡಣ ಬಂದನಾ ದಮನಾಖ್ಯ ಮನಿವರನು

|೨೮|

ಬಂದ ಮನಿಗವನಿಪತ್ತಿ ವಂದಿಸಿ  
ನಿಂದು ಕರಗಳ ಮುಗಿದು ವಿನಯದೊ  
ಳೆಂದ ಸುತಸಂತಾನವಿಲ್ಲದ ಸಿರಿಯದೇಕೆಂದು  
ನೋಂದು ನುಡಿಯಲು ಸುತರ ಪಡೆಯದ  
ತಂದೆಗಿದು ಸಂತಾಪವಲ್ಲವೇ  
ಎಂದು ಮನಿ ಕರುಣಾದಲ್ಲಿ ಸಂತ್ಯೇಸಿದನು ಜನಪತಿಯ

|೨೯|

ಯೋಗದೃಷ್ಟಿಯೋಳಿದು ಮನಿವರ  
ನಾಗ ನೃಪನೊಡನೆಂದ ಪ್ರತ್ರಿಕ  
ಯಾಗವನು ಮಾಡರಸ ತಪ್ಪದು ಪ್ರತ್ರಿಲಾಭವೇನೆ  
ಆ ಗರುವ ಮನಿ ಮಂತ್ರದಿಂದ ಸ  
ರಾಗದಲಿ ಶುಭದಿನ ಸುಲಗ್ಗಾದಿ  
ಯಾಗವನು ಪೂರ್ವೇಸಿದನು ಸುರನರರು ತಣಿವಂತೆ

|೩೦|

ಅರಸ ಕೇಳಾ ಯಾಗಸಮನಂ  
ತರದೊಳಾ ಮನಿಮುಖಿರನು ಸ  
ತ್ಯಾರಿಸಿ ಕಳುಹಿದನವರವರನುಚಿತೋಪಚಾರದಲಿ  
ತರುಣಿಗಾದುದು ಗಭ್ರ ಮಂಗಳ  
ಕರ ಸುಲಗ್ಗ ಸುತಾರೆಯಲಿ ನೃಪ  
ನರಸಿ ಪಡೆದಳು ತನುಜಯೋವಾಳ ಲೋಕಸುಂದರಿಯ

|೩೧|

ಅಮರ ದುಂದುಭಿ ಮೋಳಗಲಿಳಿ ಸಂ  
ಬ್ರಹ್ಮಿಸೆ ಪುರಜನ ನಲಿಯೆ ನೃಪನಾ  
ಸಮಯದಲ್ಲಿ ದಮನಾಖ್ಯ ಮನಿಗಭಿನಮಿಸಿ ನಿಜಸುತ್ತೆಗೆ  
ವಿಮಲನಾಮವ ಪಾಲಿಸೆನಲಾ

ಕಮಲಮುಖಿ ದಮಯಂತಿಯೆಂದು  
ತ್ವಮದ ಪೆಸರೆಂದರುಹಿ ಮುನಿ ಹೊರವಂಟನಾಶ್ರಮಕೆ ।೨೨।

ನಿರಿಗುರುಳ ಪವಳಾಧರದ ಕರಿ  
ಕರದ ತೋಳ್ಳಳ ಕಂಬುಕಂತದ  
ತರಳನಯನದ ಸಂಪಗೆಯ ನಾಸಿಕದ ಪೆರೆನೊಸಲ  
ಹರಿಯ ಮಧ್ಯದ ಹಂಸಗಮನದ  
ಗುರುಕುಚದ ಕರಪಲ್ಲವದ ಸರ  
ಸಿರುಹಮುಖಿ ನಲಿದಾಡುತ್ತಿದ್ದಳು ರಾಜಭವನದಲ್ಲಿ ।೨೩।

ಗುಣದೊಳಳಿ ಶೀಲದಲ್ಲಿ ಮಾತಿನ  
ಭಣಿತಿಯಲ್ಲಿ ಗಾಂಭೀರ್ಯದಲ್ಲಿ ವಿತ  
ರಣದಲನುಪಮ ವಿದ್ಯೆಯಲ್ಲಿ ಗುರು ದೃವಭಕ್ತಿಯಲ್ಲಿ  
ಪ್ರಾಣಿಸಲು ಶವಾಣಿ ರತಿಯರಿ  
ಗೆಣೆಯೆನಿಪ ಸುಂದರಿಗೆ ಮಿಕ್ಕನ  
ಬಣಗು ಸತಿಯರು ಸರಿಯೆ ಲೋಕದೊಳಂದನಾ ಮುನಿಪ ।೨೪।

ಕೇಳು ಪಾಂಡವತನಯ ಭೀಮನ್ಯ  
ಪಾಲನೋಲಗದಲ್ಲಿ ಧರಣೀ  
ಪಾಲಕರ ಚರಿತಪ್ರಸಂಗದೊಳಿರಲು ನಳನ್ಯಪನ  
ಶೀಲವನು ಸೌಂದರ್ಯ ವಿಭವ ವಿ  
ಶಾಲಮತಿ ಲಾವಣ್ಯ ರೂಪು ಗು  
ಣಾಳಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು ।೨೫।

ವನಜಮುಖಿಯಾ ವಾರ್ತೆಯೆಲ್ಲವ  
ಮನವೋಲಿದು ಕೇಳಿದಳು ಹಿಗ್ಗುತ  
ನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲ್ಲಿ  
ನೆನೆದು ಬರೆದಳು ನಳನ ರೂಪವ

ನನುನಯದಿ ಚಿತ್ರದಲಿ ಮಿಗೆ ಸಂ  
ಜನಿಸಿತವನಲಿ ಮೋಹವೆಲೆ ಧರಣೀಶ ಕೇಳಿಂದ

| ೫೯ |

ಆಗ ಮದನನು ತನ್ನ ಬಲವನು  
ಬೇಗದಲೆ ಜೋಡಿಸಲು ಖೋಯೆಂ  
ದಾಗಲರಸಂಚೆಗಳು ಅಳಿವಿಂಡುಗಳು ನಲಿದಾಡೆ  
ಕೋಗಿಲೆಗಳೋಗೊಡಲು ಗಿಳಿಗಳು  
ಕೂಗೆ ನವಿಲುಗಳಾಡೆ ಮನ್ಯಾಧ್ಯ  
ನಾಗ ಪೂಗಣಗಳನು ಸಂಧಿಸಿಯೆಚ್ಚನಂಗನೆಯ

| ೬೦ |

ಉಣಿಕ್ಕನ್ನವ ಕಾಮಗತ್ತಲೆ  
ಕಟ್ಟಿನಲಿ ಪೆಚ್ಚಿದುದು ಸತಿಯರ  
ಮನ್ಯಾಧ್ಯಗೆ ಮೈಗೊಡಳು ಬಲು ಬೇಸರದಿ ಬಳಲುವಳು  
ಬಣ್ಣಸಿಯೆ ಮಾತಾಡಲೊಲ್ಲಳು  
ಬಣ್ಣಗುಂದಿದ ದೇಹದೊಳಗೆಳ  
ವೆಲ್ಲಾಗಳ ಸೌಖ್ಯವನು ತೊರೆದಳು ಮದನನೆಸುಗೆಯಲಿ

| ೬೧ |

ಕೆಳದಿಯರು ಕಂಡಂತರಂಗದಿ  
ಬಲಿದ ವಿರಹದ ರಾಜವದನೆಯ  
ಹೊಳೆಲೊಳುದ್ಯಾನವನ ಸುರುಚಿರ ಪ್ರಪ್ರತರುಗಳಲು  
ಎಳದಳಿರ ನೆಳಲಿನಲಿ ಪರಿಮಳ  
ದಲರ ಪನ್ನೀರಿನಲಿ ತಳುವದೆ  
ನಲವು ಹಿಂಗಿದ ಸತಿಯನುಚರಿಸಿದರು ಬನದೊಳಗೆ

| ೬೨ |

ಕೆಲರು ಹದನೇನೆಂದು ಬಗೆದರು  
ಕೆಲರು ಪನ್ನೀರುಗಳ ತಳಿದರು  
ಕೆಲರು ಕವ್ವರಗಂಧವನು ಲೇಪಿಸಿದರಂಗದಲೆ  
ಕೆಲರು ಬೀಸಿದರಾಲವಟ್ಟದಿ

ಕೆಲರು ಹೊವನು ಹಾಸಿದರು ಕೋ  
ಮಲೆಗೆ ನಾನಾವಿಧದ ಉಪಚಾರಂಗಳನು ರಚಿಸಿ

|೪೦|

ಈ ಪರಿಯೋಜಾ ಕಾಮಿನಿಗೆ ಶೈ  
ಶ್ಯೋಪಚಾರವ ಮಾಡಿದರು ಪರಿ  
ಅಪ ವೆಗ್ಗಳಿಂದು ಇದಕ್ಕನ್ನೇನು ಹದನೆನುತ  
ಚಾಪಳೆಯರಾಲೋಚಿಸುತ ಕಡು  
ಪಾಪಿಯಂಗಜನೆಂದು ಬಯ್ಯತ  
ಶೋಪಿನೆಡಿರದ್ದೆದಿ ತಂದರು ಸತಿಯ ಸಂತೃಪ್ತಿ

|೪೧|

ಬಹುಳ ಪಾದರಿ ನಿಂಬ ವಟ ಕೇ  
ತಂಕ ಪಾಟಳಿ ಕುಟುಂಬ ಚರಂ  
ಪಕ ರಸಾಲ ಕರಿತ್ತ ದಾಡಿಮು ಕ್ರಮುಕ ತರುಗಳಲ್ಲಿ  
ಶುಕ ನವಿಲು ಜಿಲ್ಲಿಬಿಲಿಗ ಗೀಜುಗ  
ಬಕ ಹಸುಬ ಗೌರವಂಕ ಟಿಟ್ಟಿಭ  
ಪಿಕ ಚಹೋರಕ ಏಂಗುಲಿಗ ಹಕ್ಕಿಗಳು ರಂಜಿಸಿತು

|೪೨|

ಬಿಗಿದ ರತ್ನದ ಸಾಲ ಸೋಪಾ  
ನಗಳ ಕೆಂದಾವರೆಯ ಮೋಗ್ಗೆಯ  
ಮುಗುಳ ತುಂಬಿಯ ಹಂಸಗಳ ಬಕ ಚಕ್ರವಾಕಗಳ  
ಸೋಗಸುದೋರುವ ಸರಸಿಯಲಿ ವರ  
ಸುಗುಣೀಯರು ದಮಯಂತಿಯೋಳು ಮನ  
ಸೋಗಸಿನಿಂದಾಡಿದರು ಜಲಕೇಳಿಯ ವಿದಗ್ಧೆಯರು

|೪೩|

ಬಂದು ಸತಿಯರು ಕೋಳನ ತೀರದಿ  
ನಿಂದು ವಸ್ತುಭರಣಭೂಷಣ  
ದಿಂದ ಶಶಿಕಾಂತೋಪಲದಿ ಹುಳ್ಳಿರಿಸಿ ಶಶಿಮುಖಿಯ  
ಅಂದು ವಿರಹವ್ಯಧೆಯ ನಾನಾ  
ಚಂದದಲಿ ಶೈಶ್ಯೋಪಚಾರಗ  
ಇಂದ ಸಂತೃಪ್ತಿಸಿದರು ವರಪುರದರಸನಾಜ್ಞೆಯಲ್ಲಿ

|೪೪|

## ಎರಡನೆಯ ಸಂಧಿ

ಹಲವು ನಯನೀತಿಯಲಿ ಹಂಸೆಯ  
ಕಜುಹಲಂದಿನ ರಾಯಭಾರದಿ  
ನಳನ್ನಪಗೆ ಸತಿಯಾದಳಾ ದಮಯಂತಿ ಮನವೋಲಿದು                   ೨೧

ಕೇಳು ಕುಂತಿತನಯ ಭೀಮನ್ಯ  
ಪಾಲ ತನುಚೆಗೆ ವಿರಹ ಬಲಿದು  
ವಿಶಾಲವಾಗಿರಲಿತ್ತ ಕೇಳ್ಣೆ ನಿಷಿಧ ನಗರಿಯನು  
ಪಾಲಿಸುವ ನಳಜಕ್ಕವರ್ತಿತ್ಯಾಯ  
ಮೇಲೆನಿವ ಸಭೆಯಲ್ಲಿ ರತ್ನದ  
ಸಾಲುಹೊಳಹಿನ ಸಿಂಹಪೀಠದೊಳೆಸದು ಕುಳಿದ್ವ                   ೨೨

ಗೌಳ ವಂಗ ಕಳಿಂಗ ಕುಂತಳ  
ಚೋಳ ಬಬ್ರಾ ಸಿಂಧು ಕೇರಳ  
ಲಾಳ ಮಗಧ ವರಾಳ ಸೌರಾಷ್ಟ್ರದಿ ಭೂಮಿಪರ  
ಬಾಳೆಯರ ಮಂತ್ರಿಗಳ ವೀರಭ  
ಟಾಳಿ ನಟ ಗಾಯಕರ ಕವಿಗಳ  
ಜಾಲ ಸಂದೋಹದಲಿ ಮರೆದುದು ನೃಪತಿಯಾಸ್ಥಾನ                   ೨೩

ಆ ಸಮಯದಲಿ ಬಂದನಲ್ಲಿಗೆ  
ದೇಶಯಾತ್ರಿಕ ಭೂಸುರನೊಳವ  
ನೀತ ಕೇಳಿದನಿಳೆಯೊಳೆನುಂಟಿ ವಿಚಿತ್ರವನೆ  
ಭೂಸುರೋತ್ತಮನೆಂದನೆಲೆ ಧರ  
ಇಂತೆ ಕೇಳು ವಿದಭ್ರಾನಗರದೊ  
ಳೇಸು ಪ್ರಕ್ಷೇದಯದಿ ಪಡೆದನೊ ಭೀಮನ್ಯಪ ಸುತೆಯ                   ೨೪

ಅವಳ ರೂಪಗುಣಾತಿಶಯಗಳ  
ನೆವಗೆ ಬಣ್ಣೀಸಲಳವೇ ಕೇಳಾ  
ಯಮವತಿ ಲೋಕದ ಸಹಿಯ ಬಗೆಯಂತಲ್ಲ ಭಾವಿಸಲು  
ಪ್ರವಿಮಲಾಕಾರದಲಿ ಮೃದುತರ  
ಸವಿನುಡಿಯ ಸಂಭಾಷಣೆಗಳಲಿ  
ಭುವನದೊಳು ನಾ ಕಾಣ ದಮಯಂತಿಗೆ ಸಮಾನರನು

|೩|

ಮುರಹರನ ನಿಜಸೊಸೆಯ ರೂಪಂ  
ತಿರಲಿ ಚಂದ್ರನ ಮಗಳ ಚೆಲುವಂ  
ತಿರಲಿ ಮೈನಾಕನ ಸಹೋದರಿಯಂದವಂತಿರಲಿ  
ಶರಧಿತನುಜೆಯ ಸೌಂದರಿಯವನು  
ಮರಸಿತೆಂಬುದು ಲೋಕದೊಳಗಾ  
ಸರಸಿಜಾಕ್ಷಿಯ ಬಗೆಗೆ ಸರಿಯಿಲ್ಲರಸ ಕೇಳಿಂದ

|೪|

ಮಿಸುನಿಯೋಲೆಯ ಧಾಳ ಕದಪಿನೊ  
ಳೆಸೆಯೆ ಮೇಲುದು ಜಾರೆ ಕುಚಭರ  
ಕುಸಿಯೆ ನಡುವಲ್ಲಾಡೆ ಮಸಗಿದ ಮಂದಹಾಸದಲಿ  
ಎಸೆವ ಸೋಮುಂಡಿ ಭಾರದಲೆ ಬಾ  
ಗಿಸಿದ ಹೊರಳಿನ ಕೈ ವೀಜೆಯ  
ಬಿರುಸುಹಾಕ್ಷಿಯ ಸೊಬಗ ಬಣ್ಣೀಸಲರಿಯೆ ನಾನೆಂದ

|೫|

ಹೇಳುತ್ತಿರೆ ನುಡಿನುಡಿಗೆ ಮೆಚ್ಚುತ್ತ  
ಕೇಳಿ ತಲೆದೂಗಿದನು ಸೃಷ್ಟಧ  
ನಾಲಿಗಳಿಗೆ ಸರೋಜಮುಖಿ ಗೋಚರಸಿದಂತಾಗೆ  
ಬಾಲಿಕೆಯ ಮೋಹಿಸಿದ ಪ್ರಷ್ಟಶ  
ರಾಳಿಯಲಿ ಮನನೋಂದು ಶಿವ ಶಿವ  
ಲೋಲಲೋಜನೆಯೆಂತು ತನಗಹಳ್ಳನುತ ಚಿಂತಿಸಿದ

|೬|

ವನಿತೆ ಗುಣಗಳೊಳೊಂದನೊಂದನು  
ಮನದೊಳಗೆ ಸವಿಮಾಡಿ ತರುಣಿಯ  
ನೆನೆದು ಪ್ರೋಂಪ್ರೋಂಪ್ರೋಗಿ ವಿರಹದಿ ಮದನಗಿಡಾಗಿ  
ಫನ ವಿರಹದಲ್ಲಿ ಕಾಯಕಂದಿದ  
ಜನಪ ನಳಗಿರೆ ಬೇಂಟೆಕಾರರ  
ಜನನಿವಹದಿಂ ಬಂದರಾ ಸಮಯದಲ್ಲಿ ವಸಚರರು

೨೮

ಬಂದು ಫಲವಸ್ತಗಳ ಕಾಣಿಕೆ  
ಯಿಂದ ಕ್ಯಾಮುಗಿದರಸ ಮೃಗಫನ  
ವಿಂದು ಬೇಂಟಿಗೆ ಗಮಿಸಬೇಕೆನೆ ನೃಪತಿ ನಸುನಗುತ  
ಇಂದು ವಿರಹವ ಕಳೆವಿಡಿದು ಲೇ  
ಸೆಂದು ಶಬರರ ಕಳುಹಿಯೋಲಗ  
ದಿಂದಲರಮನೆಗೆಯ್ದಲಸ್ತಾಂಬುಧಿಯೋಜನನಿಳಿದ

೨೯

ನಳಿನಸವಿನುದಯದಲ್ಲಿ ನಳನೃಪ  
ತಿಲಕ ಕರೆಸಿದ ಸಕಳ ದಳವನು  
ಹೊಳೆವ ಲಿಢ್ಣ ಕಥಾರಿ ಹೊದಲಾದವಿಳ ಕ್ಯಾದುಗಳ  
ಬಲುಭಟರು ಬೇಂಟೆಯಲಿ ನಾನಾ  
ಬಲೆಗಳಂಟಿನ ಹೋಲು ಕಳ್ಳಿಯ  
ಬಲಯುತರು ಸಂದರ್ಭಿಸಿ ಮೆರೆದುದು ಪುರದ ಬಾಹೆಯಲಿ

೨೧೦

ಅರಸ ಕೇಳ್ಣ ಶತಿಕುಲ ಶಿರೋಮಣಿ  
ಧರಿಸಿದನು ನವರತ್ನನಮಯದಾ  
ಭರಣಗಳ ದಿವ್ಯಾಂಬರಾದಿ ಸುಗಂಥಲೇಪದಲ್ಲಿ  
ತರಿಸಿಯೀರಿದ ವಾಯುವೇಗದ  
ತುರಗವನು ಸಂದರ್ಭಿಸಿ ಹೋಹರ  
ತೆರಳಿತಗಣಿತ ವಾದ್ಯದಲ್ಲಿ ನೆಲ ಬಿರಿಯಲ್ಕೆತಂದ

೨೧೧

ಏನ ಹೇಳುವೆನರಸ ಹೊಕ್ಕರು  
 ಕಾನನವ ಬಳಸಿದರು ಮೃಗತತಿ  
 ಯಾನಲಾಪ್ತದೆ ತೆಗೆದು ಹಾಯ್ದು ಭಟರ ಫ್ಲಾಂಗೆ  
 ಅನೆಗಳ ಕೆಡಹಿದರು ಬಲಸಂ  
 ಧಾನದಲಿ ಹುಲಿ ಕರಡಿ ಮುಸು ಮೊಲ  
 ವಾನರಾದಿ ಸಮಸ್ತ ಮೃಗಗಳ ತರುಬಿ ಕೆಡಹಿದರು

೧೨೨

ಹತ್ತಿ ತದ್ದಿರಿಶಿವಿರವನು ಮರ  
 ಹೊತ್ತದಲಿ ಬಲೆಗಳನು ಹಾಯ್ದು  
 ರೊತ್ತಿ ಸೋಹಿದರೊಂದು ಫನತರ ಸಿಂಹವಬ್ಬರಿಸಿ  
 ಹೊತ್ತ ಹೋಪದಿ ಸೈನ್ಯವನು ಮುರಿ  
 ದೊತ್ತಿ ಬರುತಿರೆ ಕಂಡು ನೃಪ ಬೆಂ  
 ಬತ್ತಿ ಕಡಿದನು ಮೃಗಪತಿಯ ವನವೆಲ್ಲ ಬೇರಗಾಗೆ

೧೨೩

ನಿಲಿಸಿ ಬೇಂಟೆಯನಲ್ಲಿ ಬಳಲಿದ  
 ಬಲ ಸಮೀತದಿ ಬಂದು ತತ್ವರ  
 ವಳಯದುದ್ದಾನವನು ಹೊಕ್ಕನು ಬಲಿದ ವಿರಹದಲಿ  
 ನಲವು ಹಿಂಗಿದ ಮನದ ದುಸುಡದೂ  
 ಇಳಿದು ತೊಳೆದನು ಜಾನು ಜಂಫೆಯ  
 ಕೊಳದಿ ಪರಿಹೃತನಾಗಿ ಸಂಚರಿಸಿದನು ವನದೊಳಗೆ

೧೨೪

ಆ ಕೊಳದ ತೀರದಲಿ ತರುಗಳ  
 ನೇಕವದರೊಳಗೊಂದು ತಾವಿನೊ  
 ಛೇಕ ವ್ಯಕ್ತದ ಸೆಳಲಿನಲಿ ನವಕುಸುಮದಿಕ್ಕೆಯಲಿ  
 ಆ ಕಮಲಜನ ತುರಗ ನಿದ್ರು  
 ವ್ಯಾಕುಲದಿ ಮಲಗಿರಲು ಕಂಡ ಶು  
 ಭಾಕರೋನ್ನತ ಶುಭ್ರತೇಜದ ರಾಜಹಂಸವನು

೧೨೫

ಅರುಣಮಯದಾನನದ ಪದಯುಗ  
 ಗರಿಗಳುನ್ನತ ಧವಳ ದೇಹದ  
 ಪರಮ ತೇಜದೊಳಿಸೆವ ಹಂಸೆಯ ಕಂಡು ಬರಗಾಗಿ  
 ಹರಹರ ! ಇದರಾಯತವ ಮುರ  
 ಹರನು ಶಾನೇ ಬಲ್ಲನೆನುತ  
 ಕೃರದಿ ಮೇಲ್ಲನೇ ಕರವ ನೀಡುತ ಪಿಡಿದ ಹಂಸವನು

ಒದರಿ ಕುಣಿಯಲು ಹಸ್ತದೊಳಗದ  
 ಕದಲದಂತಿರೆ ಪಿಡಿಯಲರಸನ  
 ವದನಕಮಲವ ನೇಡಿ ಹದರಿತು ಬಹಳ ಭೀಳಿಯಲ್ಲಿ  
 ಹೃದಯ ಕರಗುವ ಮಾತನೆಂದುದು  
 ಮದಕರಿಗೆ ನೋರಜಂತರವೇ ಕೈ  
 ಸದರದವರನು ಕೊಲುವುದೇನರಿದೆಂದುದಾ ಪಕ್ಕಿ  
೧೮೫

ಕರಿಗಳನು ಮುರಿದಿಡುವ ಸಿಂಹಕೆ  
 ನರಿಗಳಿದರೇ ತಾನು ನಿನಗಂ  
 ತರವೆ ಸಾಕಂತಿರಲೀ ಕಂಡವರೆಲ್ಲ ಕಡುನಗರೆ  
 ಅರಿಭಯಂಕರ ಶತ್ರುಗಳ ಸಂ  
 ಹರಿಸುವುದು ನೃಪನೀತಿ ನಿನಗಿದು  
 ತರವೆ ಬಿಡು ಪರಣಿಂಸೆ ದೋಷವಿದೆಂದುದಾ ಪಕ್ಕಿ  
ಡಲ್

ಒಡಬಗೊತ್ತಣವಿಕ್ಕುವೆಡೆಯೋ  
 ಕ್ಕುಡಿತೆ ಜಲವೇ ಮಂಜು ಸುರಿಯ  
 ತೈತ್ತಿಡನೆ ಕರೆ ತುಂಬುವದೆ ನೃಪ ನೀನೆನ್ನ ಭುಂಜಿಸಲು  
 ಒಡಲಿಗಾವ್ಯಾಯನವೆ ಕೇಳಿಲೆ  
 ಪ್ರೌಡವಿಪತ್ತಿ ಬಿಡು ನನ್ನ ಮನಯಲಿ  
 ಮಡದಿ ಸುತರುಮ್ಮುಳ್ಳವ ನೋಡೆಂದೊರಲಿತಾ ಪಟ್ಟಿ  
ಡಣಿ

ಮರನ ಹುತ್ತವನೇರಿದರ ಸಂ  
ಗರದಿ ದೈಸ್ಯಂಬಡುವರಾಯುಧ  
ಮುರಿದ ಬರಿಗ್ಯಾಯವರ ನೀರೋಳು ಹೊಕ್ಕು ನಿಂದವರ  
ಶರುಣಿಯರ ಮರೆಗೊಂಡವರ ನಿ  
ಬ್ಬರದಿ ಮುರಿದೋಡುವರ ನಿದ್ರಾ  
ಭರದೋಳಿದರ ಕೊಲುಪುದುಚಿತವೆ ಎಂದುದಾ ಪಕ್ಕಿ

೨೧

ನುಡಿಗೆ ನಾಚಿದನರಸ ಹಂಸದ  
ನಡವಳಿಗೆ ಮೆಚ್ಚಿದನು ನಿಸ್ನನು  
ಹಿಡಿದು ಕೊಲುವವನಲ್ಲ ನಿನ್ನಾಲಯಕೆ ಹೋಗೆಂದು  
ಬಿಡಲು ರೆಕ್ಕೆಯ ಹೊಡಹಿ ಹಾರಿತು  
ಒಡನೆ ಮರಳಿತು ಧರೆಗೆ ರಾಯನ  
ಕಡೆಗೆ ಮಂಡಿಸಿ ಕುಳಿತು ನುಡಿದು ನೃಪಗೆ ವಿನಯದಲೆ

೨೨

ಭೂರಮಣ ಕೇಳಿಸುವ ಕಾಯ್ದುಪ  
ಕಾರಮಾಡಿದೆ ನೀನು ನಿನಗುಪ  
ಕಾರ ಮಾಡುವನೆನಲದೇನೆಂದರಸ ಬೆಸಗೊಂಡ  
ಸಾರಹ್ಯದಯನೆ ಚಿತ್ತವಿಸು ವಿ  
ಸ್ತಾರದಿಂದರುಹುವನೆ ಭುವನದೊ  
ಖಾರಿಗುಂಟೀ ಪರಮಸುಕೃತಗಳಿಂದುದಾ ಪಕ್ಕಿ

೨೩

ಅರಸ ಕೇಳತಿದೂರದಲೆ ಸುರ  
ಪುರವ ಪೋಲ್ಲು ವಿದಭಫಪಟ್ಟಣ  
ದರಸು ಭೀಮನ್ಯಾಪಾಲನಾತನ ತನುಜೆ ದಮಯಂತಿ  
ಪರಮ ಪುಣ್ಯಾಂಗನೆ ಮಹಾಸುಂ  
ದರಿ ನಿಪ್ರಣೆ ಗಜಗಮನೆ ನಯಗುಣ  
ಭರಿತೆ ಸೋಬಗಿನ ಸೋನೆ ತಾನಿಹಳಲ್ಲಿ ವನಜಾಕ್ಕಿ

೨೪

ಪ್ರೋಗಳಲ್ಲಿಯೇ ಸತಿಯ ಚೆಲುವಿನ  
 ಬಗೆಯ ಭಾವಿಸಿ ನೋಡಲು ಸೋ  
 ಜಿಗಪ್ಪ ನೇರೆ ದಮಯಂತಿ ಯೋವನ ರಹಪರೇಖೆಯಲಿ  
 ನಗಮೋಗದ ಪ್ರೋಂಬೋಗರ ಮಿಂಚಿನ  
 ಬೋಗಸೆಗಂಗಳ ಸೆಳೆನಡುವ ಸೆ  
 ಜ್ಯುನುರ ಬೆಡಗಿನ ಕಾಂತೆ ರಂಜಿಸುತ್ತಿರುತ್ತಾ ಪ್ರರದಿ

ಕ್ಷಮಿಯೋಳಿದ ಸತಿಯರಲ್ಲಿ ಅಮರಾ  
 ವತಿಯೋಳಿದ ಪೆನ್ನಳಲ್ಲಿ ಮೇಣಾ  
 ವಿಶಿಂಠಲ್ಲಿದ ನಾರಿಯರಲ್ಲಿಕ್ಕಿಸಿದಡಾ ಸತಿಗೆ  
 ಪ್ರತಿಯ ಕಾಣೆನು ರೂಪಿನಲ್ಲಿ ನೀ  
 ನತಿ ಚೆಲುವ ನಿನಗವಳು ಪಾಸಟಿ  
 ಸತಿಗೆ ನೀನೇ ರಮಣನಲ್ಲದೆ ಕಾಣೆನಿತರರನು

ଅବଳୁ ନିନ୍ଗାଲିବଂତେ ମାଦୁଵ  
 ଶିଥିନ କୃପେ ନିନ୍ଗାଙ୍କୁ ନମ୍ବୁଲି  
 ସବଦିନୁଦିଯିଲୁରଙ୍କ ନଂବୁପୁଦେଖୁ ନିନ୍ଦେନଲୁ  
 ଅବନିପତି ନଶୁନଶୁତ ହଂସେଯ  
 ସବିନୁଦିଗେ ମନ୍ଦୋତୁ ଏରହଦ  
 ତେବକଦଲି ହେବରିସି ନୁଦିଦନୁ ନଳନୁ ଲିଗପତିଗେ

ಮನಸಿಜನ ಶರಹತಿಗೆ ನೋಂದೆನು  
 ತನುವ ಸೈರಿಸಲಾರೆನೆನ್‌ಗಾ  
 ವನಿತೆಯನು ಸೇರಿಸುತ್ತ ಸಲಹೆನ್ನಸುವ ಕರುಣಾದಲಿ  
 ಎನಗೆ ನೀನೇ ಪರಮಬಾಂಧವ  
 ಮನಕೆ ಹರುಷವ ಮಾಡು ನೀನೀ  
 ಒನಕೆ ಬಪ ಪರಿಯಂತ ತಾನಿಲ್ಲಿಯೆನು ಹೋಗೆಂದ  
೧೩

ಕೀರ್ತಿ ಧರ್ಮಜ ನಳಸ್ತಪಾಲನ  
 ಬೀಳುಕೊಂಡು ಸರಾಗದಿಂದ ವ  
 ನಾಲಯವ ಹೇರವಂಟು ತೆರಳಿತು ವಾಯುವೇಗದಲಿ  
 ಆ ಲತಾಂಗಿಯ ಪತಿಯ ಕೀರ್ತಿ ವಿ  
 ಶಾಲವಾದಂದದಲಿ ರಾಜಮ  
 ರಾಳಿ ಗಗನಕೆ ಹಾಯ್ದು ಕಂಡಿಳಿತಂದುದಾ ಪುರಕೆ  
ಉಲ್ಲಾಸ

ಕನಕಮಣಿ ನಿರ್ಮಿತದ ಸೌಧದಿ  
 ಜನನಿಕರ ಸಂದೋಹದಲ್ಲಿ ಉಪ  
 ವನದ ಏಂಧಿಗಳಿಸೆದು ಮೆರೆವ ವಿದಭ್ರ ಪಟ್ಟಣಕೆ  
 ಮನವೊಲಿದು ನಿಜಬಳಗ ಸಹಿತಂ  
 ಗನೆಯರೂಲಗದಲ್ಲಿ ಮದನನ  
 ಮೊನೆಯಲಗಿನಲ್ಲಿ ಬಳಲ್ಲ ಸತಿಯನು ಕಂಡುದಾ ಹಂಸೆ  
೩೯

ನೀಲಮಣಿ ಭಿತ್ತಿಗಳ ವರ್ಜುದ  
 ಸಾಲುಗಂಬಡ ಪಟ್ಟೆ ಹಲಗೆಯ  
 ಮೇಲೆ ಮುಕ್ಕಿನ ಲೋವೆ ಹವಳದಿ ಕಡೆದ ಬೋಬಿಗೆಯ  
 ಸಾಲ ಮಣಿಮಂಟಪದಿ ಮಂಚದ  
 ಮೇಲೆ ಮಂಡಿಸಿ ನಳೆನ ಚಿಂತೆಯ  
 ಶಾಳಿದಂಗನೆ ಸತಿಯರೊಡನೆ ಕಂಪುದಾ ಹಂಸೆ  
| 101

ಪೇರೆನೊಸಲ ಕಟ್ಟಿರಿಯ ತಿಲಕದ  
 ಹೊರಳ ಮುತ್ತಿನ ಹಾರ ರತ್ನದ  
 ಬೆರಳ ಮುದ್ರಿಗೆಗಳ ಸುವರ್ಣದ ಕರದ ಕಂಕಣದ  
 ಪರಿಪರಿಯ ನಿರಿಯುಡಿಗೆಗಳ ನೂ  
 ಪುರದ ತೂಡರಿನ ದೇಸಿ ಮಿಗೆ ಬಳ  
 ಸಿರಲು ತರುಣೀಯರಂದು ಸತಿಯನು ಕಂಡುದಾ ಹಂಸೆ  
ಇಗ್ಲಿ

ತೆಳಿತ ಮೇಘದಿ ಹೊಳೆವ ಮಿಂಚಿನ  
 ಬಳಗವೆನೆ ಹಂಸೆಗಳು ನಭದಿಂ  
 ದಿಳಿಗಳಿದು ಸತಿಯರ ಸಭಾಮಂಡಲದಿ ಕೃಳಿರಲು  
 ನಳಿನಲ್ಲೋಚನೆ ಕಂಡು ಪ್ರಸ್ತೀಯ  
 ಉಲನನೆಯರ ಮೊಗ ನೋಡಿ ಹಂಸದ  
 ಚೆಲುವ ಬಣ್ಣಿಸಿ ಹಿಡಿಯಬೇಕೆಂದನುತ ಗಮಿಸಿದಳು ಇಂಗ್ಲಿ

ಮೆಲ್ಲಮೆಲ್ಲನೆ ಅಡಿಯಿದುತ ಕರ  
 ಪಲ್ಲವವ ಹಾಚಿದಳು ನೂಪುರ  
 ಘಟ್ಟಘಟಲಿರೆನೆ ಅತ್ತೆಲಿತ್ತಲು ಸಾರುತಾ ಹಂಸೆ  
 ನಿಲ್ಲದಂಗ್ಗೆಸುತ್ತ ಬರಲ  
 ಲ್ಲಲ್ಲಿ ಎಡರಿತು ಕುಸುಮಮಯ ನವ  
 ಮಲ್ಲಿಗಯ ಬನದಲ್ಲಿ ಹೊಕ್ಕುದು ಹೊದರ ಹೊಸಮೆಳೆಯ | ಇವಿ

ಕೆಳದಿಯರ ಕೆಲಕೊತ್ತಿ ತಾನೇ  
 ಮೆಳೆಯ ಹೊಕ್ಕಣು ಬಾಗೆ ಸೆಳೆ ನಡು  
 ಬಣುಕೆ ಹುಟಭಾರದಲಿ ಮೇಲುದು ಜಾರೆ ಮುಡಿ ಕೆದರೆ  
 ಜಲಜಮುವಿ ಬೆಮರಿಡಲು ಕೊರಳಿನ  
 ಉಲ್ಲಿತದೇಕಾವಳಿಗಳಲ್ಲಾ  
 ಡಲು ಸೇರಗನಳವಡಿಸಿ ನಿಂದಳು ಬಳಲೀ ಬಿಸುಸುಯ್ಯಾ

ಎಲೆ ಸರೋರುಹಗಂಧಿ ನೀನೇನೆ  
 ಗೊಲಿದು ಮನದಲಿ ಹಿಡಿವೆನೆಂಬಿ  
 ಚಲವಿದೇಶಕೆ ಮಾಣಿ ನಾವಂಬರದ ಪ್ರಕ್ಕಿಗಳು  
 ನಿಲುಕುವವರಾವಲ್ಲ ಬರಿದೇ  
 ಬಳಲದಿರು ತಾ ಬಂದ ಪರಿಯನು  
 ಶಿಫುಮುವೆನು ನಿಸಗೆಲ್ಲವನು ಕೇಳಿಂದುದಾ ಪಕ್ಕಿ  
ಇಂಗಿ

ನಳನಮುಖಿ ನಳಚಕ್ರವರ್ತಿಯ  
ಬಳಿಯ ವಾಹನವಾಗಿ ತಾನಿಹೆ  
ನೊಲಿದು ಸಲಹುವನೆನ್ನ ಪರಮ ಶ್ರೀತಿವಚನದಲ್ಲಿ  
ಇಂಗೆ ನಳಕೊಬರ ಜಯಂತರ  
ಚೆಲುವ ಮದನನ ರೂಪರೇಖೆಯ  
ಹಳವುದಾ ನಳನ್ನಪನ ನಿಜಸೌಂದರ್ಯದಾಂತೋವ

ಇಷ್ಟ

ನಿನ್ನ ರೂಪಿಗೆ ಸಲುವುದ್ದೈ ನಳ  
ನುನ್ನತದ ಸೌಂದರ್ಯ ಜಗದೊಳ  
ಗಿನ್ನ ನಾ ಸರಿಗಾಣೆ ನಿಮಗೇವರಿಗೆ ಸಮನಹುದು  
ಎನ್ನಲಾ ನುಡಿಗೇಳಿ ಹಂಸೆಗೆ  
ತನ್ನ ಶಿರವನು ಬಾಗಿ ಗುಣಸಂ  
ಪನ್ನ ನುಡಿದಳು ನಾಚಿ ನಸುನಗೆಯಿಂದ ವಿನಯಿದಲಿ

ಇಂಥಾ

ಪರಮ ಗುಣಾನಿಧಿ ಪಕ್ಷಿ ಕೇಳಾ ಬಾ  
ಹಿರನು ಪಾತಕಿ ಮದನನೆಲೆ ನಿ  
ಪುರದೊಳೆಸೆಯಲು ಪುಷ್ಟಭಾಣದಿ ನೊಂದುದೆನ್ನೂಡಲು  
ಕರುಣರಸ ಧಾರೆಯಲಿ ತಾಪವ  
ಪರಿಹರಿಸಬೇಕೆಂದು ನೀನಾ  
ಧರಣಿಪತಿ ನಳನ್ನಪಗೆ ಬಿನ್ನೆಸೆಂದಳಿಂದುಮುಖಿ

ಇಂಲಾ

ಪರರ ದುಃಖವ ಪರಹರಿಸಿ ಏಂಗೆ  
ಪರರಿಗುಪಕಾರಾಥ್ರವೆಸಗಲು  
ಪರಮ ಪುಣ್ಯವಿದೆಂದು ಪೇಳ್ಳರು ಪಿರಿಯರಾದವರು  
ಪರಮ ಬಾಂಧವ ನೀನನಗೆ ಸ  
ತ್ವರಿಸು ವಿರಹದಿ ನೊಂದವಳ ಕರೆ  
ಕರೆಗೆ ಗುರಿಮಾಡದಿರು ಸಲಹೆಂದಳು ಸರೊಜಮುಖಿ

ಇಂಲಾ

ಬಲಿದ ವಿರಹಾಗ್ನಿಯಲಿ ನೊಂದನು  
 ಬಳಲಿದನು ತನು ಭಾಡಿ ತಾಪದಿ  
 ನಲ್ಲವು ಹಿಂಗಿತು ಬವಹೆ ಹೆಚ್ಚಿತು ತ್ರಾವಷೆದಾಯ್ತು  
 ಹಲವು ಮಾತೇನಿನ್ನು ನಳಸ್ಯಾಪ  
 ಶಿಲಕನೆನ್ನಾಯ ಪತಿಯಲಾ ಭೂ  
 ತಳದ ಪುರುಷರು ಪಿತನ ಸಮ ಕೇಳಂದಳಿಂದುಮುಖಿ                          |೭೦|

ಅರಸ ಕೇಳಾ ಹಂಸೆ ತರುಣೀಯ  
 ಕರುಣಾದಳತೆಯ ಕಂಡು ತಾ ಬಂ  
 ದಿರುವ ಕಾರ್ಯದ ಹದನು ಲೇಸಾಯ್ತಂದು ಮನದೊಳಗೆ  
 ಹರುಷ ಮಿಗೆ ಹೊಂಡಾಡಿ ಸತಿಯನು  
 ಕರೆದು ನುಡಿದುದು ನಿನಗೆ ನಳಭೂ  
 ವರನ ಪತಿಯನು ಮಾಳ್ಳಿನಂಜದಿರೆಂದುದಾ ಹಂಸೆ                          |೭೧|

ಅಂತರಂಗದ ಬುದ್ಧಿಯನು ದಮ  
 ಯಂತಿಗೆಲ್ಲವನರುಹಿ ತರುಣೀಯ  
 ಸಂತವಿಟ್ಟಲ್ಲಿಂದ ಕಳುಹಿಸಿಕೊಂಡು ಬೇಗದಲಿ  
 ಮುಂತಳದ್ಯ ಮಿಗೆ ತನ್ನ ಬಾಂಧವ  
 ಸಂತತಿಯನೊಡಗೊಂಡು ನಿಷಧನ  
 ಜಿಂತೆಯನು ಪರಿಹರಿಸಬೇಕೆಂದ್ರೈದಿತಾ ಹಂಸೆ                          |೭೨|

ಆಗ ನಳಭೂವರನ ದೃಷ್ಟಿ  
 ಭಾಗ ಭೂಜನಯನಂಗಳದುರಿದು  
 ವಾಗ ಕೇಳಿದನಿದರ ಫಲವೇನೆಂದು ಭೂಸುರರ  
 ಭೋಗಸುವಿದರ್ಶನದ ಫಲವಿಂ  
 ದೀಗಲಹುದನಲಾ ಸಮಯುದಿ ಸ  
 ರಾಗದಲಿ ನಡೆತಂದುದಾ ನೃಪನೆಡಗೆ ಕಲಹಂಸೆ                          |೭೩|

ಬಂದ ಹಂಸೆಯ ಕಂಡು ಮುಖಕಳೆ  
ಯಿಂದಲರಿದನು ನೃಪತಿ ಮನದಲಿ  
ಇಂದಮುಖಿ ತನಗೊಲಿದ ಹದನಹುದೆಂದು ಹರುಷದಲಿ  
ಮಂದಗಮನೆಯ ಕಂಡಿರೇ ಏ  
ನೆಂದು ನುಡಿದಳು ಸತಿಯ ಬಗೆಯೇ  
ನೆಂದು ಬೆಸಗೊಳಿ ನಗುತ ಬಳಿಕಿಂತೆಂದುದಾ ಪ್ರಕ್ಕೆ |೪೭|

ಮಾನವಾಧಿಪ ಕೇಳು ಮನದನು  
ಮಾನವನು ಬಿಡು ಗುಡಿಯ ಕಟ್ಟಿಸು  
ನೀನೆಳಸಿದಿಟ್ಟಾರ್ಥಫಲ ಸಿದ್ಧಿಸಿದುದಿನ್ನೇನು  
ಮಾನನಿಧಿ ನೀ ಮುನ್ನ ಮಾಡಿದ  
ನೂನ ಸುಕೃತದ ಘಲವೋ ನಿನ್ನನೇ  
ಧ್ಯಾನಿಸುವಳನವರತ ಮನ ಬೇರಿಲ್ಲವಾ ಸತಿಗೆ |೪೮|

ಆ ತಳೋದರಿ ನಿನ್ನ ಮೇಲಣ  
ಪ್ರೀತಿಯಿಂದೊಲಿದಂತರಂದಿ  
ಕಾಶರಿಸುತ್ತಿಹಳಂಗಜನ ಉಪಟಳದಿ ಕಡುನೊಂದು  
ಧಾತುಗುಂದಿಹಳಾ ತರುಣಿ ಮನ  
ಸೋತು ಹಂಬಲಿಸುವಳು ನಳನ್ನೆಪ  
ನಾತನೇ ಪತಿಯೆಂದು ನಂಬಿಹೆನೆಂದಳಿಂದುಮುಖಿ |೪೯|

ಎಲೆ ನೃಪತಿ ದಮಯಂತಿಯನು ನಿನ  
ಗೊಲಿಸಿ ಬಂದೆನು ಭಾಷೆ ಸಂದುದು  
ಲಲನೆಯನು ನೀ ಮದುವೆಯಾಗಿಂದನ್ನ ಕಳುಹೆನಲು  
ಬಳಲಿದಿರಿ ನಮಗೋಸುಗವೆ ಬಲು  
ಹಳುವದಲ್ಲಿ ತೊಳಲಿದಿರಿ ಕಷ್ಟವ  
ಬಳಸಿದಿರಿ ಸಾಕಿನ್ನ ಗಮಯಿಸಿಯೆಂದು ಬೀಳೋಽಟ್ಟ |೫೦|

ಕೇಳು ಪಾಂಡವತನಯ ರಾಜಮ  
 ರಾಳ ತೆರಳಿದುದತ್ತ ನಳಭೂ  
 ಪಾಲನಿತ್ತಲು ಬಂದು ಹೊಕ್ಕನು ತನ್ನ ನಗರಿಯನು  
 ಅಳುಮಂದಿಯ ಕಳುಹಿ ಮನದಿ ವಿ  
 ಶಾಲ ವಿರಹದ ತಾಪದಲಿ ಮಿಗೆ  
 ಕೇಳಮೇಳ ವಿನೋದ ವಿಭವವನ್ನಿಂದನಾ ನೃಪತಿ                          |೪೮|

ಅತ್ಯಲಾ ದಮಯಂತಿ ನಳನೋಳು  
 ಜಿತ್ತೆವಿಟ್ಟಕು ನೃಪಗೆ ವಿರಹವು  
 ಹೊತ್ತಿತಾಕೆಯ ಮೇಲೆ ಇರ್ವರಿಗಾಯ್ತ್ವ ಸಂತಾಪ  
 ಜಿತ್ತೆಜನು ಪಾತಕನು ವಿರಹವ  
 ಹೊತ್ತಿಸಿದನಿಬ್ಬರಿಗೆ ಮದನನ  
 ಹೆತ್ತವನು ವರಪುರದರಸ ಜೆನ್ನಿಗರಾಯ ಕರುಣಿಸಿದ                          |೪೯|

\* \* \* \*

೪೬

## ಮೂರನೆಯ ಸಂಧಿ

ರಾಜಿಸುವ ವರ ಭೀಮಪುರದಲ  
 ರಾಜ ನಳನ್ನುಪ ಮದುವೆಯಾಗಿ ಸ  
 ರಾಜತೇಜದಿ ಬಂದು ಹೊಕ್ಕನು ಪುರವ ಸತಿಸಹಿತ

||

ಕೇಳು ಧರ್ಮಜ ನಳನ ರೂಪನು  
 ಕೇಳಲೀ ಹದನಾಯ್ತು ಸತಿಗೆ ನೃ  
 ಪಾಲನಂಗವು ಗೋಚರಿಸಲೆಂತಹುದೂ ವಿರಹಾಗ್ನಿ  
 ನಾಲಗೆಗೆ ದ್ರವವಿಲ್ಲ ಮಂಚದ  
 ಮೇಲೆ ಮಲಗಲು ಬಲಿದವಸ್ಥೆಯ  
 ಹೇಳಲಿನ್ನೇನರಸ ದಮಯಂತಿಯ ಮನೋವ್ಯಧೆಯ

|೧

ಲಲನೆ ನಿದ್ರಾಂಗನೆಯನ್ನಳಿದಳು  
 ಹೊಲಬುದ್ವಿದ ಮನದಿ ಸತಿಯರು  
 ಸುಳಿಯೆ ನಳನ್ನುಪ ಬಂದನಿದೊ ಎಂದೆನುತ ಕಳವಳಿ  
 ನಿಲುಕಿ ನೋಡುವಳೊಮ್ಮೆ ಕಾಣದೆ  
 ಹಲುಬುವಳು ಮತ್ತೊಮ್ಮೆ ಕಂಡದ  
 ಕೆಳದಿಯರು ತಮ್ಮಾಳಗೆ ತಾವಾಲೋಚಿಸಿದರಲ್ಲಿ

|೨

ವಿರಹ ಬಲಿದುದು ಸುತೆಗೆ ನಾವಿದ  
 ನರಸಗರುಹವೆಂದು ಕೆಳದಿಯ  
 ರಿರದೆ ಬಂದರು ಭೀಮನ್ನಪಗಿಂತೆಂದರೀ ಹದನ  
 ವರ ಕವಿಗಳಿಂದಿನಲಿ ಧರಣೀ  
 ಶ್ವರನ ಕೈವಾರಿಸಲು ಕೇಳಿದು  
 ತರುಣಿ ವಿರಹಕೆ ತನುವ ತೆತ್ತಿಹಳೆಂದರಬಲೆಯರು

|೩

ಕೇಳಿದನು ನಸುನಗುತ ಭೀಮನೃ  
 ಪಾಲ ತನ್ನಾತ್ಮಚೀಯ ಯೋವನ  
 ದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿ  
 ಓಲಗಕೆ ನಡೆತಂದು ಬರೆಸಿದ  
 ನೋಲೆಗಳ ಕಳುಹಿದನು ಧರಣೀ  
 ಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ

|೩|

ಹರಿದರರಸಾಳುಗಳು ದಿಕ್ಕುಗ್ರಿ  
 ಜರಸುಗಳ ನಗರವನು ಇತ್ತಲು  
 ಪುರವ ಶೃಂಗರಿಸಿದರು ಭೀಮನೃಪಾಲನಾಜ್ಞೆಯಲಿ  
 ತರಿಸಿದರು ಭಂಡಾರದಲಿ ನವ  
 ಭರಿತವಾದ ಸುವಸ್ತುಗಳ ಏ  
 ಸ್ತರಿಸಿ ಕಟ್ಟಿದರಗಲದಲಿ ವೈವಾಹ ಮಂಟಪವ

|೪|

ಹೊಳೆವ ದಂತದ ಕಂಬಗಳ ಪು  
 ಶ್ರೇಷ್ಠಿಯ ಸಾಲಿನ ಮೇಲುಕಟ್ಟಿನ  
 ತಳಿರ ತೋರಣದೋರಣದ ಲೋವೆಗಳ ಅರಳೆಲೆಯ  
 ಬಳಿಯ ಮುತ್ತಿನ ಸರದ ಪವಳದ  
 ಬಳಿಯ ಚೌರಿಯ ಮೇಲುಗಟ್ಟಿನ  
 ಹೊಳೆಹು ಮಿಗೆ ರಚಿಸಿದರು ಸತಿಯ ವಿವಾಹಮಂಟಪವ

|೫|

ಓರಣದ ಬೀದಿಗಳ ಸಾದಿನ  
 ಸಾರಣೆಯ ಕತ್ತರಿಯ ಮಿಗೆ ಪ  
 ನ್ನೀರ ಚಳೆಯದ ಪರಿಮಳದ ಕುಂಕುಮದ ಕಾರಣೆಯ  
 ತೋರಣದ ತಳಿಗೆಗಳ ಘನ ಸಿಂ  
 ಗಾರವೆಸೆಯುವ ಕೇರಿಕೇರಿಯ  
 ವಾರನಾರಿಯರಿಂದ ಸಂದರ್ಭಿಸಿತು ವಿದಭಿಪುರ

|೬|

ಮಾಳವಾಂದ್ರ ಕಳಿಂಗ ಕೋಸಲ  
 ಜೋಳ ಮತ್ತೀ ವರಾಳ ಕೊಂಕಣ  
 ಗೊಳ ಕುಂತಳ ಮಗಧ ಬುಬರ ಪಾಂಡ್ಯ ಕಣಾಕಟ  
 ಲಾಳ ವಂಗ ಸುರಾಷ್ಟ್ರ ಕುರು ನೇ  
 ಪಾಳ ಘೋಜರ ಸಿಂಧು ಮರು ಪಾಂ  
 ಚಾಳ ಮೊದಲಾದಬಿಳ ಧರಣೀಪಾಲರ್ದೀದರು      |೭|

ಧರಣೀವಲಯ ದಿಗಂತದವನೀ  
 ಶ್ವರರು ಭೂಸುರ ಸಿದ್ಧ ವಿದ್ಯಾ  
 ಧರರು ಸುಜನರು ಮಲ್ಲ ಸಚವರು ಮಹುಣವಧನರು  
 ಪರಮ ಪ್ರಯಂತರು ಪಂಡಿತರು ಕವಿ  
 ವರರು ನಟ ಗಾಯಕರು ವಿದ್ಯಾ  
 ಧರರು ದೃವಜ್ಞರುಗಳಗಳಿತರಾಗಿ ನರೆದುದು ರಾಯ ಕೇಳೆಂದ      |೮|

ಆ ಸಮಯದಲ್ಲಿ ನಾರದನು ಹರಿ  
 ವಾಸುದೇವಾಯೆಂಬ ವೀಣೆಯ  
 ಭಾಸುರದ ಕರಗಳಲ್ಲಿ ನುಡಿಸುತ್ತ ಮುನಿಗಳೊಗ್ಗಿನಲಿ  
 ವಾಸವನ ಸಭೆಗೈತರಲು ಸಂ  
 ತೋಷದಿಂದಿರೆದ್ದು ಘನ ಸಿಂ  
 ಹಾಸನದಿ ಕುಳಿರಿಸಿ ಕೈಮುಗಿದೆಂದನಮರೇಂದ್ರ      |೯|

ಎತ್ತಣಿಂದ್ಯೇತಂದಿರುವ್ಯಯೋ  
 ಭುತ್ತಮರು ಧರಣೀಶರಲಿ ನರೆ  
 ಸತ್ಯಧರ್ಮ ಸುಶೀಲರಾರುಂಟಲ್ಲಿ ಗುಣವೇನು  
 ಚಿತ್ತವಿಸಿ ಮುನಿನಾಥಯೆನಗದ  
 ಬಿತ್ತರಿಸಿ ಪೇಳೆನಲು ಸುರಮುನಿ  
 ಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ      |೧೦|

ಅಮರಪತಿ ಕೇಳವನಿಯಲ್ಲಿ ಭೂ  
ರಮಣರುಂಟು ಅನೇಕರವರೊಳು  
ನಿಮಗೆ ಪೇಣ್ಣಿ ವಿದಭಾಷ್ಯರಪತಿ ಭೀಮನೃಪತನುಜೆ  
ಕಮಲಮುಖಿ ದಮಯಂತಿಗೆಷ್ಣನ  
ಸಮತಳಿಸೆ ಜಿತ್ತೆದಿ ಸ್ವಯಂವರ  
ಕಮಿತ ಬಲ ಸ್ವಪರ್ಯದಿ ಬರುತಿದೆ ಧರಣಿಯಗಲದಲ್ಲಿ                    ೧೨೧

ಅಲ್ಲಿ ನೆರೆದ ಸಮಸ್ತ ಧರಣೀ  
ವಲ್ಲಭರನೇನೆಂಬೆ ಪಟ್ಟಣ  
ವೆಲ್ಲ ನೆರೆದುದು ದೇಶದೇಶಾಂತರದ ಯಾಚಕರು  
ನಿಲ್ದಾರ್ತರುತಿದೆ ವಿವಾಹವ  
ನಲ್ಲಿ ನೋಡುವೆನೆನುತ ಮುನಿ ಕರ  
ಪಲ್ಲವದ ಏಳಣಿಯಲ್ಲಿ ಹಂಸವನೇರಿ ಹೊರವಂಟ                    ೧೨೨

ಅರಸ ಕೇಳಮರೇಂದ್ರನಾ ಮುನಿ  
ವರನ ವಚನವ ಕೇಳಿ ಹೆಚ್ಚಿದ  
ವಿರಹದಲಿ ಕರೆಸಿದನು ಸತಿಯರಿಗೆಂದನೀ ಹದನ  
ಪರಮಸತಿ ದಮಯಂತಿಯಳನುಪ  
ಜರಿಯದಲಿ ಎನಗೊಲಿಯೆ ಮಾಡೆಂ  
ದುರುತರದ ವಸ್ತುಗಳನಿತ್ತಬಲೆಯರ ಬೀಳೆಶ್ವರಟ್ಟ                    ೧೨೩

ತರಿಸಿ ಏರಿದ ದಿವ್ಯರಥವನು  
ಕರೆಸಿದನು ಯಮ ವರುಣ ವಾಯ  
ವರು ಸಹಿತ ಹೊರವಂಟನಮರಾವತಿಯನಮರೇಂದ್ರ  
ಧರೆಗಳಿಂದು ಬರೆ ಮುಂದೆ ಮಾರ್ಗದಿ  
ಸೃಂಗ ರೂಪಿನ ಸ್ವೇಷಧನ ಕಂ  
ಡರು ಮನೋರಾಗದಲಿ ಕಾಣಿಸಿಕೊಂಡರುಚಿತದಲ್ಲಿ                    ೧೨೪

ನಳನಮಿತ್ತನ ತೇಜದವೋಲಿಳಿ  
ಗಿಳಿವ ಮಹಿಮರ ಕಂಡು ರಥದಿಂ  
ದಿಲೀದು ನಳನ್ನಪ ಭಕ್ತಿಯಲಿ ಕೃಮುಗಿದು ನಿಂದಿರಲು  
ತೋತ ಹರುಷಾನಂದದಲ್ಲಿ ಬರ  
ಸೆಳೆದು ಬಿಗಿಯಷ್ಟಿದರು ರಾಯನ  
ಚೆಲುವನೇಣಿಸಿ ನಲೀದು ಕೊಂಡಾಡಿದರು ಮನವೋಲಿದು

೧೩

ಕುಶಲವೇ ನಳನ್ನಪತಿ ಬಾರ್ದೈ  
ಶತಿಕುಲೋಽಧ್ವವ ನಿನ್ನ ಪಿತನೀ  
ವಸುಧೇಗಧಿಪತಿ ವೀರಸೇನನು ಪರಮಸಖಿನೆಮಗೆ  
ಒಸೆದು ಬೇಡುವ ಕಾರ್ಯವಿದು ಭರ  
ವಸದಿ ಬಂದೆವು ನಮಗೆ ಘಲ ಸಿ  
ದ್ವಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ

೧೪

ಕರಿಗಮನ ಚಿತ್ತವಿಸು ನಾವೇ  
ನರರು ನಿಮಗಂತರವೆ ಸಾಕಂ  
ತಿರಲಿ ನಿಮ್ಮ ಪದಾಭ್ಯ ದರುಶನವಾದುದಿಂದಿನಲಿ  
ಹರುಷ ಏಗೆ ನಮಗೇನು ಬುದ್ಧಿಯ  
ಕರ್ಯಾಸುವಿರದ ಮಾಳ್ಳಿನೆನೆ ಶಚಿ  
ಯರಸನಾ ನುಡಿಗೇಣಿ ನಗುತಿಂತೆಂದನಾ ಸ್ವಪಗೆ

೧೫

ಭೂತಳದೋಳಿಹ ಸತಿಯರಲಿ ರೂ  
ಪಾತಿಶಯು ದಮಯಂತಿಯೆನಲಾ  
ಮಾತಿನಲಿ ಮನವೋಲಿದುದೆನಗವಳಲ್ಲಿ ನೀ ಪೋಗಿ  
ಆ ತಳೋದರಿಗುಚಿತ ವಚನ  
ಪ್ರೀತಿಪೂರ್ವಕದಿಂದ ಸತಿಯಳ  
ನೀ ತಿಳುಹಿಯನುಕೊಲೆಯನು ಮಾಡೆಂದನಮರೇಂದ್ರ

೧೬

ಈತ ಹಿತ್ಯಪತಿಯಮರಪತಿ ತಾ  
ನೀತ ವರುಣನು ವಾಯುವೀತನು  
ಮಾತ ಮನ್ಮಂಸ ಮಾಡು ನಮಗುಪಕಾರವನು ನೀನು  
ಈ ತತ್ತ್ವಾಳಂದೃತ್ಯ ವರವನು  
ಪ್ರೀತಿಯಿಂದೋಲಿದಿತ್ತವಿಂದಿನೋ  
ಇಂಥಣೋದರಿಯೋಲಿವ ಹದನನು ಮಾಡು ಹೋಗೆಂದ                    ೨೦

ಕೇಳಿದೂ ಮಾತಿನಲಿ ಚೆಂತೆಯ  
ತಾಳಿದನು ಚಿತ್ತದಲಿ ನಳನ್ನುಪ  
ಲೋಲಲೋಕನೇ ತನ್ನನೇ ಪತಿಯೆಂದು ಭಜಿಸಿಹಜು  
ಆ ಲತಾಂಗಿಯ ಮೇಲೆ ಪರಮ ವಿ  
ಶಾಲ ಮನವಿಹುದಿನ್ನು ಶಿವತಿವ  
ಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ                    ೨೧

ಎಂದು ಮನದಲಿ ಮರುಗಿ ವಿನಯದೋ  
ಳಿಂದನೆಲೆಯಮರೇಂದ್ರ ನಿಮಗಾ  
ಮಂದಗಮನೆಯನೋಳಗು ಮಾಡೆಂದನಗೆ ಪೇಣ್ಣಿರಲ  
ಹಿಂದುಗಳಿದರೆ ಮನಕೆ ಲಿತಿ ನಿಮು  
ಗಿಂದು ಬಾರದೆ ಬಿಡದು ಲೋಕದಿ  
ಇಂದುಮುಖಿಯರ ಗುಣವ ತಿಳಿಯಲಸಾಧ್ಯ ಕೇಳಿಂದ                    ೨೨

ಆ ಯುವತಿಯರು ಕಾರ್ಯಗಳ ಸರೆ  
ಬೀಯ ಮಾಳ್ಳಿರು ಕುಟಿಲ ವಿದ್ಯಾದಿ  
ಮಾಯೆಗಳ ಹಣ್ಣಿವರು ನಿತ್ಯದಿ ಹುಸಿಯನಾಡುವರು  
ಕಾರ್ಯವಳಿದರು ಅಂತರಂಗವ  
ಬಾಯಬಿಡರನ್ನಾವಾಡುವ  
ರಾಯತಾಳ್ಳಿಯರಂದವಿದು ಸುರರಾಜ ಕೇಳಿಂದ                    ೨೩

ಕಪಟವನು ಬಿಡರಾತ್ಮಭುದ್ವಿಯೋ  
ಭುಪಮೆಗಾಣದೆ ನುಡಿದು ಹೊಳೆವರು  
ಚಪಲ ಚಿತ್ತದಿ ಮನವ ವಂಚಿಸಿ ಮಾತನಾಡುವರು  
ಗುಪಿತವಳವಡದಾಪ್ತರೊಡವೆಯ  
ನಪಹರಿಸಿ ಸಾಹಸವ ಮೇರೆವರು  
ನಿಪುಣೆಯರಿಗಿದು ಸಹಜಗುಣವಮರೀಂದ್ರ ಕೇಳಿಂದ

೨೫॥

ಸಾವಿಗೆಣಿಸರು ಮನದಿ ಸತ್ಯವ  
ಭಾವಿಸರು ಹಸಿಯೊಲುಮೆದೋರುವ  
ರಾವ ಪರಿಯಲಿ ಹೃದಯಗೊಡದನ್ಯತಗಳನಾಡುವರು  
ವಾವೆವರ್ತನವಿಲ್ಲ ಸತ್ಯಕೆ  
ಪಾವಕನ ಮುಟ್ಟುವರು ಸತಿಯಿರ  
ನಾವ ಪರಿಯಲಿ ನಂಬಬಹುದ್ದೇ ಎನುತ ಹೊರವಂಟ

೨೬॥

ನಲವು ಹಿಂಗಿದ ಮನದಿ ನೃಪ ಮಾ  
ಬರಲವನಲ್ಲಿಯೆ ನಿಲಿಸಿ ಬರುತೆರೆ  
ತೆಳಿತ ರತ್ನಪ್ರಭೆಯ ಸಾಲಿನ ಸೌಧ ಪಂಕ್ತಿಗಳ  
ಹೊಳೆವ ಕಲ್ಪದ ಗೋಪ್ಯರದ ಹೊ  
ತ್ತಳದ ಸಾಲಿನ ಕೋಂಟಯನು ಕಂ  
ಡಲಪುಭುಜಬಲ ನೃಪತಿ ಹೊಕ್ಕ ವಿದಭರಪಟ್ಟಾವ

೨೭॥

ಅರಮನೆಯ ಬಾಗಿಲಿಗೆ ಬರಲಿ  
ತೈರದ ವೇದಿಕೆಗಳಲಿ ಪಟುಬ್ಲಟ  
ರುರುತರದ ಕ್ಯಾದುಗಳ ಕಾಹಿನ ದಾರವಟ್ಟದಲಿ  
ಇರಲು ಕಂಡಾ ತರುಣೀಯರು ಸಂ  
ಚರಿಸುತ್ತಿಹ ಸಡಗರವ ನಳಿಭೂ  
ವರನದೃಶ್ಯದ ರೂಪಿನಲೆ ಒಳಹೊಕ್ಕನರಮನೆಯ

೨೮॥

ಆಗಲ್ಲಾ ದಮಯಂತಿ ಜಿತ್ತದ  
 ಬಾಗಿಲುಪ್ಪರಿಗೆಯಲಿ ರತ್ನದ  
 ತೊಗು ಮಂಚದ ಹಾಸಿನಲಿ ಕುಲ್ಲಿರಲು ಕೆಳದಿಯರು  
 ಆ ಗರುವೆಯೋಲಗದೊಳಿರುತ್ತಿರೆ  
 ಪೂಗಣೆಯನೆಸುಗೆಯಲಿ ನಳಜರಿ  
 ಶಾಗಮದ ಕಥನಗಳ ತಾನಾಲೀಸುತ್ತ ಜಿತ್ತದಲ್ಲಿ

ବଂଦରଲ୍ଲିଗେ ସୁରପ କଣ୍ଠିଦ  
 ମୁଦଗମନେଯରଖିଳ ଵସ୍ତୁବ  
 ତଂମୁ କାହିଁକେନୋଟ୍ଟୁ କୃମୁଗିଦରଗି ନିଂଦିରଲୁ  
 ବଂଦ ସତିଯର ନୋଇ ନୀଵେ  
 ଲୀଂଦ ବଂଦିର ନିମ୍ନ ହଦନେଁ  
 ନେଂଦୁ ଜେଶଗୋଳେ ଏନୟଦିନରୁଷିଦରୁ ମୂଳିନିଗେ  
ପ୍ରେସ୍

ತಾಯೆ ಕೇಳಮರೇಂದ್ರ ನಿಮ್ಮ ನಿ  
 ಜಾಯತದ ಚೆಲುವಿಕೆಯ ಕೇಳಿದು  
 ಕಾಯಜನ ಶರಹತಿಗೆ ಸೋಂದುರೆ ಕಳುಹಿದನು ನಮಗೆ  
 ಆಯತದ ಭೂಷಣವ ತೊಡು  
 ಸುರರಾಯನಿಗೆ ಸತಿಯಾಗು ಮತ್ತ್ಯದ  
 ರಾಯರಸ್ತಿರರವರ ನೆಚ್ಚಿದರೆಂದರಾ ಸತಿಗೆ । १०

ಪದವಿ ಯಾವುದು ಲೋಕದಲಿ ಸುರ  
 ಪದವಿಯಲ್ಲದೆ ಬೇರೆ ಮಿಕ್ಕಿನ  
 ಪದವಿಯಂಟೇ ತಾಯ ಭಾವಿಸಿ ನೋಡು ಚಿತ್ತದಲೆ  
 ಸದರವೇ ನರಜಸ್ಕುದವರಿಗೆ  
 ಒದಗಲರಿಯದು ಪುಣಿ ನಿನಗಿದು  
 ಸುದತಿ ಕರುಣೆಸು ಮಾತನೆನದರು ನಗುತ ರಂಬೆಯರು

ಅಲರ ಪರಿಮಳದೆಗೆ ತುಂಬಿಗ  
ಜೊಲಿದು ಪೋಪಂದದಲೀ ಲೋಕದೊ  
ಜಲರು ವಿಕಸಿತವಾಗಿ ಹೋಹುದೆ ತುಂಬಿಯಿದ್ದೆಗೆ  
ಸಲೆ ತವಕದಿಂದಮರಪತಿಯೆಡೆ  
ಗೊಲಿದು ನೀ ಪೋಪಂತೆ ಸುರಪತಿ  
ನಲುವನಿಂದಲೀ ನನ್ನ ಬಳಿಗೈದುವನು ಪುಣ್ಯವಲಾ

|೩೨|

ಎನಲು ಕೇಳಿದಳಾ ನುಡಿಯ ಸುರ  
ವನಿತೆಗೆಂದಳು ಚಿತ್ತವೆನಗೊ  
ಬ್ಬನಲಿ ಸಿಲುಕಿತು ಮರಳಿಪೋಡೆ ಕಮಲಾಕ್ಷಗಳವಲ್ಲ  
ಅನಿಮಿಷಾಧಿಪ ಶನಗೆ ದೇವಾಂ  
ಗನೆಯರಿರುತ್ತಿರೆ ಮನುಜಸತಿ ಪಾ  
ವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ

|೩೩|

ಮರಳಿದರು ಸುರಸತಿಯಿರತ್ತಲು  
ಬರುತೆ ನಳನ್ನಪತಿಲಕ ತಾ ಮನ  
ಹರುಷದಲಿ ನಿಜರೂಪ ತಾಳ್ಳನು ರಾಜತೇಜದಲಿ  
ಅರಸನಿರೆ ದಮಯಂತಿ ಕಂಡ  
ಚ್ಚರಿಯ ಮದನನೊ ನಳನೊ ನಳಕೂ  
ಬರನೊ ಜಯಂತನೊ ಎನೆ ವಿಸ್ಕಯಗೊಂಡಳಾ ತರುಣಿ

|೩೪|

ಎಂದು ಪರಿಶೋಷದಲಿ ನಾರೀ  
ವೃಂದ ಸಹಿತಿದಿರೆದ್ದು ವಿನಯಿದಿ  
ನಿಂದು ಕರಗಳ ಮುಗಿದು ಸಿಂಹಾಸನದಿ ಕುಳಿರಿಸಿ  
ತಂದು ಮುಕ್ತಾಪಲಗಳನು ಮುದ  
ದಿಂದ ಕಾಣಿಕೆಯಿತ್ತು ಸತಿಯರ  
ಸಂದರ್ಭೀಯ ಕೆಲಕೊತ್ತಿ ನುಡಿದಳು ಮಧುರವಚನದಲಿ

|೩೫|

ಆರು ನೀವೆಲ್ಲಿಂದ ಬಂದರಿ  
 ಕಾರಣವಿದೇನಮ್ಮು ರಾಜ  
 ದಾಖರದಲಿ ನೀವೋ ಹೊಕ್ಕು ಹದನೇನಿಲ್ಲಿ ಗಂಡುನೊಣ  
 ಸೇರಲಮ್ಮುದು ನೀವಫಾಡದ  
 ಏರರತಿ ಸೌಂದರ್ಯರನೆ ನಳ  
 ಭೂರಮೂಲ ನಸುನಗುತ ನುಡಿದನು ಸತಿಗೆ ವಿನಯದಲ್ಲಿ  
ಇಟ್ಟಿ

ತರುಣೆ ಕೇಲಮರೇಂದ್ರನಟ್ಟಿದ  
 ಜರನು ತಾ ಏಗೆ ನಿನ್ನ ರೂಪನು  
 ಸುರಮುನಿಪನರುಹಿದರೆ ಕೇಳಿದನಿಂದು ವಿರಹದಲ್ಲಿ  
 ಕರಗಿ ಮದನನ ಶರಹತಿಗ ಮನ  
 ಮರುಗಿ ಬಂದಿಹನಿಲ್ಲಿಗಾತಂ  
 ಗರಸಿಯಾಗನೆ ಕೇಳಿ ಮುಖಿದರುಹಿದಳು ದಮಯಂತಿ

ಬಲ್ಲವರು ನೀವಧಿಕರೆಮೊಳು  
 ಸಲ್ಲದೇ ನುಡಿಯೇತಕಿದು ಶಚಿ  
 ವಲ್ಲಭನ ಮಾತೇನು ಸಾಕಂತಿರಲಿ ಎನಗಿನ್ನು  
 ವಲ್ಲಭನು ನಳನ್ನಪಡಿಯಲ್ಲದೆ  
 ನಲ್ಲಿರುಂಟೇ ಜಗದಿ ನೀವ್ ಸುರ  
 ರಲ್ಲಿ ನಿಮ್ಮಿಧಾನವೇನೆಂದಳು ಸರೋಜಮುಖಿ  
| 11 |

ಹೂತರಲಿ ಕುಲಗೋತ್ತುಗಳ ನೀ  
 ನೇತಕರಸುವೆ ತರುಣೆ ಇಂದ್ರನು  
 ಶ್ಯಾತ ಪ್ರಯಾಷನು ಬಯಸುವುದು ಕೃತಪುಣ್ಯ ನಿನಗಿನ್ನು  
 ಭೂತಳದ ನರರಧಿಕರೇ ಸಂ  
 ಶ್ರೀತಿಯೇಕವರಲ್ಲಿ ಬಿಡು ಪುರು  
 ಹೂತನನು ಕೈವಿಡಿದು ನೀ ಸುಶಿಯಾಗು ನಡೆಯೆಂದ  
| ಶಿಂ

ಇಳಿಯ ಮತ್ತೆರು ನಾಕನಿಳಯರಿ  
ಗಳವೆಯಂತವರೆಲ್ಲ ನುಡಿಯಲು  
ಕುಲಗಿಗೆ ನೊರಜಂತರವೇ ನೀ ನೋಡು ಚಿತ್ತದಲಿ  
ನಳನೃಪನ ಬಯಸುವಡೆ ನಿನಗವ  
ನೊಲಿವನೇ ಧಾತ್ರೀಶರೊಳಗ  
ಗ್ರಂಥ ಸಾಕೆಂದನಲು ಕನಲಿದು ನುಡಿದಳಾ ತರುಣಿ

೧೩೦

ಮಾನವಾಧೀಶ್ವರರೊಳಗೆ ಸನು  
ಮಾನವುಳ್ಳವ ಸತ್ಯಸಂಧ ನಿ  
ಧಾನಿ ಹಿಮಕರವಂತಪಾವನ ಸಾವಜಭಾಮನಲೆ  
ಆ ನರೇಂದ್ರಗೆ ಸರಿಯೆ ಮನುಮುನಿ  
ದಾನವಾಮರರಿನ್ನು ನಿಮಗೇ  
ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ

೧೩೧

ನಿಷಿಧಪತಿಯೇ ಪತಿಯೆನುತ ಭಾ  
ವಿಸಿದೆನಾತನ ಕರುಣಾವೇನ್ನಲಿ  
ಪಸರಿಸಿದದ್ದು ಲೇಸು ಲೇಸಲ್ಲದೊಡೆ ನಳನೃಪಗೆ  
ಅಸುವ ತೆರುವೆನು ಎನಗೆ ಘಲ ಸಿ  
ದ್ವಿಸಲಿದೇ ಸಂಕಲ್ಪವೆಂದಾ  
ಶರೀವದನೆ ಕಂಬನಿಯ ಮಿಡಿದಳು ನಬಿದ ಕೊನೆಯಲ್ಲಿ

೧೩೨

ಕರಗಿತಂತಃಕರಣ ನೃಪತಿಗೆ  
ಸರಸಿಜಾಕ್ಷಿಯ ದೃಢವ ಕಂಡನು  
ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ  
ಸರಸಿಜಾನನೆ ಕೇಳು ತಾನೇ  
ದರಣಿಪತಿ ನಳನೆನಲು ಲಜ್ಜಿಸಿ  
ಶಿರವ ನಸುಬಾಗಿದಳು ಮತ್ತಿಂತದಳಾ ನೃಪಗೆ

೧೩೩

ನಾಕನಿಳಯರು ಕುಟಿಲವಿದ್ದರ  
ನೇಕ ಮಾಯಾವಿದರು ಧರೆಯೋಳು  
ಪ್ರಕೃತರು ನಾವು ನಿಮ್ಮ ನಂಬುವ ಪರಿಯದೆಂತೆನಗೆ  
ಸಾಕು ಮನ ನಂಬುವರೆ ಹೃದಯದ  
ಜೋಕೆಯಲ್ಲಿ ಕುರುಹನಗೆ ತೋರೆನ  
ಲಾ ಕಮಲಲೋಚನಗೆ ನುಡಿದನು ನೃಪ ನಿದರ್ಶನವ  
|೪೭|

ವನೆಜ ಮುಖಿ ನಿನ್ನಂತರಂಗದ  
ಮನವ ಕಾಣುವ ಬಗೆಯೋಳಾನಿಂ  
ದಿನಲಿಯನಿಮಿಷನೆಂದು ಹೇಳಿದನಿದರ ತಪ್ಪೇನು  
ಮನದ ಸಂಶಯವೇನು ಹಂಸೆಯ  
ನಿನಗೆ ಕಳುಹಿದೆ ರಾಯಭಾರದಿ  
ವನಿತೆ ನೀನಿದ ತಿಳಿದು ನಂಬುವುದೆನ್ನ ನೀನೆಂದ  
|೪೮|

ನಳನೆನಲು ತನು ಪ್ರಳಕಜಲದಲಿ  
ಮುಳುಗಿ ಹೊಂಪುಳಿವೋ ಗಿ ತನ್ನಯ  
ಕೆಳದಿಯರ ಮರೆಗೊಂಡು ಹರುಷದ ಹೃದಯಭೀತಿಯಲಿ  
ತೊಲಗಿದಳು ನೃಪನಿತ್ತ ಪುರವನು  
ಕಳೆದು ಬಂದನು ಮನದ ವಿರಹದಿ  
ಬಳಲುತ್ತಿಹ ದೇವೇಂದ್ರನಿದ್ದೆಂದೆಗಾಗಿ ವಹಿಲದಲಿ  
|೪೯|

ಬಂದು ಭಯಭೀತಿಯಲಿ ನಳನೃಪ  
ನಿಂದ್ರ ಮಾರುತ ಯಮ ವರುಣಾಗಿ  
ವಂದಿಸುತ ದಮಯಂತಿ ಹೇಳಿದ ಮಾತ ವಿವರಿಸಲು  
ಬಂದು ನಿನ್ನಲಿ ಕುಟಿಲವಿಲ್ಲರ  
ವಿಂದ ವದನೆಯರಿಂದ ಕೇಳಿದೆ  
ವೆಂದು ಸಂತೃಸಿದರು ಭಯಗೊಂಡಿಹ ನೃಪಾಲಕನ  
|೫೦|

ನಳಿನಮುವಿಯರ ಕಪಟಚಿತ್ತವ  
 ತಿಳಿಯಲಾರಿಗೆ ಸಾಧ್ಯ ಕೇಳ್ಣಿ  
 ನಳನಪತಿ ನಮಗಾಗಿ ಬಳಲಿದೆಯೆನುತಲುಪಚರಿಸಿ  
 ಒಲಿದು ಭೂಷಣವಿಶ್ವ ಕಜುಹಿದ  
 ರಿಳೆಯ ವಲ್ಲಭನಲ್ಲಿ ಶಾವ ತ  
 ಮೊಳೆಯಾಲೋಚಿಸಿದರ ಇಂದ್ರ ಯಿಮ ಮಾರುತರು | ೪೫

ಲಲನೆಯೊಲಿವುದಕಿನ್ನು ಹಡನಿದು  
 ಹಲವು ಮಾತೇನೆಂದು ನಾಲ್ಕಾರು  
 ನಳನ ರೂಪನು ತಾಳ್ಳರಿತ್ತಲು ಧರಣಿವಲ್ಲಭರು  
 ನಲಿದು ಬರುತಿರೆ ಸ್ವರ್ಗ ಮತ್ತ್ವಾರ್  
 ವಳಿಯ ಜನ ಸುರ ಸಿಧ್ ಕಿನ್ನರು  
 ರೊಲಿದು ಗುಹ್ಕೆ ಗರುಡ ಗಂಥವಾದಿ ಸುರರಲ್ಲಿ  
ಇಂ

ನೇರುದುದಗಣಿತದರಸುಗಳು ಕರಿ  
 ಪುರಗ ರಥ ಪಾಯ್ದಳದ ಸಂದರ್ಭಿ  
 ಮೆರೆವ ಶಂಬಿ ಮೃದಂಗ ತಂಬಟ ಭೇರಿ ನಿಸ್ಸಾಳ  
 ಅರುಬಿತಲ್ಲಿ ವಿದಭ್ರವಪುರಪತಿ  
 ಧರಿಸಲಾಪನೆ ಹರ ಮಹಾದೇ  
 ವರಸ ಬಣ್ಣಿಸಲರಿಯೆ ನೇರೆದ ಮಹಾಮಹಿಂಸುರರ  
| ೫೦ |

ಅವರ ಪರಿಯಲ್ಲಿ ಕರೆದು ವಿನಯದೊ  
 ಇವರವರ ಮರಿಯಾದೆ ಮೇರೆಯೋ  
 ಇವರವರ ಸತ್ಯರಿಸಿ ಕುಟ್ಟಿರಿಸಿದನು ಭೀಮನ್ಯಪ  
 ಅವರವರಿಗುಚಿಕ್ಕೋಪಚಾರದೊ  
 ಇವರವರ ಮನ್ಮಹತಲಿದಂನು  
 ಭುವನಪಶ್ಚಿಂಜನೆಕರನು ಸಬ್ಬಿಯೋಳಿಗೆ ಕೇಳಿಂದ

ಒಂದು ಕಡೆಯಲ್ಲಿ ತಾಳ ಮದ್ದಳೆ  
ಯೋಂದು ಕಡೆಯಲ್ಲಿ ಸರಸ ನೃತ್ಯಗ  
ಳೊಂದು ಕಡೆಯಲ್ಲಿ ಸಾರತರ ಸಂಗೀತ ಸಾಹಿತ್ಯ  
ಒಂದು ಕಡೆಯಲ್ಲಿ ಗದ್ಯಪದ್ಯಗ  
ಳೊಂದು ಕಡೆಯಲ್ಲಿ ತರ್ಕಣಾಸ್ತಗ  
ಳೊಂದು ಕಡೆಯಲ್ಲಿ ಹಾಸ್ಯದಿಂದಿರುತ್ತಿದ್ದಾಸ್ಥಾನ

|ಇಂ|

ಇತ್ತಲಾ ದಮಯಂತಿಗಳ್ಳೆಯ  
ನೋಟಿದರು ಶೋಭಾನಗಳ ಪಾ  
ಡತ್ತ ಗೆಲಿದರು ತಿಗುರ ಮಿಗೆ ವಿವಿಧೋಪಚಾರದಲಿ  
ಉತ್ತಮಾಂಗನೆಗಳವರಿಸೆ ನಲಿ  
ಯುತ್ತ ಸತಿಯರು ಮಜ್ಜನದ ಮನೆ  
ಗತ್ಯಧಿಕ ಹರುಷದಲಿ ದಮಯಂತಿಯನು ಕರೆದೊಯ್ದು

|ಇಂ|

ಬೆರಸಿದರು ಪನ್ನೀರ ಹೊಂಗೊ  
ಪ್ಪರಿಗೆಯಲ್ಲಿ ಮೋಗೆಮೋದು ನಾರಿಯ  
ರೆರೆದರಂಗನೆಗಮಳ ಚಂದನ ಗಂಥಪರಿಮಳದಿ  
ತರುಣೀಯರು ಲೇಪಿಸಿದರರಸಿಗೆ  
ವರದುಕೊಲಾಭರಣಗಳ ಶ್ಯಂ  
ಗರಿಸಿದರು ದಮಯಂತಿಯೊಪ್ಪಿದಳಧಿಕ ತೇಜದಲಿ

|ಇಂ|

ಮದದಿಯರು ಬಳಸಿದರು ಸುತ್ತಲು  
ಹಡಪ ಚಾಮರ ಗಿಂಡಿಯೂಳಿಗ  
ದೊಡನಿರಲು ಬಂದಳು ಸಿತಾಬ್ಜಕೆ ಲಕ್ಷ್ಯ ಯಂದದಲಿ  
ಎಡಬಲದೂಳಿಹ ಕಂಚುಕಿಗಳು  
ಗೃಡಿಸೆ ಪಾಯವಧಾರಿನಲಿ ಮುಂ  
ಗುಡಿಯ ಸತಿಯರ ಗಡಣದಲಿ ನಡೆತಂದಳಿಂದುಮುಖಿ

|ಇಂ|

ಕುಡಿತೆಗಂಗಳ ಸಿರಿಮುದಿಯ ಬಡ  
ನಡುವ ಸೇಳಿಪತಿ ಬೆಡಗಿನಲಿ ಹೊಂ  
ಗೊಡದ ಮೊಲೆ ವೈಯಾರದುಡುಗೆಯ ಸಿರಿಯ ಸಡಗರದ  
ತೊಡರ ರುಣರುಣ ರವದ ಮೆಲ್ಲಿಡಿ  
ಯಿಡುವ ಗಮನದ ಭರದಿ ಕಿರು ಬೆಮ  
ರಿಡುತ ಬಂದಳು ಸಬಿಯರೊಡನೆ ವಿವಾಹಮಂಟಪಕೆ

|ಜಿಷ್ಟ

ಅವನಿಪತಿ ನಿಜಕುವರಿಗೆಂದನು  
ವಿವಿಧರತುನದ ಮಹುಟವರ್ಥನ  
ಭುವನಪತಿಗಳನೇಕವಿದೆಲಾ ಸಿಂಹಪೀಠದಲ್ಲಿ  
ಯುವತಿ ನೋಡಿತ್ತೆರದೊಳಿಹ ನೃಪ  
ನಿವಹದಲಿ ನೀ ಹಾಯ್ಯ ಮನವಿ  
ದ್ವಾರನ ಕೊರಳಿಗೆನುತ್ತ ಕೊಟ್ಟನು ಪುಟ್ಟಮಾಲಿಕೆಯ

|ಜಿಬ್ರ

ಬಂದಳಾ ದಮಯಂತಿ ನೃಪಸಭೆ  
ಗಂದು ಹೊಕ್ಕಳು ಕೆಳದಿಯರು ಮುದ  
ದಿಂದ ತೋರಿದರಲ್ಲಿ ಇವರಿವರೆಂದು ವಿವರಿಸುತ್ತ  
ಮುಂದೆ ಬರೆ ಕೈಕಂಬಿಯರ ಬಲು  
ಸಂದರ್ಶಿಯ ಕೆಲಕೊತ್ತಿಸುತ್ತಲಿರ  
ಲಿಂದುಮುಖಿ ನೋಡಿದಳು ಲಜ್ಜಾಭರದೊಳವನಿಪರ

|ಜಿಲ್ಲ

ಮಾಳವಾಧಿಪನೀತ ಮಗಧನ್ಯ  
ಪಾಲನೀತನು ಮತ್ತ್ಯ ಕುರು ನೇ  
ಪಾಲನೀತನು ಕೋಸಲಾನ್ಯಯನೀತ ಬಬರನು  
ಚೋಳನೀತನು ಸಿಂಧುರಾಜನು  
ನೀಲನೀತ ಕಳಿಂಗ ಕುಂತಳ  
ಪಾಲಕನ ನೋಡಿತ್ತೆಲಮರೇಶ್ವರನ ಓಲಗವ

|ಜಿಂ

ಎನ್ನನೋಲಿದಿಹಳೆಂದು ಕೆಲಬರು  
 ಸನ್ನಮಾಡಿದಳೆಂದು ಕೆಲಬರು  
 ಗನ್ನದಿಂದಿಷ್ಟಿಸುತ್ತಿದ್ದರು ಕೆಲರು ಹುಣ್ಣಿನಲೆ  
 ಸನ್ನದೋರಿದಳೆಂದು ಕೆಲಬರು  
 ಬಿನ್ನಣಿದಿ ಮಿಗೆ ಓರೆ ನೋಟದ  
 ಕಟ್ಟಿನಿಂದಿಷ್ಟಿಸಿದಳೆಂದಾಡಿದರು ಕೆಲಕೆಲರು

|೪೦|

ಭಾಯ ಬಿಂಕದ ಸವಿನುಡಿಯನಾ  
 ರಾಯರಾಡಿದರಲ್ಲಿ ಕಮಲದ  
 ಖಾಯತಾಂಬಕಿ ನಳಗೆ ರೂಪಿನ ನಾಲ್ಕುರಿಗೆ ಕಂಡು  
 ಮಾಯವಿದು ತಾನರಿಂಯಿನವರ ನಿ  
 ಜಾಯತವನೆಂದೆನುತ ಮುರಿದಾ  
 ವಾಯುಗತಿಯಲ್ಲಿ ಬಂದು ಹೊಕ್ಕೆಚು ತನ್ನ ಮಂದಿರವ

|೪೧|

ಕಂಡುಪೇಷ್ಟಿಸಿ ಬಂದಳಂಗನೆ  
 ಮಂಡಲಾಧಿಪರೆಲ್ಲರನು ಅದ  
 ಕಂಡು ಭೀಮನೃಪಾಲ ತನುಜೆಯ ಬಳಿಗೆ ನಡೆತಂದು  
 ಅಂಡಲೆಂದು ಬೆಸಗೊಂಡೊಡಂದಾ  
 ಲಂಡಲನ ಮಾಯೆಗಳ ವಿವರಿಸೆ  
 ಚಂಡಬುದ್ಧಿಯನುಳ್ಳ ನೃಪ ಚಿಂತಿಸಿದ ಭಾರತಿಯ

|೪೨|

ವಾಣಿ ನೀರಜಪಾಣಿ ಬ್ರಹ್ಮನ  
 ರಾಣಿ ಪನ್ನಗವೇಣಿ ಸುಕೃತ  
 ಶ್ರೋಣಿ ಸುರನಿಕುರಂಬವಂದಿತೆ ಸತ್ಯಸಂಚಾರಿ  
 ವಾಣಿ ಸೀಕುಲರನ್ನೆ ವರಗಿಂ  
 ವಾಣಿ ರಕ್ಷಿಸು ರಕ್ಷಿಸೆಂದಾ  
 ಕ್ಷೋಣಿಪತಿ ಕೃಮುಗಿದು ಬೇಡಿದನಾ ಸರಸ್ವತಿಯ

|೪೩|

ನನೆಯಲಾಕ್ಷಣ ಬಂದಳಲ್ಲಿಗೆ  
ವನಜನಾಭನ ಸೋಸೆ ಜಗತ್ತಾ  
ವನೆ ಸುರಾಚಿತೆ ದೇವಿ ಭಕ್ತಾಶ್ರಿತಜನಾಧಾರೆ  
ಜನಪ ನೀನಿಂದಿನಲಿ ಎನ್ನುಮು  
ನನೆದ ಹಡನೆನೆನಲು ಪದಯುಗ  
ವನಜಕಾನತನಾಗಿ ಬಿನ್ನೇಸಿದನು ಭಾರತಿಗೆ

೧೩೧

ನಿಗಮನುತೆ ಗೀರ್ವಾಣಿ ರಕ್ಷಿಸು  
ಮುಗುದರನು ಕರುಣದಲಿ ನೋಡುತ  
ಲಗಣಿತದಿ ಅರಸುಗಳು ನೆರೆದಿರೆ ತಿಳಿಯಲರಿದೆಮಗೆ  
ಮಗಳ ಮನ ವಿಗಾಸಿತು ನಾಲ್ಕುರು  
ಬೆಗಡುಗೊಲಿಸಿದರೆನಲು ಭಾರತಿ  
ನಗುತ ನುಡಿದಳು ಕರೆದು ದಮಯಂತಿಯಳನುಪಚರಿಸಿ

೧೩೨

ದೇವ ಮಾಯವಿದೀಗ ಕೇಳೆಲೆ  
ದೇವಿ ಇಂದನ ಭಜಿಸೆನಲು ಸಂ  
ಭಾವನೀಯರ ಸಭೆಗೆ ಬಂದರಿಗಿದಳು ಭಕ್ತಿಯಲಿ  
ದೇವಕುಲಸಂಭವರು ರಕ್ಷಿಸಿ  
ನೀವು ಮಗಳಿಂದನ್ನ ಭಾವಿಸಿ  
ಪಾವನರು ತರಳೆಯನು ಪತಿಕರಿಸೆಂದಳಿಂದುಮುಖಿ

೧೩೩

ಪ್ರಾಳನೇ ಪ್ರಜ್ಞನ್ನವೇಪವ  
ಕಳೆದು ಯಮ ಪವಮಾನ ಪರುಣರು  
ಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿ  
ನಳನ್ನಪನ ಕರೆಸಿದರು ಹೂವಿನ  
ಮಳೆಯ ಕರೆದರು ದೇವದುಂದುಭಿ  
ಮೊಳಗಲರಸನ ಕೊರಳಿಗಟ್ಟಳು ಪುಷ್ಟಮಾಲಿಕೆಯ

೧೩೪

ಆ ಸಮಯದಲ್ಲಿ ಭೀಮನೃಪ ಸಂ  
ಶೋಷದಲ್ಲಿ ಕರೆಸಿದನು ಮುನಿಗಳ  
ಸೇಸೆದಳಿದರು ಸತಿಪತ್ತಿಯರಿಗೆ ಹರಸಿ ಅಕ್ಷತೆಯ  
ಭೂಸುರರ ಮತದಿಂದಲಾ ಧರ  
ಣೀಶ ಧಾರೆಯನೆರೆದನಲ್ಲಿ ವಿ  
ಲಾಸದಿಂದ ಪಾಡಿದರು ಮುತ್ತೆದೆಯರು ಶೋಭನವ  
॥೯೮॥

ಮಂಗಳಾರತಿಯತ್ತಿದರು ದೇ  
ವಾಂಗನೆಯರವನಿಪಗೆ ಧರೆಯೊಳು  
ತುಂಗವಿಕ್ರಮನಾಗೆನುತ ಹರಸಿದರು ಮುನಿವರರು  
ಹಿಂಗದಮರೇಂದ್ರನು ಮನೋಹರ  
ದಂಗವಸ್ತಾಭರಣವಿತ್ತು ಸು  
ರಾಂಗನೆಯರೂಡಗೂಡಿ ಕಚುಹಿಸಿಕೊಂಡನುಚಿತದಲಿ  
॥೯೯॥

ಅರಸ ಕೇಳು ವಿವಾಹಸಮನಂ  
ತರದೊಳ್ಳೆದನೆಯ ದಿನದಲಿ ಹೊ  
ಪ್ಪೆರಿಗೆಯಲಿ ತುಂಬಿದ್ದ ಪನ್ನೀರಿನಲಿ ಕುಂಕುಮವ  
ಬೆರಸಿ ಹೊಯ್ದಾಡಿದರು ಉಭಯದ  
ತರುಣೀಯರು ಓಕುಳಿಯ ಪರಿಮಳ  
ಹೊರೆದುದವನೀತಳವ ಸುರನಿಕುರುಂಬ ನಲಿದಾಡ  
॥೧೦೧॥

ಅರಸ ಕೇಳ್ಣ ತನ್ನ ಬಾಂಧವ  
ಧರಣಿಪರ ಮಂತ್ರಿಗಳ ಮುನಿಮು  
ಖ್ಯಾರ ಸುಗಾಯಕ ಪಂಡಿತರ ಭೂಸುರರ ಯಾಚಕರ  
ಹರುಷ ಮಿಗಲಾದರಿಸಿದನು ಕರಿ  
ತುರಗ ವಸಾಭರಣದಿಂದುಪ  
ಚರಿಸಿ ಭೀಮನೃಪಾಲನವರವರುಗಳ ಬೀಳೊಟ್ಟ  
ಅಳಿಯನನು ಮನ್ಮಿಸುತ ಮಗಳಿಗೆ  
॥೧೦೨॥

ಹೊಳೆವ ಮನೆಭೂಷಣದ ಪೆಟ್ಟಿಗೆ  
 ಗಳನು ಗಜ ರಥ ತುರಗ ಪಾದಾತಿಗಳ ಲಲನೆಯರ  
 ಬಳುವಳಿಯನಿತ್ವಪನಿಪತ್ತಿ ನಿಜ  
 ಬಲಸಹಿತ ಮಾಡಿದನು ಪಯಣವ  
 ನುಲೀವ ಮಂಗಳ ಪಾಠಕರ ಸಂದರ್ಭಿಯ ರಭಸದಲಿ

|೨೨|

ವರ ಮುಹೂರ್ತದೊಳೇರಿದನು ಮನೆ  
 ಕಿರಣದುನ್ನತ ರಥವ ನಳಭೂ  
 ವರನು ನಿಜಸತ್ತಿ ಸಹಿತ ಹೊಕ್ಕನು ನಿಷಧ ಪಟ್ಟಿವ  
 ಮೊರೆವ ಶಂಖ ಮೃದಂಗ ಭೇರಿಗ  
 ಭುರುಬಿ ಧಂಡಣಿರೆನಲು ಮಿಗೆ ಮೋ  
 ಹರಿಸಿತಾ ನಿಸ್ಸಾಳತತಿ ಘನವಾದ್ಯ ಘೋಷಿಸಲು

|೨೩|

ಬಂದು ಹೊಕ್ಕನು ಮಂದಿರವ ನೃಪ  
 ವೃಂದ ನಲಿಯಲು ಸಕಲ ಜನ ಸಹಿ  
 ತಂದು ಸಿಂಹಾಸನಕೆ ಬಂದನು ಸಚಿವರೋಗಿನಲಿ  
 ಇಂದಮುಖಿ ದಮಯಂತಿಯೋದನಾ  
 ನಂದದಲಿ ಸಾಮ್ರಾಜ್ಯವಾಳಿದ  
 ನಂದು ವರಪುರದರಸ ಜೆನ್ನಿಗರಾಯ ಕರುಣದಲಿ

|೨೪|

## ನಾಲ್ಕನೆಯ ಸಂಧಿ

ಮರುಗೆ ಪುರುಜನ ಜೂಜಿನಲಿ ಪು  
ಷ್ಟರಗೆ ರಾಜ್ಯವ ಸೋತು ನಳಭೂ  
ವರನು ನಿಜಸತಿ ಸಹಿತ ಹೊರವಂಟನು ವನಾಂಶರಕೆ

॥

ಕೇಳಿದ್ದೇ ರಾಜೀಂದ್ರ ಧರ್ಮನೃ  
ಪಾಲ ನೈಷಧನತುಳ ಸಂಪದ  
ದೇಳಿಗೆಯನೇನೆಂಬೆ ಸಪ್ತದ್ವಿಪದವನಿಪರ  
ಮೌಳಿಗಳು ನೃಪನಂಫ್ರಿಕಮಲವ  
ನೋಲಗಿಸುತ್ತಿಹುದವನ ಕೀರ್ತಿ ಚ  
ಡಾಳಿಸಿತು ತ್ರೈಜಗವನವನೀಪಾಲ ಕೇಳಂದ

೧೮

ಇಂತೆಸೆವ ಸಂಪತ್ತಿನಲಿ ಭೂ  
ಕಾಂತ ನಳಿಕ್ಕೇಶನಲಿ ದಮು  
ಯಂತಿ ಪಡೆದಳು ಪುತ್ರಕನ ವರಪುತ್ರಿಯೋವಾಳನು  
ಸಂತಸಮೊಳಿರಲಾ ವಿದಭರ್ತ ಪು  
ರಾಂಶರದಿ ನೆರೆದಬಿಳ ಜನ ಭೂ  
ಕಾಂತರೊಡನೈತಂದು ಹೊಕ್ಕರು ತಮ್ಮ ನಗರಿಗಳ

೧೯

ಸುರಪನಾಗ ವಿದಭರ್ತುರವನು  
ತೆರಳುತ್ತಮರಾವತಿಗೆ ದಿಕ್ಕು  
ಲರು ಸಹಿತ ನಲವಿಂದೆ ದಮಯಂತಿಯ ಚರಿತ್ರೆಯನು  
ಹರುಷಮಿಗೆ ಕೊಂಡಾಡುತ್ತೆತರು  
ತಿರಲು ಮಾಗಣದಿ ಕಂಡರಾ ಕಲೆ  
ಪುರುಷನನು ಕುಟಿಲಾತ್ಕಾನ ನಿಸ್ನಾರಹ್ಯದಯನನು

೨೦

ಪರುಳು ಜುಂಜುರು ತಲೆಯ ತಗ್ಗಿದ  
ಕೊರಳ ಕೆಂಗರಿಗಳ್ಲಿ ಮೋರೆಯ  
ಹರಕು ಗಡ್ಡದ ಕೆಂಚುಮೀಸೆಯ ಮಲಿನವಸನದಲಿ  
ನೆರೆದ ವೀರ ಕರಾಳ ಭಟ್ಟರಿ  
ತ್ತರದೊಳ್ಳಿನ ತೇರಿನಲಿ ಕಲಿ  
ಪುರುಷ ಕಾಣಿಸಿಕೊಂಡನಮರೇಶ್ವರನ ನಸುನಗುತ

|೩|

ಆರು ನೀ ಜಂಭಾರಿಯೋ ಇವ  
ರಾರು ಯಮ ವರುಣಾಧ್ಯರೋ ಸಂ  
ಜಾರವೆತ್ತಲು ನಿಮಗೆಯೆನಲಮರೇಂದ್ರ ನಸುನಗುತ  
ತೋರಹತ್ತದೊಳಂದ ನಳನಿಗೆ  
ನಾರಿ ದಮಯಂತಿಯನು ಮದುವೆಯ  
ಧಾರೆಯೆರಿಸಿ ಬಂದೆವನೆ ವಿತಿಗೊಂಡ ಕಲಿರಾಯ

|೪|

ಅನಿಮಿಷರು ನೀವಧಿಕ ಬಲರಾ  
ವನಿತೆಯನು ಕೈಹೊಳ್ಳಲಾರದೆ  
ಜನಪ ನಳನ್ಯಪಗಿತ್ತು ಬಂದಿರೆ ಹರಮಹಾದೇವ  
ಎನಗೆ ನೇಮಿಸಿ ಕಳುಹಿ ನಿಮ್ಮಯ  
ಮನದ ಬಯಕೆಯ ಸಲಿಸುವೆನು ಕೇ  
ಳನಲು ಸುರಪತಿ ನಸುನಗುತ ಕಲಿಪುರಪಗಿಂತೆಂದ

|೫|

ಲೇಸನಾಡಿದೆ ಕಲಿಪುರುಷ ನಿನ  
ಗೀಸು ಪೌರುಪವುಂಟೆ ನಮಗಿ  
ನಾ ಸರೋರುಹಗಂಧಿಯಲಿ ಮನವಿಲ್ಲ ನಳನ್ಯಪತಿ  
ಆ ಸಮಸ್ತ ನೃಪಾಲರಲಿ ಸ  
ದ್ರೂಷಣನು ಶಾಯೋನ್ಯತನು ಕಮು  
ಉಸನನಿಗಳವಲ್ಲ ನಿನ್ನಲಿ ಹರಿವುದೇನೆಂದ

|೬|

ಎನಲು ಖಿತಿಗೊಂಡೆಂದ ಕೇಳಿಲೆ  
 ಅನಿಮಿಷಾಧಿಪ ಎನ್ನನರಿಯಾ  
 ದಿನಪನಿರಿಲಿ ತಮದ ಗಾವಣಿಯೇ ಮಹಾದೇವ  
 ಎನಗೆ ಸರಿಯಾರಿನ್ನು ತಹೆನಾ  
 ವನಿತೆಯನು ಕುಹಕದಲ್ಲಿ ನಳಭೂ  
 ಪನನು ಕೆಡಿಸಿಯೆ ಕಾನನಕೆ ಕಳುಹುವೆನು ನೋಡೆಂದ

೨೫

ಹರಿ ಹರ ಬ್ರಹ್ಮಾದಿ ದೇವರು  
 ನರರುರಗ ಸುರ ಯಾಕ್ಷ ಕಿನ್ನರ  
 ಗರುಡ ಗಂಥವಾದಿ ಸುಮನಸರ್ಲರನು ಬಿಡದೆ  
 ಹುರುಳುಗೆಡಿಸುವೆ ಸಾಕು ನಳಭೂ  
 ವರನ ಮಾತೇನಿನ್ನು ಲೋಕಾಂ  
 ತರದೊಳೆದುರಿಲ್ಲನಗೆ ನೀವೇನರಿಯಿರೇ ಎಂದ

೨೬

ನಿಮಗೆ ಪೌರುಷವಿಲ್ಲ ನಳನಾ  
 ಕ್ರಮಿಸಿಕೊಂಡನು ಸತಿಯ ಪುರುಷಾ  
 ಧರುರು ನಿಮಗಿನ್ನೇಕೆ ಕೊಡಿ ವಟುವೇಷವನು ನಿಮಗೆ  
 ಕಮಲಮುಖಿಯನು ನಿಮಗೆ ಪಟ್ಟದ  
 ರಮಣೀಯನು ಮಾಡುವೆನು ಎಂದು  
 ದೃಮಿಸಿ ನುಡಿದನು ಗರ್ವದಲಿ ಕಲಿಪುರುಷ ಸುರಪತಿಗೆ

೨೭

ಕೇಳಿ ಕಿವಿ ಮುಚ್ಚಿದರು ಹರಹರ  
 ಭಾಳಲೋಚನ ಎನುತ ಸಭೆಯಲಿ  
 ಖೊಳನಾಡಿದ ನುಡಿಗೆ ಸುರಪತಿ ಕನಲಿ ಖಿತಿಗೊಂಡು  
 ಬೀಳುಮಾತುಗಳೇಕೆ ನಿನಗಿದು  
 ನೀಳಮೇಘಶ್ಯಾಮನಿಗೆ ಸಮ  
 ಪಾಳಿಯನಿಸುವ ನಳನ್ನಪಗೆ ಎರಡೆಳಿಸುವುದೆ ಎಂದ

೨೮

ಬವಹಣೆಯೇಕೆ ಹಿಮಾಂಶುಕುಲ ಸಂ  
 ಭವನು ಸುಜನಾಧಾರ ನೃಪತುಲ  
 ನಿವಹದೊಳು ವಿಶ್ವಾತ ನಿತ್ಯೋದಾರ ನಿಮ್ರಾಜನು  
 ಇವಗೆ ವರವಿತ್ತೆವು ಸದಾ ನೆನೆ  
 ದವರ ಪಾತಕ ಹರಿವುದಿನಾಂ  
 ಭುವನಪತಿಗಳೆಯಾರು ಲೋಕದೊಳೆಂದನಮರೇಂದ್ರ

೧೭೭

ಹಿಡಿಯೆ ಚಲವನು ಹಿಡಿದ ಬಳಿಕದ  
 ಬಿಡನು ಮತವೆನ್ನಲ್ಲಿ ನಿಷಧನ  
 ನಡುವಿಗಟ್ಟದೆ ಮಾತ್ತೆ ಮಾತಾಡದಿರಿ ನೀವೆನಲು  
 ಮಿಡುಕಿದರು ಕಡುಪಾಟಿಯಿದ ತಾ  
 ಬಿಡನೆನುತೆ ಮನನೊಂದು ಸುರಪತಿ  
 ತಡೆಯದ್ದೈದಿದನಮರಪುರಕವನೀತ ಕೇಳೆಂದ

೧೭೮

ಇಳಿದನವನೀತಳಕೆ ಖಳಕುಳ  
 ತಿಳಕನೆಂದನು ತನ್ನ ಭಟರಿಗೆ  
 ನಳನೃಪನ ಕಟ್ಟುವಡಸಾಧ್ಯವಿದೆನಗೆಯಾತನಲಿ  
 ಒಲಿದಿಹಳು ಜಯವಧು ಸುಶೀಲತೆ  
 ಸೆಲಸಿದುದು ದುಶ್ಯೀಲ ದುಗುಣ  
 ಬಳಸದರಸನೆನುತ್ತ ಹೊಕ್ಕನು ನಿಷಧ ಪಟ್ಟಣವ

೧೭೯

ಮಲ್ಲಿಗೆಯ ವನ ಸಂಪಿಗೆಯ ಬನ  
 ವೆಲ್ಲ ಕೇತಕಿ ಕುಸುಮಮಯ ಮೇಳ  
 ಯೆಲ್ಲ ರುದ್ರಾಕ್ಷಿಗಳು ಸರಸೀರುಹದ ಕೊಳಗಳವು  
 ಬೆಲ್ಲವತ್ತಗಳಿಷ್ಟ ದ್ರಾಕ್ಷಿಗ  
 ಶೇಲ್ಲ ಖಿಜೂರಾದಿ ವಸ್ತುಗ  
 ಇಲ್ಲದಿಲ್ಲ ವೃಧಾ ಸೆಲನಿಲ್ಲ ನಳನ ರಾಜ್ಯದಲೆ

೧೮೦

ಇಲ್ಲವೆನ್ನರು ಬೇಡಿದರೆ ಬೀಡ  
 ರಲ್ಲಿ ಪಾಡಿನ ಪಂಥಗಳ ನುಡಿ  
 ಯಿಲ್ಲವನ್ನತೆವನಾಡರಗ್ಗಿದ ಸತ್ಯನಿಮಿಷರು  
 ಎಲ್ಲರೊಳಗಿಂಡಿತರು ಕ್ಷೋಧಗ  
 ಜಿಲ್ಲದಿಹ ಸದ್ಧಮಚೌವಿಗ  
 ತಲ್ಲಿ ಮೆರೆದರು ಸುಜನರಾ ನಳನ್ನಪನ ರಾಜ್ಯದಲ್ಲಿ

೧೭

ಪತಿಯರಿಗೆ ವಂಚಿಸರು ಸತಿಯರು  
 ಸುತರು ಏತ್ತಿಗಳ ನುಡಿಗಳನು ತಾ  
 ವತಿಗಳಿಯರಾಚಾರ ವಣಾಶ್ರಮದ ಧರ್ಮದಲಿ  
 ಮತಿಯತರು ಹರಿಭಕ್ತಿಭಾವ  
 ವ್ರತನಿಯಮ ನಿಷ್ಠೆಯಲ್ಲಿ ಜನಸ  
 ಮೃತದೊಳೊಸೆದೊಪ್ಪುವರು ನೈಷಧನ್ಯಪನ ರಾಜ್ಯದಲ್ಲಿ

೧೮

ಅಲ್ಲಿ ತಿರುಗಿದ ಬೀದಿಬೀದಿಗ  
 ಇಲ್ಲಿ ಪುರಜನವರಿಯದಂತಿರ  
 ಲಲ್ಲಿ ಮಾಯಾರೂಪಿನಿಂದ ಪಿಶಾಚನಂದದಲಿ  
 ಸಲ್ಲಲಿತ ಶಿವ ವಿಷ್ಣುಭಕ್ತರಿ  
 ಗೆಲ್ಲ ನಯವಿದನಾಗಿ ಕುಜನರ  
 ನೆಲ್ಲ ಕಾಡುವ ಬಂದನರಮನೆಗಾಗಿ ಕಲಿರಾಯ

೧೯

ಮುರಿದು ಸೋಡಿದನಲ್ಲಿ ತೆಂಗಿನ  
 ಮರಗಳನ್ನತ ವಿವಿಧವೈಕೆದ  
 ಹೊರಿಗೆಯಲಿ ಕಣೆಸೆವ ನಗರೋದ್ಯಾನ ವೀರಿಯಲಿ  
 ಉರುತರದೊಳಿಹ ಅಕ್ಷಪತ್ರದ  
 ತರುವಿನಗ್ರದೊಳಿದ್ರ ಬಹುದಿನ  
 ವರಸ ಕೇಳ್ಳ ಕಲಿಪುರುಷನಿತ್ತಲು ರಾಜಭವನದಲಿ

೨೦

ಕರೆಸಿದನು ನಳಣ್ಯಪತಿ ಮುನಿಮು  
 ಖ್ಯಾತನು ಭೂಸುರವರ್ಗವನು ಸ  
 ತ್ವರಿಸಿ ಜಪ ತಪ ಹೋಮ ಯಜ್ಞಾಧಿಗಳನನುಗೋಳಿಸಿ  
 ಸುರರ ಸಂತಪ್ರಜಣೆಯೊಳಿರುತ್ತಿದೆ  
 ನರಸನನುದಿನ ಪೂರ್ವಜನಾಂ  
 ತರದ ಘಲವದನರೀಯ ಬಂದುದು ಕಾಲಗತ್ತಿ ನೃಪಗೆ ೧೦

ಒಂದು ದಿವಸದೊಳಾಗ ನೃಪನಿಗೆ  
 ಒಂದುದಲ್ಲಾಚಮನ ಕಾಲದೊ  
 ಇಂದು ಶುದ್ಧಾಚಮನವಿಲ್ಲದೆ ನಿಂದು ನೀಗುಡಿಯಿ  
 ಇಂದು ತನಗಿದೆ ಸಮಯವೆಂದಾ  
 ನಂದದಲ್ಲಿ ಕಲಿಪ್ಪರುಷ ರಾಯನ  
 ಸಂಧಿಸಿದ ವಿಧಿವಶವ ತಪಿಸಲಾರ ಹವಣೆಂದ  
ಅಗ್ನಿ

ಕಪಟ ಭೂಸರ ವೇಷದಲ್ಲಿ ನಿ  
 ಷ್ವಾಪಟ ನಳಭೂವರನ ಕಡಿಸುವ  
 ಯುಪಮೆಯನು ತಾ ನೆಗಳಿ ಬಂದನು ಪ್ರಷ್ಟರನ ಹೆರೆಗೆ  
 ನಿಪುಣನೆಂದನು ನಿನಗೆ ನಳಭೂ  
 ಮಿಪನು ಸಲಿನೆನೆ ಕೇಳಿ ಬಂದಿಹೆ  
 ನವಯಶಕ ಹೆದರದಿರು ನಿನಗುಹವಿಳಸಾಮಾಜ್ಯ

ಬಲ್ಲೆಯಾ ನೀನೆನ್ನು ಲೋಕಕೆ  
 ಬಲ್ಲಿದನು ತಾ ಕಲಿಪುರುಷ ನಳ  
 ನಲ್ಲಿ ಧೃತವನಾಡಿ ಗೆಲಿಸುವೆ ನಿನ್ನ ನೆತ್ತೆದಲಿ  
 ಒಲ್ಲನೆನದಿರು ಸಕಲರಾಜ್ಯದ  
 ವಲ್ಲಭನ ಮಾಡುವೆನು ನಡೆ ಹುಸಿ  
 ಯಿಲ್ಲ ನಿಷಿಧನ ಕಿತ್ತು ಬಿಸುಡುವೆ ನಂಬು ನೀನಂದ  
ಅಗ್ನಿ

ನಂಬಿದನು ಲೇಸಾಗಿ ಭಾಷೆಯ  
 ನಿಂಬುಗೊಂಡುದು ಹೃದಯ ಪ್ರಷ್ಟರ  
 ನೆಂಬ ಶಿಳ ಸಂತೋಷದಲಿ ಕಲಿಪುರುಷನೊಡಗೊಂಡು  
 ಅಂಬುಚಾಕ್ಕನ ಕಳೆಗೆ ತಾ ಪ್ರತಿ  
 ಬಿಂಬನೆನಿಸುವ ನಳನ ಬಳಿಗತಿ  
 ಸಂಭ್ರಮದೊಳೆತಂದರಿಬ್ಬರು ರಾಯನೊಲಗಕೆ

ಮಿಸುನಿ ರತ್ನಪುಭಿಗಳಲ್ಲಿ ರಂ  
 ಜಿಸುವ ಮಂಟಪದೊಳಗೆ ರಾಜ  
 ಪ್ರಸರಸೀತವನೀಶನಿದ್ದನು ಸಿಂಹಪೀಠದಲ್ಲಿ  
 ಶತಿಮುಖಿಯರೆಡಬಲದಿ ಕೃಷ್ಣ  
 ರಿಸುತ ಸಿತಚಾಮರವ ಚಿಮ್ಮಲು  
 ನಸುನಗುತ ಕೆಮ್ಮುಗಿದು ಪುಷ್ಟರನೆಂದನಾ ನಳಗೆ  
ಅಂಜಿ

ଅରସ କେଣେ ଏପ୍ରନ୍ତି ଭା  
 ମୁର ମୁଖେଜଦୋଳେ ସେବ ନେତ୍ରଵ  
 ନେରଦ କାଣିକେନ୍ଦ୍ରୀ ନନ୍ଦିଦରଲ୍ଲ ମନବାଯୁ  
 ହରପୁ ହାସଂଗିଗଳନାଦୁଵ  
 ଏରଦ ସୋତବନାଵନାଗଲି  
 ଧରେଯନୁଇଦୁ ବନାଂତରକେ ତେରଖୁପଦୁ ଶତିଷ୍ଠିତ

ಧರಣೀಪತಿ ನಿನಗಿನಿತು ಚಿಕ್ಕೆಕ್ಕೆ  
 ಹರುಷವಾಗಿರಲಿನ್ನು ಮನದಲಿ  
 ಕೊರತೆದೋರಲು ಮಾಲು ಇದು ಪಾಧಿವರ ಪಂಥ ಕಣಾ  
 ಧುರಕೆ ಬೇಂಟಿಗೆ ಜೂಜಿಗೆಂದದೆ  
 ಕರೆದಡೋಸರಿಸುವುದು ನೀತಿಯೆ  
 ನಿರುತ್ವವಿದು ಚಿಕ್ಕೆನ್ನು ಎಂದನು ಸ್ನಾಪಗೆ ಕ್ಕೆಮುಗಿದು

ಮೇದನೀಪತಿ ಕೇಜು ಸಜ್ಜನ  
ಸಾಧು ಬಲ್ಲನೆ ನಳನ ಹೃದಯವ  
ನಾ ದುರಾತ್ಮನ ನುಡಿಯ ಕೈಗೊಂಡಾಡಿದನು ನೃಪತಿ  
ಭೇದದಲ್ಲಿ ಕಲಿಪುರುಷ ಮಾಯೋ  
ಪಾಧಿಯಲ್ಲಿ ಪುಷ್ಟರನ ಜೂಜಿನ  
ವಾದದಿಂದರೆಗಳಿಗೆಯಲ್ಲಿ ಗೆಲಿಸಿದನು ವಸ್ತುಗಳ

೨೮೮

ದುಗನು ಪಂಚಗ ಬಾರವೆರಡಿ  
ಶ್ರೀಗೆಯ ಬೇಡಿದಡಲ್ಲಿ ಬೀಳ್ಳುದು  
ವಿಗಡ ಪುಷ್ಟರನೃಪನು ಗೆಲಿದನು ಹಲಗೆಯೊಂದರಲ್ಲಿ  
ಬಗೆಬಗೆಯ ರತ್ನಗಳ ಧನ ಧಾ  
ನೃಗಳ ಗಜ ರಥ ತುರಗ ಮೋದಲಾ  
ದಗಣಿತ ಸುವಸ್ತುಗಳ ಸೋತನು ನೃಪತಿ ಪುಷ್ಟರಗೆ

೨೯೯

ಅಡಿದನು ಜೂಜಿನಲಿ ನೃಪ ಹೋ  
ಗಾಡಿದನು ರಾಜ್ಯವನು ಹೋತವ  
ಕೇಡುಗರ ಕೈ ಮೇಳವಿಸಿದುದು ದೃವಗತಿಯಿಂದ  
ಬಾಡಿತರಸನ ವದನ ಸಭೆಯಲಿ  
ಸೋಡಿದರು ಸಜ್ಜನರು ಮರುಗಿದ  
ರಾಡಲೇನದನರಸ ಸೋತನು ವಿಧಿಯ ಘಟನೆಯಲಿ

೩೦೧

ತೀರಿತಿನ್ನೇನವನಿಪತಿ ಭಂ  
ಡಾರವಸ್ತು ಸುವಸ್ತುವೆಲ್ಲವು  
ಸೇರಿತನಗಿಂದಿನಲಿ ಪಣವೇನಿನ್ನು ಪೇಳಿನಲು  
ಭೂರಮಣ ಚಿಂತಿಸಿದ ಮನದಲಿ  
ನಾರಿಯಳನೊಡ್ಡುವೆನು ಸೋತಿಹ  
ಧಾರಿಣಿಯ ನೆರೆ ಗೆಲುವನೆನ್ನುತ ತನ್ನ ಮನದೊಳಗೆ

೩೦೨

ಅರಸನಾಪ್ತಪುರೋಹಿತನು ಮನ  
 ಹರುಷವಳಿದೆಯ್ತಂದನಂತಃ  
 ಪುರವ ಹೊಕ್ಕನು ರಾಜವದನೆಯ ಸಭೆಗೆ ತಾ ಬಂದು  
 ತರುಣೆಯರ ಮೇಳದಲಿ ಶೋಭಿಪ  
 ಪರಮರತ್ವದ ಪೀಠದಲಿ ತಾ  
 ಹರುಷಮಿಗೆ ರಂಜಿಸುವ ಸತಿಯಳ ಕಂಡು ಕ್ಷಮುಗಿದು

ಬಿನ್ನಹವಿಂದು ನಿಮ್ಮಯ  
 ರಾಯ ಸೋತನು ಜೊಡಿನಲೀ ನಿ  
 ದಾರ್ಯದಲಿ ಪ್ರಷ್ಟರನು ಗೆಲಿದನು ಸಕಲರಾಜ್ಯವನು  
 ನೋಯಲಾಗದು ಚಿತ್ತದಲಿ ನೇರೆ  
 ಬಿಯವಾದುದು ಸಿರಿಯು ಇನ್ನಿದ  
 ರಾಯತವ ನೀವ್ ಬಲ್ಲಿರೆಂದನು ವಿಪ್ಪಕ್ಕೆಮುಗಿದು

ಕೆಮಲವನದಲ್ಲಿ ಮಂಜು ಸುರಿದಾ  
 ಕ್ರಮದ ಬಗೆಯಲ್ಲಿ ಸತಿಯಳಿಗೆ ಮುಖ  
 ಕೆಮಲ ಬಾಡಿತು ನುಡಿಯ ಕೇಳುತ ಮನದ ಚೀಂತೆಯಲ್ಲಿ  
 ಕೆಮಲನಾಭನ ಕರುಣ ಕವಚವು  
 ಸಮೇರಾರೇಗುವರು ಹರಹರ  
 ಕುಮತಿ ಪ್ರಪ್ರಾರ್ನಿಂತು ಮನಿದನೆ ಎನ್ನತ ಮರುಗಿದಳು

ಕಮಲಮುಖಿ ನಳನ್ಯಪಗೆ ರಾಜ್ಯ  
 ಭೂಮಣಿವಾಯಿತೆ ಎನುತ ಸತಿ ಭೂ  
 ರಮಣಿಂದೆಗೈತೆಂದು ಕಂಡು ಕಾಂತನಿಂಗಿತವ  
 ತಮದ ರಾಹುಗ್ರಹವು ಸೋಂಕಿದ  
 ದ್ಯುಮಣಿಯಂತಿರೆ ಕಂಡು ಧ್ಯಯದಿ  
 ಕಮಲಮುಖಿ ಕೈಮುಗಿದು ಬಿನ್ನಸಿದ್ಧು ನಿಜಪತ್ತಿಗೆ

ಶಶಿಕುಲಾಂಬುಧಿಚಂದ್ರ ರಿಪುನೃಪ  
ನಿಶಿತ ಭಾಸ್ಕರತೇಜ ನಿಮಗೀ  
ವ್ಯಾಸನ ತೋರಿತೆ ಜಳಿನಲಿ ಶಿವಶಿವ ಮಹಾದೇವ  
ಬಿಸರುಹಾಷ್ಣನ ಕರುಣವಿದು ಸೋ  
ಲಿಸಿದನೇ ಪ್ರಷ್ಟರನು ಇದು ವಿಧಿ  
ವಶವಲಾ ತಪ್ಪೇನು ಸಾಕಿನ್ನಂದಳಿಂದುಮುಖಿ

ಇಂತಿ

ಲಲನೆಯಾಡಿದ ನುಡಿಗೆ ಸಭೆಯವ  
ರಳಲಿ ಬೈದರು ಪ್ರಷ್ಟರನೆ ಕೇ  
ಳೆಲವೋ ಬಾಹಿರ ಸಾಕು ತೆಗೆ ಚಾರಿಗಳನೆಂದೆನುತ  
ಹೊಲಬುದ್ದಿದ್ದ ಹೆಲ್ಲೆ ಬೇಜನ  
ಬಲೆಗೆ ಬಿದ್ದಂತಾಗೆ ನಳನೃಪ  
ತಿಲಕನೆಂದನು ಮನದ ದುಗುಡದಿ ತನ್ನ ನಿಜಸತಿಗೆ

ಇಂತಿ

ತರುಣೀ ಕೇಳಪಜಯದ ನಾರಿಯ  
ಸೆರಗ ಹಿಡಿದೆನು ರಾಜ್ಯಲಕ್ಷ್ಮಿಯ  
ಪರರಿಗಿತ್ತುಭುಹಿದೆನು ದೇಹವನಿದಕ್ಕಿಯಂಜದಿರು  
ತರುಣೀ ನೀ ಕಾನನದಿ ಗಿರಿಗ  
ಪ್ರಷ್ಟರಗಳಲಿ ಬಿಡದೆಂತು ತೊಳಲುವೆ  
ಹರಹರಾಯೆಂದೆನುತ ಸತಿಯನು ನೋಡಿ ಬಿಸುಸುಯ್ದು

ಇಂತಿ

ಚಿತ್ತವಿಸು ಶಶಿಕುಲಶಿರೋಮಣಿ  
ಹಂತ್ತವರು ಸತಿಸುತರು ಮನೆ ಮನೆ  
ವಾತ್ರೆ ಬಾಂಧವ ಧರಣಿಪರ ಭೋಗ್ಯಕಸಂಪದವು  
ನಿತ್ಯವಲ್ಲ ಶರೀರಸುಖಿಗಳ  
ನಿತ್ಯವೆಂಬುದ ತಿಳಿಯುತ್ತೀ ನಿಜ  
ಸತ್ಯವನು ಕೈಹಿಡಿದು ಸಲಹೆಂದಳು ಸರೋಜಮುಖಿ

ಇಂತಿ

ಚಿಂತೆ ಬೇಡೆಂದರಸನನು ಸತಿ  
 ಸಂತವಿಟ್ಟಿಲು ನೀತಿಯಲಿ ದಮ  
 ಯಂತಿ ನಿಜಮಂದಿರಕೆ ಸರಿಯಲು ಕಂಡು ಪ್ರಷ್ಣರನು  
 ಇಂತು ಜೂಜಲಿ ಸೋತು ತಿರುಗಿ  
 ನ್ನೆಂತು ರಾಜ್ಯದಿ ನಿಲುವಿರೆನೆ ಭೂ  
 ಕಾಂತ ವನವಾಸಕ್ಕೆ ನಿಜಸತಿ ಸಹಿತಲನುವಾದ

|೪೦|

ತಳೆತ ಮಣಿಭೂಷಣಗಳೆಲ್ಲವ  
 ಕಳಚಿ ಬಿಸುಟನು ಗುರುವಿನಂಷ್ಟಿಗೆ  
 ನಳಿನಮುಖಿಸಹಿತೆರಗಿ ಹೊರವಂಟನು ನಿಜಾಲಯವ  
 ಬಳಿಕೆಯೆಡಿದರಖಿಳಪ್ರರಜನ  
 ಜಲದ ಕಣಳ ಧಾರೆಯಲಿ ಗಾ  
 ವಳಿ ಮಸಗಿ ಏಗೆ ಶೋಕರವ ತುಂಬಿದುದು ಪಟ್ಟಣವ

|೪೧|

ಸಾಕು ಕಂಬನಿಗಳಲಿ ನನೆದರು  
 ಉಳಿಗದ ಪರಿಜನರು ಮಂತ್ರಿಗ  
 ಶೋಲಗದ ಸಾಮಂತ ಸಚಿವರು ಮಲ್ಲ ಗಾಯಕರು  
 ಬಾಲೆಯರು ಬಾಲಕರು ಪ್ರರಜನ  
 ಜಾಲವೆಲ್ಲವು ಶೋಕದಲಿ ಕ್ಷತಿ  
 ಪಾಲನರಸಿಯ ಕಂಡು ಮರುಗಿತು ಮಂದಿ ಗೋಳಿದುತ

|೪೨|

ಮನದಿ ಮನ್ನವೆ ತಿಳಿದು ನೃಪಸತಿ  
 ತನಯಿರನು ರಥದೊಳಗೆ ತಂದೆಯ  
 ಮನಗೆ ಕಳುಹಿದಳಾಪ್ತರೊಡನೆ ವಿದರ್ಭಪಟ್ಟಣಕೆ  
 ಜನಪ ಕೇಳಿತ್ತಲು ಮಹಾರೋ  
 ದನದಿ ಪಟ್ಟಣವೆಲ್ಲ ಮರುಗಲು  
 ವನಿತೆ ಪತಿಯೊಡನ್ಯೆದಳು ನಿಜಭಾವ ಶುದ್ಧಿಯಲೆ

|೪೩|

ಎನನೆಂಬೆನು ಜೀಯ ಲೋಕದ  
ಮಾನಿನಿಯೆ ದಮಯಂತಿ ಸತ್ಯ  
ಜಾನಿಯಲ್ಲ ಸತಿಯರಿಗೆ ಗುರು ಪತಿವ್ರತಾಗುಣದಿ  
ಮೌನದಲಿ ಪತಿಯಂಭ್ರಿಕಮಲ  
ಧ್ಯಾನದಲಿ ಮನಸಂದು ಘನಸತಿ  
ಕಾನನಕೆ ಗಮಿಸಿದಳು ವರಪುರದರಸನಾಜ್ಞೆಯಲ್ಲಿ

|೪೪|

\* \* \* \*

## ಇದನೆಯ ಸಂಧಿ

ಅಡವಿಯಲ್ಲಿ ಪತಿ ಕಳೆದುಬಿಡೆ ಘಟೀ  
ಯೋಡಲಿಗಿಳಿಯದೆ ಮುಂದೆ ಕರಿಗಳ  
ಪಡೆಗರಗಿ ದಮಯಂತಿ ಹೊಕ್ಕಣು ಚೈದ್ಯನಗರಿಯನು

||

ಕೇಳು ಕುಂತಿತನಯ ನಳನ್ನಪ  
ಬೀಳುಕೊಟ್ಟನು ಪುರವನಲ್ಲಿಂ  
ಮೇಲೇ ನಡೆದರು ಪಯಣಗಳಿಯಲ್ಲಿ ಹಲವು ಯೋಜನವ  
ಹೇಳಲೇನದನವರ ವಿಧಿಯನು  
ತಾಳಿಗೆಗೊಳಿದವು ಸತಿಯಳ  
ಕಾಲೊಡೆದು ಸುರಿವರುಣಜಲದಲಿ ಬಜ್ಜೆ ಕಸರಾಯ್ತು

|೧

ಎಳೆಯ ಬಾಳೆಯ ಸುಳಿಯು ಅನಲನ  
ಜಲದ ಹೊಯ್ಯಲ್ಲಿ ನೊಂದಪೋಲ್‌ ಕಡು  
ಬಳಲಿದಬಲೆಯ ಕಂಡು ನೃಪ ಮರುಗಿದನು ಮನದೊಳಗೆ  
ಲಲಿತ ಹೇಮದ ತ್ವಾಗುಮಂಚದ  
ಹೊಳೆವ ಮೇಲ್ವುಸಿನಲಿ ಮಲಗುವ  
ಲಲನೆಗೀ ವಿಧಿ ಬಂದುದೇ ಹಾಯೆನುತೆ ಬಿಸುಸುಯ್ದು

|೨

ಮರುಗಲಿನ್ನೇಕರಸ ಬಿಡು ವಿಧಿ  
ಬರೆದ ಬರೆಹವ ತಪಿಸಲು ಹರಿ  
ಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು  
ಹರೆವುದಾಕ್ಷಣ ತುಂಬುವುದು ಗೋ  
ಚರಿಸುವುದು ಸಿರಿ ನಿತ್ಯವೇನಿದ  
ನರಿಯದವನೇ ನೋಯಲೇಕೆಂದಳು ಸರೋಜಮುಖಿ

|೩

ನುಡಿಯ ಕೇಳುತ ಮನದ ಏಡುಕುತ  
ಪ್ರೋಡವಿಪತಿ ಸತಿಸಹಿತ ಘನಫೋ  
ರಾಡವಿಲಿ ಬರುತಿರೆ ಜಗನ್ನೋಹನದ ಪ್ರಕ್ಕಿಗಳು  
ಪ್ರೋಡವಿಗಿಳಿಯಲು ಕಂಡಪೇಕ್ಕಿಸಿ  
ಪಿಡಿವನೆಂದುರವಣಿಸಿ ನೃಪ ಹ  
ಜ್ಞಡವ ಬೀಸಿದದದನು ಕೊಂಡೊಯ್ದವು ನಭಸ್ಥಜಕೆ

|೧೨|

ಮೂಗಿನಲಿ ಬೆರಳಿಟ್ಟು ಮಕುಟವ  
ತೂಗಿದನು ನಸುನಗುತ ನಿಂದಿರ  
ಲಾಗ ಸೂಚಿಸಿದವು ನಿರಂತರ ರಾಜ್ಯಭೋಗವನು  
ಬೇಗದಿಂದಪರಿಹರಿಸಿಕೊಂಡವ  
ರಿಗವಾವಿದನರಿದಿರೆಂದು ಸ  
ರಾಗದಿಂದಲಿ ಮಾಯವಾದವು ಪ್ರಕ್ಕಿಯಗಳಗಳು

|೧೩|

ಧರೆಂಪತಿ ಕೇಳ್ಳ ನಿಷಧಪತಿ ಕಲಿ  
ಪುರುಷ ಮಾಯವ ಬಲ್ಲನೇ ಮನ  
ಮರುಗಿ ನಿವಾಜಾದಲಿ ನಿಂದಿರಲಾಗ ಸತಿ ಕಂಡು  
ಹರಹರಾ ಎನುತಾಗ ಸೀರೆಯ  
ಸರಗನರಿದಿತ್ತಳು ನೃಪಾಲಗೆ  
ಶಿರವ ನಸುಬಾಗಿದನು ನಾಚಿಕೆಯಾಗಲಿಂತೆಂದ

|೧೪|

ಧರೆಯ ನೃಪರಿಗೆ ನಿಷಧಪುರಪತಿ  
ಯರಮನೆಯ ಬಾಗಿಲಿನ ಸುಮುಖಿವು  
ದೊರಕಲದು ತಾ ಪುಣಿವೆಂಬೀಯರಸುತನ ನಮಗೆ  
ಹರೆದುದೆಲ್ಲ ಸಮಸ್ತ ರಾಜ್ಯದ  
ಸಿರಿಗೆ ಬಾಹಿರನಾಗಿ ಸತಿಯಳ  
ಸರಗನುಡುವಂತಾಯ್ತು ಹರಹರಾ ಎನುತ ಬಿಸುಸುಯ್ದು

|೧೫|

ಧರೆಯ ಸಂಪದದಷ್ಟು ಭೋಗವ  
 ಪರಿಹರಿಸಿ ನಿಜಪುತ್ರಮಿಶ್ರ  
 ತೇರೆದು ನಂಬಿದ ಸತಿಯ ಹೋತಾರಣ್ಯ ಮಧ್ಯದಲಿ  
 ಹಿರಿದು ಬಳಲಿಸಿ ನೋಯಿಸಿದೆ ಕೇಳಿ  
 ತರುಣೆ ಎನ್ನಪೂಲಾರು ಪಾಟಿಗ  
 ಔರದೆ ನೀ ಹೋಗಿನ್ನು ತಂದೆಯ ಮನಗೆ ನಡೆಯೆಂದ

ಇನಿಯನಾಡಿದ ನುಡಿಗೆ ಅಂಗನೆ  
 ಕನಲಿ ನುಡಿದಳು ಶೋಕದಲಿ ನೀ  
 ನಿನಿತು ಮನಿದಾಡುವರೆ ಸಾಕಿನ್ನಾರು ಗಡಿಯೆನಗೆ  
 ಅನುದಿನವು ನಾ ನಿಮ್ಮ ಪದಯುಗ  
 ವನಜವನು ಭಜಿಸುವುದ ತೊರೆದೀ  
 ತನುವ ಸ್ವರಿಸಲಾಪೇನೇ ಹೇಳೆಂದಳಿಂದುಮುಖಿ

ನೇಳಲು ತನುವಿನ ಬಳಿಯೊಳ್ಳಲ್ದೆ  
 ಚಲಿಸುವುದೆ ತಾ ಬೇರೆ ನಿಮ್ಮಡಿ  
 ನಳಿಸದಲಿ ಸುಖದುಃಖವಲ್ಲದೆ ಬೇರೆ ಗತಿಯಂಟೆ  
 ಹಳುವವೇ ಸಾಮಾಜಿಕ ನಿಮ್ಮಡಿ  
 ನೇಳಲಿನಲಿ ತಾನಿರುವೆನಲ್ಲದೆ  
 ನಿಷಯವೇ ನನಗಡವಿಯಂದರೆರಿಗಿದಳು ಪದಯುಗಕೆ

ಎನುತ ಸುರಿದಳು ಕಣ್ಣಿನಲಿ ಕಂ  
 ಬನಿಯ ಮಿಡಿದಳು ಬೆರಳಿನಲಿ ಮು  
 ನ್ನಿನಲಿ ಮಾಡಿದ ಕರ್ಮಕಳಲವಿದಕೇನ ಮಾಡುವುದು  
 ಎನಗೆ ಚಿಂತಿಸಲೇಕೆ ನೀನಿಂ  
 ದಿನಲಿ ನಿಮ್ಮಲ ಚಿತ್ತದಲಿ ಕಾ  
 ನನವ ಸಂಚರಿಸುವೆನು ನಿಮ್ಮೊಡನೆಂದಳಿಂದುಮುಖಿ  
ಡಿಗಿ

ಶೋಕವೇಕಲೆ ತರುಣಿ ಭಾರೆಂ  
ಧಾ ಕಮಲಲೋಚನೆಯ ಶೋಜಿನೊ  
ಜೋಕಿ ಜಿಗಿಯಪ್ಪಿದನು ಸೆರಗಿನೊಳೊರಸಿ ಕಂಬನಿಯ  
ಜೋಕೆಯಲಿ ಕುಳಿರಿಸಿ ತೊಡೆಯೊಳ  
ನೇಕ ಪ್ರೀತಿಯೊಳೆಂದ ನೀನವಿ  
ವೇಕಿಯೇ ಬಿಡು ಮನದ ದುಗುಡವನೆಂದನಾ ನೃಪತಿ      ೧೩೨

ಎಂದು ಸತಿಯಳ ಸಂತಪ್ತಿಟ್ಟರ  
ವಿಂದನಾಭಧ್ಯಾನದಲಿ ಬರೆ  
ಮುಂದ ಘೋರಾರಣ್ಯವೆಸೆದುದು ಘನಭಯಂಕರದಿ  
ಸಂದ ವಿಗ ಮೃಗವಲ್ಲಿ ನೆರೆದಿರೆ  
ಬಂದು ಹೊಕ್ಕರು ಕಾನನವನರ  
ವಿಂದಸವಿ ಹೊದ್ದಿದನು ಮೆಲ್ಲನೆ ಪಕ್ಕಿಮಾಂಬುಧಿಯ      ೧೩೩

ಶೋಕಕಧಿಪತಿ ನಳನ ರಾಣಿಗೆ  
ಶೋಕ ಪರಿದ ತೆರದಿ ಕತ್ತಲೆ  
ಶೋಕವನು ಮುಸುಕಿದುದು ಭರಣಿಯ ಮುಷ್ಟಿವಂದದಲಿ  
ಖೀಕರಿದ್ದನಿಗಳಿಗೆ ಹೆದರಿದ  
ಧಾ ಕಮಲಲೋಚನೆಯ ಕಂಡು ವಿ  
ವೇಕನಿಧಿ ಸಂತಯಿಸಿ ಜಿಗಿಯಪ್ಪಿದನು ತೊಪಿರಿದು      ೧೩೪

ತರುಣಿಯಂಜದಿರಂಜದಿರು ವಿಧಿ  
ಬರೆದ ಬರೆಹವಿದೆನುತ ವ್ಯಕ್ತದ  
ತರಗಲೆಯ ಹಾಸಿನಲಿ ಮಲಗಿಸಿ ಸತಿಯನೀಕೆಸುತ  
ವರರತುನ ಮಂಚದಲಿ ಪವಡಿಸಿ  
ಪರಮ ಸುಖವಿಹ ಸತಿಗೆ ವಿಧಿಯಿದು  
ಹರಹರಾಯೆನುತರಸ ಕಂಬನಿದುಂಬಿದನು ಮರುಗಿ      ೧೩೫

ಎಲ್ಲರೋಪಾದಿಯ ಪತಿವ್ರತ  
ಯಲ್ಲವೀ ದಮಯಂತಿ ಬಿಡುವವ  
ಜಲ್ಲ ತನ್ನನು ತರುಣಿ ಕಾಣದ ಕಡೆಗೆ ತೆರಳಿದರೆ  
ಅಲ್ಲಿ ತಂದೆಯ ಮನೆಗೆ ಹೋಗುವ  
ಇಲ್ಲಿ ತಾನಿರೆ ಬಿಡಳೆನುತ ಮನ  
ದಲ್ಲಿ ಯೋಚಿಸಿ ನಿದ್ರೇಗ್ನಿಸಿದನಾ ಮಹಾಸತಿಯ

೧೭

ಮರೆದು ಮಲಗಿದಳವಳ ಮಗ್ಗುಲ  
ಸೆರಗ ಮೆಲ್ಲನೆ ಜಾರಿಸುತ್ತಳಾ  
ಗರಸ ವಸನವ ಕೊಂಡು ಮಲಗಿದ ಸತಿಯನೀಡ್ದಿಸುತ್ತ  
ಮರುಗಿದನು ಮನದೊಳಗೆ ಹರಿಹರಿ  
ವರ ಜಗತ್ತುತ್ತಿ ಅಡವಿಯಲ್ಲಿ ಎ  
ಜ್ಞರಿಸದೇ ತಾನೆಂತು ಪೋಗುವೆನೆನುತ ಬಿಸುಸುಯ್ಯಾ

೧೮

ಮಡದಿಯಗಲಿದ ಬಳಿಕ ಹತ್ತೆಂ  
ಟಡಿಯ ದಾಂಟುವ ಮರಳಿ ನಿಜಸತಿ  
ಯೆಡೆಗೆ ತಿರುಗುವ ಚಂದ್ರಬಿಂಬಾನನೆಯನೀಡ್ದಿಸುವ  
ಅಡಸಿ ಬರೆ ದುಃಖಿದಲಿ ಮೆಲ್ಲಡಿ  
ಯಿಡುತ ಸತಿಯನು ನೋಡಿ ಮನದು  
ಗ್ರಿಡದ ಶೋಕದಿ ನಡೆದ ನಳನ್ನುಪನೊಂದು ಯೋಜನವ

೧೯

ಮರುಗುವುದು ಮನವೋಮ್ಮೆ ಕಂಗಳು  
ಮರಳಿ ನೋಡುವುದೊಮ್ಮೆ ಸತಿಯಳ  
ಯಿರವ ಕಾಣದೆ ಕಳವಳಕೆ ಬೀಡಾದುದಾ ಷ್ಯಾದಯ  
ಕರಗಿತರಸನ ಧೈಯರ ಜಿತ್ತದಿ  
ಮುರಿದುದಗ್ಗಿದ ಮಹಿಮೆ ಶೋಕದ  
ಹೊರಿಗೆಯಲ್ಲಿ ಕಾತರಿಸಿ ನಡೆದನು ಸ್ವಪತಿ ಕೇಳೆಂದ

೨೦

ಕರುಹೆಡೋರದೆ ನೃಪತಿ ಸತಿಯಳ  
ತೊರೆದು ಬಿಸುಟನು ವನದೋಳಗೆ ಹುಲಿ  
ಕರಡಿ ಮೃಗದುಪಟಳವ ತಾನಿನ್ನೀಂತು ಸೈರಿಪಟೆಂ  
ಮೊರೆಯ ಲಾಲಿಸಿ ನೋಷ್ಟೆನೆಂದುರು  
ತರದ ಪ್ರೇಮದಿ ಬಂದು ಸತಿಗೆ  
ಜ್ಞಾನಸುವಂದರ್ದಿ ತರಣಿ ತಲೆಡೋರಿದನು ಪೂರ್ವದಲೆ

೨೦।

ನೇನಮುಖಿ ಮೈಮುರಿದ ನಿಷ್ಠೆಯ  
ತಿಳಿದು ಮೆಲ್ಲನೆ ನೋಡಿದಳು ಎಡ  
ಬಲವನೀಕ್ಕಿಸಿ ಪತಿಯ ಕಾಣದೆ ಬಲಿದ ಮೂರ್ಖೆಯಲೆ  
ಮಲಗಿದಳು ಮೈಮರೆದು ನಿಮಿಷಕೆ  
ತಿಳಿದು ಕಾಣದೆ ಕಾತುರದಿ ಹಂ  
ಬಲಿಸಿ ಹಲುಬಿದಳಲ್ಲಿ ಗಿರಿ ತರು ನಿಕರ ಮಧ್ಯದಲೆ

೨೧।

ಹಾ ರಮಣ ನಳನೃಪತಿ ಹಾ ರಣ  
ಧೀರ ಸದ್ಗುಣಹಾರ ರಿಪ್ಪಸಂ  
ಹಾರ ನಿಶ್ಚೋದಾರ ನಿಮುಳ ಸತ್ಯಸಂಚಾರ  
ಫೋರ ಕಾನನದೋಳಗೆ ನಂಬಿದ  
ನಾರಿಯನು ಬಿಸುಡವರೆ ತನಗಿ  
ನಾಂರು ಗತಿ ಮುಖಿದೋರನುತ ಹಲುಬಿದಳು ದಮಯಂತಿ

೨೨।

ಪೂರ್ವಾದವಿಗಿಳಿವೆನೋ ಹಾಯ್ದು ಪಾವಕ  
ನೊಡಲ ಹೊಗುವೆನೋ ಕಾಳಕೊಟದ  
ಮಡುವಿನೋಳು ಮುಳುಗುವೆನೋ ಪಾಸರ ಮೇಲೆ ಬೀಳುವೆನೋ  
ಅಡಸಿದಾಪತ್ತಿನಲಿ ಗರಳವ  
ಕುಡಿವೆನೋ ತಾನೆನುತ ಸತಿ ಬಾ  
ಯಿಬುತ ಕಾನನದೋಳಗೆ ತಿರುಗಿದಳಬಲೆ ಶೋಕದಲಿ

೨೩।

ಕಾಣಿರೇ ಅರಸಂಚೆಗಳೆ ನೀವು  
 ಕಾಣಿರೇ ನಿಜಪತಿಯ ಶುಕ ಪಿಕ  
 ಕಾಣಿರೇ ಮೃಗ ಪಕ್ಷಿಗಳೆ ನಳಭಕ್ತವರ್ತಿಯನು  
 ಕಾಣಿರೇ ತರುಲತೆಗಳಿನಿಯನ  
 ಕಾಣಿರೇ ನೀವೆಂದು ಶೋಕದೊ  
 ಶೇಣ ಲೋಚನೆ ಹಲುಬಿಡಳು ಹಲವಂಗದಲ್ಲಿ ಪತಿಯ                    ೨೫।

ಮುಡಿಕೆದರಿ ಮುಡಿಯೊಳಗೆ ಹೊರಣುತ  
 ಲೊಡಲನೀಡಾಡಿಗಳು ಧರೆಯೊಳ  
 ಗಡವಿ ಪಾಲಾಗೆಂದು ಪಡೆದಳ್ಳೂ ತನ್ನ ನಿಜಜನನಿ  
 ಮದದಿಯರು ತನ್ನಂತೆ ಲೋಕದೊ  
 ಶೊಡಲ ತೆತ್ತುವರುಂಟೆ ಶೋಕದಿ  
 ಪ್ರೋಡವಿಪತಿ ಮುಖದೋರನುತ ಹಂಬಲಿಸಿದಳು ಪತಿಯ                    ೨೬।

ಮಾನವಾಧಿಪ ಕೇಳು ಬನದಲಿ  
 ಮಾನಿನಿಗೆ ಮತ್ತೊಂದು ಕಂಟಕ  
 ಹಾನಿ ಬಂದುದನೇನನೆಂಬೆನು ಪತಿಗೆ ಬಾಯಿಷ್ಟುತ  
 ಕಾನನದ ಬಳಿವಿದಿದು ಬರೆ ಸು  
 ಮಾನ್ಯದಲಿ ತರಗೆಲೆಯ ಹಕ್ಕೆಯು  
 ಮೌನದಲಿ ಉರಗೇಂದ್ರನಿಧನು ಬಲಿದ ನಿದ್ರೆಯಲಿ                    ೨೭।

ತರಳ ಕಾಣದೆ ಬರುತ ಮೆಟ್ಟಿದ  
 ಖರಗಪತಿಯನು ಕೋಪದಲಿ ಏಗೆ  
 ಸುರಿವ ಗರಳದಿ ರೌದ್ರಮಯ ರೂಪಿನಲಿ ಬಾಲಕಿಯ  
 ತರುಬಿ ಹಿಡಿದುದು ತವಕದಲಿ ಹಿಮ  
 ಕರನ ನುಂಗುವ ರಾಮುವಿನವೋಲ್  
 ಅರಸ ಕೇಳಂಗನೆಯ ವಿದಿಯನು ಹೇಳಲೇನೆಂದ                    ೨೮।

ಹಾ ರಮಣ ನಳನೃಪತ್ತಿ ತನ್ನನ  
ದಾರಿಗೊಪ್ಪಿ ಕಳೆದೆ ಹರಿಹರಿ  
ಕ್ಷೂರಸಪನ ಭಾಯ್ಗು ತುತ್ತಾದೆನೆ ಜಗನ್ನಾಥ  
ಆರಿಗೊರಲುವೆನ್ನು ಪ್ರಾಣವ  
ನಾರು ಕಾವರಕಟ ಬಿಡಿಸ್ಯೆ  
ವಾರಿಜಾಕ್ಕ ಮುಕುಂದ ಸಲಹೆಂದೊರಲಿದಳು ತರಳೆ

೨೮೮

ಶ್ಯೇಲತೀವಿರದೋಜಿದ್ವರ್ ಕೇಳಿದ  
ಬಾಲಕಿಯ ಶೋಕವನು ಬಿಲ್ಲಿನ  
ಕೋಲುಗಾರನು ಕರದ ವಿಧ್ಯದ ಶಬರನ್ಯತಂದು  
ಆ ಲತಾಂಗಿಯ ಬಿಡಿದು ನುಂಗುವ  
ಕಾಲಭುಜಗನ ಕಂಡು ನಿಜ ಕರ  
ವಾಳದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ

೨೯೯

ಹಾಯೆನುತ ಸುರರುಲಿಯೆ ಹಾವಿನ  
ಬಾಯೋಳಗೆ ಸಿಲುಕಿದ್ವರ್ ಕಮಲದ  
ಖಾಯುತಾಕ್ಷಿಯು ಬಿಡಿಸಿದನು ಸಂಶೈಸಿದನು ಸತಿಯ  
ರಾಯ ಕೇಳ್ಯ ರಾಮುವಿನ ಕಟ್ಟ  
ವಾಯ ಚಂದ್ರನ ಸೇಳವಪೋಲರಿ  
ದಾಯಿತಬಲೆಗೆ ಮೂಚ್ಯೆ ತಿಳಿದುದು ಶಬರಮಂತ್ರದಲಿ

೩೦೧

ಬಂದು ಕೆಂದಾವರೆಯ ಕೊಳದಲಿ  
ಮಿಂದು ನಿಂದಿರೆ ಶಬರನೆಂದನು  
ಇಂದುಮುಖಿ ನೀನೆನಗೆ ಸತಿಯಾಗೆನಲು ಖಿತಿಗೊಂಡು  
ಇಂದೆನಗೆ ಅಸುವಿತ್ತು ಸಲಹಿದ  
ತಂದೆಯಲ್ಲವೇ ನೀನು ಕೇಳು ಪ್ರ  
ಇಂದ ಮುಳಿದರೆ ಶಪಿಸುವನು ಹೋಗೆಂದಳಿಂದುಮುಖಿ

೩೦೨

ತರುಣೆ ಕೊಡಿಸಿ ನುಡಿಯೆ ಭಯದಲಿ  
 ಶೀರವ ಬಾಗಿ ಪ್ರಳೀಂದನತ್ತಲು  
 ಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿ  
 ಮರಳುವಳು ಬನದೋಳಗೆ ಭೂಪನ  
 ನರಸಿ ಕಾಣದೆ ಬಯಲನಪ್ಪವೆ  
 ಜುರವಣಿಪ ಕಟ್ಟೀರನಲಿ ನಡೆತಂದಳಿಂದುಮುಖಿ ॥  
41

ಅರಸ ಕೇಳಾಡ್ಯುವನು ಸತಿ  
 ಬರುತೀರಲು ಕಾನನದಿ ನೆರೆದಿಹ  
 ಮರುಳು ಬಳಗವು ಭೂತಭೇಳಾಳಗಳು ತೊಲಗಿದುವು  
 ಶರಭ ಮೊಲ ಕಾಡಾನೆ ಸಿಂಹಗ  
 ಇರದೆ ಜಾರಿದುವಲ್ಲಿ ಸತಿಯಳ  
 ಪರಮಪಾತ್ರಿಪತ್ರ ಮಹಿಮೆಗೆ ನೈಪುತ್ತಿ ಕೇಳಿಂದ  
| ಇವಿ

ಮುಂದೆ ಕಂಡಳು ಹೊಳೆವ ತಾಪಸ  
 ವೃಂದವನು ಕರ್ಣೀರ ಸುರಿಸುತ  
 ಬಂದವಳನ್ನರೆ ಕೇಳಿದರು ಮುನಿವರರು ಕರುಣಾದಲಿ  
 ಇಂದುಮುಖಿ ನೀನಾರು ಇಲ್ಲಿಗೆ  
 ಬಂದ ಹದನೇನೇನಲು ಶೋಕದಿ  
 ನೊಂದು ನುಡಿದಳು ಮುನಿಗಳಿಗೆ ಕೈಮುಗಿದು ವಿನಯದಲ್ಲಿ ॥ ೫೧ ॥

ఎననెంబెను తన్న పుణ్యద  
 హానియను చిత్తపిసి కరుణది  
 మానవిధిగు బల్లిరే నశచక్రవర్తింయను  
 ఆ నరేంద్రన మదది తా ము  
 స్నేన సోంతెనొ పతియగలి ఘన  
 కానసకి గురియాదేసెందళు తరుణే బిసుసుయ్య  
| 13 |

ಭೂತಳವ ನಳನ್ಯಪತಿ ದ್ಯುತದಿ  
 ಸೋತು ಪುಷ್ಟರಿಗಿತ್ತು ಸತ್ಯದ  
 ನೀತಿ ತಪ್ಪದೆ ಬಂದು ಬನದಲಿ ತನ್ನನಗಲಿದನು  
 ಧಾರುಗುಂದಿದೆ ಪತಿಯ ಕಾಣದೆ  
 ಭೀತಿಯಲಿ ನಿಮ್ಮಡಿಯ ಕಂಡೆನು  
 ಭೂತದಯ ನಿಮಗುಂಟಲೂ ಸಲಹೆಂದಳಿಂದುಮುಖಿ

ନନ୍ଦମୁଦଂତଃକରଣ କେଳୁତ  
 ମୁନିଗଳେଂଦରୁ ତାଯେ ଶୋକଦି  
 କନଲି କଂଗେପଚୀଏ ନିଜପତି ରାଜ୍ୟସିରିସୁତରୁ  
 ନିନ୍ଗେ ବଂଦପରିନ୍ଦ୍ର ଯୋଗଦ  
 ମନଦଲରିଦେବ ନାଵୁ ଅଂଜଦି  
 ରେନୁତ ଫେଣୀଯୁଦ୍ଧପଦରୁ ମୁନିଗଳୋଗିନାଲି

ಆ ತರುಣಿ ಬೇರಗಾಗಿ ಕನಸಿನ  
 ರೀತಿಯಾಯ್ತಕಟಕಟ ಮೌನಿ  
 ವ್ಯಾತವೇತ್ತಲು ಸರಿದುದೂ ಏ ವಿಸ್ತೃಯವಲಾಯಿನುತ್ತ  
 ಆ ತಳೋದರಿ ಪತಿಯ ಕಾಣದೆ  
 ಕಾತುರದಿ ಬರುತಿರಲು ಕಂಡರು  
 ನೂತನದ ಬೇಹಾರಿಗಳು ತೊಳಳಲುವ ನಿತಂಜಿನಿಯ  
| 117 |

ಆರವಳು ವನಲ್ಕಿಯೋ ಸುರ  
 ನಾರಿಯೋ ಮಾರಾಂಗನೆಯೋ ಮದ  
 ನಾರಿ ಸತಿಯೋ ಸರಸತಿಯೋ ಮೇಣು ಸುರಮಾನಿಯೋ  
 ಆರ ವನಿತೆಯೋ ಮಾಯರೂಪಿನ  
 ಭೂರಿಭೂತವೋ ತಿಳಿಯಲರಿದಿವ  
 ಖಾರೆನುತ ಬಯಗೊಂಡು ಓಡಿದರಲ್ಲಿ ಬಣಜಗರು

ನೋಡಿದಳು ದಮಯಂತಿ ಭೀತಿಯ  
ಲೋಡುತ್ತಿಹ ಬೀಡಿಕೆಯ ವೈಶ್ವರ  
ಹೇಡಿತನವನು ಕಂಡು ನಸುನಗುತಲ್ಲಿಗೈತಂದು  
ಓಡಲೇತಕೆ ನಿಮಗೆ ಉಪಹತಿ  
ಮಾಡುವಲು ತಾನಲ್ಲ ಜಗತ್ತಿ  
ರಾಧಿಸಿದ ನಳನ್ನಪನ ಸತಿ ತಾನೆಂದಳಂದುಮುಖಿ

|೪೩|

ವೀರಸೇನನ ತನಯ ನಳನ್ನಪ  
ಧಾರಿಯೆಯನುರೆ ಸೋತು ಕಾರ್ಯದ  
ಕಾರಣದ ನಡೆತಂದನಡವಿಗೆ ತನ್ನನಗಲಿದನು  
ದಾರಿದಷ್ಟಿದೆನಿಲ್ಲಿ ನಿಮ್ಮನು  
ಸೇರಿದೆನು ಪರದೇಶಿ ತನಗೊಂ  
ದೂರ ತೋರಿರೆ ನೀವೆನುತ ತುಂಬಿದಳು ಕಂಬನಿಯ

|೪೪|

ತಾಯೆ ನಿಮ್ಮ ಪದಾಬ್ಜದರ್ಶನ  
ವಾಯಿತೆಮಗಿಂದಿನಲಿ ಧನ್ಯರು  
ಈಯವಸ್ಥೆಗೆ ತಂದುದೇ ಏಧಿ ನಿಮ್ಮನೆನುತೆರಗಿ  
ನೋಯದಿರಿ ಇದೆ ಚೈದ್ಯಪುರವೆಂ  
ದಾ ಯುವತಿಯೋಡಗೊಂಡು ಬರುತೆರೆ  
ತೋಯಜಾಪ್ತನು ಪಶ್ಚಿಮಾಂಬುಧಿಗಳಿಂದನೊಲವಿನಲ್ಲಿ

|೪೫|

ಹಗಲು ಸವೆದುದು ಹೊಂಬಿಸಿಲು ನರೆ  
ದೆಗೆದುದತ್ತಿವೇಗದಲಿ ಕತ್ತಲೆ  
ಬಿಗಿದುದವನೀತಳವ ಪೆಟಿಗೆ ಮುಜ್ಜಿದಂದದಲಿ  
ಸುಗುಣ ದಮಯಂತಿಗಳ ನೋಡಲು  
ಸೋಗಸಿ ಬಂದನಿಮಿಷರವೋಲ್ಲಾ ತಾ  
ರೆಗಳು ಮೂಡಿದುವಂಬರದಿ ಪ್ರಜ್ಞಲಿಪ ಕಾಂತಿಯಲ್ಲಿ

|೪೬|

ಅವನಿಪತ್ತಿ ಕೇಳು ವೈಶ್ವಕುಲಸಂ  
ಭವರು ಹಾಯ್ದುದರಲ್ಲಿ ಗೂಡಾ  
ರವನು ಬಿಟ್ಟರು ಪಾಠೀಯವ ಮಲಗಿದರು ರಾತ್ರಿಯಲ್ಲಿ  
ಅವಧಿ ಬಂಧುದನೇನನೆಂಬೆನು  
ಕವಿದು ಕಾಡಾನೆಗಳು ಮದುವಿಗೆ  
ತವಕದಿಂ ನೀರಾಡಿಸಿ ಬಂದುದು ಗಿರಿಗಳಂದದಲ್ಲಿ

|೪೩|

ಮುರಿದು ತರುಗಳನಿಡುತ ಮೆಳೆಗಳ  
ನೊರಸಿ ಮುಟ್ಟುತ ಕೋಡಿನಲಿ ಬಲು  
ಮೊರಡಿಗಳ ಕಟ್ಟಿದುತ ಸೊಂಡಿಲ ತೂಗಿ ಮದವೇರಿ  
ಕರಿಗಳ್ಯೆತರೆ ಕಂಡು ಭೀತಿಯೊ  
ಇರದೆ ಹಾಯ್ದರು ಕೆಲವು ಧ್ವಯುದೊ  
ಖರಬಿ ನಿಂದರು ಸಬಳದಲಿ ಹೊಕ್ಕಿರಿದು ಕಾದಿದರು

|೪೪|

ತೊಳಿದುವು ಮದಕರಿಗಳವರನು  
ಸೀಳಿ ಹಾಯ್ದುವು ಕೆಲರ ಮುಮೋನೆ  
ಯಾಳು ಕವಿದುದು ಹೊಕ್ಕು ಕಾದಿದರತುಳ ಭುಜಬಲರು  
ತಾಳಬಲ್ಲರೆ ಕೆಲರು ಕರಿಗಳ  
ದಾಳಿಗಿದಿರೇ ಮುರಿದು ಹಾಯ್ದರು  
ಹೇಳಲೇನದನರಸ ತೆಗೆದೋಡಿದರು ದೆಸೆದಸೆಗೆ

|೪೫|

ತರಹರಿಸಿ ನಿಲಲರಿದು ಕರಿಗಳ  
ಉರುಬು ಘನವಿಟ್ಟುಣಿಸಿ ಕೊಲುತ್ತಿದೆ  
ಹರಣವನು ಹೋಗಾಡಲೇಕೆಂದುಳಿದ ಪಟುಭಟರು  
ತೆರಳಿತಲ್ಲಿಯದಲ್ಲಿ ವಾಳಿ  
ಜ್ಯಾರು ಮುರಿದು ಬರೆ ಕಾಣುತಾ ವೈ  
ಶೃಂಗಧಿಪ ಚಿಂತಿಸಿದ ಹದನೇನೆಂದು ಮನದೊಳಗೆ

|೪೬|

ಅಮ್ಮೆ ಕೇಳಿ ಮದಗಂಜಗಳು  
 ನಮ್ಮೆ ಕೊಲುತ್ತಿವೆ ಹದನ ಕಾಣಿಸು  
 ನಮ್ಮನೇ ನೇರೆ ನಂಬಿ ಬಂದಿರಿ ಇದಕೆ ಗತಿಯೇನು  
 ನಿಮ್ಮನಿಲ್ಲಿಗೆ ತಂದುದೇ ವಿಧಿ  
 ಬೋಮ್ಮಬರೆಹವ ಏರುವವರಾ  
 ರಮ್ಮೆ ಲೋಕದೊಳಂದು ಮರುಗಿದ ವೃತ್ತಕುಲತಿಲಕ  
|೪೮|

ಜನನವೇ ವರಭೀಮರಾಯನ  
 ಮನೆಯೋಳಗೆ ನಳಜಕ್ಕುವತ್ತಿಯೆ  
 ಇನಿಯನಗ್ಗದ ವಿರಸೇನನೆ ಮಾವನಾಗಿರಲು  
 ವನದೊಳಿಧಕರಿಗಳಿಗೆ ತಾ ನಿಜ  
 ತನುವ ತೆರಬೇಕೆಂಬ ಕಾರಣ  
 ತನಗಿರಲು ನೀವೇನ ಮಾಡುವಿರೆಂದಳಂದುಮುಖಿ  
|೪೯|

ಎನುತ ಕಟ್ಟೆವೆ ಬಿಗಿದು ಮನದಲಿ  
 ನೆನೆದಳಚ್ಚುತನಂಫ್ಫಿಕಮಲವ  
 ವನಜನಾಭ ಮುಕುಂದ ಸಲಹನೆ ಕರಿಗಳಾಕ್ಷಣಕೆ  
 ವನಕೆ ಮರಳಿದುವವರನೆಲ್ಲರ  
 ವನಿತೆ ಸಂತ್ಯಸಿದಳು ದೃವವ  
 ನೆನೆದ ಭಕ್ತರಿಗುಂಟೆ ಭಯಿವೆಲೆ ನೃಪತಿ ಕೇಳಂದ  
|೫೦|

ಕಳೆದರಂದಿನ ರಾತ್ರಿಯನು ರವಿ  
 ಬೆಳಗಿದನು ಪೂರ್ವಾದ್ವಿಯಲಿ ಸಂ  
 ದಣಿಸಿ ನಡೆದರು ಮುಂದೆ ಕಂಡರು ಜೇದಿಪಟ್ಟಣವ  
 ಹೊಳೆವ ಹೇಮದ ಸೌಧಗಳ ತಳ  
 ತಳಿಪ ನೇರೆಯುಪ್ಪರಿಗೆಗಳ ಕಂ  
 ಡೊಲಿದು ಮನ ಹರುಷದಲಿ ಹೊಕ್ಕರು ಸತಿಸಹಿತ ಪುರವ  
|೫೧|

ರಸದ ಲೇಪದ ಮಿಸುನಿಯೋ ಮಲಿನ  
ವಸನದಲಿ ಹುದುಗಿರ್ದ ರಶ್ವಪ್ರೋ  
ನಿಂದ ಮೇಘದೊಳಿಸೆವ ಚಂದ್ರನ ಬಿಂಬದಂದದಲಿ  
ಶತಿವದನೆ ಬರುತ್ತಿರಲು ಪುರಜನ  
ಪೋಸೆದು ನೋಡಿದುದಲ್ಲಿಗಲ್ಲಿಗೆ  
ಬಿಸಜಮುಖಿಯವಳಾರೆನುತ ಬೇರಗಾಯ್ತು ಜನನಿಕರ

|ಇಂ|

ನುಡಿಗೆ ಶುಕಪಿಕ ನಲಿಯೆ ಮಿಗೆ ಸೆಳೆ  
ನಡು ಬಳ್ಳಕೆ ವೃತ್ತಸ್ತನಕೆ ಸೋ  
ಮುಂಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಿಡಿಯನಿಡುತ  
ಕುಡಿತೆಗಂಗಳ ನೋಟ ಕಾಮುಗಿ  
ಹೊಡೆದು ಮಿಂಚುವ ಮಿಂಚಿನಂದದಿ  
ಸಡಗರದಿ ಬರುತ್ತಿರ್ದ ಇಂಗಳ ಹೊಳಲ ಬೀದಿಯಲಿ

|ಇಂ|

ಹೇಮದುಪ್ಪರಿಗೆಯಲಿ ನೃಪಸತಿ  
ಕಾಮಿನಿಯರೋಲಗದೊಳೋಪ್ಪತ  
ತಾಮರಸದಳನಯನೆ ದಮಯಂತಿಯನು ತಾವ್ ಕಂಡು  
ಈ ಮಹಾಸತಿ ಯಾವಳೋ ಸು  
ತ್ರಾಮನರಸಿಯೋ ಎನುತ ಕರೆಸಿದ  
ಡಾ ಮಹಿಳೆ ಬಂದಳು ನೃಪಾಲನ ಸತಿಯ ಸಮುಖಿಕೆ

|ಇಂ|

ತಾಯೆ ನೀನಾರಾವ ದೇಶದ  
ರಾಯನರಸಿಯದೇನು ನಿನಗೀ  
ಪ್ರಾಯದಲಿ ಕಳೆಗುಂದಿ ಮಾಸಿಹುದೇನು ಹೇಳೆನಲು  
ಆ ಯುವತಿ ಕಣ್ಣೀರಿನಲಿ ಪೂ  
ರಾಯ ಶೋಕದಲೆಂದಳಾ ತರ  
ಭಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ಯು

|ಇಂ|

ಕ್ಷಿತಿಯನೆಲ್ಲವ ಸೋತು ಜೂಳಲಿ  
 ಪತಿ ಬನಕೆ ಬಂದೆನ್ನನಗಲಿದ  
 ಮತ್ತಿವಿಕಳತನದಿಂದ ತಿರುಗುತ ಬಂದ ನಿಮ್ಮಡಿಗೆ  
 ಹಿತವರಾರನು ಕಾಣೆ ನೀವೇ  
 ಗತಿಯನಗೆ ಪರದೇಶಿಯನು ಪರ  
 ಹಿತವೆ ಪ್ರಾಣವು ರಕ್ಷಿಸೆಂದಭು ನಳಣಪನ ರಾಣಿ

ನುಡಿಯ ಕೇಳುತ ಚೈದ್ಯಭೂಪನ  
 ಮಡದಿ ನೂಪುರ ಘಲಿರುಘಲಿರೆನ  
 ಲಡಿಯಿಡುತ ಬಂದಪ್ಪಿ ಸೆರಗಿನೊಳೊರಸಿ ಕಂಬನಿಯ  
 ಬಿಡು ವ್ಯಾಧೆಯ ವರಭೂಷಣಂಗಳ  
 ಹೊಡು ದುಕೂಲವನುಡು ಸುಮಾಲ್ಯವ  
 ಮುಡಿಗೆ ಸೇರಿಸು ತರುಣೀಯೆಂದಳು ಚೈದ್ಯನಪನರಸಿ

ଦେବ ନିମ୍ନପତ୍ରାରେ ନଂ  
 ଭାବନେଯିଲା ନମଗ୍ ବେରି  
 ନାହାବ ଭାବନେଯିଲା ଦେଖିଗରାବୁ ନିମ୍ନପତ୍ର  
 ସେବେଯିଲି ତାନିହେନୁ ହୀନବ  
 ନାହାବ ବଳସୁଵରଲ୍ଲ ତନ୍ତ୍ରନୁ  
 କାହାବ ହଦନନୁ ନୀବେ ବଲିରିଯେଂଦଳା ସତିଗ୍

ಎನಲು ನಸುನಗುತ್ತಿದ್ದಾ ಮಾ  
 ನಿನಿಗ ತಮ್ಮಿಂದಾಗದುಪಹತಿ  
 ನಿನಗ ಹೇಳಿವು ಹೀನ ಕೆಲಸವ ಜಿಂತೆ ಹೇಡಿನ್ನ  
 ತನಗೆ ಮಗಳು ಸುನೀತಿಯಾಕೆಯ  
 ಮನೆಯೋಳರು ಸೃಂಗಿತನದಿಂ  
 ದನವರತ ನೀನೆಂದು ನೇಮಿಸಿ ಕಳುಹಿದ್ದಳು ಮನಗೆ  
ಜಿಂ

ಚೇಂದಭಾಪನ ಮುಡದಿ ತನ್ನ ಸ  
ಹೋದರಿಯ ಸುತೆಯೆಂದು ಬಲ್ಲಳೆ  
ಮೇದಿನಿಯೋಜವಾರ ಸಂತಿಯೆಂದರಿಯದಾಕೆಯನು  
ಆದರಿಸಿ ಸಲಹಿದಳು ಮಗಳೋ  
ಪಾದಿಯಲ್ಲಿ ದಮಯಂತಿಯನು ಮನ  
ಭೇದವಿಲ್ಲದೆ ಕರುಣಾದಿಂದಂಗನೆಯ ನೃಪನರಸಿ

|೯೦|

ಮನದ ದಗೆಯಡಗಿತು ಸುನೀತಿಯ  
ಮನೆಯೋಜಿದ್ದಳು ಭೇದವಿಲ್ಲದೆ  
ಅನುದಿನದೊಳಾಹಾರ ನಿದ್ರಾಂಗನೆಯ ತಾನುಳಿದು  
ವನಜನಾಭನ ಕರುಣಾದಲೆ ಬಂ  
ದಿನಿಯನೆಂದಿಗೆ ಮುಖಿವ ತೋರುವ  
ನೆನುತ ಚಿಂತಿಸುತ್ತಿರುತ್ತಾ ವರಪುರದ ಚೆನ್ನಿಗನ

|೯೧|

\* \* \* \*

## ಆರನೇಯ ಸಂಧಿ

ಇಂದುವದನೆಯನಗಲಿ ತಾ ಮನ  
ನೊಂದು ಕಾಕೋಟೆಕನ ದೆಸೆಯಲೀ  
ಬಂದು ಹೊಕ್ಕನು ನಿಷಧಪತಿ ಶಿಶುಪಣನಗರಿಯನು

||

ಕೇಳು ಕುಂತಿತನಯ ನಿಷಧನ್ಯ  
ಪಾಲನಿತ್ಯಲು ಮರೆದು ಮಲಗಿದ  
ಬಾಲಕಿಯ ಬಿಟ್ಟಡವಿಯಲಿ ಹೊರವಂಟಿನಾ ವನವ  
ಕಾಲವಾವನ ಕೇಳು ಮಾಡದು  
ಶೂಲಪಾಣಿಯ ಬಲ್ಲ ನಳ ಭೂ  
ಪಾಲಕನ ವಿಧಿಯೇನನೆಂಬೆನು ಬಂದನಡವಿಯಲಿ

|೧

ವನಿತೆ ಮಲಗಿಹಳೋ ಅಧ್ಯೈಯದಿ  
ನೆನೆವಳೋ ದೃವವನು ನಿದ್ರೆಯ  
ಕನಸ ಕಂಡೇಳುವಳೋ ಕಾಣದೆ ಹಲವ ಹಂಬಲಿಸಿ  
ಕನಲಿ ವಿಧಿಯನು ಬೃವಳೋ ಕಂ  
ಬನಿಯ ಸುರಿವಳೋ ಶೋಕದಲಿ ನಿಜ  
ತನುವ ಬಿಡುವಳೋ ಕಾಂತಯೆಂತಿಹಳೆನುತ ನಡೆತಂದ

|೨

ಸುತರ ಪರರೆಡಗಿತ್ತು ನಂಬಿದ  
ಸತಿಯ ತಂದಡವಿಯಲಿ ಮಲಗಿಸಿ  
ಮತಿವಿಕಳನಾದೆನು ಪುರಾಕೃತ ಕರ್ಮಫಲವೈಸೆ  
ಕ್ಷಿತಿಯೋಳಾರುಂಟೆನ್ನಪೋಲ್ ನಿಜ  
ಸತಿಗೆ ತಪ್ಪಿದ ಬಾಹಿರನು ಎಂ  
ದತಿಶಯದ ಶೋಕದಲಿ ನಡೆದನು ಶಿವಶಿವಾಯೆನುತ

|೩

ಶೋಕದೊಳಗಗ್ಗಳಿಯ ಮಹಿವರ  
 ನೇಕರವಳ್ಳಿಳಗಾರನೊಲ್ಲದೆ  
 ನೂಡಿ ತನ್ನನೆ ಒಲಿದು ಕ್ಷೇತ್ರಂಡಳು ಸರೋಜಮುವಿ  
 ಆಕೆಯಗಲಿದ ಪಾತಕನು ತಾ  
 ನೇಕೆ ಧರೆಯೊಳು ಶಿವಶಿವಾಯೆಂ  
 ದಾ ಕಮಲಲೋಚನೆಗೆ ಮರುಗಿದನರಸ ಕೇಳೆಂದ

|೭|

ಈ ಪರಿಯೊಳತಿ ಶೋಕದಿಂದ ಪ್ರ  
 ಖಾಪಿಸುವ ನಳನ್ನಪತ್ತಿ ಹೆಚ್ಚಿದ  
 ತಾಪದಲಿ ಕಡುನೊಂದು ಬಳಲುತ ತನ್ನ ಮನದೊಳಗೆ  
 ಶ್ರೀಪತಿಯ ಸೆಲೆಗೊಳಿಸಿ ಹೃದಯಿದ  
 ತಾಪದೊಳು ಬರುತ್ತಿರಲು ಮುಂದೆ ಸ  
 ಮೀಪದಲಿ ಹುತವಹನ ಮಹಿಮೆಯ ಕಂಡನವನೀತ

|೮|

ಎನನೆಂಬೆನು ನ್ಯಾಪತ್ತಿ ಕಿಂಚಿತ್ತನ  
 ಹಾನಿಯನು ಬನದೊಳಗೆ ಜಲಿಸುತ್ತ  
 ಭಾನುಮಂಡಲವಡರೆ ಮುಸುಕಿದ ಹೊಗೆಯ ಹೊರಳಿಯಲಿ  
 ಕಾನನವನೆಂದೊಂಡ ದಳ್ಳುರಿ  
 ಗಾನಲಾಪುದೆ ತರುವಿಕರ ವೈ  
 ಮಾನಿಕರು ನಡನಡುಗೆ ಬೆಂದುದು ಸಕಲ ವನಭೂಮಿ

|೯|

ಬಿದಿರ ಮೆಳೆ ಧಗಧಗಿಸೆ ಘನ ಹೆ  
 ಬ್ಜ್ಬಿದು ಭಟಭಟಿರೆನಲು ಉರಿಯೊಳು  
 ಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳನು  
 ಗದಗದಿಸೆ ಗುಹಗಳಲಿ ಮೃಗತತಿ  
 ಬೆದರಿ ಹಾಯ್ಯಾವು ಪಕ್ಕಿಸಂಕುಲ  
 ಉದುರಿದುವು ಗರಿಸಹಿತ ಬೆಂದಾ ವಸದ ಮಧ್ಯದಲ್ಲಿ

|೧|

ತೆಗೆದು ಹಾಯ್ದವು ಸಿಂಹ ಶಾದೂರ  
ಲಗಳು ಕರಿಗಳ ಹಿಂಡು ನಾನಾ  
ಮೃಗಗಳಗಳಿತ ಬೆಂದು ಬಿಧ್ಯವು ನಿಮಿಷಮಾತ್ರದಲ್ಲಿ  
ಚಿಗಿದು ಹಾಯ್ದವು ಗಂಡಭೇರುಂ  
ಡಗಳು ಮೊದಲಾದಬಿಳಮೃಗಪ  
ಕ್ಷಿಗಳು ಕೆಡೆದುವು ಶಿಕ್ಷಿಸ್ತೊಳಗವನೀತ ಕೇಳೆಂದ

೨೮

ಪ್ರಳಯಕಾಲದಿ ಸುಡುವ ವಡಬಾ  
ನಳನೋ ಎನಲಾ ವನವ ಸುಡುತಲಿ  
ಸುಳಿಸುಳಿಯುತಾಹಾರಗೊಳುತ್ತಿರಲ್ಲಿ ದನಿಯಾಯ್ತು  
ಸಿಲುಕಿದೆನು ಪಾವಕನೊಳಕಟಕಟ  
ಅಳಿವೆ ಹಾ ನೃಪತುಲತೀರೋಮುಣಿ  
ಒಲಿದು ಬಿಡಿಸ್ಯೈ ಸುಕೃತ ನಿನಗಹುದೆಂದುದಾ ನಿನದ

೨೯

ಆಗಲಾ ದನಿಗೇಳಿ ನೃಪತಿ ಸ  
ರಾಗದಿಂದವೆ ಬಂದು ಹೊಕ್ಕನು  
ಕೂಗಿದವರಾರೆನುತ ಬರುತಿರೆ ಕಂಡನುರಗಪತಿ  
ಪೋಗುತಿದೆಯನ್ನಸುವು ಸಲಹು ಷ  
ಡಾಗಮಜ್ಞ ನೃಪಾಲಯೆನಲೂ  
ಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ

೨೧೦

ಉರಗಪತಿ ಕಾಕೋಟಕನು ತಾ  
ನರಸ ಕೇಳಿ ಬಂದೆಂಬು ತಾಗಿದನಂದು ಭೀತಿಯಲ್ಲಿ  
ಪರಮ ಮುಷಿ ಬಂದೆನ್ನ ತಾಗಿದನಂದು ಭೀತಿಯಲ್ಲಿ  
ಕರೆದುಕೊಟ್ಟನು ಶಾಪವನು ಸಂ  
ಚರಿಸದಂತಿರೆಯನಗೆಯಿದು ಪರಿ  
ಹರಿಸಲಂದಿಗೆ ಮುನಿಪ ಕರುಣೀಪುದೆಂದೊಡಿಂತೆಂದ

೨೧೧

ಜರಲಿರಲು ಕಾಲಾಂತರಕೆ ಭೂ  
 ವರನು ನಳಸ್ಯಪನಿಲ್ಲಿಗ್ರೆದುವ  
 ಧರಣಿಪನ ಕರಕಮಲ ಸೋಂಕಲು ಶಾಪವಿದು ಬಳಿಕೆ  
 ಪರಿಹರಿಪುದೆನೆ ಮುನಿಯ ವಚನದಿ  
 ಬರವ ಹಾರುತ್ತಿರಲು ಬಂದೆ  
 ಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ

೧೫೧

ಕರುಣದಲ್ಲಿ ನೃಪ ಭೀತಿಗೊಳ್ಳಿದೆ  
 ಉರಗಪತಿಯನು ತೆಗೆಯುತನಲನ  
 ಉರಿಯ ತಪ್ಪಿಸಿ ಕೊಳ್ಳದ ತೀರಕೆ ತಂದು ಪರಿಚರಿಸೆ  
 ಕರವಿದಿದು ಧರಣಿಪನ ಕೆಳ್ಳಿದ  
 ದುರವಣಿಸಿ ವಿಷವೇರೆ ನೃಪತಿಯ  
 ಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ

೧೫೨

ದೊಡ್ಡ ಹೊಟ್ಟಿಯ ಗೂನು ಬೆನ್ನಿನ  
 ಅಡ್ಡ ಮೋರೆಯ ಗಂಟು ಮೂಗಿನ  
 ದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳ  
 ಜಡ್ಡ ದೇಹದ ಗುಜ್ಜುಗೊರಲಿನ  
 ಗಿಡ್ಡ ರೂಪಿನ ಹರಪು ಗಡ್ಡದ  
 ಹಂಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ

೧೫೩

ಮಾರನಾಕಾರದ ನೃಪಾಲಕ  
 ಕ್ಷೂರ ರೂಪಾದನು ಪುರಾಕೃತ  
 ಮೀರಲಾರಳವೆಂದು ನುಡಿದನು ತನ್ನ ಮನಮೊಳಗೆ  
 ತೋರಮಾಣಕವೆಂದು ಪಿಡಿದರೆ  
 ಭೂರಿ ಕೆಂಡವಿದಾಯ್ತು ಶಿವಶಿವ  
 ಕ್ಷೂರಜಂತುಗಳೊಡನೆ ಸಖಿತನ ಘಲಿಸಿತೆನಗೆಂದ

೧೫೪

ಮುನ್ನ ಮಾಡಿದ ಕರ್ಮಫಲವಿದು  
 ಬೆನ್ನ ಬಿಡದಿರಲುರಗಪತಿ ಕೇ  
 ಇನ್ನು ನೋಯಲದೇಕೆ ತಾನೇ ಪಾಟಿಯಾದೆನಲ  
 ಪನ್ನಗಾರಿದ್ವಜನ ಕೃಪೆ ತನ  
 ಗಿನ್ನ ತಪ್ಪಿದ ಒಳಿಕ ಲೋಕದೊ  
 ಇನ್ನು ಸೈರಿಸಲಾರ ವಶವಂದೆನುತ ಮರುಗಿದನು

೧೪

ಏಕೆ ನೃಪತಿ ವೃಥಾ ಮನೋವೃಥೆ  
 ಕಾರ್ಕಬಳಸಲು ಬೇಡ ನೀನವಿ  
 ವೇಚಯೇ ಸಾಕಿನ್ನು ನಿನಗುಪಕಾರವಂಜದಿರು  
 ತೋಕ ನಿನ್ನನು ಕಾಣದಂತಿರ  
 ಬೇಕೆನುತಲೇರಿಸಿದ ಗರಳವ  
 ನೇಕ ಉಪಕಾರಂಗಳಹವದರಿಂದ ನಿನಗೆಂದ

೧೫

ಗರಳವಿದು ಸವಾಂಗದಲಿ ಸಂ  
 ಜರಿಸುತ್ತಿಹ ಪರಿಯಂತ ರಿಪುಗಳ  
 ಶರ ಜಲಾಗ್ನಿ ಭುಜಂಗ ಹೋಗಾದಿಗಳ ಭಯವಿಲ್ಲ  
 ನಿರತವಿದು ವಚ್ಚಾಗಿ ಬೇಡಿ  
 ನ್ನರಸ ಚಿಂತಿಸಬೇಡ ಕಾಯ್ದು  
 ಹೊರಗೆ ತಾನಿದು ಬೇರೆ ಭಯ ಬೇಡಿನ್ನು ನಿನಗೆಂದ

೧೬

ಜನಪ ಕೇಳ್ಣಿ ಧರೆಗೆ ಖುತುಪ  
 ಇನ್ನನು ಮಹಾರಾಜೇಂದ್ರ ಗುಣನಿಧಿ  
 ಇನಕುಲಾಂಬುಧಿಕಂದ್ರನಾತನ ಪುರವಯೋಧ್ಯೆಯದು  
 ನಿನಗೆ ಬಹುದ್ವಾ ಹೃದಯವು ಆ  
 ತನಲಿ ನೀನವಗಶ್ವಹೃದಯವ  
 ನನುಗೋಳಿಸು ಸಾಕಿನ್ನು ಚಿಂತಿಸಬೇಡ ಹೋಗೆಂದ

೧೭

ಪೂಡವಿಪನನೋಲ್ಕೆಸು ವಾಫೆಯ  
ಪಿಡಿದು ಬಾಹುಕನೆಂಬ ನಾಮದಿ  
ನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನು  
ಬಿಡದೆ ಮುಸ್ಕಿನ ರೂಪು ಬೇಕಾ  
ದಡೆ ನನೆವುದಾ ಪಕ್ಕಿಗಳ ಹ  
ಜ್ಞಾದವನೀವುವು ಧರಿಸಲಡಗುವುದೀ ಕುರೂಪಿತನ

೨೦

ನಿನ್ನ ಹವಣೇ ಪೂರ್ವದಲ್ಲಿ ಭಿ  
ಕ್ಕಾನ್ನವನು ಬೇಡಿದನು ಪಶುಪತಿ  
ಪನ್ನಗಾರಿಧ್ವಜನು ಕಾಯ್ದನು ಪಶುಗಳದವಿಯಲ್ಲಿ  
ಉನ್ನತ್ಯಶ್ವಯಾಪ್ರದನು ಶತ  
ಮನ್ಯ ಬನದಲಿ ನವೆಯನೇ ಸಾ  
ಕಿನ್ನ ಮನನೋಯದಿರು ಚಿತ್ಯಸೆಂದನುರಗಪತಿ

೨೧

ಪರಮಸತ್ಯಪ್ರತಿದೊಳಾ ಪು  
ಷ್ಟರನ ಗೆಲಿದುನ್ನತದ ರಾಜ್ಯದ  
ಸಿರಿ ಮಿಗಲು ಸಾಮ್ರಾಜ್ಯವಾಳುಹೆ ನಿನ್ನ ಸತಿಸಹಿತ  
ವರವನಿತ್ತನು ನಿನಗೆ ಎಂದುಪ  
ಚರಿಸಿ ಕಾರೋಣಕನು ನಳನ್ನಪ  
ಗರುಹುತಾಕ್ಷಣ ಮಾಯವಾದನು ರಾಯ ಕೇಳಿಂದ

೨೨

ಬಲಿದ ಜಿಂತೆಯ ಮನದ ದುಗುಡದ  
ನಳನ್ನಪತಿ ಕಾನನದಿ ಬರುತಿರೆ  
ಮಲೆತು ತೊಲಗದ ದುಷ್ಪಮೃಗಗಳ ಕಂಡು ನಸುನಗುತ  
ಹಲವು ಗಿರಿಗುಹೆ ಗಹ್ನರಂಗಳ  
ಕಳೆದು ಮುಂದಣ ಜನಪದಂಗಳ  
ಬಳಿವಿಡಿದು ನಡೆತಿಂದನಲಸದೆ ಹಲವು ಯೋಜನವ

೨೩

ಹರಿವ ನದಿಗಳ ವನತಟಕದ  
 ವರಕುಸುಮ ಮಲ್ಲಿಗೆಯ ಬನಗಳ  
 ಪುರದ ಪ್ರಾಂತದೇಶಸೇವ ಕೆಂದಾವರೆಯ ಕೆಳಗಳನು  
 ಉರುತರದ ಪಾನೀಯ ಶಾಲೆಯ  
 ಮರಗಳಿಂದಂತಿ ಮೆರವ ರಾಜ್ಯವ  
 ಧರಣಿಪತಿ ಸಂತಸದಿ ನೋಡುತ ಬಂದನಾಯೆದೆಗೆ

ನಗನಗಿವ ಕೋಟಾವಳಿಯ ಹೊಗ  
ರುಗುವ ಹೇಮದ ಕೊತ್ತಲಂಗಳ  
ಗಗನವನು ಚುಂಬಿಸುವ ತೆನೆಗಳ ಸಾಲುರತ್ನಗಳ  
ಸೊಗಸುವಾಳ್ಳೆರಿಗಳ ಮೃತ್ತಿರಿ  
ವಗಳ ಘಾತವನಾರು ಬಲ್ಲರು  
ಬಿಗಿದ ವಜಕವಾಟವೆಸೆದು ದಿಕ್ಕುದಿಕ್ಕನಲ್ | ಪ್ರಜಾ

ಮುಳೆವ ಮುಸುನಿಯ ರತ್ನಿಚಯದ  
 ನೆಲೆನೆಲೆಯ ಸೌಧಾಗ್ರದಲಿ ಪ್ರ  
 ಜ್ಞಲಿಪ ಹೇಮದ ಕಲಶಗಳ ರವಿಚಂದ್ರಶಾಲೆಗಳ  
 ಲಲನೆಯರ ನಾನಾ ವಿನೋದದ  
 ಹಲವು ಗೋಪುರ ಶಿವಿರದಗಳೆತ  
 ನೆಲೆಯ ವರ್ಣಿಸಲಿರಿದಯೋಧ್ನಾಪುರವು ರಂಜಿಸಿತು  
ಅಷ್ಟಾ

ಅರಸುಗಳು ಭೂಸುರರು ಮಿಗೆ ವೈ  
 ಶ್ವರು ಚತುರ್ಧರು ನಾಗರೀಕದ  
 ಪುರಜನರು ಸಂದರ್ಶಿತಗಣಿತ ರಾಜವೀಧಿಯಲಿ  
 ಕರಿ ಪುರಗ ರಥ ಪಾಯದಳ ಗೋ  
 ಜರಿಸಿತಂಗಡಿ ನವವಿಧಾನದಿ  
 ಮೆರೆವಯೋಧಾಪುರವ ಕಂಡನು ತೊಗಿದನು ಶಿವರ  
೩೫

ಬಂದು ಹೊಕ್ಕನು ಪುರವ ಮೇರೆವತಿ  
ಚಂದವನು ನೇರನೋಡಿ ಮನದೊಳ  
ಗಂದು ಕೊಂಡಾಡಿದನು ಖುಶಪಣಿನ ಮಹಾಸಿರಿಯ  
ತಂದುದೇ ವಿಧ ತನ್ನನಿಲ್ಲಿಗೆ  
ಮಂದಭಾಗ್ಯನು ತಾನೆನುತ ಮನ  
ನೊಂದು ನೇನೆದನು ವರಪುರಾಧಿಪ ಚೆನ್ನಕೀಶವನ

೨೮

\* \* \* \*

## ಪಳನೆಯ ಸಂಧಿ

ಮಗಳ ಕಾಣದೆ ಭೀಮನೃಪ ಮೂ  
ಜಗವ ಭೇದಿಸಿ ಜ್ಯೇಷ್ಠಭಾಪನ  
ನಗರದಲ್ಲಿರೆ ಕಂಡು ಕರೆಸಿದ ತನ್ನ ನಿಜಸುತ್ತೆಯ

||

ಕೇಳು ಧರ್ಮಜ ರತ್ನನಿರ್ಮಿತ  
ದಾಲಯದ ಸೊಬಗಿನಲೆ ಓಲಗ  
ಶಾಲೆಯಲೆ ಮತುಪರಣನಿದ್ದನು ಸಿಂಹಪೀಠದಲಿ  
ಸಾಲ ಮಕುಟದ ನೃಪರು ಭೂಸುರ  
ಜಾಲ ಮಂತ್ರಿ ಪುರೋಹಿತರು ಗುಣ  
ಶೀಲರುನ್ನತ ಸತಿಯರಿಂದಸೇದಿರ್ಮಾಸಾಘಾನ

|೧

ಇದು ಸಮಯ ತನಗೆಂದು ನಳನ್ನಪ  
ಮುದದಿ ವೇಷವ ಶಾಳ್ಳ ಹರಿಯಂ  
ದದಲಿ ಬಂದನು ಸಭೆಯ ಕಂಡನು ನೃಪಗೆ ಕೈಮುಗಿದು  
ಸದಮಲಾಸಾಘಾನದಲಿ ರಿಪುಭಾಟ  
ಕದನಕಲಿಗಳು ಜೀಯೆನಲು ನಯ  
ಹೃದಯದಲಿ ಬಿನ್ನೆಸಿದನು ಮತುಪರಣಭೂಪತಿಗೆ

|೨

ಅವನಿಪತಿ ಕೇಳು ನಿಮ್ಮ ಪದಕಮ  
ಲವನು ಭಜಿಸುವೆ ಜೀಯ ಜಿತ್ತದಿ  
ಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನ  
ಭುವನದೊಳು ತಾನಶ್ಶಕುಲಹೃದ  
ಯವನು ಬಲ್ಲೆನು ಶಾಕಪಾಕದಿ  
ಸವಿಗೊಳಪ ವರವಿದ್ದೆ ತನಗುಂಟಿಂದನವ ನಗುತ

|೩

ಸೂಪಕಾರದೊಳಗ್ಗಳನು ಕಡು  
ರೂಪಿನವ ತಾನಲ್ಲ ಚಿತ್ತದಿ  
ಕಾಪ್ಯರುಷೆನ್ನಾದಿರು ನೋಡಾ ತನ್ನ ಪೌರುಷವ  
ಭೂಪ ಮುಂಗ್ಯೇಗಂಕಣಕೆ ಕುಲ  
ದೀಪ ಕನ್ನಡಿಯೇಕೆ ತರಿಸು ಪ್ರ  
ತಾಪವಾಚಿಯನೆಂದು ಬಿನ್ನೆಸಿದನು ನಸುನಗುತ

|೧೩|

ಪ್ರೋಡಮಿಪತಿ ಮುತುಪಣ್ಣ ಬಾಹುಕ  
ನುಡಿದ ವಚನಕೆ ಮೆಚ್ಚಿ ಮನದು  
ಗ್ರದದ ತೇಜಿಯ ತರಿಸಿ ಹೊಡಲೇರಿದನು ಬೀದಿಯಲ್ಲಿ  
ಮಡದ ಸನ್ನಗೆ ಕುಳಿದು ರವೆಗಾ  
ಲಿದುತ ಜೋಡಣೆಯಿಂದ ಹಯವಡಿ  
ಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ

|೧೪|

ಕರದ ವಾಘೆಯ ಸಡಿಲ ಬಿಡೆ ನಿ  
ಬೃರದ ಗಮನದೊಷ್ಟೆದಿತವನಿಯೋ  
ಭುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ  
ಧರಣಿ ತಲ್ಲಣಿಸಿದು ಗಗನದಿ  
ಸುರರು ಹೊಂಡಾಡಿದರು ರಾಪುತ  
ನರಸನಹುದೋ ಭಾಪು ಭಾಪೆಂದುದು ಸಮಸ್ತಜನ

|೧೫|

ಮುರುಹಿ ಹಿಡಿಯಲು ಮಡದ ಸನ್ನಗೆ  
ತಿರುಗಿತೆತೆಗದಲಿ ಹಯವೋ  
ಸರಿಸಿ ಕಿರುಚೆಮರಿಡಲು ನಿಲಿಸುತ ವಾರುವವನಿಳಿದು  
ಕರವ ಮುಗಿಯಲು ನೃಪತಿ ಮೆಚ್ಚುತ  
ತರಿಸಿ ಹೊಟ್ಟನು ಭೂಷಣಂಗಳ  
ಹಿರಿದು ಸಂಬಳವಿತು ನಿಲಿಸಿದನರಸ ಬಾಹುಕನ

|೧೬|

ಜನಪದ ಕೇಳಾ ಬಾಹುಕನು ವಾಲಾ  
 ವ್ಯಾನಲಿ ಸವ್ಯಾವ ಬೆಳೆಸುತ್ತಾತನ  
 ನನುದಿನವು ಕೂಡಿದ್ದನೊಂದಾನೊಂದುದಿನ ರಾತ್ರಿ  
 ವನಜಮುಖಿ ದಮಯಂತಿಯೋಜು ಚುಂ  
 ಬನ ಸರಸ ಸಲ್ಲಾಪದಿಂದಿಹ  
 ಕನಸ ಕಂಡೆಚ್ಚರದಿ ಕಾಣದೆ ಸತಿಗೆ ಹಲುಬಿದನು

೨೮

ಹಾ ತರುಣೀ ನೆಳಿನಾಡ್ಕಿ ನಯಸು  
 ಪ್ರೀತಿಪೂರ್ವಕದಿಂದ ಕನಸಲಿ  
 ಮಾತುದೋರಿದೆ ಬಂದು ನನ್ನಲಿ ಕರುಣಾದಿಂ ನೀನು  
 ಧಾತುಗುಂದಿದೆನಕಟ ಅಸುರಾ  
 ರಾತ್ರಿ ಬಲ್ಲನೆನುತ್ತ ಮನದಲಿ  
 ಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ

೨೯

ವಿಕಳವನು ವಾಲಾವ್ಯಾ ಕೇಳಿದು  
 ಪಕಪಕನೆ ನಗುತೆಂದನೆಲೆ ಬಾ  
 ಹುಕನೆ ಹಲುಬುವುದೇನು ಕಾಂತೆಗೆ ತಕ್ಕ ಬೊಂತೆಯನು  
 ಅಕಟ ನೀನತಿ ಜೆಲುವನೇ ಬಾ  
 ಲಕಿ ನಿನಗೆ ತಕ್ಕವಳ್ಳೋ ಲೋಕದಿ  
 ಮಕರಕೇತನ ಮರುಳನೆಂದಪಹಾಸ್ಯ ಮಾಡಿದನು

೨೧೦

ಎಂದು ಹಾಸ್ಯವ ಮಾಡಿದವನೊಡ  
 ನೆಂದನಾ ಬಾಹುಕನು ಪೂರ್ವದೊ  
 ಇಂದು ಭ್ರಾಹ್ಮಣನೊಬ್ಬ ನಿಜಸತಿಯಗಲಿ ಎನ್ನೊಡನೆ  
 ನೊಂದು ನುಡಿದನು ವಿರಹದಲಿ ಅದ  
 ನಿಂದು ಕನಸಲಿ ಕಂಡು ಭ್ರಾಂತಿಯೋ  
 ಇಂದಡದು ತಪ್ಪೇನು ಸತಿಸುತ್ತಿಲ್ಲ ತನಗೆಂದ

೨೧೧

ಅರಸ ಕೇಳಾ ಪುರದೊಳೋಬ್ಬರಿ  
ಗರಿಯದಂದದ ನಳನಿರಲು ಭೂ  
ಸುರರ ಮತದಲಿ ಕೇಳ್ಣ ಭೀಮನೃಪಾಲನೀ ಹದನ  
ಧರೆಯನೆಲ್ಲವ ಜೂಜಿನಲಿ ಪ್ರ  
ಷ್ಟರಗೆ ಸೋತು ನಳನೃಪನಡವಿಗೆ  
ತೆರಳಿದನು ಸತಿಸಹಿತವೆನೆ ಹೊರಳಿದನು ಶೋಕದಲ್ಲಿ

೧೨೨

ಹಾ ಮಗಳೆ ದಮಯಂತಿ ನಿಷ್ಠ ಸ  
ನಾಮನನು ಕೈಪಿದಿದು ಬಾಳುವ  
ನೇಮವನು ಬಿಸುಟಡವಿಗಟ್ಟಿತೆ ವಿಧಿ ವಿಕರ್ಮಫಲ  
ಭೀಮನೃಪನುದರದಲಿ ಜನಿಸಿ ವಿ  
ರಾಮವಾದುದೆ ನಿನ್ನ ಸಿರಿಮುಖ  
ತಾಮರಸವನು ಕಾಣ ತೋರೆಂದರಂತಹ ಲುಬಿದನು

೧೨೩

ಮಗಳೆ ಮೋಹದ ಸುತರನಾರಿಗೆ  
ತೆಗೆದು ಬಿಸುಟೆ ನಿರಾಶೆಯಲಿ ಈ  
ಬಗೆಗೆ ತಂದುದೆ ವಿಧಿಯು ನಿನ್ನನು ಹರಮಹಾದೇವ  
ಹೊಗಲುಬಹುದೇ ಕಾನನದೊಳಿಹ  
ಮೃಗಳಿಂದೇನಾದಳ್ಳಿಂ ಪತಿ  
ಯಗಲಿದನೂ ಭೇತಾಳ ನುಂಗಿತೂ ಎನುತ ಹಲುಬಿದನು

೧೨೪

ಬಡವರುದರದೊಳುದಿಸಿ ಸುಖಿವನು  
ಪಡೆಯಲೊಲ್ಲದೆ ಬಂದು ನೀನೀ  
ಪೊಡವಿಪತಿಯುದರದಲಿ ಸಂಜನಿಸುವರೆ ಎಲೆ ತಾಯೆ  
ಗಿಡಮೆಳೆಗಳಾರಣ್ಯದಲಿ ತನು  
ವಿಡಿದು ಸೃಂಪುದೆಂತು ಮಗಳೇ  
ಸುಡು ತನುವನಿದನೆಂದು ಮರುಗಿದಳವಳ ನಿಜಜನನಿ

೧೨೫

ಸತಿಪತ್ತಿಗಳೇ ಪರಿಯ ಶೋಕೋ  
ನ್ನಾತಿಯ ಸೈರಿಸಲಾರದಾ ಮಾ  
ರುತನ ಸುಖೋಳು ಪ್ರಗುವೆವೆಂದುರವಣಿಂ ನಡೆತರಲು  
ಕ್ಷಿತಿಪ ಕೇಳಿಂತವರು ಬರುತಿರೆ  
ಮತಿಯುತನೆ ಚಿಂತೆಯನು ಬಿಡು ಪತಿ  
ವೃತ್ತಿಗೆ ಹಾನಿಯ ಸುಖದೊಳಿಹಳೆಂದು ನಭೋನಿನದ

೧೬

ಎಂದ ವಾಕ್ಯವ ಕೇಳಿ ಭೂಸುರ  
ವೃಂದದಲ್ಲಿ ಮುನಿಯೋವ್ ನುಡಿದನು  
ಸಂದ ಪರಮಾನಂದ ಜ್ಯೋತಿಮರಾಯನ ವಾಕ್ಯವಿದು  
ಇಂದುಮುಖಿ ದಮಯಂತಿ ನಳನ್ನುಪ  
ರೆಂದಿಗೂ ಸುಕ್ಕೇಮಿಗಳು ನೀ  
ವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ

೧೭

ಎನಲು ಮುನಿಪನ ಮಾತಿನಲ್ಲಿ ಅರ  
ಮನೆಗೆ ಬಂದು ವಿಶಾಲ ಚಿಂತೆಯ  
ಮನದಲಿರೆ ಇನನಿಳಿದನಸ್ತಾಂಬಿಧಿಗೆ ವಹಿಲದಲಿ  
ಜನಪನಾ ರಾತ್ರಿಯಲ್ಲಿ ನಿದ್ರಾಂ  
ಗನೆಯನುಳಿಯಲು ಪೂರ್ವಶೈಲದಿ  
ದಿನಪ ತಲೆದೋರಿದನು ಹರೆದು ರಜನಿಯಾಕ್ಷಣಕೆ

೧೮

ಅರಸ ಕರೆಸಿದನಾಪ್ತರನು ಭೂ  
ಸುರರಿಗೆಂದನು ನೀವು ಕರುಣಾದಿ  
ಧರೆಯೊಳೆಲ್ಲಿಹಳೆನ್ನ ಸುತೆ ದಮಯಂತಿ ನಳನ್ನುಪರ  
ಇರವ ಕಾಂಬಿದು ಕಂಡು ಕರೆತಂ  
ದರಿಗೆ ಕೊಡುವೆನು ಧರೆಯೊಳಧರವ  
ನಿರುತವೆಂದುಪರಿಸಿ ಕಳುಹಿದ ಭೀಮನ್ನಪನವರ

೧೯

ಹರಿದರಶಾಳುಗಳು ಪಶ್ಚಿಮ  
ಶರಧಿ ದಕ್ಷಿಣ ಶರಧಿ ಪೂರ್ವದ  
ಶರಧಿಯುತ್ತರ ಕುರುನರೇಂದ್ರುರ ಸೀಮೆ ಪರಿಯಂತ  
ಪುರಗಳಲಿ ವನವೀಧಿಯಲಿ ತ  
ದ್ವಿರಿಗಳಲಿ ನಾನಾ ದಿಗಂತದೊ  
ಭರಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ

೨೦

ಪುರನಗರ ಬೀದಿಗಳ ಮಧ್ಯದಿ  
ನೆರೆದ ಸಭೆಯಲಿ ಮಾಗ್ನದಲಿ ಸಂ  
ಚರಿಸುವವರನು ಕಂಡು ಕೇಳುತ ಬಂದರಲ್ಲಿ  
ಇರವ ಕಾಳದೆ ಬಳಲಿ ಜಿಂತಿಸಿ  
ಮರುಗುತವನೀಸುರರು ಭೇದಿಸು  
ತಿರಲು ಮೂವರು ಬೇರೆ ಹೊಕ್ಕರು ಚ್ಯಾಂಪನಿಯನು

೨೧

ಅಲ್ಲಿ ವಾತ್ತೆಯ ಕೇಳಿದರು ಭೂ  
ವಲ್ಲಭನ ಕ್ರಮಸಮಯವೆಂದವ  
ರೆಲ್ಲ ಗಮಿಸಲು ಕಂಡು ಮೂವರು ಹೊಡುತವರೊಡನೆ  
ನಿಲ್ಲದ್ಯೇದಿದರರಮನೆಗೆ ತಮ  
ಗಲ್ಲಿ ದಕ್ಷಿಣ ತೃಪ್ತಿಭೋಜನ  
ವೆಲ್ಲ ಸಿಗಬಹುದೆನುತ ಹೊಕ್ಕರು ಯಜ್ಞಮಂಟಪವ

೨೨

ಜನಪನವನೀಸುರರ ಮಂತ್ರದ  
ಲನಿಲಸಖಿನಾರಾಧಿಸಲು ನೃಪ  
ತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತ  
ವನಿತೆಯಿರೆ ಕಂಡನು ಸುದೇವನು  
ಮನದೊಳನುಮಾನಿಸಿದನೀ ಮಾ  
ನಿನಿ ಮಹಾಸತಿಯೆನುತ ವಿಸ್ತಯಗೊಂಡ ಮನದೊಳಗೆ

೨೩

ಮುಗಿಲು ಮುಸುಕಿದ ಕಂಡುಬಿಂಬವೇ  
 ಪಗಲ್ಲೋಳಿಸೆವ ಸುದೀಪಕಾಂತಿಯೋ  
 ಹೊಗೆಯೊಳಿಸಗಿದ ಚಿತ್ರಪತ್ರಿಮೆಯೋ ಹೇಳಲೇನವಳ  
 ಉಗಿದು ಬಿಸುಟ್ಟ ವಿಭೂಷಣದ ಮೈ  
 ಲಿಗೆಯ ಸೀರೆಯ ಮಲಿನತನು ಕಚ್ಚ  
 ದೆಗೆದು ಕೈಗಲ್ಲಿದಲ್ಲಿ ನಿಂದಿರೆ ಕಂಡನಾ ಸತಿಯ  
ಖಾತ್ರಾ

ಇದು ಪತಿವ್ರತಧರ್ಮವಹುದೀ  
 ಸುದತಿ ತೊರೆದಿಹಳ್ಳವನು ನೃಪ  
 ವಧುವ ಕಾಳಿಸಿಹೊಂದೆನಂದು ಸುಜೇವ ನಡೆತಂದು  
 ಹದನಿದೇನೂ ತಾಯೆ ನಿಮ್ಮುಯ  
 ವದನಕಮಲವು ಬಾಡಿ ಕಡುಮಾ  
 ಸಿದುಗಿಗೆಯಲಿಮುದೇನು ಕಾರಣವೆನುತ್ತಲೀಂತೆಂದ  
ಲಿಖಿತ

ಇಂದುವದನೆ ವಿದಭಾಪಟ್ಟಿ  
 ದಿಂದ ಬಂದೆನು ತಾನು ಭೂಸುರ  
 ವಂದ್ಯನೆಸ್ತಿಧಾನ ಕೇಳು ಸುದೇವನೆಂಬುವುದು  
 ಇಂದು ನಿಮ್ಮನು ನೋಡ ಕಳುಹಿದ  
 ತಂದೆ ಭೀಮನೃಪಾಲನಾತನ  
 ನಂದಿನಿಗೆ ತಾ ಸಖಿನು ಜಿತ್ತೊಸ್ತೇನ್ನ  
 ಬಿನ್ನಪವ  
೨೫

ಕ್ಷಮಿಪ ಭೀಮ ನೃಪಾಲನಾತನ  
 ಸತಿಸುತರು ಬಾಂಧವ ಸಹೋದರ  
 ರಿಶಿತಯರು ನಿಮ್ಮುಯ ಕುಮಾರರು ಕುಶಲರಿಂದಿನಲಿ  
 ಕ್ಷಮಿಯನಗಲುತ ನಳನೃಪತಿ ನಿಜ  
 ಸತಿಸಹಿತ ವನಕ್ಕೆದಿದುದ ಕೇ  
 ಜುತಲಿ ನಿಮ್ಮವರೆಲ್ಲ ತೋಕಾಬ್ಜಿಯಲಿ ಮುಖಗಿಹರು

ಫೋರತರಶೋಕವನು ಸೃಂಗ  
ಲಾರದಾ ಸತಿಪತಿಗಳಿಭ್ರಮ  
ಸೋರುತ್ತಿಹ ಕಂಬನಿಗಳಲಿ ಕರೆದೆಮ್ಮೆ ಕಳುಹಿದರು  
ಧಾರಣೀಯಲರಸುತಲಿ ಬಂದೆವು  
ವಾರಿಜಾನನೆ ನಿಮ್ಮ ಕಂಡೆವು  
ಸೇರಿತೆಮ್ಮೆಯ ಪುಣ್ಯವೆಂದು ಸುದೇವ ಕ್ಯಾಮುಗಿದ

೨೮೮

ವನಿತೆ ಕೇಳುತ ಶೋಕಜಲದಲ್ಲಿ  
ನನೆದು ಬುಧಕುಲತ್ತಿಲಕನನು ಬಾ  
ರೆನುತ ಮನ್ಮಿಸಿ ತನ್ನವರನಡಿಗಡಿಗೆ ಬೆಸಗೊಳಲು  
ವನಿತೆ ನೋಡಿದಳಾ ಸುದೇವನ  
ಜನನಿಗರುಹಲು ಬಂದಳಾ ವಿ  
ಪ್ರಸನ್ನ ನೀವಾರೆನಲು ನುಡಿದನು ಬಂದ ಸಂಗತಿಯ

೨೯೯

ಕೇಳು ತಾಯೆ ವಿದಭ್ರಪತಿ ಭೂ  
ಪಾಲನಾಕ್ಷಯಿ ಪತಿಯೋದನೆ ತ  
ನ್ನಾಲಿಯವನುಳಿದು ವನಕ್ಕೆದಿದಳೆನಲು ನೃಪ ಕೇಳಿ  
ತಾಳಲಾರದೆ ನೋಡಿ ಕರೆತರ  
ಹೇಳಿ ಕಳುಹಲು ಬಂದೆನಿಲ್ಲಿಗೆ  
ಬಾಲೆ ದಮಯಂತಿಯಳ ಕಂಡೆನೆನ್ನತ್ತ ಕ್ಯಾಮುಗಿದ

೩೦೧

ಕೇಳಿ ಶಿವಶಿವಯೆನುತ ಶೋಕವ  
ತಾಳಿ ತೆಗೆದಪ್ಪಿದಳು ಮಗಳೆ ವಿ  
ಟಾಳಿಸಿತೆ ಸಿರಿ ರಾಜ್ಯಸಂಪದವೀ ಮಹಾವ್ಯಘಯ  
ಭಾಳದಲಿ ವಿಧಿ ಬರೆದನೇ ಜನ  
ಪಾಲ ನಳನೃಪನೆತ್ತ ಸರಿದನೋ  
ಕಾಲಗತಿಯಿಂತಾಯಿತೇ ಹಾಯೆನುತ ಮರುಗಿದಳು

೩೦೨

ಬಾಲೆ ಬಿಡು ಶೋಕವನು ಭೀಮನೃ  
 ಪಾಲನರಸಿಗೆ ತಂಗಿ ತಾ ತ  
 ನ್ನಾಲುಯದಿ ಕಡುನೇಂದ ಮಗಳೇ ಸಾಕು ನಮ್ಮೊಡನೆ  
 ಪೇಳದಿಹರೆ ಸುನಂದನೆಗೆ ಸಮ  
 ಹಾಳಿ ನೀನೆಮಗೆಂದು ತಳ್ಳಿಸಿ  
 ಹಾಳಿಸಿದಳತ್ತಿ ಕರುಣಾದಲ್ಲಿ ದಮಯಂತಿಯನು ಜನನಿ                    ೫೨೨।

ಕಿರಿಯ ತಂದೆ ಸುಭಾಮು ಮರುಗಿದ  
 ವರಕುವರಿ ದಮಯಂತಿ ನಿನ್ನಯ  
 ಪುರುಷನಿಲ್ಲದೆ ಚಿಂತೆಯಂದೆಲ್ಲವನು ನೀ ತೊರೆದು  
 ಕರಗಿ ಕಂದಿದೆ ಮಗಳೇ ತಾನಿಂ  
 ತರಿದುದಿಲ್ಲಲ ನಿನ್ನ ಪುರುಷನ  
 ಕರೆಸಿ ಕೊಡುವನು ನಾನು ಚಿಂತಿಸಬೇಡ ನೀನೆಂದ                    ೫೨೩।

ತರಳೆ ಬಾರೆಂದೆನುತ ಕಳ್ಳಿನೋ  
 ಖೋರೆವ ಕಂಬನಿಗಳನು ಸೇರಿಗನೋ  
 ಖೋರಸಿ ದಮಯಂತಿಯನು ಮನ್ನಿಸಿ ಬಂದನೋಲಗಕೆ  
 ಕರೆಸಿದನು ಭೂಸುರ ಸುದೇವನ  
 ನಿರುತ ಮಣಿಭೂಷಣಗಳಿಂದುಪ  
 ಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ                    ೫೨೪।

ಅರಸ ಕೇಳು ವಿದಭ್ರಪತಿ ಮನ  
 ಮರುಗುತಿರಲಾ ಸಮಯದಲ್ಲಿ ಭೂ  
 ಸುರ ಸುದೇವನು ಬಂದು ಕೃಮುಗಿದೆಂದನೀ ಹದನ  
 ತರುಳಿ ದಮಯಂತಿಯನು ಕಂಡೆನು  
 ಹರುಷ ಏಗಲಾ ಚೈದ್ಯಪುರದಲಿ  
 ವರಜನನಿ ಚಿಕ್ಕಮೃನಲ್ಲಿಹಳಿಂದನಾ ವಿಬುದ್ದ                    ೫೨೫।

ಕಂಡು ಮಾತಾಡಿದೆನು ಸತಿಯಳ  
ಮಂಡ ಮಾಸಿದೆ ಮಲಿನ ವಸನದೆ  
ಗಂಡನಗಲಿದ ಜಿಂಟೆಯಲಿ ಮುಖಿಬಾಣಿ ದೇಹವನು  
ದಂಡಿಸಿದಳನ್ನದಲ್ಲಿ ಮನ ಮುರಿ  
ಗೊಂಡುದಾ ಸತಿಗಿನಿಯನನು ನೆರೆ  
ಕಂಡು ಹೇಳುವವರಾರೆನುತ ಮರುಗುವಳು ಮನದೊಳಗೆ      |ಇಶ

ಕೇಳುತ್ತರಸನ ವದನಕಾಂತಿ ಏ  
ಶಾಲವಾದುದು ಮನದಿ ಹರುಷವ  
ತಾಳಿ ಪೋಂಪುಳಿಪೋಗಿ ಭೀಮನೃಪಾಲ ಕರೆಸಿದನು  
ಬಾಲೆಯರ ತನ್ನಾಪ್ತ ಸಚಿವರ  
ಮೇಳದಲ್ಲಿ ನಿಜಸುತ್ತೆಯ ಕರೆತರ  
ಹೇಳಿ ರಥ್ಯಾಭರಣಗಳನಿತ್ತವರ ಕಳುಹಿದನು      |ಇಂ

ಬಂದರಲ್ಲಿಗೆ ಜ್ಯೇಧನೃಪತಿಯ  
ನಂದು ಕಾಣಿಸಿಕೊಂಡರವರನು  
ಮಂದಿರದ ಸುಕ್ಕೇಮವನು ಕೇಳಿದರೆ ಹೇಳಿದರು  
ಇಂದುಮುಖಿ ದಮಯಂತಿಯನು ಕಳು  
ಹೆಂದು ಭೀಮನೃಪಾಲ ಹರುಷದೊ  
ಇಂದು ನಿಮಗುಡುಗೊರೆಗಳನು ಕಳುಹಿದನು ಕೇಳಿಂದ      |ಇಲಿ

ಅರಸ ಕೇಳು ಸುಭಾಮು ಭೂಪತಿ  
ಕರೆಸಿದನು ಮಂತ್ರಿಗಳ ಭೀಮನ  
ಪುರಕೆ ಪಯಣವ ಮಾಡಿದನು ದಮಯಂತಿಯನು ಕರೆದು  
ತರುಣಿ ನೀ ನಮ್ಮಲ್ಲಿ ತಿಂಗಳು  
ಹೂರೆದೆ ದೇಹವ ಕಷ್ಟದಲ್ಲಿಂ  
ದುರುತರದ ಪ್ರೇಮದಲಿ ಕೊಟ್ಟನು ಸಕಲ ಭೂಷಣವ      |ಇಂ

ತರಿಸಿದನು ದಂಡಿಗೆಯೊಳಗೆ ಕು  
 ಝ್ಯಾರಿಸಿ ಸತಿಯರ ಗಡಣದಲ್ಲಿ ಮಂ  
 ದಿರವ ಹೊರವಂಟಿರಸನೇರಿದ ಗಜದ ಕಂಥರವ  
 ಮೆರೆವ ನಾನಾ ವಾದ್ಯರಭಸದಿ  
 ಕರಿ ತುರಗ ಕಾಲಾಳ ಸಂದರ್ಭೀ  
 ಯುರವಣಿಸೇ ನಡೆತಂದು ಹೊಕ್ಕೆ ವಿದಭಾವಪಟ್ಟಣವ

|೪೦|

ಮೂರ್ತಿರ್ದ್ವದರೆಂದೊಸಗೆಯಲ್ಲಿ ಜನ  
 ಜಾತ ನಲಿಯಲು ಬಂದು ಬೇಗದಿ  
 ಭೂತಳೇಂದ್ರಗೆ ಕೈಮುಗಿದು ದಮಯಂತಿ ಬಂದಳನೇ  
 ಮಾತ ಕೇಳಿದನದನು ಬಲಸಂ  
 ಗಾತ್ರೇತಂದವರ ಕಂಡತಿ  
 ಪ್ರೀತಿಯಿಂ ತಕ್ಕುಸ್ಥಿ ಕರೆತಂದನು ನಿಜಾಲಯಕೆ

|೪೧|

ಅವನಿಪತಿ ಕೇಳಾ ಪುರದೊಳು  
 ತವವನದನೇನೆಂಬೆನಂದಿನ  
 ದಿವಸದೊಳಗರಮನೆಯೋಳಾ ದಮಯಂತಿಯನು ಜನನಿ  
 ತವಕದಿಂ ಬಿಗಿಯಪ್ಪಿದಳು ಬಾಂ  
 ಧವರು ಸಂತೋಷಿಸಿದರನಿಬರು  
 ಯುವತಿಯರು ನಿಜತನಯರಾಲಿಂಗಿಸಿದರಂಗನೆಯ

|೪೨|

ಮಗನ ನೋಡಿದಳಿಂದ್ರಸೇನನ  
 ತೆಗೆದು ತಕ್ಕುಸ್ಥಿದಳು ಕರೆದಳು  
 ಮಗಳ ಚಂದ್ರಾಸ್ಯಾಳನು ತೊಡೆಯೊಳಗಿಟ್ಟು ಮಮತೆಯಲಿ  
 ಮೊಗವನೇಕ್ಕಿಸಿ ಮೊಲೆಗಳಲ್ಲಿ ತೊರೆ  
 ದುಗುವ ಹಾಲಿನ ಜನನಿ ಮಿಗೆ ನೀ  
 ರೊಗುವ ಕಣ್ಣೀರನಲ್ಲಿ ಸಂತೃಸಿದಳು ನಿಜಸುತ್ತರ

|೪೩|

ಕಂಪುಪಿತನೊಲುಮೆಯಲ್ಲಿ ಧರಣೀ  
ಕಾಂತ ಭೀಮನೃಪಾಲ ಬಾಂಧವ  
ಸಂತತಿಯನಾದರಿಸಿ ಕಳುಹಿದನವರನುಚಿತದಲ್ಲಿ  
ಸಂತತವು ನಿಜಪತಿಯನಗಲಿದ  
ಚಿಂತೆಯಲ್ಲಿ ಮನಗುಂದಿದಳು ದಮ  
ಯಂತಿ ನೆನೆಯುತಲೀದ್ವಾಳಾ ವನಪುರದ ಚೈನ್ನಿಗನ  
|೪೪|

\* \* \* \*

## ಎಂಟನೆಯ ಸಂಧಿ

ಸುರರ ದುಂದುಭಿ ಮೊಳಗೆ ಧರಣೀ  
 ಸುರರುಲಿಯೆ ಮುರಹರನ ಕರುಣಾದಿ  
 ತರುಣೆ ದಮಯಂತಿಯಳನೋಡಗೂಡಿದನು ನಳನ್ನಪತಿ

॥

ಕೇಳಿದ್ದೈ ರಾಜೀಂದ್ರ ಧರ್ಮನ್ನ  
 ಪಾಲ ತೊರೆದಳು ಸಕಲ ವಿಭವವ  
 ಧಾಳಿ ಮುಸುಕಿದ ಮುಡಿಯ ಮಾಸಿದ ವಸನಗಳ ನೋಡಿ  
 ಕೇಳಿದಳು ಪೂರ್ವೋತ್ತರವ ಭೂ  
 ಪಾಲನವನಿಯನುಳಿದು ನಿನ್ನ ವ  
 ನಾಲಯದೊಳಿಂತಗಲಿದನು ಹೇಳಿಂದಳಾ ಜನನಿ

೨೧

ಕಪಟದಲಿ ಪ್ರಷ್ಣರನು ರಾಜ್ಯವ  
 ನಪಹರಿಸಿದನು ಜೂಜಿನಲಿ ನಳ  
 ನೃಪತಿ ಸೋತಾರಣ್ಯಕ್ಕೆದಿದನೂಂದು ವಸ್ತುದಲಿ  
 ಗುಪಿತದಿಂ ಬರೆ ಮುಂದೆ ಪಟ್ಟಿಗ  
 ಖುಪಮೆಯಲಿ ಕೊಂಡೊಯ್ಯೆ ವಸನವ  
 ಕೃಪಣತನದಲಿ ತನ್ನ ಸೀರೆಯೊಳೊಯ್ಯನಧರವನು

೨೨

ಮರೆದು ಮಲಗಿದೆ ರಾತ್ರಿಯಲಿ ಎ  
 ಜ್ಞರಿಸದೇ ನೃಪ ತೆರಳಿದನು ಕಾ  
 ತರಿಸಿ ಕಂಬನಿಯೊಳಗೆ ಬಂದೆನು ಜ್ಯಾದ್ಯನಗರಿಯಲಿ  
 ಕರುಣೀ ಚಿಕ್ಕಮೃಂತಲಿ ತಿಂಗಳು  
 ಹೊರೆದನೀ ದೇಹವನು ಇಲ್ಲಿಗೆ  
 ಕರೆಸಿದಿರಿ ನೀವೆನುತ ಕಂಬನಿದುಂಬಿದಳು ತರಳೆ

೨೩

ಎನನೆಂಬೆನು ತನ್ನ ಪುಣ್ಯದ  
ಹಾನಿಯನು ಎಲೆ ತಾಯೆ ಲೋಕದ  
ಮಾನಿಸಿಯೋಳಾರುಂಟು ಎನ್ನಪ್ರೇರ್ಲೊ ಕೊಳಲಿ ಬಳಲಿದರು  
ದಾನವಾಮರರೋಳಗೆ ಕಾಣೆ ಸ  
ಮಾನರನು ನಳನ್ನಪಡಗೆ ಜನ್ಮಿದ  
ಕೇನ ಮಾಡುವೆನೆನುತ್ತ ಕಂಬನಿದುಂಬಿದಳು ತರುಣಿ

೧೭।

ಆರಿಗೆರಡೆಣಿಸಿದೆನೋ ಹಿರಿಯರ  
ಗಾರುಗೆಡಿಸಿದೆನೋ ವೃಧಾ ಮು  
ನ್ನಾರ ನೋಂಟಿಗಪಾರವಿಷ್ಣುವ ಮಾಡಿ ಕೆಡಿಸಿದೆನೋ  
ಆರನಳಲಿಸಿದೆನೋ ತಪ್ಪೋವ್ತತೆ  
ರಾರ ಜರೆದೆನೋ ತನ್ನ ನಿಜಸಂ  
ಸಾರವೀ ತೆರನಾಯ್ತು ಶಿವಶಿವಯೆನುತ್ತ ಮರುಗಿದಳು

೧೮।

ಕ್ಷೀತಿಯೋಳೆಲ್ಲಿಹನೋ ಪರಸ್ಯೀ  
ರತಿಗೆ ಮನಸೋತನೋ ತಪಸಿನ  
ವ್ರತವ ಕೃಕೊಂಡನೋ ದನುಜರ ಬಲಿಗೆ ಸಿಲುಕಿದನೋ  
ವಿತಳಕಿಳಿದನೋ ಜೆಲುವಿನಮರಾ  
ವತಿಗೆ ನಡೆದನೋ ತೊರೆದು ನಳಭೂ  
ಪತಿಯ ಕಾಣೆನು ತನಗೆ ಗತಿಯೇನೆಂದಳಿಂದುಮುಖಿ

೧೯।

ಪತಿವಿಹೀನಗೆ ಸಲುವುದೇ ಸು  
ವ್ರತ ಸುಭೋಜನ ಸೌಖ್ಯ ಸುಖ ಸಂ  
ಗತಿಗಳುಂಟೇ ತಾಯೆ ಭಾವಿಸಿ ನೋಡು ಜಿತ್ತದಲೆ  
ಸತಿಯರಿಗೆ ಪತಿದೃವವೆಂದಾ  
ಶ್ರುತಿ ವಚನವಾಡುವುದು ತನಗಾ  
ಪತಿಯನಗಲಿದ ಬಳಿಕ ಗತಿಯಲ್ಲೆಂದಳಿಂದುಮುಖಿ

೨೦।

ಧರೆಯೊಳ್ಳಿದನೋ ವಿಚಾರಿಸಿ  
 ಕರೆಸಿಕೊಡು ಎಲೆ ತಾಯೆ ಎನ್ನುಯ  
 ಪ್ರಯತ್ನಿಸಿದ ಬಳಿಕ ಬಿಡುವೆನು ತಮವನೆಂದೆನಲು  
 ಮರುಗಿದಳು ಮಗಳೆಂದ ಮಾತಿಗೆ  
 ಕರಗಿ ಕಂಬನಿದೊಡೆದು ತನ್ನುಯ  
 ಸ್ಥಾಪನೆಡಿನಿಂತೆನಲು ಭೀಮನ್ಯಪಾಲ ಚೆಂತಿಸಿದ

ଅରସ କେଣୁ ବିଦଭାର ଭୋପତି  
 କରେଣିଦନୁ ଭୋସୁରରନଵରିଗେ  
 ପରମପଦ୍ମବନିତ୍ତୁ କଣୁହିଦ ନିଷ୍ଠପତିଲିରତ  
 ଶରଧିମେରୀଯୋଳେ ଭେଦିସି  
 କରେଦୁ ତାରେନଲବରୁ ବରୁତିରେ  
 କରେଣିଦଲୁ ଦମ୍ୟଂତିଯିପରୋଡ଼ନେଂଦଳୀୟ ମ୍ୟାତ

ನೇಳಸ್ಯಪತಿ ನಿಜರಾಜತೇಜವ  
 ಮುಳಿದು ತಾ ಪ್ರತಿರೂಪುದಾಳಿಹ  
 ನಿಂಬೆಯೋಳಗ್ಗದ ಸಫ್ಫಿಯೋಳಗೆ ನೀವೆಂಬುದೀ ಮಡಿಯ  
 ಹಳುವದಲ್ಲಿ ಸತಿಯುಟ್ಟು ಸೀರೆಯ  
 ಸೆಂಬುತರ್ಥವ ಕೊಂಡು ನಾರಿಯ  
 ಕಳೆದು ಹೋದವರುಂಟೆಯೆನಲುಕ್ತರವ ಹೇಳುವನು

ಆ ನುಡಿಯ ತಂದೆನಗೆ ನೀವನು  
 ಮಾನವಿಲ್ಲದೆ ಹೇಳಿಸುತ್ತ ಸ  
 ನ್ನಾನದಿಂದ ಬೀಳೊಟ್ಟಂಗನೆ ತೆರೆದರು ಬಳಿಕ  
 ಮಾನವೇಂದ್ರರ ಸಭೆಯ ನೋಡಿ ನಿ  
 ಧಾನಿಸುತ್ತ ನಾನಾ ದಿಗಂತ  
 ಸ್ತಾನದಲ್ಲಿ ನಗರಿಗಳ ಭೇದಿಸುತ್ತೇದರು ಪಥವ  
| ೧೧ |

ಇಳಿಯಮರರಲ್ಲಿಲ್ಲಿ ಗಿರಿವನ  
ಗಳ ನಿರೀಕ್ಷಿಸಿ ಕೆಲವು ಖುಷಿಗಳ  
ನಿಳಯಗಳ ನೋಡುತ್ತ ಕಾನನಗಳೆಡು ಬೇಗದಲಿ  
ಜಲಧಿ ಮೇರೆಯ ಮಧ್ಯದಲಿ ಭೂ  
ವಳಯವೆಲ್ಲವ ಶೋಧಿಸುತ ತನು  
ಬಳಲಿಕೆಯ ಭಾವಿಸದೆ ನಡೆದರು ಮುಂದೆ ಪಥವಿಡು

೧೭೯

ಮುಂದೆ ಬರುತ್ತಿರೆ ಕಂಡರೊಬ್ಬನ್ನ  
ಸಂದ ಯಾಚಕ ಭೂಸುರನನೆ  
ಲ್ಲಿಂದ ಬಂದಿರಿಯೆನಲಯೋಧ್ಯಾನಗರದಿಂದೆನಲು  
ಕುಂದದಲ್ಲಿ ವಿಶೇಷಪೇನುಂ  
ಟೆಂದೆನಲು ಪೇಣಿದನು ಮುಖಿವಹು  
ದೆಂದ ವಿಪ್ರನ ಮಾತಿನಿಂದ್ಯೈದರಯೋಧ್ಯೈಯನು

೧೮೦

ಮರುದಿವಸ ಖತುಪಣ ಮುನಿಮು  
ಖ್ಯಾರು ಸಹಿತಲೋಲಗದೊಳಿರೆ ಕಂ  
ಡರು ಮಹಾಸಭೆಯೋಳಗೆ ಹೊಕ್ಕರು ನಿಂದು ಕ್ಕೆ ನೆಗಹಿ  
ಹಿರಿಯಿರಿದೆ ಸಾಮಾಜಿಕರು ಸ  
ಜ್ಞರಿತರಿದೆಲೂ ಕೇಳಿ ನೀವೆಂ  
ದುರುತರವ ಗಂಭೀರ ವಾಕ್ಯದೊಳಿಂದನಾ ವಿಪ್ರ

೧೮೧

ಹಳುವದಲ್ಲಿ ಬಂದಲಸಿ ಮಲಗಿದ  
ಕುಲಸತೀಯ ವಸನದೊಳಗಧ್ರವ  
ಕಳೆದುಕೊಂಡೊಯ್ದಗಲಿ ಹೋದವರುಂಟೆ ರಾತ್ರಿಯಲಿ  
ಇಳಿಯನಾಳುವ ನೃಪರ ಸತ್ಯದ  
ಬಳಕೆಗಿದು ಲೇಸಲ್ಲವನೆ ಮನ  
ವಳುಕಿ ನಸುನಗೆಯಿಂದ ನುಡಿದನು ಒಲಿದು ಬಾಹುಕನು

೧೮೨

ಕ್ಷಮಿಯಮರರೆಲ್ಲಿಂದ ಬಂದಿರಿ  
 ಸತೀಯನಗಲಿದ ಭಾಹಿರನು ಅವ  
 ಪತಿಯೆ ಸಾಕಂತಿರಲಿ ಬಿಡು ಶ್ರಮಪರೋನ್ನೋಲಗದಿ  
 ಅಶಿಶಯದ ನುಡಿಗೇಳ್ಳೆವಕ್ಕಾ  
 ಸತಿಗೆ ವಂಚನೆಯಲ್ಲವದು ನಿಜ  
 ಪತಿಗೆ ಕೊರತೆಯದೆಂದು ಸೂಚಿಸಿ ನುಡಿದ ವಿಪುರಿಗೆ

ಕ್ಷತನಾರು ಕುರೂಪಿ ನೈಷಣ  
 ನೀತನೋ ಸಭೆಯೋಳಗೆ ತಾನೀ  
 ಮಾತನಾಡಲದೇಕೆ ಸಂಶಯವೆನುತ ಮನದೊಳಗೆ  
 ದೂತರಾಲೋಚಿಸುತ ಬಂದರು  
 ಭೂತಳಾಧಿಪ ಭೀಮನೃಪ ಸಂ  
 ಜಾತೆಯನು ಕಂಡೆರಗಿ ಕ್ಷಮಗಿದೆಂದರೀ ಹದನ್  
ಡಿಬ್

ಜೀವಿಯರು ಚಿಕ್ಕಸುವುದು ಭುವ  
 ನಾವಳಿಗಳೆಲ್ಲವನು ನೋಡಿದು  
 ನಾವು ಮುಂದ್ಯತರಲು ಕಂಡೆವಯೋಧ್ವನಗರಿಯನು  
 ಭೂವರನ ಶುಪಣಿರಾಯನ  
 ಸೇವೆಯಲ್ಲಿ ಕುರೂಪಿಯೋವನ  
 ಜೀವಸಲನಾತಂಗೆ ಬಾಹುಕನೆಂಬ ನಾಮದಲ  
ಡಲಿ

ತುರಗ ನಿಕರದ ಶಿಕ್ಷೆಯಲಿ ಮಂ  
 ದಿರದ ಬಾಣಿತನದ ಕೆಲಸದಿ  
 ನೇರೆ ನಿಪುಣನೆಂದನಿಸಿಕೊಂಡಿಹ ನೃಪನ ಸಭೆಯೋಳಗೆ  
 ಪಶುಪವಿಸಿ ನೀವೆಂದ ಮಾತನು  
 ವರಸಭಾಮಧ್ಯದಲಿ ನುಡಿಯ  
 ಲೀರದೆ ತಾನೀ ಮಾತನೆಂದನು ನಗುತ ಬಾಹುಕನು

ಸತಿಗೆ ವಂಚನೆಗೃಹ ಪತಿ ತಾ  
ಮತಿವಿಕಳನಂತಿರಲೆ ಭೂಸುರ  
ಪತಿಯೆ ಕೇಳಾ ಸತಿಗೆ ಭಂಗವೆ ಪತಿಗೆ ಕೊರತೆ ಕೊಂಡಾ  
ಪತಿವ್ರತವನಾಚರಿಸುವಳು ನಿಜ  
ಪತಿಯ ಗುಣದೋಷಗಳನೆಣಿಪಳೆ  
ಗತಿಗೆ ಕಾರಣ ಸತ್ಯವೇ ತನಗೆಂದನವ ನಗುತ

೨೦।

ಪತಿಯ ತಪ್ಪೆಣಿಸುವ ಸತಿ ಪತಿ  
ವ್ಯತೆಯೆ ಧರಣೆಯ ಪಾಲಿಸುವ ಜನ  
ಪತಿಯ ನಿಂದಿಸುವಾತ ಸೇವಕನೇ ನಿದಾನಿಸಲು  
ಪಿತನ ವಾಕ್ಯವನಿಗಳಿವನು  
ಸುತನೆ ಗುರುವಿನ ಮಾತನೆಣಿಸದ  
ಪತಿತ ಪಾತಕಿ ಶಿಷ್ಟನೇ ತಾನೆಂದ ಬಾಹುಕನು

೨೧।

ಎನಲು ತಲೆದೂಗಿದಳು ಈ ಮಾ  
ತಿನಲ್ಲಿ ಸಂಶಯವಿಲ್ಲದಿಹುದೆಂ  
ದೆನುತ ಕಂಬನಿದುಂಬಿದಳು ದಮಯಂತಿ ಮನದೊಳಗೆ  
ಇನಿಯನಹುದಾತನ ಪರೀಕ್ಷೆಗೆ  
ನೆನೆಯಬೇಕೆಂದನುವಸೆಂದಾ  
ವನಿತೆ ತಂದೆಯನುಜ್ಞಯಲಿ ಕರೆದಳು ಸುದೇವನನು

೨೨।

ಇಳೆಯಮರ ಬಾರೆಂದು ವಿವರವ  
ತಿಳುಹಿ ಪಯಣವ ಮಾಡಿ ಕಳುಹಲು  
ಹೊಳೆಲ ಹೊರವಂಟನು ಸುದೇವನು ಹಲವು ಯೋಜನವ  
ಕಳೆದು ಬರುತೆ ಮುಂದೆ ಕಂಡನು  
ಲಲಿತ ರತ್ನಪ್ರಭೆಯ ಗೋಪುರ  
ಹೊಳೆವರಯೋಧ್ಯಪುರವನೀಕ್ಷಿಸಿ ಹೊಕ್ಕನವನಂದು

೨೩।

ಇಟ್ಟ ಫಣೆಯೋಳಗೆಸೆವ ಮಟ್ಟಿಯ  
 ತೊಟ್ಟಿ ಹೊಸ ಯಜ್ಞೋಪವೀತದ  
 ಕಟ್ಟಿಯಿರುಕೆದ ಕಕ್ಷಪಾತ್ರದ ಬೆರಳ ಜಪಸರದ  
 ಉಟ್ಟಿ ಧೋತ್ರದ ಬಳಲುಗಚ್ಚಿಯ  
 ಸೃಷ್ಟಿಗಚ್ಚರಿ ರೂಪಿನಲ್ಲಿ ಪರ  
 ಮೇಷಿಯಂದದಿ ಬಂದನಾ ಮತುಪಣನೋಲಗಕೆ

೨೫।

ಆರು ನೀವೆಲ್ಲಿಂದ ಬಂದಿರಿ  
 ದೂರದೇಶದ ಹಿರಿಯರಿಳೆಯೋಳು  
 ಕಾರಣವದೇನಿರುವುದಲ್ಲಿ ವಿಶೇಷವೇನೆನಲು  
 ಭೂರಮಣ ಕೇಳವನಿಯಲ್ಲಿ ಸಂ  
 ಚಾರಿಸುತ್ತ ಬಂದೆವು ವಿದಭಕ್ತಕೆ  
 ಭೂರಿನ್ಯಪರ್ಯತರುತಲಿದೆ ಜತುರಂಗಬಲಸಹಿತ

೨೬।

ದೇಶದೇಶದ ಯಾಚಕರು ಧರ  
 ಈಶರುನ್ನತ ತುರಗ ಗಜ ರಥ  
 ಭೂಸುರರು ಮಂತ್ರಿಗಳು ದೃವಜ್ಞರು ಸುಗಾಯಕರು  
 ಭಾಸುರದ ತೇಜದಲಿ ಜನ ಸಂ  
 ತೋಷದಲಿ ನಡೆತರುತಲಿದೆ ಪರ  
 ವಾಸುದೇವನೆ ಬಲ್ಲ ದಮಯಂತಿಯ ಸ್ವಯಂವರವ

೨೭।

ಶಯನದಲಿ ಮಲಗಿದ ಸತಿಯನದ  
 ವಿಯಲಿ ನಳಸ್ಯಪನಗಲಿ ಹೋದನು  
 ನಯವಿಹಿನಳಿಗಾಗಿ ರಚಿಸಿದರಾ ಸ್ವಯಂವರವ  
 ಪಯಣ ನಿಮಗುಂಟೀಗಳೆನೆ ನೃಪ  
 ಬಯಸಿ ಹೆಣ್ಣಿನ ಮೋಹದಲಿ ವಾ  
 ಜಿಯ ವರೂಢಕೆ ಹೂಡ ಹೇಳಿದ ಕರೆಸಿ ಬಾಹುಕನ

೨೮।

ಹೃಷಿ ಹಸಾದವೆನುತ್ತ ವಂದಿಸಿ  
ಬಾಹುಕನು ಮಂದಿರಕೆ ಬಂದು ವಿ  
ಖಾವವುಂಟೇ ಮರಳಿ ದಮಯಂತಿಗೆ ಜಗನ್ನಾಥ  
ಈ ಹದನವಾರಿಂದಲಾದುದೂ  
ದ್ರೋಣಿಯಾದ ದಮಯಂತಿ ಇದು ಸಂ  
ದೇಹವಾಗಿದೆ ಎನುತ ಚೆಂತಿಸಿ ಬಂದನರಮನೆಗೆ

೨೮೮

ಲಾಯದೊಳಗುತ್ತಮದ ತೇಜಿಯ  
ನಾಯ್ದು ಹೂಡಿದ ರಥಕೆ ಸೇರಿಸಿ  
ವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆ  
ರಾಯನೇರಲು ಕರಿ ಪುರಗ ರಥ  
ಪಾಯದಳ ಸಂದಳಿಸಿದುದು ನೇಲ  
ಬಾಯಬಿಡೆ ಹೊರವಂಟ ನೃಪ ಘನವಾದ್ಯ ರಭಸದಲಿ

೨೯೯

ಜನಪನೆಂದನು ಬಾಹುಕಗೆ ಮಾ  
ನಿನಿಯನೀಡ್ದಿಸಬೇಕು ನಿಲ್ಲಿದು  
ಮನವಿದೊಂದೇ ದಿನಕೆ ನಡೆಸು ವಿದಭ್ರಷ್ಟಪುರವರಕೆ  
ಎನಲು ನಕ್ಷತ್ರನು ಮನದೊಳಗೆ ತ  
ನ್ನಿನಿಯಳಿಗೆ ವಿಧಿ ಬರೆದನೇ ಶಾ  
ಸನವ ಮೀರುವರಾರೆನುತ ಮರುಗಿದನು ನಳನೃಪತಿ

೩೦೧

ಕರದ ವಾಪೆಯ ಸಡಿಲ ಬಿಡೆ ಮುಂ  
ಬರಿದು ಚಿಮ್ಮಿದುವಡಿಗಡಿಗೆ ರಥ  
ತುರಗ ಹಾಯ್ದು ತೇರು ಮುಂದಕೆ ಪವನವೇಗದಲಿ  
ಭರದೊಳ್ಳಿತರೆ ನೃಪನ ಹಚ್ಚಡ  
ಧರಿಗೆ ಬೀಳಲು ಸಾರಧಿಯನೆ  
ಚ್ಚರಿಸಿದನು ಖುತುಪಣನಿದಕಿನ್ನೇನು ಹದನೆನುತ

೩೦೨

ಜೀಯ ಚಿತ್ತಸುರವಣಿಸಿ ನಿ  
 ದಾರ್ಯದಲಿ ಹಿಂದುಳಿದುದಂಬರ  
 ವಾಯುಗತಿಯಲಿ ದಾಟಿ ಬಂದೆವು ಹಲವು ಯೋಜನವ  
 ಹೋಯಿತಾ ಮಾತೇಕೆ ನಡೆಯೆನೆ  
 ರಾಯ ಮೆಚ್ಚಿದ ಸಾರಥಿಯ ಬಿರು  
 ದಾಯಕನು ನೀನೆಂದು ಕೊಂಡಾಡಿದನು ಬಾಹುಕನ

|ಇ.೨|

ಮುಂದೆ ಕಂಡನು ಬರುತ್ತಲಡವಿಯೋ  
 ಜೊಂದು ತಾರೆಯ ಮರನನದರೊಳು  
 ಸಂದ ಘಲಪಣಂಗಳಿಂಷಿಸದೆ ಸೂತ ಪೇಳಿನಲು  
 ಇಂದನಗೆ ಮತಿದೋರದವನಿಪ  
 ಹುಂದದನಗಿದ ಪೇಶು ನೀನೆನ  
 ಗೆಂದೊಡಾ ಸಾರಥಿಗೆ ಲೆಕ್ಕವನರುಹಿದನು ನೃಪತಿ

|ಇ.೩|

ಇಂದು ರಥವನು ಬಂದು ವ್ಯಕ್ತದ  
 ಬಳಿಗೆ ನಿಂದಾ ಶಾಖೆಗಳಲ್ಲಿಹ  
 ಘಲದ ಪಣಂಗಳಿಂಷಿದನಾ ಪದ್ಧಸಂಖ್ಯೆಯಲಿ  
 ಒಲಿದು ಲೆಕ್ಕವ ಕಂಡು ತಾ ಮನ  
 ನಲಿದು ನಳನ್ನುಪ ಪುಷ್ಟರನ ತಾ  
 ಗೆಲುವ ಹದನಾಯ್ತೆನುತ ಬರೆ ಕಲಿಪುರುಷನಿದಿರಾದ

|ಇ.೪|

ಎಲೆ ನೃಪಾಲಕ ನಿನ್ನ ಸತ್ಯದ  
 ನೆಲೆಯನೀಕ್ಕಿಸಬೇಕೆನುತ ಬಂ  
 ದಳಲಿಸಿದೆ ಹಿರಿದಾಗಿ ನೋಯದಿರಿನ್ನು ಜಿತ್ತದಲಿ  
 ತೊಲಗಿದೆನು ಇಂದಿನಲಿ ಶುಭ ಮಂ  
 ಗಳಕರವು ನಿನಗಪ್ಪುದೆನಲಾ  
 ನಳನ್ನುಪತಿ ಖಿತಿಗೊಂಡು ಶಾಪವ ಕೊಡದೆ ಮನ್ನಿಸಿದ

|ಇ.೫|

ಮಾನವಾಧಿಪ ಕೇಳು ಲೋಕಕೆ  
 ದೀನಜನಬಾಂಧವನು ನಳಗ್ನಪ  
 ಕಾನನದೊಳವನತ್ತ ಕಲ್ಪಿಸಿ ಬಂದು ರಥವೇರಿ  
 ಆ ನರೇಂದ್ರಂಗಶ್ವಹೃದಯವ  
 ಶಾನರುಹಿ ಆಶನಲಿ ಪಡೆದನು  
 ಸಾನುರಾಗದಿ ಭೂರುಹದ ಹೃದಯವನು ನಿಮಿಷದಲ್ಲಿ  
ಇಟ್ಟ

ಕರದ ವಾರ್ಷೆಯ ಕೊಂಡು ನೃಪಗೆ  
 ಜ್ಯಾರಿಸಿ ನೂಕಿದ ತೇಜಿಗಳು ಹೂಂ  
 ಕರಿಸಿ ಮನ ಮುಂಕೊಂಡು ಹಾಯ್ದುದು ಬಿಟ್ಟ ಸೂಟಿಯಲ್ಲಿ  
 ಭರದ ಗಮನವನೇನನೆಂಬೆನು  
 ನೆರೆದ ಜನವಲ್ಲಲ್ಲಿ ನಿಂದುದು  
 ಧರೆಯೋಣಿ ಸಾರಧಿಗೆ ಸರಿಯಾರರಸ ಕೇಳಿಂದ

ಪುರಗ ಹೇಷಾರವದ ಗಾಳಿಯ  
 ಧರಧರದ ಬೀತ್ತು ತಿಯ ಸಾರಧಿ  
 ಯುರವಹಣಿಯ ರಥದಚ್ಚಗಳ ರ್ಮೇಂಕಾರ ನಾದದಲ್ಲಿ  
 ಭರದಿ ಕೆಂಡೂಳಿದುತ ಬರಲಾ  
 ಪುರಜನರು ಸಂದರ್ಶಿಸಿ ನೋಡಲು  
 ಪರಿಚರರು ಬಂದರು ವಿದಭನ್ಸ್ವಾಲಗರುಹಿದರು

ಬಂದನೇ ಏಮತ್ತಪ್ರೋನೆನುತ್ತಾ  
 ನಂದ ಮಿಗೆ ಕರೆಸಿದನು ಸಚಿವರ  
 ಮಂದಿಯನು ಕಣ್ಣಹಿಸಲು ಕರೆತಂದರು ನಿಜಾಲಯಕೆ  
 ಸಂದರ್ಶಿಯ ಪರಿಹರಿಸಿ ನೃಪ ಮುದ  
 ದಿಂದ ಬೇರರಮನೆಯೊಳುಲುಪೆಗ  
 ಇಂದಯೋಧ್ಯಾಪತ್ತಿಯ ಸತ್ತರಿಸಿದನು ಭೀಮನೃಪ

ಕೇಳಿದಳು ದಮಯಂತಿ ವಾತೇಯ  
 ತಾಳಿದಳು ಹರುಷವನು ಮನದಲಿ  
 ಘಾಲತೋಚನಿಂದ ಫಲಿಸಿತು ಪುಣ್ಯಮನಗಿಂದ  
 ಬಾಲೆ ಕೇಳಿನಗಿಂದು ಶೋಕ  
 ಜ್ಞಾಲೆ ಪರಿಹರವಾಯ್ತು ಮಂಗಳ  
 ದೇಳಿಗೆಯು ಪಸರಿಸಿತು ಶುಭಕರವೆಂದಳಿಂದುಮುಖಿ ।೪೦।

ವಿನ್ಯಾಸಾದನು ಜಿತ್ತದಲೆ ಮತ್ತು  
 ಪರ್ಣ ಭೂಸುರನಿಂದ ಮಾತಿನ  
 ಬಿನ್ನಣಿಕೆ ಮರುಳಾಗಿ ಬಂದನು ಮೂಡಣಾದೆನಲ್ಲಾ  
 ಭಿನ್ನವಿಲ್ಲದೆ ಹೊಂಡ ನಾಚಿಕೆ  
 ಗಿನ್ನ ಹದನೇನೆನುತೆ ಗುಣಸಂ  
 ಪನ್ನ ಮರುಗಿದ ತನ್ನ ಮನದ ದುರಂತ ಚಿಂತೆಯಲ್ಲಿ ।೪೧।

ಟಳಗವನಿತ್ತನು ವಿದಭ್ರ ನೃ  
 ಪಾಲ ಕರೆಸಿದ ಮಂತ್ರಿ ಬಾಂಧವ  
 ಜಾಲವನು ಮತ್ತುಪರ್ಣ ಬಂದನು ಬಾಹುಕನು ಸಹಿತ  
 ಸಾಲಮಣಿ ಐರದಲಿ ಕುಳಿರೆ  
 ಬಾಲೆಯರ ಸಂಗೀತ ನೃತ್ಯದ  
 ಕೇಳಮೇಳದಿ ರಂಜಿಸಿತು ಭೂಪಾಲನಾಸ್ಥಾನ ।೪೨।

ನಾರಿಯರ ಮರೆಗೊಂಡು ಸಭೆಯಲ್ಲಿ  
 ಸಾರಧಿಯ ಕುಬ್ಜಾವತಾರವ  
 ನೋರೆಗಣಿನೋಳಿಕಿಸುವ ದಮಯಂತಿ ಮನದೊಳಗೆ  
 ಅರಿವನು ನಳನೃಪನ ಹೋಲುವ  
 ಜಾರುಚಿಹ್ನೆಗಳಿಲ್ಲ ಶೋಕೇ ವಿ  
 ಕಾರವಾಗಿದೆ ರೂಪೆನುತೆ ಚಿಂತಿಸಿದಳಿಂದುಮುಖಿ ।೪೩।

ಒರೆದೊರೆದು ನೋಡಿದಳು ಸೂತನ  
ಸಿರಿಮೋಗದ ಕಾಂತಿಯನು ಕಳೆಗುಂ  
ದಿರುವ ಕಾಯವ ಕಷ್ಟನಿಂದುದುರಿದ್ದ ರೋಮದಲೆ  
ಪರಿಕಿಸಲ್ಪೇ ರೂಪು ಕೈಕೊಂ  
ದಿರುವನೇ ನಳನ್ನಪಡಿ ಶಿವಶಿವ  
ಮುರಹರನು ತಾ ಬಲ್ಲನಿಂದುಮೃತಿಸಿದಳು ತರಳೆ |೪೭|

ಹರೆದುದೋಲಗವಲ್ಲಿ ನಿಜಮಂ  
ದಿರಕೆ ಬಂದಾಲೋಚಿಸುತ್ತ ಮಿಗೆ  
ತರುಣಿಯರ ಕಳುಹಿಸಲು ಬಂದರು ಬಾಣಸಿನ ಮನಗೆ  
ಇರವ ಕಂಡರು ಪಾಕದಲ್ಲಿ ಕೈ  
ಕರಣವನು ನೇರೆ ಸೂಪಕಾರನ  
ಪರಿಯ ಹೊಗಳುತ್ತ ಬಂದು ಬಿನ್ನೆಸಿದರು ಭಾಮಿನಿಗೆ |೪೮|

ತಾಯೆ ಚಿತ್ತೈಸಿನ್ನವನ ಕರ  
ಛಾಯತನವೇನೆಂಬೆ ಲೋಕದ  
ಸೀಯರೊಳಗಿನ್ನಲ್ಲಿ ರಚಿಸುವ ಶಾಕಪಾಕದಲೆ  
ಮಾಯವನು ಮಿಗೆ ತಿಳಿಯಲರಿಯದು  
ಪಾಯದಿಂದಿಳಿಸಲು ಸಕಲ ರ  
ಸಾಯನವು ಪರಿಪಕ್ವವಾಗಿದೆ ಪೇಳಲರಿದೆಮಗೆ |೪೯|

ದಾದಿಯರು ಬಾಹುಕನ ಗುಣಗಳ  
ಬೇದಿಸಿದರೊಂದೊಂದು ಬಗೆಯ ತ  
ಖೋದರಿಗೆ ಬಿನ್ನೆ ಸೇ ನಿತ್ಯೈಸಿದಳು ದಮಯಂತಿ  
ಆದಡವ ನಳನಹುದು ಗುಣದಲಿ  
ಬೇದಿಸುವೆನಿನ್ನೊಮ್ಮೆ ಎನುತ ವಿ  
ನೋದದಿಂದಾಡುವ ಕುಮಾರರ ಕರೆಸಿದಳು ತರುಣೆ |೫೦|

ತರಳರಿಗೆ ನೀರೆರೆದು ಕಾಂಚನ  
 ವರ ದುಕೊಲವನಿತ್ತು ದಿವ್ಯಾ  
 ಭರಣ ಭೂಷಿತರಾದ ತನಯರ ದಾದಿಯರ ಕ್ಷೇತ್ರಿ  
 ಪಿರಿದು ಕಳುಹಲು ಬಾಣಸಿನ ಮಂ  
 ದಿರದ ಬಾಗಿಲ ಮುಂದೆ ಬಿಡೆ ಸಂ  
 ಜರಿಸಿ ಸುಳಿದಾಡುವರ ಕಂಡನು ನೃಪತಿ ಹರುಷಿಸುತ್ತ                          |೪೮|

ತರಳರನು ಪಿಡಿದೆತ್ತಿ ತೋಡೆಯೋಳ  
 ಗಿರಿಸಿ ಮುದ್ದಾಡಿದನು ನೋಡುತ್ತ  
 ಸುರಿವ ಕಂಬನಿಗಳಲ್ಲಿ ಬಾಹುಕ ಮರುಗುತ್ತಿರಲಂದು  
 ಮರೆಯ ಜಾಲಂಧ್ರದಲ್ಲಿ ಕಂಡಳು  
 ತರುಣೇ ನಳನೃಪನೀತನಹುದೆಂ  
 ದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ                          |೪೯|

ತಾಯೆ ಸಂಶಯವಿಲ್ಲ ನೃಪತ್ತ  
 ರಾಯನೀತನು ಸೂತನಲ್ಲ ಏ  
 ಡಾಯದಲಿ ಬಂದಿಹನು ನೋಡು ಕುರೂಪಿ ವೇಷದಲಿ  
 ರಾಯರೋಳಗಗ್ಗಳೇಯ ನಳನೃಪ  
 ಮಾಯವನು ತೋರಿಹನು ಇವನ ನಿ  
 ಜಾಯತವ ತಾ ಬಲ್ಲೆ ಕರೆಸೆಂದಳು ಸರೋಜಮುಖಿ                          |೫೦|

ಧರಣೀಪತಿಯನುಮತದೋಳಾತನ  
 ಕರೆಸಿದಳು ನೃಪನರಸಿ ಬಾಹುಕ  
 ನಿರದೆ ಬಂದನು ರಾಜಮಂದಿರದಲ್ಲಿ ಕುಳಿರಲು  
 ತರಳೆ ಮಾಸಿದ ಸೀರೆಯಲಿ ಗರ  
 ಗರಿಕೆ ತಪ್ಪಿದ ಚೆಲುವಿನಲಿ ನಿಂ  
 ದಿರಲು ಕಂಡನು ಸತಿಯ ತಲೆಬಾಗಿದನು ಲಜ್ಜೆಯಲಿ                          |೫೧|

ಹಿಮಕರಾನ್ನಯತಿಲಕ ವಸುಧಾ  
 ರಮಣ ಪುಣ್ಯೋದಯ ಸುಭಾಷಿತ  
 ವಿಮಲಗುಣ ಚಾರಿತ್ರ ಸನ್ಮಾತ ಸತ್ಯಸಂಚಾರ  
 ಕುಮತಿ ಪುಷ್ಟರ ಮುನಿದನೇ ವಿ  
 ಕ್ರಮದರಿದ್ರುತೆ ಬಂದುದೇ ಸಾ  
 ಕರ್ಮಿತ ಭುಜಬಲ ಪಾಲಿಸೆಂದಳು ಹತಿಗೆ ದಮಯಂತಿ

|ಜೀ|

ಮುನ್ನ ಮಾಡಿದ ಕರ್ಮಫಲ ಮತ್ತು  
 ಪರಾನಲಿ ಸೇವೆಯನು ಮಾಡುವು  
 ದನ್ನತಿಕೆಯಲ್ಲಿ ಬಂದುದೇ ಮಿಗೆ ಸಾರ್ವಭಾಮರಿಗೆ  
 ತನ್ನ ಪುಣ್ಯದ ಹಾನಿ ತಾನಿದ  
 ಕಿನ್ನ ಬಳಲುವುದೇನು ಗುಣಸಂ  
 ಪನ್ನ ರಕ್ಷಿಸು ಸತಿಯನೆಂದರೆಗಿದಳು ಪದಯುಗಕೆ

|ಜೀ|

ತುರುಬ ಹಿಡಿದೆತ್ತಿದನು ಸತಿಯಳ  
 ಸುರಿವ ಕಂಬನಿದೊಡೆದು ನುಡಿದನು  
 ಬರಿದೆ ಚಿಂತಿಸಲೇಕ ಮಾನಿನಿ ಬಿಡು ಮನೋವ್ಯಧಯ  
 ಅರಿಯದವಳೇಂ ನೀನು ಲೋಕದ  
 ಸರಸಿಜಾಕ್ಕಿಯರೆಲ್ಲರಿಗೆ ನೀ  
 ಸುರುವಲಾ ಬರಿದನ್ನ ಬಯಸಲು ಬೇಡ ಹೋಗೆಂದ

|ಜೀ|

ವಿನಯಹಿನರು ತಾನು ಮನದಲಿ  
 ನೆನೆದು ತಪ್ಪಿದ ನಿರ್ದಯನು ಕಾ  
 ನನದಿ ನಿನ್ನನು ಬಿಸುಟ್ಟು ಕಳೆದ ದುರಾತ್ಮ ಬಾಹಿರನ  
 ನೆನೆವರೇ ಬಿಡು ಮರುಳೆ ನಿನಗಿಂ  
 ದಿನಲಿ ಮಾತ್ತು ಪುನಸ್ಪಯಂವರ  
 ಮನಕೆ ಸರಿಬಂದವನ ನೀನೊಲಿಸೆಂದನಾ ಸೃಪತಿ

|ಜೀ|

ನೆಲು ಕಣಂಗಳಿಗೆ ಸಬಳದ  
ಮೊನೆಗಳಿರಿದಂತಾಗೆ ಸತಿ ಕ  
ಣ್ಣನಲ್ಲಿ ತುಂಬಿದ್ದುದ ಕವನು ಹರಹರ ಶಿವಾಯೆನುತ  
ಎನಗೆ ಇನ್ನು ಪುನಸ್ಸುಯಂವರ  
ಮನದೊಳುಂಟೇ ನೀವು ಬರಬೇ  
ಕೆನುತ ವಾರ್ತೆಯ ಕಲ್ಲಿಸಿದೆ ಕೇಳಿಂದಿಂದುಮುಖಿ | ಶಿವಿ

ನಂಬಿದೆನು ಲೇಸಾಗಿ ಮನದೊಳ  
 ಗಿಂಬುಗೆಂಡುದು ವಿಕ್ಷತರೂಪಿನ  
 ಡೊಂಬಿಯೇಕಿದು ಸಕಲ ಧರ್ಮ ವಿಚಾರವಂತರಿಗೆ  
 ಅಂಬುಜಾಕ್ಷನ ರೂಪಿನಲ್ಲಿ ಪ್ರತಿ  
 ಬಿಂಬವಲ್ಲದೆ ನೀವು ಬಯಲಾ  
 ಡಂಬರದ ಸುದಿಯೇಕ ಸಾಕಿನೇಂದ್ರಿಂದಳಿಂದುಮುಖಿ  
ಆಧಿ

ನಡೆಯುತ್ತೆಡಿದ ಪಟ್ಟದಾನೆಯ  
 ಹಿಡಿದು ಕೊಲ್ಲುವರುಂಟೇ ನಂಬಿದ  
 ಮಜದಿಯಲ್ಲವೇ ತಾನು ಬಿರುನುಡಿಯೇಕೆ ನಳೆಸ್ತುಪಡಿ  
 ಅಡವಿಯಲ್ಲಿ ಕಡುನೋಂದು ದೇಹವ  
 ಬಿಡದೆ ಉಳುಹಿಡನೆನ್ನು ಪ್ರಾಣದ  
 ಗೊಡವೆಯೆನ್ನೇಕೆನುತ್ತ ಕಂಬನಿದುಂಬಿದಳು ತರಳೆ

ನೋಯಿ ನೊಂದಿಹ ಸತಿಯನಾಡಲು  
 ನ್ಯಾಯವೇನಿದು ನಿಮಗೆ ಕೇಳಿಲ್  
 ರಾಯ ನಿಮ್ಮನು ನೋಡೆ ಕೆಳುಹಿದೆ ಚರರ ದಿಕ್ಕನಲ್  
 ಮಾಯರಾಪಿದ ಕಾಣಲಾರದೆ  
 ಬಾಯ ಬಿಡುತ್ತಿರಲಿನ್ನಯೋಧ್ಯೇಯ  
 ರಾಯನಲ್ ನೂತನದ ಸಾರದಿಯೆನಲು ಕೇಳಿದೆನು

ಆಗ ಭೂಸುರಪತಿ ಸುದೇವನ  
ಬೇಗಲಟ್ಟಿದೆ ನಿಮ್ಮ ಬಳಿಗೆ ಸ  
ರಾಗದಿಂದುತ್ತರಕೆ ಪ್ರಶ್ನಾತ್ಮರವ ಹೇಳಿರಲು  
ಶಾಗಲಿದು ಸಂಶಯವ ತಾನದ  
ಕಾಗಿ ಕರೆಸಿ ಸ್ವಯಂವರವ ನಿಮ  
ಾಗಿ ಹೇಳಿದೆನಿದರ ತಪ್ಪೇನೆಂದಳಿಂದುಮುಖಿ

೧೮೦

ಜನನುತನೆ ಕೇಳಾದಿಯಲ್ಲಿ ಯೋ  
ವನವ ನಿನಗೊಪ್ಪಿಸಿದೆನಲ್ಲಿದೆ  
ತನುಮನೋವಾಕ್ಷಾಯ ಕರ್ಮಾಂಗಳಲ್ಲಿ ತಾನರಡ  
ನಿನಗೆ ನೆನೆದವಳಲ್ಲಿ ನೀನೇ  
ನನಗೆ ಗತಿಯಂದಿಹುದನರಿಯಾ  
ಜನಪ ರಕ್ಷಿಸು ಕೈಪಿಡಿದು ಸಲಹೆಂದಳಿಂದುಮುಖಿ

೧೮೧

ಇದಕೆ ಯಮ ವರುಣಾನಿಲೇಂದ್ರರು  
ಮದನಜನಕನೆ ಸಾಕ್ಷಿಯೆನೆ ಮೇ  
ಫದಲಿ ನುಡಿದನು ವಾಯು ನಳನ್ಯಪನೋದನೆ ಸತ್ಯವನು  
ಚದುರ ಕೇಳ್ಳ ದಮಯಂತಿ ಲೋಕದ  
ಸುದತಿಯೇ ತಿಳಿ ಲೋಕಪಾವನೆ  
ಇದಕೆ ಸಂಶಯವೇಕ ಪಾಲಿಸು ಸತಿಯ ನೀನೆಂದು

೧೮೨

ಪವನನಾಡಿದ ನುಡಿಯ ಕೃಕೊಂ  
ಡವನಿಪತಿ ಬಿನ್ನೆಸಿದನು ಕೈ  
ತವಕದಲ ಕಲಿಯಂದ ನೋಂದನೆ ನಿಮ್ಮ ದರುಶನದಿ  
ಬವಣ ಹಿಂಗಿ ಕೃತಾರ್ಥನಾದನು  
ಬುವಿಯೋಜಿಸ್ತುನುತ ಪಕ್ಷಿಯ  
ಹವಣ ಮನದಲಿ ನೆನೆಯ ಬಂದುದು ದಿವ್ಯಮಯ ವಸನ

೧೮೩

ಧರಿಸಿದನು ನಳ್ಳನಾ ದುಕೂಲವ  
 ಪರಿಹರಿಸಿತಾ ರೂಪು ಮುನ್ನಿನ  
 ಪರಮತೇಜದ ದಿವ್ಯತನುವಿನೆಂಳಿಸೆದು ರಂಜಿಸೆಲು  
 ಸುರರ ದುಂದುಭಿ ವೊಳಗೆ ಮಲ್ಲಿಗೆ  
 ಯರಳ ಮಳೆ ಸೂಸಿದರು ಗಗನದ  
 ಸುರಸತ್ಯಿಯರಕ್ಷತೆಯ ತಣಿದರು ಹರಸ್ಯಿ ನಳ್ಳನ್ನುಪಗೆ

ಸುರರು ಕೊಂಡಾಡಿದರು ಯಮ ಭಾ  
 ಸ್ತರ ವಿರಿಂಚಾದಿಗಳುಲೀಯೆ ವರ  
 ತರುಣೆ ಒಂದರಿಗಳು ಪತಿಯಂಷ್ಟಿಯಲಿ ದಮಯಂತಿ  
 ಹರುಷದಲಿ ಬಿಗಿಯಪ್ಪಿದನು ಭೂ  
 ಸುರರು ಸಂಭ್ರಮಿಸಿದರು ವರಪುರ  
 ದರಸ ಚೆನ್ನಿಗರಾಯ ಸಲಹಿದನವರ ಕರುಣದಲಿ

\* \* \* \*

೧೫

## ಒಂಬತ್ತನೆಯ ಸಂಧಿ

ಕದನದಲ್ಲಿ ಪುಷ್ಟರನ ಬಲವನು  
ಸದೆದು ಜೂಜಿಂ ಗೆಲಿದು ರಾಜ್ಯವ  
ಮುದದಿ ಪಾಲಿಸುತ್ತಿರುವುದು ಸತಿಸಹಿತ ನಳನ್ನಪಡಿ

||

ಕೇಳು ಪಾಂಡುಕುಮಾರ ನಳಭೂ  
ಪಾಲನಭೂದಯವನು ಮಂಗಳ  
ದೇಳಿಗೆಯನೇನೆಂಬೆ ದಮಯಂತಿಯ ಮಹೋತ್ಸವವ  
ಲೀಲೆಯಲ್ಲಿ ಮಜ್ಜನವ ಮಾಡಿ ದು  
ಕೊಲಮನೀ ಭೂಷಣವ ಧರಿಸಿ ಚ  
ಡಾಳಿಸುವ ಕಾಂತಿಯಲ್ಲಿ ಸಿಂಹಾಸನದಿ ಕುಳಿದ್ದು

೨೧

ಶಂತನಾರು ಹಿತಾಮಹನೋ ಪುರು  
ಹೂತನೋ ಮನ್ಯಧನೋ ಲಕ್ಷ್ಮೀ  
ನಾಥನೋ ಜಂದ್ರಮನೋ ಶಂಕರನೋ ಮಹಾದೇವ  
ಶಂತನೇ ನಳನ್ನಪಡಿ ಭೂ ವಿ  
ಖ್ಯಾತನೆಲ್ಲಿಂದಿಲ್ಲಿ ಬಂದನು  
ಪೂತು ಮುರುರೇ ಎನುತ ಕೊಂಡಾಡಿತು ನೃಪಸ್ತೋಮ

೨೨

ಬಂದು ಕಂಡುದು ನಿಶಿಳ ಪುರಜನ  
ವಂದು ಕಾಣಿಕೆಗೊಟ್ಟು ಮುದದಲಿ  
ಸಂದಣಿಸೆ ಖುತುಪಣ ಬಂದನು ಮಂತ್ರಿ ಜನಸಹಿತ  
ಸಂದ ಮಣಿಕಾಂಚನ ಸುವಸ್ತುವ  
ತಂದು ಸಮುಖಿದೊಳಿಸಿ ವಿನಯದಿ  
ನಿಂದು ಬಿನ್ನೆಸಿದನು ಕರಗಳ ಮುಗಿದು ನಳನ್ನಪಗೆ

೨೩

ಸೋಮಕುಲ ನೃಪಸಾವರ್ಭಾಮ ಸ  
ನಾಮ ಮಂಗಳನಿಳಯ ಜಿತಸಂ  
ಗ್ರಾಮ ಧೀರ ವಿರೋಧಿಸಾಮಜಿಂಹ ದಯಶೀಲ  
ತಾಮಸನು ಮತಿಗೇಡಿ ಮಾನವ  
ಪಾಮರನ ಗುಣದೋಷವೆಣಿಸದೆ  
ಪ್ರೇಮದಿಂದೊಲಿದೆನ್ನ ನೀ ಸಲಹೆಂದು ಕೈಮುಗಿದ

|೪|

ರೂಢಿಯಲ್ಲಿ ನಾ ನಿಮ್ಮನರಿಯದ  
ಮೂರ್ಖಮತಿಯವೇಕಿ ತುರಗವ  
ಹೂಡಿದಾಗಲೆ ರಥಕೆ ಆದಿಯೋಳರಿದನೇ ತಾನು  
ಮಾಡಿದಪರಾಧಗಳನೊಂದನು  
ನೋಡಲಾಗದು ಚಿತ್ತದಲಿ ಖಿಯ  
ಹೋಡಿಯಲ್ಲದೆ ಸಲಹಬೇಕೆಂದರಿಗಿದನು ಪದಕೆ

|೫|

ಈ ಪರಿಯೋಳಿನಲ್ಲಾ ನೃಪನ ಸಂ  
ತಾಪವನು ಪರಿಹರಿಸಿ ನಳನ್ನಪ್ರ  
ತಾ ಹಿರಿದು ಮಣಿಭೂಷಣಂಗಳನಿತ್ತು ನಸುನಗುತ್ತ  
ಕೋಪವೆನಗಿಲ್ಲಿಂದಯೋಧ್ಯಾ  
ಭೂಪನನು ಮನ್ಮಿಸುವ ಸಮಯದಿ  
ತಾಪ ರಸ ನೋಡಗೊಂಡು ಬಂದನು ಒಲಿದು ಮೃತ್ಯೇಯ

|೬|

ಬಂದ ಮುನಿಗವನೀಶ ಜರಣ  
ದ್ವಾಂದ್ವದಲಿ ಚಾಚಿದನು ಮಹುಣವ  
ನಂದು ಹಿಡೆದ್ದೆತಿದನು ನಸುನಗತಲ್ಲಿ ಕುಳಿದರ್  
ಎಂದನೆಲೆ ನಳನ್ನಪತಿ ನಿನಗೆ ಮು  
ಕುಂದನೊಲುಮೆಯು ಆವ ಕಾಲದಿ  
ಸಂದಿರಲು ಇನ್ನಾವುದರಿದಿಲ್ಲಿಂದನಾ ಮುನಿಪ

|೭|

ಕಲಿಪುರುಷನಿಂದಾದುದಪಹತಿ  
ಲಲನೆ ಪ್ರತರನಗಲಿ ಕಷ್ಟವ  
ಬಳಸಿದೆಯಲಾ ನೆಂದು ಸತ್ಯವ ಬಿಡದೆ ಸಂಚರಿಸಿ  
ಸುಲಭನಾದೆ ಕುಲಾಂಗನೆಯ ಪ್ರತ  
ಫಲದ ಪ್ರಮೋದಯದಿ ನಿಜಸಿರಿ  
ಫಲಿಸಿತಿನ್ನೇ ಲೋಕದಲಿ ನಿನಗಾರು ಸರಿಯೆಂದ

|೮|

ಹರಿಯ ನೆಲೆಗೆಡಿಸಿದನು ಪರಮೇ  
ಶ್ವರನ ಭಿಕ್ಷುವನೆತ್ತಿಸಿದ ಸರ  
ಸಿರುಹಭವ ತಾ ಶಿರವ ಪೋಗಾಡಿದನು ಪೂರ್ವದಲಿ  
ಕರುಣಹಿನೆನು ನಿನ್ನ ಸೋಂಕಲು  
ತರನ ಕಾಣದ ಹಲವು ದಿನ ಕಾ  
ತರಿಸಿ ಚಲದಲಿ ತೊಡಚಿಬಿಟ್ಟನು ಮನದ ಭೀತಿಯಲಿ

|೯|

ಎಲ್ಲ ನೃಪರಂತಲ್ಲ ಲಕ್ಷ್ಮೀ  
ವಲ್ಲಭನ ಪ್ರತಿಬಿಂಬ ನಿನ್ನಲಿ  
ನಿಲ್ಲಬಲ್ಲನೆ ಕಲಿಪುರುಷನತಿ ಬೇಗ ತೆರಳಿದನು  
ಸಲ್ಲಲಿತ ಸಾಮಾಜ್ಯಪದವಿಂ  
ದೆಲ್ಲ ನಿನಗಮುದೆಂದು ಧರಣೀ  
ವಲ್ಲಭನ ಸತ್ಯರಿಸಿ ಕೊಂಡಾಡಿದನು ಮೃತ್ಯೇಯ

|೧೦|

ಎಂದು ಹರಸಿದನವನಿಪಗೆ ಮುದ  
ದಿಂದ ಮಂತ್ರಾಕ್ಷತೆಗಳಲಿ ಮುನಿ  
ವ್ಯಂದ ಸಂತೋಷಿಸಿತು ನೃಪ ಸಿಂಹಾಸನದೊಳಿರಲು  
ಇಂದುವದನೆಯರಾರತಿಯ ನಲ  
ವಿಂದಲೆತ್ತಿದರಲ್ಲಿ ಸತಿಯರು  
ಸಂದರ್ಭಿಸಿ ಪಾಡಿದರು ಶೋಭಾನವನು ಮನವೋಲಿದು

|೧೧|

ಉದಿದುವು ಕಹಳಗಳು ಶಂಖಿವು  
ನಾದಿಸಿತು ಭೇರೀ ಮೃದಂಗ ವಿ  
ನೋದದಿಂ ರಂಜಿಸಿತು ನಾನಾ ವಾದ್ಯರಭಸದಲಿ  
ಮೇಡಿನೀಶ್ವರರಾಗ ಮುಯ್ಯಳ  
ನೋದಿಸಿದರವನಿಪಗೆ ಸತಿಗಿ  
ನೈದ್ಯದೆತನ ಮಿಗಲೆಂದು ಹರಸಿತು ಮುನಿವಧೂನಿಕರ

೧೭೧

ಅರಸ ಕೇಳು ವಿದಭ್ರಹಂಪತಿ ಮುನಿ  
ವರರನುಪಚರಿಸಿದನು ಧರಣೀ  
ಸುರರಿಗಿತ್ತನು ಗೋ ಹಿರಣ್ಯ ಸುವಸ್ತು ದಾನವನು  
ಕರೆಸಿ ಶೊಟ್ಟನು ನೃಪತಿಗಳಿಲ್ಲಾ  
ಭರಣಗಳ ಕರಿ ತುರಗ ರಥವನು  
ಪುರಜನರ ಸಂತ್ಯೇಸಿ ಕಳುಹಿದನಬಿಳ ಬಾಂಧವರ

೧೭೨

ಹರೆದುದೋಲಗವಲ್ಲಿ ಯಾಚಕ  
ವರರು ಕೊಂಡಾಡಿದರು ಧರಣೀ  
ಶ್ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ನಗರಿಗಳ  
ಮರುದಿವಸ ಬುತುಪಣ ನಳನ್ನುಪ  
ಗೆರಗಿ ಕಳುಹಿಸಿಕೊಂಡಯೋಧ್ಯಾ  
ಪುರವ ಹೊಕ್ಕನು ಚ್ಯಾಂಡ್ಯಭಾಪತಿ ಮರಳಿದನು ಪುರಕೆ

೧೭೩

ಇಂದುಮುಖಿ ದಮಯಂತಿಯೋಡನಾ  
ನಂದದಲಿ ನಳನ್ನುಪತಿ ಮಾವನ  
ಮಂದಿರದಿ ತಾನೋಂದು ವಸ್ತುರವಿದ್ದ ವಿಭವದಲಿ  
ಮುಂದೆ ನಮ್ಮೆಯ ನಿಷಧಪುರಿಗಾ  
ವಿಂದು ಗಮಿಸಲು ಬೇಕೆನುತ ತಾ  
ನಂದು ಭೀಮನೃಪಾಲನೋಡನಾಲೋಚಿಸಿದ ಹದನ

೧೭೪

ದಂಡು ನಡೆಯಲೆ ನಿಷಫ್ತಪುರಿಗಾ  
ಭಂಡ ನೃಪ ಪ್ರಷ್ಟರನ ಮಾತೇ  
ನಂಡಲೆದು ಘಲವಿಲ್ಲ ಸಾಕಿನ್ನೇಣಿಯೆಂದೆನುತ  
ಮಂಡಲಾಧಿಪನೆನಲು ಭೂಪರ  
ತಂಡವೆದ್ದರು ಕೂಡೆ ಭಟಿರು  
ದ್ವಂಡ ಕೈದುವ ಕೊಂಡು ನಡೆದರು ನಳನ ಸನ್ನಯಲೆ

೧೪

ತುರಗ ಹಲ್ಲಣಿಸಿದುದು ರಥ ಮೋ  
ಹರಿಸಿ ತೆರಳಿತು ಸಂಗರಕೆ ಮದ  
ಕರಿಗಳಿಟ್ಟಣಿಸಿದುದು ಕಾಲಾಳಿರದೆ ಸಂದಣಿಸೆ  
ನೆನೆದುದಗಣಿತ ಸ್ವನ್ನಸಾಗರ  
ಮೊರೆವರ್ವೋಲ್ ಗಂಭೀರಭೇರಿಗ  
ಖರವಣಿಸೆ ಹೊರವಂಟ ನಳನ್ನಪನರಸ ಕೇಳೆಂದ

೧೫

ತುರಗಚಯ ವೆಂಟಣಿಸಿ ಹೂಡಿದ  
ವರರಥಕೆ ಬಲವಂದು ಕೈದುವ  
ಧರಿಸಿಯೇರಿದನರಸ ಮಂಗಳವಾದ್ಯ ರಭಸದಲಿ  
ತೆರಳಿತಲ್ಲಿ ಮಹಾರಥರು ಸಂ  
ಗರಕೆ ಮುಂಜಪ ಭಟಿರ ಗಡಣಾದಿ  
ಧುರಕೆ ನಡೆದರು ಮುಂದೆ ಸಾರುತ ಗೌರುಗಹಳೆಯಲೆ

೧೬

ಇದು ಕಣಾ ನಳನಂದು ವನವಾ  
ಸದ ಪಯಣವಾದಲ್ಲಿ ಮಕ್ಕಳ  
ಪದುಳಿದಿಂದೇರಿಸಿ ವಿದಭಕ್ತಕೆ ಕಳುಹಿ ಬಿಟ್ಟ ರಥ  
ಗದಗದಿಪ ನವರತ್ನ ನಿಜಯದೂ  
ಖುದಿಸಿ ಮೆರೆವ ಸುವರ್ಣ ಕಲಶವ  
ಮದನ ನೆಲೆವೀಡೆನಿಸಿ ಮೆರೆದುದು ವರವರೂಥವದು

೧೭

ಹೊಳೆವ ಸಿಂಧದ ಸಾಲ ರುಲ್ಲರಿ  
ಗಳ ಪತಾಕದ ಚಿತ್ರ ಚಮರಾ  
ವಳಿಗಳಿಂದಲೀ ಧಾರುಗುಂದಿದ್ದಬ್ಜುತಳ ಮುಸುಕಿ  
ಲಲಿವ ಮಂಗಳಪಾಠಕರ ಕಳ  
ಕಳಿಕೆ ಮಿಗೆ ಹೆಬ್ಬಲ ಭಡಾಳಿನೆ  
ನೆಲ ಬಿರಿಯಲ್ಕೆತಂದು ಬಿಟ್ಟುದು ನಿಷಧ ನಗರಿಯಲಿ                    ೨೦

ದಾಳಿಯಿಟ್ಟರು ಹರಿದು ದಿಕ್ಕಿನ  
ಮೂಲೆಯವರಂಜಿದರು ಮುಮೋನೆ  
ಯಾಳು ಕವಿದುದು ಹಿಡಿದರಗ್ಗದ ಸೇರೆಯ ಸೂರೆಗಳ  
ಕೇಳಿದನು ಪುಷ್ಟರನು ನಿಷಧನ  
ದಾಳಿ ಬರುತ್ತಿದೆ ವಿತೀಯ ಭರದಲಿ  
ಕಾಳಗಕೆ ನಳನ್ನಪಡಿ ಬಂದನೆನುತ್ತ ಮುಳಿದೆದ್ದ                    ೨೧

ಆಗಲಿದಕೇನೀಗ ರಾಜ್ಯವ  
ನೀಗಿದಳಲಿನೊಳೊಮ್ಮೆ ಕದನಕೆ  
ತಾಗಿದನು ತಪ್ಪೇನು ಬರಹೇಳೆಮ್ಮೆ ಸೈನಿಕರ  
ಈಗಲೀತನ ಕಡಿದು ಸೇರೆಗಳ  
ಬೇಗ ಹಿಡಿಯೆಂದೆನುತ ನಿಜಬಲ  
ಸಾಗರವ ನೆರಹಿದನು ಕಳುಹಿದ ತನ್ನ ದಳಪತಿಯ                    ೨೨

ಹರಿಗೆ ಖಿಡ್ ಕರಾರಿ ತೋಮರ  
ಪರಶು ಮುದ್ದರ ಕುಂತ ಬಲ್ಲೆಹ  
ಪರಫ ಜಕ್ಕು ತ್ರಿಶಾಲ ಕಕ್ಕಡ ಬಿಂಡಿವಾಲ ಜಯ  
ಸುರಗಿ ಸಬಳ ಮುಸುಂಡಿ ಮೊದಲಾ  
ದುರತರದ ಕೃದುಗಳ ಪಟುಭಟಣ  
ರುರವಣಿಸಿ ತಾಗಿದರು ರಿಪುಮೋಹರವನುಗೊಳಿಸಿ                    ೨೩

ಹೊಕ್ಕರಾಹವದೊಳಗೆ ಮೊನೆಯ  
 ಲ್ಲಿಕ್ಕಲಿಸಿ ಬರೆ ಕಂಡು ಮರುರೇ  
 ಹುಕ್ಕಿಗಳಿರಾ ಎನುತ ಹೊಯ್ದರು ಬೆರೆಸಿ ಪಟುಭಟರ  
 ಇಕ್ಕಿದರು ಸುರಗಿಯಲ್ಲಿ ಕರಿಗೆಳ  
 ತಿಕ್ಕಿ ತಿವಿದರು ತೇರುಗಳ ಮುರಿ  
 ದಿಕ್ಕಿ ಪರಿಷದೊಳೊರಸಿದರು ಕಾಲಾಳ ಮೂದಲಿಸಿ

ಇಟ್ಟಿನೆಸಿ ಬರೆ ತೇಜಿಗಳ ನೆರೆ  
 ಕಟ್ಟಿ ವಿಂಡಿಸಿ ಭಟ್ಟರನಾ ಬೆ  
 ನ್ನಷ್ಟಿ ಕಡಿದರು ಬರಸಿ ಬಹ ಬಲು ವೀರನಾಯಕರ  
 ಹೊಟ್ಟುಗುಟ್ಟಿದರರುಣಿಜಲ ಸಾ  
 ಲಿಟ್ಟುದವನಿಯೋಳಮು ನೆರೆ ಜಗ  
 ಜಟಿಗಳು ಕಾದಿದರು ರಣದಲಿ ಸುರರು ಬೆರಗಾಗೆ  
ಅಂತಿಮ

ಸಾರಥಿಯನೆಚ್ಚರಿಸಿ ರಥಿಕರು  
 ತೋರಿದರು ಕೈಗುಣವ ಸರಳಿನ  
 ಸಾರದಲ ರಿಪುಭಟರ ತಲೆಗಳ ತರಿದರಲ್ಲಲ್ಲಿ  
 ಕಾರಿದರು ರಹತವನು ತೇರಿನ  
 ವಾರುವಂಗಳು ಮುಗ್ಗಿದುವು ರಣ  
 ಧೀರರೆಚ್ಚಾಡಿದರು ಗಾಯದೊಳೋರಲೀತುಭಯುಬಲ  
 ಶ್ರೀ

ಕೆಡೆದ ತಲೆಗಳ ಸಿಡಿದ ಹುಬ್ಬಿನ  
 ಕಡಿದ ತೋಳ್ಳಳ ನೆಗಿದೆಲುಗಳ  
 ಉಡಿದ ತೊಡೆಗಳ ಏದು ವಿಂಡದ ಹರಿದ ಕರುಳುಗಳ  
 ಒಡೆದ ನೆತ್ತಿಗೆಳಿಂದ ರಕುತದ  
 ಮಪು ಹರಿಯೆ ತರಹರಿಸಲಾರದೆ  
 ಪಡೆ ಮುರಿದು ಬರತಿರಲು ಕಂಡನು ಖಾತಿಯೊಳು ನಳನು

ಕರೆದು ಸಾರಥಿಗರುಹಿದನು ಪ್ರ  
 ಷ್ಟರನ ಬಲ ಕೈಮೀರಿ ಬರುತ್ತಿರೆ  
 ತಿರುಹು ತೇಜಿಯನಿತ್ತಲಿವದಿರನೆರಸಿ ಬೆನ್ನುನಲಿ  
 ಕರುಳ ತೆಗೆವನೆನುತ್ತ ಚಾಪಕೆ  
 ತಿರುವನೇರಸಿ ಸರಳಿನಲಿ ಬೊ  
 ಜೀರ್ಯೆ ಧರೆ ತಲ್ಲಣಿಸಿತವನೀಪಾಲ ಕೇಳೆಂದ  
೨೫

ಮರಿದ ಬಲ ಸಂವರಿಸಿಕೊಂಡುದು  
 ಮೋರೆವ ಕಹಳಾರವದ ಸನ್ನೆಯೋ  
 ಖರುಬಿತಾ ಬಲದೊಳಗೆ ಬೆರಸಿತು ನಳನ ಪರಿವಾರ  
 ಅರಸನಾ ಸಮಯದಲ್ಲಿ ಹೂಡಿದ  
 ಸರಳ ಕೆನ್ನೆಗೆ ಸೇದಿ ಬಿಡೆ ಕ  
 ತ್ವರಿಸಿ ಬಿಸುಟುದು ರಿಪುನಪರ ಶಿರಗಳನು ಎಂಡಿಸುತ್ತ  
೧೬೯

ଭଳେ ସରଳମୁହଁବାଯୁ କେଂଦର  
 ମଳେ କରେମୁଦେନେ ପ୍ରଷ୍ଟରନ ବଲ  
 ଦେଶଗେ ବିଦ୍ୟୁଦନେଶକରିପୁନ୍ୟପ ଶୈନ୍ୟଶାଗରପୁ  
 ମଲେତପର ଶିରଗଭନୁ ଲିଂଛିସି  
 ତଳୀଯ ଜୀଂଦାଇଦରୁ ରଧିକରୁ  
 ବଲୁଗୁମୁର କାଲାଖୁ ନେଗିତୁ ନେଇନ ଶରହତିଗେ ।

ತೆರಹುಗೋಚ್ಛಳಹೊಗಿಸಿ ಸದೆನು  
 ಬರಸಿಡಿಲು ಬಡಿವಂತೆ ರಿಪುಬಿಲ  
 ಮುರಿದು ನಿಂದುದು ಗಾಯವಡೆದರು ಏರಪಟುಭಟರು  
 ಹುರಿಯೋಡೆದು ಮೃದಂಗೆದು ಸಲೆ ಕೈ  
 ಮುರಿಯೆ ಕೈದುವ ಬಿಸುಟು ಪಡೆ ಮೋಗ  
 ದಿರಹುಲೇಜ್ನನು ಕೊಚ್ಚಿದನು ಪ್ರಷ್ಟರ ಚರುಬುಲವ  
| 11 |

ನಾಳಿ ಮುರಿದೊಕಿದಡಿ ಘನಮೇ  
 ಘಾಳಿ ನಿಲುವುದೆ ನಿಷಫಪತಿಶರ  
 ಜಾಳದಲಿ ಕಡಿವಡೆದು ಬಿದ್ದರು ರಾಯರಾವುತರು  
 ಆಳು ಮುರಿದು ಕಂಡ ಮುಖಿದಲಿ  
 ಹೇಳಲೇನಾನವರ ವಿಧಿಯನು  
 ಸೋಲದಲೀ ಮನಗುಂದಿ ಹಾಯ್ದರು ಬಿಟ್ಟ ಮಂಡಯಲೀ

|೩೨|

ಆರು ಸಾಸಿರ ತೇರುಗಳು ಹದಿ  
 ನಾರು ಸಾಸಿರ ಕರಿಗಳಿಪ್ಪ  
 ತ್ರಾರು ಸಾವಿರ ತುರಗ ಕಾಲಾಳೊಂದು ಲುಕ್ಕದಲಿ  
 ಸೇರಿತಂತಕಪ್ಪರಿಗೆ ಸರಳಿನ  
 ಸಾರದಲಿ ರಿಪುಸೇನ ಮುರಿದು  
 ಆರು ಬಲ್ಲರು ಮಿಕ್ಕ ಸೇನೆಯನರಸ ಕೇಳಿಂದ

|೩೩|

ಮರನ ಹುತ್ತವನೇರಿದರು ಸಂ  
 ಗರದಿ ಕ್ಕೆದುವ ಬಿಸುಟು ಸಲೆ ಮೈ  
 ಮರೆದು ತೇಜಿಯನಿಳಿದು ರಾವ್ತರು ಶೋರಳ ಸಲಹೆನುತ  
 ಕರವ ಮುಗಿದರು ಜೋದರರು ಮೈ  
 ಮರೆದು ಕದನದ ಗಾಯದಲಿ ನೋಂ  
 ದೊರಲೆ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ

|೩೪|

ಮುರಿದು ಬರುತಿದೆ ಜೀಯ ಬಲ ನಿಲ  
 ಲರಿದು ನಮ್ಮೆದು ನಳನ್ನಪಾಲನ  
 ಶರಹತಿಗೆ ಸರೆ ಮುಗ್ಗಿ ಕೆಡೆದು ತಾರುತಟಿನಲಿ  
 ತರಹರವ ನಾ ಕಾಣೆನೀ ಮೋ  
 ಹರಕೆ ಗತಿಯೇನೆನಲು ಪುಷ್ಟರ  
 ಭರದಿ ಶೋಪದೊಳಿಂದು ಕೆರಸಿದನಾಗ ನಿಜಬಲವ

|೩೫|

ಅರಸ ಕೇಳಿರಮನೆಗೆ ಬಂದನು  
ಉರುತರದ ಕೈಯಗಳ ತರಿಸಿಯೆ  
ಧೂರವಿಜಯರಿಗೆ ಕರೆಸಿಕೊಟ್ಟನು ಚಾಪಮಾಗ್ರಣವ  
ಕರಿತುರಗ ಕಾಲಾಳು ನೆರೆದು  
ಮೊರೆವ ವಾಡ್ಯದ ರಭಸದಲಿ ಸಂ  
ಗರಕೆ ಪಂಚಾವ ಮಾಡುತ್ತಿರನು ನೃಪತಿ ಕೇಳಿಂದ

| ೩೫ |

ತೆಗೆದು ಹಿಂದಕೆ ನಿಷಧಪತಿ ಕಾ  
ಳಗದಿ ಹಿಡಿಸಿದ ಧರ್ಮಗಹಳೆಯ  
ವಿಗಡ ಪುಷ್ಟರನಿತ್ತ ಕೋಪಾಗ್ನಿಯಲ್ಲಿ ಖತಿಮಸಗಿ  
ಹಗೆಗೆ ಜಯವಾಯ್ಯಿಂದಿನಲ್ಲಿ ತಾ  
ಹೊಗುವೆನಹಿತರ ಮುರಿವನೆನೆ ಕೈ  
ಮುಗಿದು ಬಿನ್ನೆಸಿದನು ವರಮಂತ್ರೀತ ಪುಷ್ಟರಗೆ

| ೩೬ |

ಅರಿಭಯಂಕರ ನೃಷಧನ ಸಂ  
ಗರದಿ ಗೆಲುವವರಾರು ದೇವಾ  
ಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನು  
ಮರುಳುತನ ಬೇಡಿಸ್ತು ನೃಪನನು  
ಕರೆಸಿ ಸಂಧಿಯ ಮಾಡಿ ಜೂಜಿನ  
ಮರುವಲಗೆಯಲಿ ಗೆಲುವುದುಚಿತವಿದೆಂದನಾ ಮಂತ್ರಿ

| ೩೭ |

ವೀರಸೇನನ ತನಯ ನಿಷಧನ  
ಸೇರಿಹಳು ಜಯಲಕ್ಷ್ಮೀ ಸೇನಾ  
ಭಾರದಲೆ ಶ್ರಮಪಣ ಚ್ಯಾದ್ಯ ವಿದಭರ ಮೊದಲಾದ  
ಭೂರಿನೃಪರೋಲ್ಪುತಿದೆ ಸರಿ  
ಯಾರು ಸಂಗ್ರಹದಲಿ ನಳನಲಿ  
ಮೀರಿ ಕೈಮಾಡಿದರೆ ತಪ್ಪದು ಮರಣ ನಿನಗೆಂದ

| ೩೮ |

ಎನಲು ಕೇಳ್ಣ ಮಾತಿನಲಿ ಬಂ  
ದನು ನಳನ ಕಂಡನು ಮಹಿಪತಿ  
ಎನಗೆ ನಿಮ್ಮಲಿ ಕದನವೇತಕೆ ಸಾಕದಂತಿರಲಿ  
ಜನಪತಿಗಳೇಕ್ಕಿಸಲಿ ಮರು ಜೂ  
ಜಿನಲಿ ನಿಪುಣರು ನಾವು ನಿಮ್ಮಲಿ  
ಮನಕೆ ಹರುಷಿತವಾಗಲಾದುವನೆಂದ ನಸುನಗುತ

೧೯೦

ಎಲವ್ರೋ ಕೇಳಿನಾದುದಾಗಲಿ  
ಕಲಹಕಂಜುವೆ ನೀನು ಜೂಜಿನ  
ಬಳಕೆಯಲಿ ಬಲ್ಲಿದನು ನಿಮ್ಮನು ಕರೆದ ತಪ್ಪೇನು  
ಕಲಹವಾಗಲಿ ಜೂಜಾಗಲಿ  
ಗೆಲುವೆ ನಿನ್ನನು ಕುಟಿಲಹೃದಯದ  
ನೆಲೆಯ ಬಲ್ಲೆನು ನಿನಗೆ ಮನವೋಲಿದುದನು ಮಾಡೆಂದ

೧೯೧

ಅರಸ ಕೇಳಾ ಪುಷ್ಟರನು ತ  
ನ್ನರಮನೆಗೆ ಕರೆತಂದನಾ ಕಲಿ  
ಪುರುಷನಿಂದಲಿ ಮನ್ನ ಗೆಲಿದಗ್ಗಳಿಕೆಯಲಿ ನೃಪನ  
ಪಿರಿದು ತಾ ಗೆಲಬಲ್ಲೆನೆಂದಾ  
ಪ್ತರನು ಕರೆಸಿದನೋಲಗದಿ ಕು  
ಳಿರಲು ತಂದರು ಸಾರಿಗಳನಿರಿಸಿದರು ಸಮುಖಿದಿ

೧೯೨

ನಳನೃಪತಿ ನೀ ಗೆಲಿದೊಡೀ ಭೂ  
ಲಲನೆಯನು ತಾ ಬಿಡುವ ಸೋತರೆ  
ಬಳಿಕ ದಮಯಂತಿಯನು ನನಗೊಪ್ಪಿಸುವುದೆನಲು  
ಇಳಿಯೊಳಿಹ ಭೂರುಹದ ಹೃದಯದ  
ನೆಲೆಯ ಬಲ್ಲಗ್ಗಳಿಕೆಯಲಿ ತಾ  
ಗೆಲುವನೆಂದೊಪ್ಪಿದನು ಮನದಲಿ ಧ್ಯಯರವನಾಗಿ

೧೯೩

ಹೂಡಿದರು ಸಾರಿಗಳ ನೆತ್ತೆವ  
ನಾಡಿದರು ಮನನಲಿದು ಖಾಡಾ  
ಖಾಡಿಯಲಿ ದುಗ ಭಾರ ಇತ್ತಿಗಮೆಂಬ ರಭಸದಲಿ  
ಬೇಡಿದರೆ ಬೀಳುವುದು ದಾಯಿದ  
ರೂಢಿ ಜಳುಪಿಸೆ ಹಳೆವ ದಾಳದ  
ರೂಢಿಗಚ್ಚರಿಯಾಗೆ ನಳನ್ನುಪ ಗೆಲಿದು ಚೊಬ್ಬಿರಿದ

|೪೩|

ಬಿನ್ನನಾದನು ಪ್ರಪ್ತರನು ಹರು  
ಫೋನ್ನತಿಯ ಬೀಳೊಳ್ಳದಲು ಗುಣ ಸಂ  
ಪನ್ನನೇರಿದ ರತ್ನಸಿಂಹಾಸನವ ನಳನ್ನುಪತಿ  
ಪನ್ನಗಾರಿಷ್ಟುಜನ ಕೃಪೆ ನಿನ  
ಗಿನ್ನು ಸಿದ್ಧಿಸಲೆಂದು ಮುನಿಜನ  
ರುನ್ನತದಿ ಹೊಂಡಾಡಿ ಹರಸಿದರೆಲ್ಲ ಧರಣಿಪನ

|೪೪|

ದೇವದುಂದುಭಿ ಮೊಳಗಿದುದು ದಿವಿ  
ಜಾವಳಿಗಳಭೂದಲಿ ಸಂಧಿಸಿ  
ಹೂವಿನಲಿ ಮಳಿಗರೆದರಾಗ ನೃಪಾಲನಂಗದಲಿ  
ಕೋವಿದರು ಸುಜನಾವನೀಶರು  
ಸೇವಿಸಲು ಧರೆ ನಲಿಯೆ ನೃಪ ರಾ  
ಜೀವಲೋಜನನಂತೆ ಸಿಂಹಾಸನದಿ ರಂಜಿಸಿದ

|೪೫|

ಬಂದು ಕಂಡರು ಪುರಜನರು ನಲ  
ವಿಂದ ಕಾಳಿಕೆಗೊಟ್ಟು ಸುರಕುಲ  
ವ್ಯಾಂದ ನಲಿಯಲು ಮಂತ್ರಿಭಾಂಧವರೆಲ್ಲ ಕೈಮುಗಿದು  
ವಂದಿಸುತ ಕುಳಿರಲು ಸಭೆಯಲಿ  
ತಂದರಾರತಿಗಳನು ನೃಪಗರ  
ವಿಂದಮುಖಿಯರು ಹರುಷದಿಂದೆತ್ತಿದರು ಮನವೋಲಿದು

|೪೬|

ನಲವು ಹಿಂಗಿದ ಪುಷ್ಟರನ ಮನ  
ಪೂಲಿದು ಮನ್ಮಿಸಿ ಕರೆದು ನಳನೃಪ  
ಕಲಿಪುರಣಿಂದಾದುದುಪಹತಿ ನಿನ್ನ ತಪ್ಪೇನು  
ಹಲವ ಹಂಬಲಿಸದಿರು ನಿನ್ನಲ್ಲಿ  
ಭಲವು ನಮಗಿನಿತಿಲ್ಲ ಮುನ್ನವೋ  
ಲಿಳಿಯ ಪಾಲಿಸು ನಮ್ಮೆ ನೀನೋಲಗಿಸು ಹೋಗೆಂದ

|೪೮|

ಎನಲು ಲಜ್ಜಿತನಾಗಿ ಪುಷ್ಟರ  
ವಿನಯದಲ್ಲಿ ತಾನರಗಿ ನಿಮ್ಮಡಿ  
ವನಜದೆಡೆಗಪರಾಧಿಯಾದನಗಾವ ಗತಿಯಹುದೊ  
ಜನಪ ಸಲಹು ಕೃತಪ್ಪನನು ಸ  
ಜ್ಞನ ಶಿರೋಮಣಿ ನೀನು ಗುಣಹೀ  
ನನನು ಕೃಪೆಯಲಿ ರಕ್ಷಿಸೆಂದರಿದನು ಪದಯುಗಕೆ

|೪೯|

ತನುವ ಸೈಗೆದೆದಿಹನನೆಬ್ಬಿಸಿ  
ಜನಪನೆಂದನು ಪೂರ್ವಾಘಲ ಸಂ  
ಜನಿಸಿತಿದಕಿನ್ನಾರು ಮಾಡುವುದೇನು ಎನುತವನ  
ವಿನಯವಚನಕೆ ಮೆಚ್ಚಿ ಕೊಟ್ಟನು  
ಕನಕಮುಣಿ ಭೂಷಣಾಗಳನು ಕಾಂ  
ಚನವರೂಧವನಿತ್ತು ಮನ್ಮಿಸಿ ಕಳುಹಿದನು ಮನೆಗೆ

|೫೦|

ಕರೆಸಿದನು ಬಾಂಧವರ ಮಂತ್ರೀ  
ಶ್ವರರ ವಿದ್ಬಾಂಸರ ನೃಪಾಲರ  
ಕರಣಿಕರನಾಪ್ತರನು ಹಿರಿಯರ ವೀರ ಪಟುಭಟರ  
ವರಸಚಿವ ಸಾಮಂತ ಮಲ್ಲರ  
ತರುಣಿಯರ ನಟ ಗಾಯಕರ ಸುಜ  
ನರಿಗೆ ಮನ್ಮಿಸಿ ಕೊಟ್ಟನುಡುಗೊರೆಗಳ ಮಹಿಳಾಲ

|೫೧|

ಕನಕರತ್ನ ಪ್ರಭೇಯ ಸಿಂಹಾ  
 ಸನದೋಳೊಳಿದನುಭಯ ಪಾಶ್ವದಿ  
 ವನಿತೆಯರು ಒಮ್ಮೆದರು ಸಿತಚಾಮರವನಾ ನೃಪಗೆ  
 ಜನಪತಿಗಳಿಕ್ಕೆಲದಲ್ಲಿ ಮಂತ್ರಿ  
 ಜನ ಪುರೋಹಿತ ಮಲ್ಲ ಗಾಯಕ  
 ವನಿತೆಯರ ಗಡಣದಲ್ಲಿ ಮರೆದುದು ನೃಪತಿಯಾಸಾನ

|ಖಿಂ|

ಚಿಂತೆ ಬಲಿದು ವಿದಭ್ರದಲ್ಲಿ ದಮ  
 ಯಂತಿ ಕೆಳದಿಯರೋಡನೆ ನುಡಿದಳು  
 ಪಂತದಲ್ಲಿ ಪುಷ್ಟರನ ಗೆಲಿದನೋ ಸೋತನೋ ನೃಪತಿ  
 ಕಂತುಂಬಿತನ ಕೃಪಾವಲೋಕನ  
 ವೆಂತಿಹುದೂ ತನಗೆಂಬ ಸಮಯದೂ  
 ಇಂತರಿಸದ್ಯತಂದರಲ್ಲಿಗೆ ನಳನ ಮಂತ್ರಿಗಳು

|ಖಿಂ|

ತಾಯೆ ಬಿನ್ನಹವಿಂದು ನಮ್ಮನು  
 ರಾಯನಟ್ಟದ ನಿಮ್ಮ ಬಳಿಗೆ ನಿ  
 ರಾಯಸದಿ ಪುಷ್ಟರನ ಗೆಲಿದನು ಸಕಲರಾಜ್ಯವನು  
 ನ್ಯಾಯದಲ್ಲಿ ಕೃಕೊಂಡು ನಿಮ್ಮನು  
 ಪ್ರೀಯದಿಂ ಬರಹೇಳಿದನು ಕಮು  
 ಲಾಯತಾಂಬಕ ಬಿಜಯಮಾಡೆಂದೆರಗಿದರು ಪದಕೆ

|ಖಿಂ|

ಕೇಳಿ ಹರುಷಿತೆಯಾದಳವರಿಗೆ  
 ಪಾಲಿಸಿದಳಾಭರಣ ವಸ್ತುವ  
 ಲೋಲಲೋಕನೆ ಬಂದು ತಂದೆಗೆ ನಮಿಸಿ ವಿನಯದಲ್ಲಿ  
 ನಾಳೆ ಪಯಣವ ಮಾಡಿ ನಿಷಧ ನೃ  
 ಪಾಲನಲ್ಲಿಗೆ ತನ್ನ ಕಳುಹೆನೆ  
 ಬಾಲಕಿಯ ನುಡಿಗೇಳಿ ತೆಗೆದಪ್ಪಿದನು ಭೀಮನೃಪ

|ಖಿಂ|

ತೆಗೆಸಿದನು ಭಂಡಾರದಲಿ ಬಗೆ  
ಬಗೆಯ ವಸ್ತುವ ಸುಭಟರಿಗೆ ರುಗು  
ರುಗುಪ ಹೊನ್ನಾಯುಧ ನವರತ್ನಗಳ ತೊಡಿಗೆಗಳ  
ಸುಗುಣೆಯರು ಮೊದಲಾದ ಪರಿವಾ  
ರಗಳಿಗಿತ್ತನು ಪರ್ಯಾಣದಲಿ ತೇ  
ರುಗಳ ಶೃಂಗರಿಸಿದರು ಬಿರುದಿನ ಸಿಂಧಗಳ ನೆಗಹಿ      |ಜಿಷ್ಟ

ಬಿಗುಹನೇರಿಸಿ ಹಯಗಳನು ರೆಂ  
ಚೆಗಳ ಹಮ್ಮಿದರಾನೆಯಲಿ ಸ  
ತ್ತಿಗೆಗಳನು ಪಲ್ಲೆಸ್ಯಾದರು ಮೇಲೆಸೆವ ಕಳತದಲಿ  
ಸೊಗಸುದೊರುವ ಭಟರ ನೆರೆ ಕೈ  
ದುಗಳ ಹೊರಹಿನ ನೃಪರ ಬಳಿಯಲಿ  
ನೆಗಹಿ ಬೀಸುವ ಚೌರಿಗಳ ಸಂಭ್ರಮದೊಳೊದಗಿದರು      |ಜಿಬ್ರ

ಮಣಿರಥಂಗಳ ನಡುವೆ ಸುಳಿವಂ  
ದಣದ ಸಾಲಿನ ಮಧ್ಯದಲಿ ಉರ  
ವಣಿಪ ಮತ್ತುಗಜಂಗಳಲಿ ಮಾವುತರ ಕಳಕಳದ  
ಕುಣಿವ ತೇಜಿಯ ರಾವುತರ ಸಂ  
ದಣಿಗಳಲಿ ಜತುರಂಗ ಬಲವಿ  
ಟ್ರಾಂಸಿ ನಡೆದು ಸಾಲುಸತ್ತಿಗೆಗಳ ವಿಡಾಯಿಯಲಿ      |ಜಿಲ್ಲಾ

ನಾರಿಯರ ಸಂದಣೆಯು ನೆರೆದು  
ತೇರಿನಲಿ ಕೆಲರಂದಣದಿ ಕೆಲ  
ರೇರಿದರು ವಾಜಿಗಳ ಗಜಕಂಧರದ ಗದ್ದುಗೆಯು  
ಸೇರಿ ನಡೆದರು ಮುಂದೆ ಘನಗಂ  
ಬೀರವಾದ್ಯದ ರಭಸ ತಾನದು  
ಬೋರಿಡಲು ಹೊರವಂಟಳಂಗನೆ ಸಕಲ ವಿಭದಲಿ      |ಜಿಂ

ಬಂದಳಾ ದಮಯಂತಿ ದೇವ ಮು  
 ಕುಂದ ರಕ್ಷಿಸುಯೆನುತ ತನ್ನಯ  
 ನಂದನರ ಸಹಿತೆರಿದಳು ಮಣಿಮಯ ವರೂಭವನು  
 ಹಿಂದೆ ಮುಂದಿಕ್ಕೆಲದ ನಾರೀ  
 ವೃಂದ ನಡೆಯಲು ಮನದ ಹಷಣ  
 ನಂದದಲ್ಲಿ ನಡೆತಂದು ಹೊಕ್ಕಳು ನಿಷಧಪಟ್ಟಣವ

|೪೦|

ನೋಡುತ್ತಿದ್ದರು ಪುರಜನರು ನೆಲೆ  
 ಮಾಡದ್ದಪ್ಪರಿಗೆಯಲ್ಲಿ ಮಿಗೆ ಕರು  
 ಮಾಡದೆಯಲ್ಲಿ ಸೌಧಗಳ ಜಾಲಂಧ್ರ ಶಿಖರದಲ್ಲಿ  
 ನೋಡುವರ ತಾ ನೋಡಿ ನಸುನಗು  
 ತಾಡುವರ ನೃತ್ಯದಲಿ ಗಾನವ  
 ಪಾಡುವರ ಕಂಡಲ್ಲಿ ನಲಿಯುತ ಬಂದಳರಮನೆಗೆ

|೪೧|

ಬಾಗಿಲಲ್ಲಿ ರಥವಿಳಿದು ಬಳಿಕ ಸ  
 ರಾಗದಿಂದೊಳಹೊಗುತ್ತಿರಲು ಪ  
 ಛಾಂಗನೆಯರಾರತಿಯನೆತ್ತಿದರಶುಳ ವಿಭವದಲಿ  
 ಭೋಗಿ ಶಯನನ ಕರುಣ ನಿಮಗುಂ  
 ಚಾಗಿ ಸುಖಿಯಾಗೆಂದು ಹರಸಿದ  
 ರಾಗ ಮುನಿನಿಕುರುಂಬವಕ್ಕತೆ ತಳಿದರಂಗನೆಗೆ

|೪೨|

ಹರಕೆಗಳ ಕ್ಷೇಕೊಳುತ ಸತಿ ಬಂ  
 ದರಮನೆಯ ಹೊಕ್ಕಳು ನೃಪಾಲನ  
 ಜರಣಕಮಲಕೆ ನಮಿಸಿ ಪಡೆಳ್ಳು ಪತಿಯ ಜಿತ್ತವನು  
 ಅರಸ ಕೇಳ್ಣಿ ನಿಷಧಪತಿ ನಿಜ  
 ತರುಣೆ ಸುತರೊಡಗೂಡಿ ಮಂಗಳ  
 ಕರೆದೊಳೊಪ್ಪಿದ ಸಕಲದೇವಾಮರರು ಕೊಂಡಾಡೆ

|೪೩|

ಪರಮ ಪ್ರಾಣೋದಯನು ಸದ್ಗುಣ  
ಭರಿತ ಸತ್ಯಸುಭಾಷಿತನು ಸಂ  
ಗರಸುಧ್ಯೇಯನು ನಿತ್ಯವಿಮುಕಲ ನಿಗಮಕೋವಿದನು  
ಅರಸುಕುಲ ಪಾವನನು ನಳಭೂ  
ವರನು ಸಿಂಹಾಸನದಿ ರಂಜಿಸಿ  
ಧರೆಯನಾಳಿದ ವರಪುರದ ಚೆನ್ನಿಗನ ಕರುಣಾದಲಿ

೧೯೫

ಮುನಿಕುಲಾಂಬುಧಿಚಂದ್ರ ರೋಮಶ  
ಮುನಿಪ ವಿಸ್ತರಿಸಿದನು ನಳಭೂ  
ಪನ ಚರಿತ್ರೆಯ ಕೇಳಿ ತಲೆದೊಗಿದನು ಯಮಸೂನು  
ಮನಕೆ ಹರುಷಾನಂದವಾಯ್ತುಲೆ  
ಮುನಿಪ ನಿಮ್ಮಡಿ ಕರುಣಾದಲಿ ಇಂ  
ದೆನಗೆ ಘಲಿಸಿತು ಪುಣ್ಯವೆಂದೆರಗಿದನು ಚರ್ಯಾದಲಿ

೧೯೬

ದೇವಮುನಿಗಳು ನೀವು ನಮ್ಮನು  
ಪಾವನವ ಮಾಡಿದಿರಿ ನಮಗಿ  
ನಾಂಪುದರಿದುಂಟಿನ್ನು ಪಾಥನ ಹದನವೇನರಿಯೆ  
ಆ ವಿವರವೆನಗಿನ್ನು ತಿಳುಹೆನೆ  
ದೇವನಗರಿಯೊಳಿಂದ್ರನಲಿ ಗಾಂ  
ಡೀವಿ ಸುಸ್ಥಿರನರಸ ಚಿಂತಿಸಬೇಡ ನೀನೆಂದ

೧೯೭

ಎಲೆ ಯುಧಿಷ್ಠಿರ ಕೇಳು ಲೋಕದ  
ಲಲನೆಯರ ಪರಿಯಲ್ಲ ನಾಲ್ಕುರು  
ಚೆಲುವೆಯರು ಗುಣಶೀಲಸಂಪನ್ಮೂಲರು ಭುವನದಲಿ  
ನಳಿನಮುಖಿ ದಮಯಂತಿ ಸೀತಾ  
ಲಲನೆ ದ್ರೌಪದಿ ಚಂದ್ರಮತಿ ಕೋ  
ಮಲೆಯರಚ್ಯುತನಚ್ಚು ಮುಜ್ಜಿನ ರಾಜವನಿತೆಯರು

೧೯೮

ನಿನಗೆ ಪಟ್ಟದ ಮಹಿಳೆ ದ್ರೋಪದಿ  
ವನಿತೆಯರ ಸಾಮಾಜಿಕಸಂಪದ  
ಖಿನು ಸತಿಯಿಂದಾಗುವುದು ಕಾಮ್ಯಗಳು ಸಿದ್ಧಿಪ್ರವು  
ಜನಪ ಚಿಂತಿಸಬೇಡ ನಾಳಿನ  
ದಿನದಿ ಒಹ ನಿನ್ನನುಜನಜುನ  
ಮನದ ಚಿಂತೆಯ ಬೀಳುಕೊಡು ಸುಖಿಯಾಗು ನೀನೆಂದ                    ೨೪೮

ಹರನು ನಿಮಗೆ ಸಹಾಯ ದೇವಾ  
ಸುರರು ನಿಮಗೊಳಿದರು ಲಕ್ಷ್ಮೀ  
ವರನು ನಿಮಗಿನ್ನಂತರಂಗದ ಪರಮಸವಿನಿರಲು  
ಮರುಗಲೇಕಿನಾಘುದರಿದೆಲೆ  
ಧರಣೀಪತಿ ಸಾಕಿನ್ನ ರಾಜ್ಯದ  
ಸಿರಿ ನಿನಗೆ ಬಂದಪ್ಪುದು ರಿಪುಸಂಹಾರವಹುದೆಂದ                    ೨೪೯

ಎಂದು ಬುದ್ಧಿಯ ಹೇಳಿ ಮುನಿ ಯಮ  
ನಂದನನ ಬೀಳೊಳ್ಳಂಡು ತಾಪಸ  
ವ್ಯಂದ ಸಹಿತಲ್ಲಿಂದ ಹೊರವಂಟನು ನಿಜಾಶ್ರಮಕೆ  
ಅಂದು ಯಮಭರು ಧೌಮ್ಯ ದ್ರೋಪದಿ  
ಸಂದ ಮುನಿಜನ ಸಹಿತ ಯಮಸುತ  
ಬಂದು ಹೊಕ್ಕನು ಪರ್ಣಶಾಲೆಯನಧಿಕ ಹರುಷದಲಿ                    ೨೫೦

ಈ ಕಥೆಯನಾಲಿಸುವ ಜನರಿಗ  
ನೇಕ ಸುಖಸಾಮಾಜಿಕಪದವಿಯ  
ನಾ ಕಮಲಲೋಚನನು ವರಪುರದರಸ ಪಾಲಿಸುವ  
ಲೋಕಪಾವನ ನಳಿನ ಕಥೆಯ ನಿ  
ರಾಕರಿಸಿದವರಧಿಕ ನರಕದ  
ಲೋಕವಾಳುವರೆಂದು ರೋಮುಶ ಸುಧಿದನರಸಂಗೆ                    ೨೫೧

ಮೇದನಿಯೋಜೀ ಪುಣ್ಯಚರಿತೆಯ  
ನಾದರಿಸಿ ಬರೆದೋದಿ ಕೇಳುವ  
ಸಾಧುಸಜ್ಜನರಾದವರಿಗಹುದಬಿಳ ಕೈಪಲ್ಯ  
ಮೇದಗೋಚರ ಕೃಷ್ಣ ವರಪುರ  
ದಾದಿಕೇಶವನಮರ ವಂದಿತ  
ನಾದಿನಾರಾಯಣನು ಸಲಹುವನಬಿಳ ಸಜ್ಜನರ

|೨|

ಮಂಗಲಂ

~~೨೦೭~~

ಕನಕ ~~ಸಾಹಿತ್ಯ~~ ದರ್ಶನ-೨

**BLANK PAGE**

၁၀၇  
~~၁၀၈~~

ଅଧ୍ୟାତ୍ମିକ

~~೨೦೬~~

ಕನಕ ~~ಸಾಹಿತ್ಯ~~ ದರ್ಶನ-೨

**BLANK PAGE**

## ಅಧ್ಯಕ್ಷೋತ್

ಅಂಟಿನ ಕೋಲು-ಬೇಟಿಯ ವೇಳೆಯಲ್ಲಿ	ಅನುಪಮಿತ-ಹೋಲಿಕೆಯಲ್ಲಿದ್ದ
ಮೃಗಗಳನ್ನು	ಅನುವಾಗು-ಸಿದ್ಧವಾಗು
ಸೋಮವ ಕೋಲು	ಅನ್ನಯ-ವಂಶ
ಅಂಡಲೆ-ಹಿಂಬಾಲಿಸು, ತಿರುಗು	ಅನಿಬರು-ಅಪ್ಪಾಜಿನ
ಅಂತಕಪುರಿ-ಯಮನ ಪಟ್ಟಣ	ಅನಿಮಿಷಾಧಿಪ-ದೇವತೆಗಳ ಒಡೆಯ
ಅಂದಣ-ಪಲ್ಲಕ್ಕಿ	(ಇಂದ್ರ)
ಅಂಬಕ-ಕಣ್ಣಿ	ಅನೂನ-ಕುಂದಿಲ್ಲದ
ಅಂಬರ-ಬಟ್ಟೆ	ಅನ್ಯತ-ಅಸತ್ಯ
ಅಕ್ಷಯ-ನಾಶವಿಲ್ಲದವನು	ಅಪರುತ-ಅಪಕೀತಿ
ಅಗಜೆ-ಗಿರಿಜೆ	ಅಬುಧಿ-ಸಮುದ್ರ
ಅಗಣಿತ-ಲೆಕ್ಕಾವಿಲ್ಲದ	ಅಭಿಧಾನ-ಹೆಸರು
ಅಗಳು-ಕಂಡಕ	ಅಮರದುಂದುಭಿ-ದೇವದುಂದುಭಿ
ಅಗ್ಗ (ಳ)-ಶೈಷ್ಣಿ	(ನಗಾರಿ)
ಅಗ್ಳಿಕೆ-ಹಿರಿಮೆ, ದೊಡ್ಡಸ್ತಿಕೆ	ಅರಸಂಚೆ-ರಾಜಹಂಸೆ
ಅಫಾಡ-ಅತ್ಯಧಿಕ	ಅರಸು-ಹುಡುಕು
ಅಜ್ಞರಿ-ಆಶ್ಚರ್ಯ	ಅರಿದಾಯಿತು-ತಿಳಿದುದಾಯಿತು,
ಅಡಸು-ಮೇಲೆಬೀಳು	ಅನುಭವಕ್ಕೆ ಬಂತು
ಅಳಿಗರು-ಮಕ್ಕಳು	ಅರುಣಾಜಲ-ರಕ್ತ
ಅಣೆ-ತಿವಿ, ಸೋಕು	ಅರುಹು-ಹೇಳು
ಅತುಳ-ಅಪಾರ, ಅಸಮಾನ	ಅಲರು-ಹೂವು
ಅಧಿ-ಬೆಟ್ಟಿ	ಅಲಸು-ಆಯಾಸ
ಅಧರ-ಕೆಳದುಟಿ	ಅವಘಡಿಸು-ಹೀಯಾಳಿಸು
ಅನಲ-ಅಗ್ನಿ	ಅವಧರಿಸು-ಲಾಲಿಸು
ಅನುಜಾತ-ತಮ್ಮ	ಅವನಿ-ಭೂಮಿ
ಅನುನಯ-ವಿಶ್ವಾಸ	

ಅಪ್ಪಭೋಗ-ವಂಟು ಭೋಗಗಳು  
 (ಮನೆ, ಹಾಸುಗೆ, ವಸ್ತು,  
 ಅಭರಣ, ಸ್ತ್ರೀ, ಪುಷ್ಟಿ,  
 ಗಂಧ, ತಾಂಬಾಲ)

ಅಸು-ಪ್ರಾಣ  
 ಅಹಿ-ಸರ್ವ  
 ಅಹಿವತ್ತಿ-ಅದಿಶೇಷ  
 ಅಳಲು-ದು:ಖ  
 ಅಳವಡು-ವಶವಾಗು  
 ಅಳವೆ-ಶಕ್ಯವೆ, ಸಾಧ್ಯವೆ  
 ಅಳವಿಂಡು-ದುಂಬಿಗಳ ಸಮೂಹ  
 ಆಕೆವಾಳ-ಶೂರ  
 ಆವಿಂಡಲ-ದೇವೇಂದ್ರ  
 ಆಚಮನ-ಆಶ್ಚರ್ಯದಿಂದಿನ್ನಾರ್ಥಿಕರ  
 ಅಂಗೈಸುಳಿಯಲ್ಲಿ ಅಂಗೈ  
 ಸುಳಿಯಲ್ಲಿ ಶುದ್ಧೇದಕ  
 ವನ್ನು ಹಾಕಿ ಮಂತ್ರ  
 ಪೂರ್ವಕವಾಗಿ ಕುಡಿಯುವದು.

ಆತ್ಮಜ-ಮಗ  
 ಆದಿಶ್ಯರು-ಅದಿತಿಯ ಮಕ್ಕಳು  
 (ದೇವತೆಗಳು)  
 ಆನತನಾಗು-ತಲೆಭಾಗು, ನಮಸ್ಕರಿಸು  
 ಆನನ-ಮುಖ  
 ಆಪ್ಯಾಯನ-ಹಿತ  
 ಆಯ-ಸಂಕಲ್ಪ, ಉದ್ದೇಶ  
 ಆಯತ-ವಿಸ್ತಾರ  
 ಆಲವಟ್ಟ-ಬೀಸಣಿಗೆ  
 ಆಳಿ-ಸಮೂಹ

ಆಳ್ಳೇರಿ-ಕೋಟಿಯ ಸುತ್ತಲೂ  
 ಓಡಾಡಲು ಮಾಡಿರುವ  
 ದಾರಿ  
 ಇಕ್ಕು-ಕಬ್ಬಿ  
 ಇಟ್ಟಣಿಸು-ಮುತ್ತಿಗೊಕು,  
 ದಟ್ಟವಾಗು,  
 ಗುಂಪುಕೊಡು  
 ಇತ್ತರೆ-ವರಡೂ ಕಡೆಯ  
 ಇನಕುಲ-ಸೂರ್ಯವಂತ  
 ಇನಿಯ-ಪ್ರಿಯತಮ  
 ಇಭ-ಆನೆ  
 ಇಳೆ-ಭೂಮಿ  
 ಇಳೆಯಮರ-ಬ್ರಾಹ್ಮಣ  
 ಇಂಟು-ಕುಡಿ, ಹೀರು  
 ಉಗ್ಗಡ-ಉತ್ಪಣ, ಅತಿಶಯ,  
 ಬಲುಜೋರು  
 ಉಗ್ಗಡಿಸು-ಉದ್ವೋಷಿಸು,  
 ಹೊಗಳು  
 ಉಗಿ-ಹೊರತೆಗೆ, ಕೀಳು  
 ಉಗು-ಚಿಮ್ಮು  
 ಉತ್ತರಿಸು-ದಾಟು  
 ಉನ್ನತಿಕೆ-ಹಿರಿಮೆ  
 ಉಪಟಳ-ಹಿಂಸೆ, ತೊಂದರೆ  
 ಉಪಲ-ಕಲ್ಲು  
 ಉಪಹತಿ-ನಾಶ, ಕಾಟ, ಪೆಟ್ಟಿ  
 ತೊಂದರೆ  
 ಉಪ್ಪರಿಗೆ-ಮಹಡಿ  
 ಉಪ್ಪವಡಿಸು-ಮೇಲೆ ಏಳು  
 ಉಮ್ಮಳ-ದು:ಖ, ವ್ಯಧೆ

ಉರಗ—ಸಪರ  
 ಉರುತರ—ಶೈವ್ಯ  
 ಉರುಬು—ರಭಸ, ಅಭರಿಟ  
 ಉರುಭರ—ಯೌವನ  
 ಉರ್ವ—ಭೂಮಿ  
 ಉಲುಪೆ—ಮಂಗಳ ಪ್ರಸಂಗಗಳಲ್ಲಿ  
 ಉಚಿತವಾಗಿ ಕೊಡುವ ಭಕ್ತಿ  
 ಉಳಿ—ಬಿಡು  
 ಉಳಿಗ—ಸೇವೆ  
 ಎಚ್—(ಇಸುಧಾರು) ಬಾಣ  
 ಪ್ರಯೋಗ ಮಾಡು  
 ಎಡರು—ಶೋಡಕಿನಲ್ಲಿ ಸಿಕ್ಕಿಹಾಕು  
 ಎಕ್—ಸಮಾನ  
 ಎಕ್ಕೆಸೆ—ಎಂಟುದಿಕ್ಕು  
 ಎರಗು—ನಮಸ್ಕರಿಸು  
 ಎರೆವಾತ—ಕೊಡುವವನು  
 ಎಸೆ—ಶೋಭಿಸು  
 ಏಕಾವಳಿ—ಒಂಟೆಳೆಸರ  
 ಏಗು—ಎನು ಪ್ರಯೋಜನವಾಗು  
 ಏಣಲೋಜನೆ—ಜಿಂಕೆ ಕಣ್ಣವಳು  
 ಏದೆತನ—ಮುತ್ತೆದೆತನ  
 ಏಯ್ಯು—ಸೇರು, ಮುಟ್ಟು  
 ಒಗ್ಗು—ಸಾಲು, ರಾಶಿ, ಗುಂಪು  
 ಒರಲು—ಕೊಗು  
 ಒರೆದೊರೆದು—ಪರೀಕ್ಷೆಸಿ  
 ಒಸೆ—ಪ್ರೀತಿ  
 ಒಸಗೆ—ಶುಭ, ಸಂತೋಷ  
 ಒಳಗುವಾಡು—ವಶವರ್ತಿಯನ್ನಾಗಿಸು  
 ಓರಣ—ಪಂಕ್ತಿ

ಓಲಗ—ರಾಜಸಭೆ  
 ಓಲಯಿಸು—ಮೆಚ್ಚು, ಸೇವಿಸು  
 ಓಸರಿಸು—ಅರುಗಾಗು, ಓರೆಯಾಗು  
 ಓಫ—ಸಮೂಹ  
 ಕಂಟಿಕ—ಮುಳ್ಳು  
 ಕಂಜಜನಯ್ಯ—ಬ್ರಹ್ಮನ ತಂದ (ವಿಷ್ಣು)  
 ಕಂಧರ—ಕೊರಳು  
 ಕಂಬುಕಂತ—ಶಂಖದಂತಹ ಕೊರಳು  
 ಕಕ್ಕಡ—ಒಂದು ಆಯುಧ ವಿಶೇಷ  
 ಕಕ್ಕಪಾಳ—ಕಂಕುಳ ಚೀಲ  
 ಕಟವಾಯಿ—ದವಡೆ  
 ಕಕ್ಕೆವೆ—ಕಣ್ಣರೆಪ್ಪೆ  
 ಕದಂಬ—ಕುಚಲ  
 ಕದಪು—ಕೆನ್ನೆ  
 ಕದಳಿ—ಬಾಳಿ  
 ಕನಲು—ಕೋಪ  
 ಕಪಿತ್ತ—ಬೇಲ  
 ಕಮರ—ಆಮೆ  
 ಕಮಲಸಂಭವ—ಬ್ರಹ್ಮ  
 ಕರಗ—ಕಲಶ  
 ಕರುಣಾಯತನ—ಕಾರ್ಯಕ್ರಿತಲ್ಯ  
 ಕರವಾಳ—ಕತ್ತಿ  
 ಕರಿಗಮನ—ಇಂದ್ರ  
 ಕರಿಮುಖ—ಗಣೇಶ  
 ಕಳಾಧಿಪ—ಸೂರ್ಯ  
 ಕವಳ—ವೀಳ್ಳು  
 ಕವಾಟ—ಬಾಗಿಲ ಕದ  
 ಕಳಕಳಿಕೆ—ಕಲಕಲಶಬ್ದ  
 ಕಾಂಚನ—ಚಿನ್ನೆ

ಕಾಕಬಳಸು-ಕೆಟ್ಟಿದಾಗಿ ಅಲೋಚಿಸು  
 ಕಾತರಿಸು-ಕಳವಳಪಡು  
 ಕಾವಧಿ-ತಪ್ಪಿದಾರಿ  
 ಕಾಪುರುಷ-ಹೀನಮನುಷ್ಯ  
 ಕಾಮ್ಯ-ಇಷ್ಟಾರ್ಥ  
 ಕುಂತ-ಕೃಂತಿ, ಭಜಿ  
 ಕುಂದಕುಟ್ಟಲ-ಮಲ್ಲಿಗ ಮೊಗ್ಗ  
 ಕುಟಿಜ-ಕೊಡಸಿಗೆ, ಬೆಟ್ಟಮಲ್ಲಿಗೆ  
 ಕುಟಿಲ-ವಂಚನೆ  
 ಕುಡಿತೆಗಂಗಳು-ಬೊಗಸೆ ಕಣ್ಣಗಳು  
 ಕುಣಿಕೆ-ಗಂಟು, ತೊಡಕೆ  
 ಕುಮತಿ-ಕೆಟ್ಟಿಬುದ್ಧಿ  
 ಕುರವಕ-ಗೋರಂಟಿ, ಮದರಂಗಿ ಗಿಡ  
 ಕುರುಳು-ತಲೆಗೊದಲು  
 ಕುಸುರಿದರಿ-ಸಣ್ಣ ಸಣ್ಣಿದಾಗಿ ಕತ್ತರಿಸು  
 ಕೂರ್-ಹರಿತ  
 ಕೂಲ-ತೀರ, ದಡ  
 ಕೃಪಣತನ-ದಾರಿದ್ರ್ಯ, ಬಡತನ,  
 ಜಗ್ಗತನ  
 ಕೆಲ-ಪಕ್ಕ  
 ಕೇತಕಿ-ತಾಳೆಯ ಗಿಡ  
 ಕೇಳಮೇಳ-ಸರಸ ಸಲ್ಲಾಪ  
 ಕೈಕಂಬಿ-ಕೈಕೋಲು  
 ಕೈದಳಿಸು-ವಶಪಡಿಸು  
 ಕೈದು-ಆಯುಧ  
 ಕೈನೆಗಮ-ಕೈಮೇಲೆತ್ತು  
 ಕೈವಲ್ಯ-ಮೋಕ್ಕ  
 ಕೈವಾರ-ಹೊಗಳಿಕೆ  
 ಕೊಂಚಗಾರ-ಸಣ್ಣಮನುಷ್ಯ

ಕೊಳುಗುಳ-ಯುದ್ಧ  
 ಕೋದಂಡ ದೀಕ್ಷಾಚಾರ್ಯ-ರಾಮ  
 ಕೊಳೆಳುಹೋಗು-ಹಾಳಾಗು  
 ಕೊಂತೇಯ-ಕುಂತೀದೇವಿಯ ಮಗ  
 ಕ್ರತು-ಯಜ್ಞಿ ಯಾಗ  
 ಕ್ರಮುಕ-ಅಡಕೆ  
 ಕ್ಷೋಣಿಪತಿ-ಪೃಥ್ವೀಪತಿ  
 ಘಟಿಲನೆ-ಶೀಪ್ತವಾಗಿ, ತರ್ತಾಕ್ಷಿಣೆ  
 ವಿಂಡಪರಶು-ಶಿವ, ರುದ್ರ  
 ವಿಗಪತಿ-ಗರುಡ  
 ವಿತಿ-ಕೋಪ  
 ವಿಯಂಖೋಡಿಯಲ್ಲದೆ-ಯಾವ  
 ದಾಕ್ಷಿಣಾವನ್ನೂ  
 ಇಟ್ಟುಕೊಳ್ಳದೆ  
 ಖಾಡಾಖಾಡಿ-ಆವೇಶ  
 ಖಾತ-ಅಗೆದ, ತೋಡಿದ  
 ಖಿನ್ನ-ನೊಂದುಕೊಂಡ  
 ಗಂಧವಟಗೆ-ಗಂಧದ ಮರದ ಕದ  
 ಅಧವಾ ಅಡಪಟ್ಟಿ  
 ಗಗನಮಣಿ-ಸೂರ್ಯ  
 ಗಡಣ-ಸಮೂಹ  
 ಗದಗದಿಪ-ಹೊಳೆಹೊಳೆವ  
 ಗರಳ-ವಿಷ  
 ಗಾಂಗೇಯ-ಭೀಷ್ಯ  
 ಗಾರುಗಡಿಸು-ಗಾಸಿಗೊಳಿಸು, ಹಿಂಸಿಸು  
 ಗಾವಳಿ-ಸದ್ಯ,ಗದ್ಯಲ, ರೀವಿ, ಗತ್ತು  
 ಗೀವಾರ್ಣಿ-ಸರಸ್ಯತಿ  
 ಗುಡಿ-ಬಾವುಟಿ  
 ಗುಪಿತ-ಗುಪ್ತ

ಗುಹ್ಯಕ-ಕುಬೇರನ ಕಡೆಯ ದೇವತೆ  
ಗೌರುಗಹಳೆ-ಗಟ್ಟಿದ್ದನಿಗ್ಯೇವ ಕಹಳೆ  
ಫಟ-ಸಮೂಹ  
ಚಂದನ-ಶ್ರೀಗಂಧ  
ಚಕ್ರಾರ್ಥ-ಜಗತ್ತಿಗೆ ಆಧಾರನಾದವನು  
ಚಡಾಳಿಸು-ಹೊಳೆ, ಪ್ರಜ್ಞಲಿಸು, ಜೋಡಿಸು,  
ಅಧಿಕನಾಗು  
ಚತುರ್ಭರು-ಶೂದ್ರರು  
ಚತುರೋಪಾಯ-ಸಾಮ, ದಾನ, ಭೇದ,  
ದಂಡ ಎಂಬ ನಾಲ್ಕು  
ಲುಪಾಯಗಳು

ಚಯ-ಸಮೂಹ  
ಚರ-ಗೂಡಚಾರ  
ಚಳೆ-ಬಿಮುಕಿಸು  
ಚಾಪ-ಬಿಲ್ಲು  
ಚಾರಿ-ಪಗಡೆ ಕಾಯಿ  
ಚಾರು-ಉತ್ತಮ, ಮನೋಹರ  
ಚಿತ್ತಪರಾನ-ಲಾಲಿಸು  
ಚಿನ್ಯಯ-ಜ್ಯಾನಮಯನಾದ  
ಚೆರಿ-ಕಾಮರ  
ಭಡಾಳಸು-ಅಧಿಕವಾಗು  
ಜಂಬು-ನೇರಿಳೆ  
ಜಂಬಾಳರ-ದೇವೇಂದ್ರ  
ಜಲಜಸವಿ-ತಾವರೆಯ ಮಿಶ್ರ  
(ಸೂರ್ಯ)

ಜಲ್ಲರಿ-ಜಾಲರಿ, ಜರಡಿ  
ಜವ-ಯವು  
ಜಾನುಜಂಫೆ-ಮೊಳಿಕಾಲು ಮತ್ತು

ಪಾದದ ಗಂಟು  
ಜಾಲ-ಮೊತ್ತ  
ಜಾಲಂಧ್ರ-ಬಲೆಯಂತೆ ಶಿಂಡಿಗಳನ್ನು  
ಒಳಗೊಂಡಿರುವ ಶಿಟಕಿ  
ಜಿತಸಂಗ್ರಹ-ಯುದ್ಧದಲ್ಲಿ ಗೆದ್ದವನು  
ಜಿಪ್ಪೆ-ನಾಲಗೆ  
ಜೋಕೆ-ಅಂದ  
ಜೋಡಣೆ-ಸೇರಿಕೆ  
ರುಳ್ಳರಿ-ಕುಚ್ಚು, ಗೊಂಡೆ  
ರಾವು-ಸ್ಥಳ  
ಡೇಂಬಿ-ಗುಂಪು  
ಧಾಳ-ಉಜ್ಜಲ, ಕಾಂತಿಯುತ್ತ  
ತಕ್ಕೋಲ-ಸುಗಂಧದ ಚೆಕ್ಕೆಯುಳ್ಳ  
ಒಂದು ಜಾತಿಯ ಮರ  
ತಗೆಬಗೆ-ಹಿಂಸೆ, ಕಷ್ಟ, ಶ್ರಮ  
ತಪನತನಯ-ಸುಗ್ರೀವ  
ತಮ-ಕತ್ತಲು  
ತವಾಲ-ಹೊಂಗೆ  
ತರಹರ-ನಿಲುಗಡೆ  
ತರುಬು-ತಡೆದು ನಿಲ್ಲಿಸುವದು  
ತಲೆಗುತ್ತು-ತಲೆಗ್ಗಿಸು  
ತವಕ-ಆತುರ, ಕಾತರ  
ತಳಿಗೆ-ತಟ್ಟಿ  
ತಳಿದ-ತುಂಬಿದ  
ತಳಿರು-ಚಿಗುರು  
ತಳ್ಳಿಸು(ತಕ್ಕೆಸು) ಆಲೆಂಗಿಸು  
ತಳುವು-ತಡವಾಡು  
ತಳೋದರಿ-ಶ್ರೀ  
ತಾಪಸ-ತಪಸ್ಸೀ, ಶುಷ್ಕಿ

ತಾಮರಸದಳ ನಯನ-ತಾವರೆಯ  
ಕಣ್ಣವನು  
ತಾರುತಟ್ಟು-ಚೆಲ್ಲಾಪಿಲ್ಲ  
ತಾಲ-ತಾಳ  
ತಾಳಿಗೆ-ಅಂಗಳು, ಗಂಟೆನ  
ಮೇಲಭಾಗ  
ತಿಮಿರ-ಕತ್ತಲು  
ತುದುಕು-ತಾಗು, ಮುಟ್ಟು  
ತುರುಬು-ಮುಡಿ  
ತೂಪಿರಿ-ಲಿಫ್‌ ಲಿಫ್‌ ಎಂದು  
ಉದಿ ದೃಷ್ಟಿಯೋಜ  
ತೆಗೆಯುವುದು  
ತೂಳು-ಮುನ್ನಗ್ಗು  
ತೆತ್ತಿಗ-ಸಾಲ ಹೊಟ್ಟವನು  
ತೆತ್ತಿಸು-ಮುಚ್ಚು  
ತನೆ-ಕೋಟೆಯ ತುದಿ  
ತೆರಹು-ಎಡೆ, ಅವಕಾಶ  
ತೆರು-ಕೊಡು, ಸಲ್ಲಿಸು  
ತೇಜಿ-ಕುದುರೆ  
ತೊಡಚಿ ಬಿಡು-ಗಂಟುಬೀಳು  
ತೊಡರು-ಆಭರಣ  
ತೋಮರ-ಒಂದು ಆಯುಧ  
ವಿಶೇಷ (ಇಟಿ)  
ತೋರುಜಾಪ್ತ-ಸೂರ್ಯ  
ತೋರಹತ್ತ-ಸೂಲವಾದ (ದಪ್ಪನಾದ)  
ಹಸ್ತ  
ತೋರೆ-ಕಾಣ್ಣ  
ತ್ರಾಣ-ಶಕ್ತಿ

ತೈಗುಣ-ಸತ್ತ್ವ ರಜಸ, ತಮಸ್ಸು  
ಎಂಬ ಮೂರು ಗುಣಗಳು  
ದಂಟಿಸು-ದಂಡಿಸು, ಶ್ರಿಷ್ಟಿಸು  
ದಂಡಧರ-ಯವು  
ದಂಡಿಗೆ-ಮೇನೆ, ಪಲ್ಲಕ್ಕಿ  
ದಳ್ಳುರಿ-ದಟ್ಟವಾದ ಉರಿ,  
ಮಹಾಜ್ಞಾಲೆ, ಕಾಗಿಚ್ಚು  
ದುಕೂಲ-ಮೇಲು ಹೊದಿಕೆ, ಧಾವಣೆ  
ಧನದ-ಕುಬೇರ  
ಧನಾಧ್ಯ-ಶ್ರೀಮಂತ  
ದಾರವಟ್ಟ-ಹೆಬ್ಬಾಗಿಲು, ಅಗಸೆ  
ದಿಗಂತ-ಭೂಮಿ ಆಕಾಶ ಕೂದಿದ  
ಹಾಗೆ ಕಾಳಿವ ಜಾಗ, ದಿಕ್ಕಟಿ  
ದಿನೇಶ ಶತ ಸಂಕಾಶ-ನೂರು  
ಸೂರ್ಯ ಪ್ರಕಾಶವುಳ್ಳವ  
ದಿವ-ಸ್ವರ್ಗ  
ದುಖಾಟ-ಆವತ್ತು  
ದುರಿತ-ಪಾಪ  
ದೃಗುಯುಗಳ-ಎರಡು ಕಣ್ಣಗಳು  
ದೇಸಿ-ಚೆಲುವು  
ದೋಬಂಗ-ಬಾಹುಬಲ  
ಧನಪ-ಕುಬೇರ  
ಧಾತು-ಶಕ್ತಿ  
ಧಾತ್ರಿಜಾಂತಕ-ನರಕಾಸುರನನ್ನು  
ಹೊಂದವನು (ವಿಷ್ಪು)  
ಧಾರಿಣಿ-ಭೂಮಿ, ರಾಜ್ಯ  
ದೃವಜ್ಞ-ಚೆಲ್ಲೋಡಿಟಿ  
ದೃಮಣಿ-ಸೂರ್ಯ  
ನಕ್ರ-ಮೋಸಳೆ

ನಬಿ-ಲಗುರು  
ನಭ-ಆಕಾಶ  
ನಭೋನಿನದ-ಆಕಾಶವಾಣಿ,  
ಅಶರೀರವಾಣಿ  
ನಯನ-ಕಣ್ಣ  
ನರ-ಕೆರಿಂಟಿ, ಅಜುರನ  
ನರೆದಲೆಗ-ರಾಗಿ  
ನವನೀತ-ಬೆಣ್ಣೆ  
ನಸಿದ-ಕ್ಕಿಣಿಸಿದ  
ನಳಿನಸವಿ-ತಾವರೆಯ ಮಿತ್ರ (ಸೂರ್ಯ)  
ನಾಕನಿಳಯರು-ಸ್ವರ್ಗವಾಸಿಗಳು  
(ದೇವತೆಗಳು)  
ನಾಗನಗರಿ-ಹಸ್ತಿನಾವತಿ  
ನಾಸಿಕ-ಮೂಗು  
ನಿಕಾಯ-ಸಮೂಹ  
ನಿಕುರುಂಬ-ಸಮೂಹ  
ನಿಗಮನುತ್ತ-ವೇದಗಳಿಂದ  
ಹೊಗಳಲ್ಪಟ್ಟ  
ನಿಜಯ-ಸಮೂಹ  
ನಿನದ (ನಿನಾದ)-ಶಬ್ದ  
ನಿಬ್ಬರ-ನಿಭರ, ರಭಸ, ತೀವ್ರ  
ನಿದಾಯ-ಸಂಪೂರ್ಣ, ಶಾಶ್ವತ  
ನಿರಾಮಯ-ದುಃಖವಿಲ್ಲದವ  
ನಿವಾರ-ಸರಾಗ  
ನಿರಿಗುರುಳು-ಗುಂಗುರು ಕೂಡಲು  
ನಿರುತ-ಯಾವಾಗಲೂ  
ನಿವಹ-ಸಮೂಹ  
ನಿಸ್ಸಾಳ-ಬಂದು ಬಗೆಯ ಚರ್ಮವಾದ್ಯ  
ನೂಪುರ-ಕಾಲಂದುಗೆ, ಕಡಗ,

ಕಾಲೀಜ್ಞ  
ನೆಗಳು-ಮಾಡು, ಖ್ಯಾತನಾಗು, ಹೊಳೆ  
ನೆಗಹು-ಮೇಲೆತ್ತು  
ನೆಗ್ಗಿ-ಅಶವಾಗು, ಕುಸಿ  
ನೆತ್ತ-ಜಾಜು, ಪಗಡೆ ಆಟ  
ನೆರವಿ-ಸಂದಣೆ, ಸಮೂಹ  
ನೊರಜು-ನೊಳ್ಳೆ, ಗುಂಗುರ  
ನೊಂತನೊ-ಪ್ರತವಾಡಿದನೊ  
ಪಂಟಸು-ಪ್ರತಿಭಟಸು, ವಿರೋಧಿಸು  
ಪತಂಗ-ಸೂರ್ಯ  
ಪತಿಕರಿಸು-ಅನುಗ್ರಹಿಸು, ಹೊಗಳು,  
ಗೌರವಿಸು  
ಪತಿತ-ನೀಜ, ಪಾಪಿ  
ಪಥ-ಹಾದಿ  
ಪದ-ಕಾಲು, ಹೆಣ್ಣೆ, ಪಾದ  
ಪನಸ-ಹಲಸು  
ಪನ್ನಗವೇಣಿ-ಹಾವಿನಂತಹ  
ಹರಳಿಳ್ಳವಳು  
ಪರುಬಿಂದು-ಹಾಲಪನ್ನಿ  
ಪರಶು-ಕೊಡಲೆ  
ಪರಿಫ-ಬಂದು ಆಯುಧ ವಿಶೇಷ  
ಪರಿಣತರು-ಜಾಣರು  
ಪರಿತಾಪ-ದುಃಖ  
ಪರಿತೋಷ-ಅಶ್ವಂತ ಆನಂದ,  
ಸಂತೋಷ  
ಪರುಟವ-ವಿಸ್ತಾರ  
ಪರುತವಣೆ-ವಿಶೇಷ  
ಪಲ್ಲವ-ಚಿಗುರು  
ಪಲ್ಲೆಸು-ತುಂಬು, ಕೋರ್ಕೆಸು, ಸಿಕ್ಕು

ಪವನ-ಗಾಳಿ  
 ಪಾಕ ಶಾಸನ-ಪಾಕ ಎಂಬ  
     ರಾಕ್ಷಸನನ್ನು ನಿಯಂತ್ರಿಸಿ  
     ದವನು (ಇಂದ್ರ)  
 ಪಾರಕ-ಹೊಗಣ ಭಟ್ಟ  
     ಪಾಣಿ-ಕೈ  
     ಪಾಯವಧಾನ-ಪಾದ ಬೆಳೆಸಿ  
     ಪಾಯ್ದಳ-ಕಾಲಾಳ ಸೇನೆ  
     ಪಾವಕ-ಅಗ್ನಿ  
     ಪಾಸಟಿ-ಸರಿಸಾಟಿ  
     ಪಿಕ-ಕೋಗಿಲೆ  
     ಪಿಸುಣ-ಹೊಟ್ಟಿಕ್ಕಿನವ, ಚಾಡಿಕೋರ  
     ಪೃತ್ಯಾಳಿ-ಚೊಂಬೆ  
     ಪೃರಂದರ-ಇಂದ್ರ  
     ಪುರಹರಸಂಗ-ಶಿವನ ಸ್ವೇಂತ (ವಿಷ್ಣು)  
     ಪುರುಹೂತ-ಇಂದ್ರ  
     ಪುಳಕಚಲ-ರೋಮಾಂಚನವೆಂಬ  
         ನೀರು  
     ಪುಳಿಂದ-ಬೇಡ  
     ಪೂಗಣ-ಹೂಬಾಣ  
     ಪೆರನೊಸಲು-ಚಂದ್ರನಂತಹ ಹಣ  
     ಪ್ರೋಂಬೊಗರ-ಹೊನ್ನಕಾಂತಿ  
     ಪ್ರಜ್ಞನ್ನವೇಷ-ಮಾರುವೇಷ  
         (ಮರೆಮಾಡಿದ ವೇಷ)  
     ಪ್ರಣತಿ-ವಂದಿಸು  
     ಪ್ರಾಕಾರ-ಕೋಟಿ, ಗೋಡೆ  
     ಪ್ರಾಕ್ತತರು-ಅನಾಗಿರಿಕರು, ಹಳ್ಳಿಗರು  
     ಫಾಲಲೋಜನ-ಹಂಗೆಣ್ಣಿ (ಶಿವ)  
     ಬಕುಳ-ನಾಗಕೇಸರ

ಬದು-ಸಮುದ್ರದ ಮಧ್ಯದಲ್ಲಿ  
     ಉತ್ತನ್ನವಾಗುವ ಬೆಂಕಿ  
 ಬಣಿಜಗರು-ವ್ಯಾಪಾರಿಗಳು  
 ಬಣಗು-ಕ್ಷದ್ರ, ಅಲ್ಲ, ಸಾಮಾನ್ಯ  
 ಬಯಲಾಡಂಬರ-ಒಣಹೆಮೈ  
 ಬರವು-ಆಗಮನ  
 ಬಲಗೊಳ್ಳು-ಪ್ರದ್ವಿಷೆ ಬರು  
 ಬಲಿದ-ದೊಡ್ಡದಾದ, ಹೆಚ್ಚಾದ  
 ಬಲ್ಲಿದ-ಸಮರ್ಥ  
 ಬಲ್ಲೆಹ-ಭರ್ಚೆ, ಭಲ್ಲೆಹ  
 ಬಂಕೆ-ತೊಂದರೆ, ದಿಗ್ತಿಮೆ, ಕಳವಳಿ  
 ಬವರ-ಯುದ್ಧ  
 ಬಳಿವಿಡಿ-ಹಿಂಬಾಲಿಸು  
 ಬಾಣಸು-ಅಡುಗೆ  
 ಬಾದರಾಯಣ-ವ್ಯಾಸ  
 ಬಿಂಡಿವಾಲ-ಒಂದು ಆಯುಧ ವಿಶೇಷ  
 ಬಿನ್ನಪ-ವಿಜ್ಞಾಪನೆ  
 ಬಿರುದಾಯಕ-ಬಿರುದು ಪಡೆಯಲು  
     ಅರ್ಹತೆ ಉಳಿವನು  
 ಬಿರುನುಡಿ-ಬಿರುಸು ಮಾತು  
 ಬಿಸರುಹಾಕ್ಕಿ-ತಾವರೆ ಕಣ್ಣಳ್ಳವಳು  
 ಬೀಯ-ವ್ಯಯ, ನಷ್ಟ,  
     ಎಚುಕುಮಾಡು  
 ಬೆಸಗೊಳ್ಳ-ಕೇಳು  
 ಬೇಹಾರಿ-ವ್ಯಾಪಾರಿ  
 ಬೋಂತ-ಕವುದಿ, ಕೀಳುವಸ್ತು  
 ಬೋಂದಿಗೆ-ಕಂಬ ಮತ್ತು ಅಡ್ಡತೊಲೆಯ  
     ಮಧ್ಯದ ತುಂಡುಮರ  
     ಅಧವಾ ಕಲ್ಲು

ಭಣತಿ-ಮಾತಿನ ವೈವಿರಿ  
 ಭಗ್ರ-ಕಶ್ಚರ  
 ಭರಣಿ-ಕರಡಿಗೆ  
 ಭವದೂರ-ಹುಟ್ಟಸಾವಿಲ್ಲದವನು  
 ಭುಂಜಿಸು-ತಿನ್ನು  
 ಭಾರಕರ್ತ-ಹೊಳೆಹೊತ್ತವ  
 ಭಾವಚಾರಿಪ್ರಿಯ-ಕಶ್ಚರನ ಗಳಿಂದ  
     (ವಿಷ್ಣು)  
 ಭಾಳ-ಹಳೆ  
 ಭೃತಿ-ಗೋಡೆ  
 ಬಿಸುಸುಯ್ಯ-ಬಿಸಿಯುಸಿರುಬಿಡು  
 ಭುಂಗ-ನಾಗ, ಸರ್ಪ  
 ಭುಲ್ಲಿವಿಸು-ಸಂತೋಷದಿಂದ ಉಬ್ಬ  
 ಭೂತದಯ-ಪ್ರಾಣಿದಯೆ  
 ಭೂರಿ-ವಿಶೇಷ  
 ಭೂರುಹ-ಮರ  
 ಮಕರಕೇತನ-ಮೀನಧ್ವಜ, ಮನ್ಮಥ  
 ಮಕುಟವರ್ಧನ-ಕಿರೀಟಧಾರಿ (ರಾಜ)  
 ಮಳಿ-ಯಜ್ಞ, ಯಾಗ  
 ಮಟ್ಟಿ-ಗೋಪಿಜಂದನ ನಾಮ  
 ಮಡ-ಹೆಜ್ಜೆಯ ಹರಡು, ಹಿಮ್ಮಡಿ  
 ಮಡುಹು-ಸಾಯಿಸು  
 ಮಳೆಯಗಾರ-ಜವಾಬ್ದಾರ  
 ಮಂದರಾದ್ರಿಧರ-ಮಂದರಗಿರಿಧಾರಿ  
 ಮತಿವಿಕಳ-ಬುದ್ಧಿ ಕಳೆದುಕೊಂಡವ, ಮಹಿಳೆ  
 ಮನ್ನಿಸು-ಗೌರವಿಸು  
 ಮನೇವಾರ್ತ-ಮನೇಕೆಲಸ  
 ಮರುಳ-ಮಚ್ಚ, ದಡ್ಡ  
 ಮಲಿನ-ಕೊಳಕು

ಮಲೆತವರು-ಲಾಢುರು, ಸೋಕ್ಕಿನವರು  
 ಮಸೆ-ತೀವುಗೊಳಿಸು  
 ಮಾಣಿಸು-ತಡೆ, ಪರಿಹರಿಸು  
 ಮಾಗ್ರಣ-ಬಾಣ  
 ಮಾರುತನ ಸವಿ-ಬೆಂಕಿ  
 ಮಿಗೆ-ಹಚ್ಚಿ, ವಿಶೇಷ  
 ಮಿಡುಕು-ಸಂಕಟಪಡು  
 ಮಿಸುನಿ-ಚಿನ್ನು  
 ಮುಂಚು-ಮುಂದಾಗು  
 ಮುಂತಳರ್-ಮುಂದೆ ನಡೆ  
 ಮುಗ್ಗು-ನಾಶ  
 ಮುದ-ಹರ್ಷ, ಸಂತೋಷ  
 ಮುದ್ಗರ-ಒಂದು ಆಯುಧ  
     ವಿಶೇಷ (ಗದೆ)  
 ಮುನ್ನ-ಹಿಂದೆ  
 ಮುಮ್ಮೆನೆ-ಸೇನೆಯ ಮುಂಭಾಗ  
 ಮುಯಿ-ಕಾಣಿಕೆ  
 ಮುರಿ-ಹಿಮ್ಮಟ್ಟಿ  
 ಮುಸುಂಡಿ-ಒಂದು ಆಯುಧ ವಿಶೇಷ  
 ಮೇದಿನಿ-ಭೂಮಿ  
 ಮೇಲುದು-ಮೇಲುಮುಸುಕು,  
     ಲತ್ತರೀಯ, ಧಾವಣಿ  
 ಮೋನೆಯಲಗು- ಹರಿತವಾದ ಬಾಣ  
 ಮೋಳಗು-ಶಬ್ದಮಾಡು  
 ಮೋಹರ-ಸೇನೆ, ಗುಂಪು, ಸಚ್ಚಿ  
 ಮೋಲಿ-ಕಿರೀಟ  
 ರಜನಿ-ರಾತ್ರಿ  
 ರದನ-ಹಲ್ಲು  
 ರವ-ಧ್ವನಿ

ರವೆಗಾಲು-ಪುಟ್ಟಹೆಚ್ಚೆ  
 ರಸಾಲ-ಮಾವು  
 ರಹಿ-ಹೈಭವ  
 ರಾಗಿ-ಕಾಮಾಸತ್ತ  
 ರಾಜಮರಾಳ-ರಾಜಹಂಸೆ  
 ರಾಧೇಯ-ಕರ್ಣ  
 ರಾಪ್ಯ-ಹೀಡಿಸು  
 ರಾಮಧಾನ್ಯ-ರಾಗಿ  
 ರಾವೃತಿ-ಹುದರೆ ಸವಾರ  
 ರಿಪ್ಪ-ಶತ್ರು  
 ರೂಧಿ-ಭೂಮಿ  
 ರೆಂಜೆ-ಆನೆ ಕುದುರೆಗಳ ಹಕ್ಕರಿಕೆ, ಗುಳಿ  
 ಲಹರಿ-ಅಲೆ  
 ಲಜ್ಜೆ-ನಾಚಿಕೆ  
 ಲೋಹ-ಇಳಿಜಾರಾದ ಸೂರು, ಅಡ್ಡ  
     ಪಟ್ಟಿ  
 ವಟಪತ್ರ-ಅಲದ ಎಲೆ  
 ವನಜ-ತಾವರೆ  
 ವನಜನಾಭ-ತಾವರೆ ಹೊಕ್ಕುಳವ  
     (ವಿಷ್ಣು)  
 ವನಧಿ-ಸಮುದ್ರ  
 ವರದ-ವರಗಳನ್ನು ಕೊಡುವವನು  
 ವರನಿಟಿಲಾಕ್ಷಸವಿ-ಹಣೆಗಣ್ಣಳ್ಳಿ ತಿವನ  
     ಸ್ವೇಚ್ಛಿತ (ವಿಷ್ಣು)  
 ವರೂಢ-ರಥ  
 ವಸನ-ಬಟ್ಟೆ  
 ವಸು-ಅಪ, ದ್ರವ, ಸೋಮ, ಧನ,  
     ಅನಿಲ, ಅನಲ, ಪ್ರತುಕ್ಕ,  
     ಪ್ರಭಾಸ ಎಂಬ ಎಂಟು

ಮಂದಿ ದೇವತೆಗಳು  
 ವಸುಮತಿ-ಭೂಮಿ  
 ವಹಿಲ-ಶೀಷ್ಟೆ, ಬೇಗ  
 ವಾಘೆ-ಕಡಿವಾಣ  
 ವಾಜೆ-ಕುದುರೆ  
 ವಾಯಸ-ಕಾಗೆ  
 ವಾಧ್ಯಕ-ಮುಪ್ಪು  
 ವಾರಾನಾರಿ-ವೇಶ್ಯೆ  
 ವಾರಣ-ಆನೆ  
 ವಾರಿ-ನೀರು  
 ವಾರಿಧಿ-ಸಮುದ್ರ  
 ವಾಲಾಖ್ಯ-ನಳಿನ ಸ್ವೇಚ್ಛಿತನ ಹೆಸರು  
 ವಾವೆವರ್ವನ-ಸಂಬಂಧಿಗಳ ಬಗ್ಗೆ  
     ಎರಕ  
 ವಾಸವ-ಇಂದ್ರ  
 ವಾಸಿ-ಲೇಸು, ಶಾಸ್ತ್ರಿ, ಹೆಸರುಗಳಿಸಿದವ  
 ವಾಸುಕಿ-ಆದಿಶೇಷ  
 ವಿಕಳ-ಕೊರತೆ, ವಿಚಿತ್ರ, ಕಳೆದುಕೊಂಡವ  
 ವಿಗತ-ಪರಾಕ್ರಮಿ  
 ವಿಗಡಿಸು-ಗಾಬರಿಗೊಳಿಸು  
 ವಿಗತಿವಡೆ-ಮಂಕಾಗು  
 ವಿಟಾಳಿಸು-ಕುಲಗೆಡು, ಹಾಳಾಗು  
 ವಿತಳ-ಸರ್ವಲೋಕ  
 ವಿದಗ್ಧ-ಪೌರ್ಣ  
 ವಿದಳಿತ-ಕತ್ತಲಿಸಿದ  
 ವಿಪಿನ-ಕಾಡು  
 ವಿಬುಧ-ವಿದ್ವಾಂಸ, ಪಂಡಿತ  
 ವಿರಿಂಜಿ-ಬ್ರಹ್ಮ  
 ವಿಷಯಕೇಳಿ-ಕಾಮಲೀಲೆ

ವಿಹಿತ-ಯೋಗ್ಯ  
 ವೆಂಟಣಿಸು-ಆವರಿಸು  
 ವೆಗ್ಗಳಿಸು-ಹೆಚ್ಚಾಗು  
 ವೀರಿ-ಬಿತ್ತ  
 ವ್ಯಾತೆ-ಸಮಾಜ  
 ಶಬರ-ಬೇಡ  
 ಶರಹತಿ-ಭಾಣದ ಹೊಡೆತ  
 ಶವಾಣಿ-ಪಾರ್ವತಿ  
 ಶಶಿಕಾಂತ-ಚಂದ್ರಕಾಂತ  
 ಶಾಕಪಾಕ-ಸಸ್ಯಾಹಾರ  
 ಶೀತಾಂಶು-ಚಂದ್ರ  
 ಶುಕ-ಗಿಳಿ  
 ಶೂಲಪಾಣಿ-ಶಿವ  
 ಶೋಕಾಭ್ಯಾ-ಶೋಕಸಾಗರ  
 ಶ್ರೋಣಿ-ನಿತಂಬ, ಪೃಷ್ಟ  
 ಶ್ರುತಿ-ವೇದ  
 ಸಂಕಲ್ಪ-ಪ್ರತಿಜ್ಞೆ  
 ಸಂಗರ, ಸಂಗ್ರಹ-ಯುದ್ಧ  
 ಸಂಚಿತ-ಕೂಡಿಸಿಕೊಂಡ, ಅಜ್ಞಿಸಿದ  
 ಸಂಜನಿಸು-ಹುಟ್ಟು  
 ಸಂಜಾತೆ-ಮಾಗಳು  
 ಸತ್ತಿಗೆ-ಭತ್ತಿ  
 ಸನ್ಮತೆ-ಹೊಗಳುವಂಧ  
 ಸಬಳ-ಕೆಟಿ  
 ಸಮತಳಿಸು-ಕೂಡಿಬರು  
 ಸಮಪಾಳಿ-ಸರಿಸಮಾನ  
 ಸಮರ-ಯುದ್ಧ  
 ಸವಡಿಸುಡಿ-ಇಬ್ಬಗೆಯ ಮಾತು,  
 ಎರಡು ಮಾತು

ಸಾಗರನ ಮಗಳು-ಲಕ್ಷ್ಮಿ  
 ಸಾರಹೆ-ನೆಲಸಾರಿಸುವುದು  
 ಸಾರಿ-ಪಗಡೆದಾಳ  
 ಸಿಂಧ-ಭಾವುಟಿ  
 ಸಿಂಧುಬಂಧನ-ಸಮುದ್ರಕ್ಕೆ ಸೇತುವೆ  
 ಕಟ್ಟಿದವನು  
 ಸಿಂಹಪೀಠ-ಸಿಂಹಾಸನ  
 ಸಿತಚಾಮರ-ಬಿಳಿಯಚಾಮರ  
 ಸಿತಾಭ್ರಜ-ಬಿಳಿಯ ತಾವರೆ  
 ಸೀಗುರಿ-ಚಾಮರ  
 ಸುಕರ-ಸರಾಗ  
 ಸುಕೃತ-ಪುಣ್ಯ  
 ಸುರುಚಿರ-ಮನೋಹರ  
 ಸುತ್ರಾಮ-ದೇವೇಂದ್ರ  
 ಸುಮನಸ-ದೇವತೆ  
 ಸುಮಾಲ್ಯ-ಹೂವಾಲೆ  
 ಸುಮಾನ-ಹಷಟ್  
 ಸುರಗಿ-ಸಣ್ಣಕತ್ತಿ  
 ಸೂತ-ಸಾರಧಿ  
 ಸೂನಗಿ-ಕತ್ತಿ  
 ಸೂಪಕಾರ-ಅದುಗೆಯವ  
 ಸೆಳ್ಳಿಗುರು-ಚೂಪಾದ ಉಗುರು  
 ಸೇದು-ಸೆಳೆ  
 ಸೇಸೆ-ಅಕ್ಷತೆ  
 ಸೃಗೆಡ-ಸಾಷ್ಟಾಂಗ ನಮಸ್ಕಾರ ಮಾಡು  
 ಸೋಜಿಗ-ಆಶ್ಚರ್ಯ  
 ಸೋಂಮುಂಡಿ-ಸಡಿಲವಾಗಿ ಕಟ್ಟಿದ  
 ತುರುಬು  
 ಸೋಹೆ- ಬೇಟೆಯಲ್ಲಿ ‘ಸೂಸೂ’

ಎಂದು ಶಬ್ದ ಮಾಡುತ್ತಾ  
ಮೃಗಗಳನ್ನು ಅಟ್ಟುವುದು  
ಹಕ್ಕೆ-ಆಶ್ರಯ, ನೇಲೆ  
ಹಚ್ಚಡ-ಹೊಡಿಕೆ, ದುಪ್ಪಟ  
ಹದನು-ರೀತಿ  
ಹದಪ-ಚೀಲ  
ಹಮ್ಮಣಿಸು-ಸೋಕ್ಕುಮುರಿ  
ಹಮ್ಮಣ-ಹೂಡು, ಜೋಡಿಸು  
ಹರಣ-ಪ್ರಾಣ  
ಹರಿ-ಒಡು, ಪಲಾಯನ  
ಹರಿಗೆ-ಗುರಾಣಿ  
ಹರಿಯ ಮಧ್ಯ-ಸಿಂಹದ ಸೋಂಟ,  
ಬಡನಡು  
ಹರಿವು-ಆಗುಮಾಡು, ಪೂರ್ಣಗೋಳಿಸು  
ಹವಣಿ-ಪ್ರಮಾಣ, ಲೆಕ್ಕೆ, ಅಳತೆ,  
ಹಂಚಿಕೆ  
ಹಲ್ಲಣಿಸು-ಸಿದ್ಧವಾಗು, ಹಲ್ಲಣಿ  
(ಜೀನು) ಹಾಪುವುದು  
ಹಲುಬು-ಕೊರಗು, ದುಃಖಿ  
ಹಸಾದ-ಅಪ್ಪಣೆ  
ಹಸ್ತಿವಾಹನ-ಇಂದ್ರ  
ಹಳುವ-ಅರಣ್ಯ  
ಹಾಸಂಗಿ-ಪಗಡೆದಾಳ, ಲೆತ್ತು  
ಹಾಸರೆ-ಹಾಸುಬಂಡೆ  
ಹಿಮಾಂಶುಕುಲ-ಚಂದ್ರವಂತ  
ಹಾಹೆ-ಗೋಂಬೆ  
ಹಿಂತಾಲ-ಒಂದು ಜಾತಿಯ  
ತಾಳಿಮರ, ಕಿರುತಾಳಿ  
ಹಿರಣ್ಯ-ಚಿನ್ನ

ಹುಡಿ-ಮುಣ್ಣಿ, ದೂಳು  
ಹುತವಹನ-ಅಗ್ನಿ  
ಹುರುಳು-ಸಾರ, ಶೈಕ್ಷಿ  
ಹೂಂಕರಿಸು-ರೋಷದಿಂದ ಕೂಗು  
ಹೇವರಿಸು-ಜುಗುಷ್ಟೆ ಪಡು  
ಹೃತಸುಖಿ-ಸುಖದಿಂದ ವಂಚಿತ,  
ಸುಖನೀಗಿಕೊಂಡ  
ಹೆಬ್ಬಿಲ-ದೊಡ್ಡಸೇನೆ  
ಹೂಂಪ್ರಜಿ-ರೋಮಾಂಚನ  
ಹೊದರು-ಪ್ರೋದೆ  
ಹೊದ್ದು-ಲಾಂಟಾಗು  
ಹೊನಲು-ಪ್ರವಾಹ  
ಹೊಯ್ಯಿ-ಹೊಡತೆ, ಹೆಟ್ಟು  
ಹೊರಳು-ವ್ಯಾಪಕತೆ, ಬಾಗುವಿಕೆ,  
ಲಾರುಳುವುದು  
ಹೊರಿಗೆ-ಹೋರಾಟ, ಸ್ವಧೇರ  
ಹೊರೆ-ಪ್ರೋರೆ, ಕಾಪಾಡು, ಕೂಡು,  
ಸೇರು  
ಹೊಲಬು-ಕ್ರಮ, ದಾರಿ  
ಹೊಳಳು-ಪಟ್ಟಣ

